

**UNEVEN PAGES**

UNIVERSAL  
LIBRARY

OU\_200903  
1

UNIVERSAL  
LIBRARY









# Osmania University Library

K 815  
542H

Accession No. K, 1857

Dr. M. S. R. Murthy

Dr. M. S. R. Murthy

Dr. M. S. R. Murthy  
This book should be returned on or before the date last  
below.

---

ಪದದ ಪಲ್ಲವಿ	ಪುಟ
ವಿಷಯ ಸಂಗದಲಿಂದ	೧೩೫
ವೈರಾಗ್ಯ ಮಾರ್ಗ (ಸು)	೧೪೫
ಶರಣಾಹರಿಯೆ ಶರಣು	೧೫೩
ಸ್ಮರಿಸುವೆ ನಾನಿನ್ನ ಚರಣ	೧೨೪
ಸಾಕು ಸಾಕು ಭವಸಂಗ	೧೫೪

ಪದದ ಪಲ್ಲವಿ	ಪುಟ
ಸೃಷ್ಟಿಗೊಡೆಯ (ಸು)	೯೭
ಹಲ್ಲಣವಿಲ್ಲದ ಕುದುರೆ	೮೫
ಹರಿಯೆ ನಮ್ಮಿರಿಯರು	೧೧೭
ಕ್ಷೀರಸಾಗರ ಬಿಟ್ಟು (ಉ)	೧೪೮

### ಶ್ರೀ ಗುರು ಗೋಪಾಲದಾಸರ ಕೃತಿಗಳು

ಶ್ರೀನಿವಾಸ ಸಲಹೆ	೭೫
ಶ್ರೀವೇಂಕಟೇಶ ಪಾಲಿಸೋ	೭೭
ಅನಘಾ ನಿನ್ನಂಘ್ರಿಸೇನೆ	೩
ಅಗಲಿಸೈರಿಸಲಾರೆವೊ	೯೪
ಅಜಭವಸುರ ಮುಕುಟ(ಸು)	೧೭೭
ಅಂಜನೇಯನೆ ಪಾಲಿಸೊ	೧೩೦
ಏಕೆ ಬಿಕ್ಷವೊ ಚರ್ಮ ಚೇಲ	೧೯
ಏನಯ್ಯ ಶ್ರೀಕೃಷ್ಣ ನಿನ್ನ	೧೯
ಐದನೇ ತಿಂಗಳಲಿ ನಿಶ್ಚೈಸಿದೆ	೪
ಒಲಿದೆ ಏತಕಮ್ಮಲಕುಮಿ	೨
ಕರುಣೆ ಕಾಯೊ ರಾಘವೇಂ	೧೮೨
ಕೊಟ್ಟ ಬಿಡಾರದಲ್ಲಿ ಎಷ್ಟು	೨೬

ಜಯಜಯ ಭೀಮಸೇನ	೨೮
ಜಯ ಭೀಮ ಜಯ ಜಯ	೩೦
ದುರ್ಗೇ ಪಾಲಿಸೆ ಮಾತೆ	೩೪
ದುರಿತ ವಾರಿವಾಹ	೩೮
ನಂದವ್ರಜ ಮಧುರೆ	೧೩೧
ನಂದ ಗೋಪನ ಕುಮಾರಿ	೧೭೫
ಪಾಲಿಸೆನ್ನನು ದೇವ ಭುವನ	೪೩
ಯತಿಯು ನೀನಾದದ್ದು ಕ್ಷಿತಿ	೧೧೬
ರಕ್ಷಿಸೋ ವೆಂಕಟಗಿರಿರಾಜ	೬೦
ರಥದಿಂದ ರಥಕೆ ಬಾರೊ	೬೬
ವರದಾ ನೀ ಪೊರೆಯೆಂದು	೯೧
ವಿಜಯ ನಿರ್ಮಲರೇಯ ಅಸ್ತ	೬೯

### ಶ್ರೀ ವರದ ಗೋಪಾಲದಾಸರ ಕೃತಿಗಳು

ಶ್ರೀನಿವಾಸ ಬಾರೋ ಮನಕೆ	೭೮
ಎಲ್ಲಿಯು ಸ್ವರನಿದು ಏನು ರ	೭೨
ಏನುಗತಿಯೋ ಕೃಷ್ಣಯ್ಯ	೨೦

ಏನೆಂದು ಬಿನ್ನೈಸಲಯ್ಯ	೨೨
ಕಲಿಕಾಲ ಕಾಯೆಲವೊ	೧೯೧
ಕುಣೆ ಕುಣೆಯೋ ಕೃಷ್ಣ	೧೩೪

ಪದದ ಪಲ್ಲನಿ	ಪುಟ
ಚಂದ್ರಾ ಗುಣಸಾಂದ್ರ	೧೨೦
ಜೋತು ಬಂದೆನೊ ನಿನ್ನ	೩೩
ನಾಚಿಕೆಲ್ಲವೊ ಎನಗೆ	೧೨೬
ನಿನ್ನ ಸ್ಮೃತಿಗೊಡದಲಿ (ಉ)೧೪೮	

ಪದದ ಪಲ್ಲನಿ	ಪುಟ
ಪಾಲಿಸೋ ಕೃಷ್ಣ ಎನ್ನ	೧೧೯
ಯತ್ನಕೆ ಲೇಶ ಒಲಿಯುವ	೧೨೦
ರಾಮನಾಮ ಭಜಿಸಿದವಗೆ	೯೬
ಶರಣ ಜನರನ್ನು ಪೊರೆವ	೧೨೨

**ಶ್ರೀ ವೇಣುಗೋಪಾಲದಾಸರ ಕೃತಿಗಳು**

ಶ್ರೀ ತುಳಸಿಯನು (ಉ ರಾ)	೧೩೮
ಎನ್ನ ಸ್ವಾಮಿ ಎನ್ನ ಸರ್ವ	೯
ಕಾಯೊ ಕಾಯೊ ವರನೀಯೊ	೨೩
ಕೃಷ್ಣ ನ ನೊಡಿದೆ	೨೬
ಚಿಂತಿಸದಿರು ಮನವೆ (ಸು)	೧೯೯
ದೀನ ಜನ ಮಂದಾರನೆ	೩೫
ನನೊ! ನನೋ ಹರಿಪ್ರಿಯ	೫೩

ನಿನ್ನ ನಂಬಿದ ನರಗೆ ಅನ್ಯ	೧೩೬
ಪಾಲಿಸುವುದು ಎನ್ನ ಪಾವ	೩೯
ಸಾರ್ವತಿ ಪಾಲಿಸೆನ್ನ ಮಾನಿನಿ	೪೧
ಬಯಸದಿರು ದುರ್ವಿಷಯವ	೪೬
ವಾದಿರಾಜನೆ ನಿನ್ನ ಪಾದಕ್ಕೆ	೬೮
ವಂದಿಸೆ ಪುರಂದರದಾಸರ	೭೪
ಸಂತೈಸು ತವದಾಸನೆಂತೆ	೧೨೩

**ಶ್ರೀ ಮೋಹನದಾಸರ ಕೃತಿಗಳು**

ಶ್ರೀನಾಥನ ನಾಮಾಮೃತ	೨೩೯
ಶ್ರೀಮಧ್ವ ಚಿತ್ತ ಮಂದಿರನೆ	೨೩೪
ಆಕಾಶಕಥೆಮಾಸಿ ಶ್ರೀಕಂಠ	೧೯೩
ಎನುಮಾಡಿದರೀನು ಜ್ಞಾನ	೨೩೮
ಎನೋ ಈ ವೇಷ ವೇದ	೨೩೩
ಗುರುವಿನ ಧರ್ಮ ಕೋರಾ	೨೩೧
ಜಯ ಮಂಗಳಂ ನಿತ್ಯ ಶುಭ	೨೪೨
ಜಯ ಮಂಗಳಂ ನಿತ್ಯ ಶುಭ	೨೩೮
ಡಂಭಕದ ಭಕತಿಯನು	೨೩೬

ತಂದೆ ವಿಜಯರಾಯ	೨೪೧
ತಾರಮ್ಮಯ್ಯ ರಘುಕುಲ	೨೩೯
ನಿನ್ನ ಪಾದವನಂಬೆ	೨೩೬
ಭಕ್ತವೇತಕೆ ಫಾಲಾಕ್ಷ ನಿನಗೆ	೨೩೭
ಬೀಡವೋ ಬ್ರಾಹ್ಮಣ	೨೪೨
ಮಾರುತನ್ನ ಜಾಯೆ ಮರೆ	೨೪೦
ಸಂಜೀವನ ಗಿರಿಧರ ಪಾಹಿ	೨೪೧
ಹರಿಯೇ ಸರ್ವೋತ್ತಮ	೨೪೩
ಹರಿದಾಸನು ನಾನಲ್ಲ (ಸು)	೨೪೫



## ಶುದ್ಧಾಶುದ್ಧ ಪತ್ರಿಕೆ.

---

ಅಶುದ್ಧ		ಶುದ್ಧ	ಪುಟ ಪಜ್ಜೆ
೨	೨	ದೋರವುದೋ	ದೋರವುದೋ
೪	೯	ಗುರುಹಿರಿಯರಂಘ್ರಿಗೆ	ಹರಿಗುರುಗಳಂಘ್ರಿಗೆ
೬	೬	ಮುರಿದುಕೊಟ್ಟ	ಮುರಿದುನೆಟ್ಟ
೮	೧೭	ಸರಿಯ	ಕರಿಯ
೯	೭	ಚಿನ್ನರಹಿತ	ಛಿನ್ನರಹಿತ
೧೭	೧೫	ಅನಿಮಿಷವಗಲದ	ಅನಿಮಿಷವಗಲದೆ
೨೦	೧೫	ಜರೆದೆ	ಜರೆದೆ
೨೨	೪	ನಿಜವರದ	ಗಜವರದ
೨೩	೧೭	ಶಾಯೊ	ಶಾಯೊ
೨೩	೨೨	ಪಾಲನ	ಪಾಲ
೨೪	೫	ತ್ರಯಂಬಕಾದ್ಯ	ತ್ರಿಯಂಬಕಾದ್ಯ
೨೬	೫	ಮೂರ್ತಿಯಂ	ಮೂರ್ತಿಯು
೨೭	೧೦	ಶ್ರೇಷ್ಠನ	ಶ್ರೇಷ್ಠನ
೨೯	೨೧	ಕೇದಾರ ಕಟ್ಟಿದೆ	ಕೇದಾರಕಟ್ಟಿದೆ
೩೧	೧೫	ಕಾಯ್ದಯ್ಯ	ಕಾಯ್ದಯ್ಯ
೩೨	೧೩	ಶಿಡಿಲಿಸುಪಮ	ಶಿಡಿಲಿಸುಪಮ
೩೩	೬	ರೂಠಾಗ್ರೇಸರ	ರೂಠಾಗ್ರೇಸರ
೩೫	೧೯	ಒಡೆಯಕಾಯೊ	ಒಡೆಯಕಾಯೊ
೩೬	೧೭	ವದನತೆರೆದು	ವದನವತೆರೆದೆ
೩೭	೧೪	ಹೇಳುವೆನವರಿಗೆ	ಹೇಳುವೆ ಪರರಿಗೆ
೩೮	೩	ಓದಿಮರುಳಾವೆ	ಓದಿಮರುಳಾವೆ
೩೮	೧೨	ಎಮೂರ	ನಿಮೂರ

ವೃಟ	ಪದ್ಧ	ಅಶುದ್ಧ	ಶುದ್ಧ
೩೯	೧೪	ಮೂಲ	ಮಾಲಾ
೪೫	೨	ಕುಟಲ	ಕುಟಲ
೪೫	೨	ಅಟತವಾನಲ	ಅಟದವಾನಲ
೪೫	೧೬	ಜ್ಞಾನದಿಂದಲಿ	ಜ್ಞಾನದಿಂದಲಿ
೪೬	೨೬	ಕರೆ	ಕರ
೪೭	೧	ತೊಳೆಯೊ	ತೊಳೆಯೊ
೪೭	೧	ಕಳೆಯೊ	ಕಳೆಯೊ
೪೭	೪	ದುರಿತಾಘ	ದುರಿತಾಘ
೪೭	೫	ಪರಿಪರಿಯ	ಪರಿಪರಿಯ
೫೪	೭	ಕಚ್ಚುಲ	ಕಚ್ಚುಟ
೬೧	೧೦	ನಿಂಪಾಲಿಸೊಂ	ನಿಂಪಾಲಿಸೊಂ
೬೨	೪	ಪರಿಗೆ	ಪರಿಗೆ
೬೩	೧	ಜನ	ಜನಾ
೬೩	೧೪	ಕೃತಾಪಿಳಕ್ರಿಯೆಗಣಾ ) ನಿನ್ನಿಂದ )	ಕೃತಾಪಿಳಕ್ರಿಯೆಗಣಿಂದ ) ನಿನ್ನನ್ನು )
೬೪	೧೮	ಮಾಡಿಸೊಂ	ಮಾಡಿಸೊಂ
೬೨	೧೨	ಬಲನಿಧಿ	ಬಲನಿಧಿ
೬೨	೧೩	ರದನದ ಭಯ	ರದನದಭಯ
೬೪	೨೩	ತುತುಸಿ	ತುತುಸಿ
೬೫	೪	ಅರಸಿ	ಅರಸಿ
೬೬	೬	ಶಿಲ	ಶಿಲ
೬೬	೨	ಸಾಕ್ಷಿಗೆ	ಸಾಕ್ಷಿಗೆ
೬೮	೧	ಉಣಲಾರ	ಉಣಲಾರೆ
೬೮	೧೬	ಗೊಂಪಾಲ	ಗೊಂಕುಲ
೮೦	೯	ಧಕ್ಕಧ್ಯ	ಧಕ್ಕಧ್ಯ
೯೦	೧೦	ಕಾಳಂಕೆ	ಕಾಳಂಕೆ

ಪುಟ	ಪಂಕ್ತಿ	ಅಶುದ್ಧ	ಶುದ್ಧ
೮೦	೧೮	ತಾನೊರೆಯೆ	ತಾವೊರೆಯೆ
೮೧	೬	ತರುಗಳಿಗೆ	ತರುಗಳಿಗೆ
೮೫	೧೯	ಮೇಲಿನ್ನು	ಮೇಲೇಸೋ

ಪುಟ ೮೮ ರಲ್ಲಿ ೭ ನೇ ನುಡಿ ಬಿಟ್ಟುಹೋಗಿದೆ. ಹಿಂಗರಬೇಕು.

ಮಾಯಿಗಳು ಹೆಚ್ಚಿ ಮಹಿಯೆಲ್ಲ ವ್ಯಾಸಿಸೆ  
 ಅ ಯಜ್ಞಭುಜರು ಮತಿಗೆಟ್ಟು ಬಳಲುತ್ತು  
 ತೋಯಜಭವಗೆ ವಂದಿಸಿ ಪೇಳಲಾತನು  
 ತ್ರೀಯರಸಗೆ ಪೇಳಿ ಹರಿಸಿನ್ನ ಮೊಗನೋಡೆ  
 ಆಯತವಂತು ನೀನವನಿಯೊಳಗೆ ಮಧ್ಯ  
 ಗೇಹಭಟ್ಟರಲ್ಲಿ ಜನಿಸಿ ಅಜ್ಞಾತ ಪ್ರೇಕ್ಷಿಸಿ  
 ಚಾರ್ಯರೊಂದುಪದೊಶಗೊಂಡು ಗ್ರಂಥವನೋದಿ  
 ನ್ಯಾಯಶಾಸ್ತ್ರವ ಮಾಡಿ ಸುರರಿಗೆ ಅದರರ್ಥ  
 ಸೀಯಾಪವನೆ ಉಣಿಸಿ—ಮೋಹಕಶಾಸ್ತ್ರ  
 ಹೇಯವೆಂದು ತೋರಿಸಿ—ಅಜ್ಞಾನದ  
 ಮಾಯಾ ನಿರಾಕರಿಸಿ—ಸರ್ವರಿಗೆಲ್ಲ  
 ಸ್ತ್ರೀಯಮಾರ್ಗವ ತೋರಿ ಮೆರೆದಮಾತರಿಶ್ವ

೭

ಮೂರೆಂದು ಶರೀರ ವ್ಯಾಪ್ತ-ಮಧ್ಯರಾಯ  
 ಮೂರುತಾಪ ನಿರ್ಲಿಪ್ತ-ಶಕ್ತಮುನಿ  
 ಮೂರು ಲೋಕದಿ ಪೂತ ಮುಕುತಿ ಪ್ರದಾತ

ಇದು ಹೀಗಿರಬೇಕು

ಮೂರೊಂದು ಶರೀರವ್ಯಾಪ್ತ-ನಾರಾಯಣ  
 ಮೂರುತಿ ದೂತ ಆಪ್ತ-ಮಧ್ಯರಾಯ  
 ಮೂರು ಲೋಕವ ಪೂತ ಮುಕುತಿಪ್ರದಾತ

೯೦	೧	ಪಂಚಾನನ ಸುರಮುಖ್ಯ	ಪಂಚಾನನ ಅಹಿಖಿಗಾ
೯೦	೧೨	ಸುಕಲಾಪೆ	ಸುಕಲಾವ

ಪುಟ	ಪುಟ	ಅಶುದ್ಧ	ಶುದ್ಧ
೯೭	೨೫	ಅರುಯುವ	ಅರಿಯುವ
೧೦೩	೬	ಬಂಧನಕ್ಕೆ	ಬಂಧನಕ್ಕೆ
೧೦೩	೨೨	ಶರೀರ	ಶರೀರ
೧೦೩	೨೩	ಪರರಶೋಕ	ಪರಶೋಕ
೧೦೯	೨೪	ಸೇಅರು	ಸೇರಿಅರು
೧೧೦	೧೧	ಪರಮಾತನು	ಪರಮಾತ್ಮನು
೧೧೫	೨೨	ಅನಮಿತ್ತ	ಅನಿಮಿತ್ತ
೧೨೨	೧೫	ದಿನಗಳೆದವನಾಯು	ದಿನಗಳೆದವನಾಯು
೧೨೮	೧೨	ಸತುವನಾರ್ಗದಿಸಂತತ	ಸತತಕ್ರರಣದಿಸಂ
೧೨೮	೨೦	ಅತುಳಮಹಿಮನಾ ದಿನದಲ್ಲ	ಅತುಳಮಹಿಮ ಹಿಂದಿನ ದಿನದಲ್ಲ
೧೪೩	೧೮	ಭವಾಬ್ಧಿಯಲಿಂದ	ಭವಾಬ್ಧಿಯಲಿಂದ
೧೪೬	೪	ಪ್ರಿಯದೀ	ಪ್ರಿಯದಿ
೧೪೬	೬	ಮಾಡಿದಡಾಯಿತು	ಮಾಡಿದಡಾಯಿತೆ
೧೫೧	೧೭	ಮುಖ್ಯರಲ್ಲಾ	ಮುಖ್ಯರೆಲ್ಲಾ
೧೫೨	೨	ಪರಬೋಮ	ಪರಬೋಮ್ನ
೧೫೨	೫	ಪರಮಾತ್ಮನ ರಕ್ಷಣ	ಪರಮಾತ್ಮನರಕ್ಷಣ
೧೫೩	೧೯	ತೋರಿಸೊ	ತೋರಿಸೊ
೧೫೬	೨೪	ಮಿಕ್ಕಜ್ಞಾನಿ	ಮಿಕ್ಕಜ್ಞಾನಿ
೧೫೮	೨	ಇಂದಿರಪತಿ	ಇಂದಿರಾಪತಿ
೧೫೯	೨೪	ಕೊಂಡೊಯ್ದಂತೆ	ಕೊಂಡಿದ್ದಂತೆ
೧೬೧	೩	....ನೆಚ್ಚರಿಸಂದದಕೆ,	....ನೆಚ್ಚರಿಸಿದಂದದಕೆ
೧೬೧	೧೦	ವಿಷಯದ	ವಿಷಯದಾ
೧೬೪	೫	ನಿದ್ರೆಮೂರ್ತಿಯು	ನೀ ತ್ರಿಮೂರ್ತಿಯು
೧೭೧	೧೨	ಚಾಂದ್ರಾಯಣಾ	ಚಾಂದ್ರಾಯಣ
೧೭೧	೨೫	ತಪ್ಪೇನು	ತಪ್ಪನು

ಸುಬೋಧ ಮುದ್ರಣಾಲಯ,  
ಬೆಂಗಳೂರು ನಗರ.

→ ಶ್ರೀಧಾಮಸಹಾಯಂ →

# ಶ್ರೀ ಕರ್ಣಾಟಕ ಹರಿದಾಸ ಕೀರ್ತನ ತರಂಗಿಣಿ

ಶ್ರೀ ಸಾಂಘುರಂಗ ವಿಕಲಾಯನಮಃ

೧. ರಾಗ ಅರಭ ತ್ರಿಪುಟಕಾಳ.

ಇದು ಏನೋ ಚರಿತ ಯಂತ್ರೋದ್ಧಾರ  
ಇದು ಏನೋ ಚರಿತ

೨

ಇದು ಏನೋ ಚರಿತ ಶ್ರೀ ಪದುಮನಾಭನ ದೂತ  
ಸದಾಕಾಲ ಸರ್ವರ ಹೈದಯಾಂತರ್ಗತನಾಗಿ

೩.

ವಾರಧಿ ಗೋಷ್ಠಾದ ನೀರಂತೆ ದಾಟಿದ  
ಧೀರ ಯೋಗಾಸನ ಧಾರಿಯಾಗಿಷ್ಟುದು

೧.

ದುರುಳ ಕೌರವರನ್ನು ವರಗದೆಯಲಿ ಕೊಂಡ  
ಕರದಲ್ಲಿ ಜಪಮಾಲೆ ಧರಿಸಿ ಎಣಿಸುವುದು

೨.

ಹೀನ ಮತಗಳನ್ನು ವಾಣಿಲಿ ತಂದಂಥ  
ಜ್ಞಾನವಂತನೆ ಹೀಗೆ ಮೌನವಾಗಿಷ್ಟುದು

೩.

ಸರ್ವವ್ಯಾಪಕ ನೀನು ಪೂರ್ವಿಕ ದೇವನೆ  
ತರ್ವನ ಸಿತ ಬಂದು ಸರ್ವತ ಸೇರಿದ್ದು

೪.

ಗೋಪಾಲವಿಠಲಗೆ ನೀ ಪ್ರೀತಿಮಂತ್ರಿಯಾ  
ವ್ಯಾಪಾರಮಾಡದೆ ಈಡರಿ ಕುಳಿತಿದೆ

೫

೨. ರಾಗ ಶಂಕರಾಭರಣ ಆದಿಕಾಳ.

ಹಿಲಿದೆ ಏತಕಮ್ಮ ಲಕಾಮಿ ವಾಸುದೇವಗೆ ಪ.  
 ಹಲವಂಗದವನ ಹವಣಿ ತಿಳಿದು ತಿಳಿದು ತಿಳಿಯದ್ದಾಗೆ ಅ.

ಕಮಲಗಂಧಿ ಕೋಮಲಾಂಗಿ ಸುಂದರಾಬ್ಜ ವದನೆ ನೀನು  
 ರಮಣ ಮತ್ಸ್ಯ ಕಠಿಣಕಾಯ ಸೂಕರಾಸ್ಯನು  
 ರಮಣೀಯ ಸ್ವರೂಪಿ ನೀನು ಅಮಿತ ಘೋರರೂಪನವನು  
 ನಮಿಪ ರಿಷ್ಯದಾನಿ ನೀನು ದಾನವ ಬೇಡುವನಿಗೆ ೧.

ಚಾಣಿ ರತ್ನಾಕರನ ಮಗಳು ನೀನು ಶುದ್ಧ ಜ್ಯೋಜನವನು  
 ಪನಂದಾಬ್ಜ ಸದನೆ ನೀನು ವನವಾಸಿ ಅವನು  
 ಮಾನೆ ಪತಿವ್ರತೆಯು ನೀನು ನಾನಾಯೋಷಿತ್ಯಾಮಿ ಅವನು  
 ಜ್ಞಾನಿ ಚಿತ್ರವಸನೆ ನೀನು ಹೀನ ಜೈಲದವನಿಗೆ ೨.

ಲಲಿತೆ ಚಾರುಶೀಲೆ ನೀನು ಕಲಿಕಿ ಕಲಪ ಪ್ರಿಯನವನು  
 ಕಾಲದ ಕುರುಹು ಇಲ್ಲ ಗುಣದ ಸೆಲೆಯ ಕಂಡಿಲ್ಲ  
 ಹಲವು ಕಾಲದವನು ಅವನ ಬಳಗ ಬಂಧು ನಿಷ್ಕಿಂಚನರು  
 ಜಲದಿ ಅಲದೆಲೆಯಮೇಲೆ ಮಲಗಿ ಬೆರಳ ಸವಿವನಿಗೆ ೩.

ಅವನ ವಾರ್ತೆ ಕೇಳಿದವರು ಒಲ್ಲರು ಸಂಸಾರವನ್ನು  
 ಅವನ ಮೂರ್ತಿ ನೋಡಿದವರು ಮನೆಯ ಧನವ ಬಿಡುವರು  
 ಅವನ ಪುರಕೆ ವೋದ ಜನರು ಒಮ್ಮೆಗನ್ನ ಹಿಂದಿರುಗರು  
 ಅವನು ತಾನೇ ತನಯರ ತನ್ನವಯವದಿಂದ ಪಡೆದವಗೆ ೪.

ಸ್ವರತ್ನಾನವೇಕ್ಷಾಕಾಮಿ ನಿದ್ರಾಹೀನ ಅನಶನಿಯು  
 ಸ್ವರುಶರೂಪ ವಾಚ್ಯಶಬ್ದ ಅಮಿತ ಘೋಕ್ತನು  
 ಗುರು ಗೋಪಾಲ ವಿಠಲನು ನಿರುತ ತನ್ನ ವಕ್ಷದೊಳು  
 ಅರಮನೆಯಮಾಡಿ ಕೊಟ್ಟು ಮರುಳು ಮಾಡಿದಮಾಯಾ

೩. ದಾಗ ಮುಖಾಂ ಅಧಿಕಾರ.

ಲಿಪಿ ಸುಖ ನಿನ್ನಂಘ್ರ ಸೇವೆ ಎನಗೆಂತು ದೋರವುದೋ  
ಮನದ ದುರ್ವಿಷಯದ ಬಾಧೆಗೆ ಕೊನೆಗಾಣೆ ಮಾಡುವ ಪ.

ನೋಡ ಬಾರದ ರೂಪವ ನೋಡಿ ನಮನ ಕಂಗೆಡಿಸಿತೊ  
ಆಡ ಬಾರದ ನಾಡಿ ಜಿಹ್ವೆ ಆತಿ ತುಚ್ಛನ್ನ ಮಾಡಿತೊ  
ಮಾಡ ಬಾರದ ಬಯಕೆಗಳಿಂದ ಮನ ಹೊಲೆಗಳಿಸಿತೊ  
ನೋಡಲಿಲ್ಲ ಪಾಡಲಿಲ್ಲ ನಿನ್ನಧ್ಯಾನ ಮಾಡಲಿಲ್ಲ ಕ್ಷಣವನಾ ೧.

ಆರದು ಈ ತನು ಆರದು ಈ ಧನ ಆರು ಬಂಧುಗಳಾಗಿಗೋ  
ಆರಿಗೋಸುಗ ಪಡುವೆ ಧಾವತಿ ಆರಿಗೆ ಉಪಕಾರವೋ  
ಘೋರವಾದ ಕ್ಷುಧೆ ತೃಷೆ ಮಮತಾಹಂಕಾರದಿ ಮುಳುಗಿಸಿ  
ಗಾರು ಮಾಡುವೆ ಸೈಸೈ ನಿನ್ನಪಕಾರವೆ ಇದು ಮಾಡುವ ೨.

ಹಿಂದಿನ ಕಾಲದಿ ಬಹು ಕಾಯ ಹೀಗಾಗಿ ಹೋಯಿತೊ  
ಇಂದಿನ ದೇಹದ ವಿಚಾರ ಈ ವಿಧವಾಯಿತೊ  
ಮುಂದೆ ನಿನ್ನ ಪದ ಸನ್ನಿಧಿ ಹೊಂದುವ ಬಗೆಯಾವುದೊ  
ತಂದೆ ನಿನ್ನ ಬಂಧಕ ಶಕುತಿಯಿಂದಲೆ ಹೀಗಾಯಿತೊ ೩.

ಕ್ಷಣ ಭಂಗುರ ವಿಷಯೇಂದ್ರಿಯ ತನು ಸ್ಥಿರವೆಂದರಿತು ನಾ  
ವನಜ ಸಂಭವನ ಕಲ್ಪತನಕ ಯೋಚಿಸುವೆನೆೊ  
ನೆನೆಸಲೊವೊಮ್ಮೆ ಸೋಜಿಗ ವೆನಗೆ ತೋರುತಲಿದೆ  
ಮನದಾಸೆಗೆ ಕೊನೆಗಾಣದೆ ನಿನಗೆ ವೊರೆಯಿಡುವೆನೆೊ ೪.

ಕಾಲದೇಶ ವಿದ್ಯಾ ಪ್ರಕೃತಿ ಕಾರ್ಯಕಾರಣ ಸಂಸ್ಕೃತಿ  
ಮೂಲ ಜಾಲಂಗಳಿಗೆ ಮುಖ್ಯ ಮೂಲನೆಂದು ನಂಬಿದೆ  
ಆಲಸ್ಯ ಸಲ್ಲದೊ ಭವಕೆ ಆರಿಗೆ ವೊರೆಯಿಡುವೆನೆೊ  
ಪಾಲಿಸುವುದು ಚಿತ ಗುರು ಗೋಪಾಲ ವಿಠಲ ವೆಂಕಟ ೫.

೪. ರಾಗ ಕಾಂಚೋದಿ ಝಂಪತಾಳ.

ಅವ ರೋಗವೊ ಎನಗೆ ದೇವಧನ್ಯಂತ್ರಿ ಪ.

ಸಾವಧಾನದಿ ಕೈಯು ಪಿಡಿದು ನೀ ನೋಡಯ್ಯ ಅ.

ಹರಿಮೂರ್ತಿಗಳು ಕಾಣಿಸವು ಎನ್ನ ಕಂಗಳಿಗೆ  
ಹರಿಯು ಕೀರ್ತನೆಯು ಕೇಳಿಸದೆನ್ನ ಕಿವಿಗೆ  
ಹರಿಮಂತ್ರ ಸ್ತೋತ್ರ ಬಾರದು ಎನ್ನ ನಾಲಿಗೆಗೆ  
ಹರಿಪ್ರಸಾದವು ಎನಗೆ ಸವಿಯಾಗದೈಯು ೧.

ಹರಿವಾದ ಸೇವೆಗೆನ್ನ ಹಸ್ತಗಳು ಚಲಿಸವು  
ಗುರು ಹಿರಿಯರಂಘ್ರಿಗೆ ತಿರಬಾಗದು  
ಹರಿಯು ನಿರ್ಮಾಲ್ಯ ವಾಘ್ರಾಣಿಸದು ನಾಸಿಕವು  
ಹರಿಯಾತ್ಮಿಗಳಿಗೆನ್ನ ಕಾಲೇಳದಯ್ಯ ೨.

ಅನಾಥ ಬಂಧು ಗೋವಾಲ ವಿಠ್ಠಲರೆಯು  
ಎನ್ನ ಭಾಗದ ವೈದ್ಯ ನೀನೆಯಾದಿ  
ಅನಾದಿ ಕಾಲದ ಭವರೋಗ ಕಳೆಯಯ್ಯ  
ನಾನಂದಿಗೂ ಮರೆಯೆ ನೀ ಮಾಡಿದುಪಕಾರ ೩

೫. ರಾಗ ಕಾಂಚೋದಿ ಝಂಪತಾಳ

\* ಐದನೇ ತಿಂಗಳಲಿ ನಿಶ್ಚೈಸಿದೆ ಪ.

ಐದು ವರುಷದವನು ಮುಂದಾಹ ಶುಭಚರಿತೆ ಅ.

\*ಐದನೇ ತಿಂಗಳಲಿ = ಶ್ರವಣದಿಂದ

ಐದು ವರುಷದವನು = ಪ್ರಜ್ಞೋತ್ಪತ್ತಿ = ಬ್ರಹ್ಮ

ಐದರೊಳಗೊಂದರ ತನಯ = ಪಂಚಭೂತಗಳಲ್ಲಿ ಒಂದಾದ ವಾಯುವಿನ

ಪುತ್ರ = ಹನುಮಂತ

ಐದರೊಳಗೆಂದರ ತನಯನೆನಿಸಿಕೊಂಡು  
 ಐದರೊಳಗೆಂದು ಮಾರ್ಗವನೆ ಪಿಡಿದು  
 ಐದರೊಳಗೆಂದು ರಾಶಿಯ ಹಾರಿ ರಕ್ಕಸರ  
 ಐದೆರಡು ವರುಷಗಳ ಮ್ಲಾನಮಾಡಿದನೆಂದು

೧

ಐದರೊಳಗೆಂದರ ತನಯಳಿಗೆ ನಮಿಸಿ ಮು  
 ತ್ಪ್ರದೇರಡು ಮುಖದವನ ಸುತವೀರನ  
 ಐದತ್ತವೈದಿಸಿ ಅರಿಯವರ ಪುರವನ್ನು  
 ಐದರೊಳಗೆಂಬುವ ಮುಖಕೆ ನೀಡಿದನೆಂದು

೨

ಐದು ಇಂದ್ರಿಯಗಳೊಳಗೆಂದರಧಿಪನ ಸುತನ  
 ಐದು ಪ್ರಾಣವನು ಸೆಳೆದವನ ರಥಕೆ  
 ಐದು ನಾಲ್ಕು ಗ್ರಹಗಳೊಳಗೆ ಕಡೆಯವನೆನಿಸಿ  
 ಐದು ರೂಪದಿ ನವೋಳದ್ದು ಸಲಹುವನೆಂದು

೩

ಐದರೊಳಗೆಂದು ಮಾರ್ಗ = ಅಕಾಶಮಾರ್ಗ

ಐದರೊಳಗೆಂದು ರಾಶಿ = ಸಮುದ್ರ

ಐದೆರಡು ವರುಷಗಳ = ಧಾತು

ಐದರೊಳಗೆಂದರ ತನಯಳು = ಭೂ ಪುತ್ರ, = ಸೀತೆ

ಐದೆರಡು ಮುಖದವನು = ದಶಮುಖ = ರಾವಣ

ಐದತ್ತ = ಪಂಚತ್ತ = ಮೃತ್ಯು

ಐದರೊಳಗೆಂಬುವ ಮುಖ = ಅಗ್ನಿಮುಖ

ಐದು ಇಂದ್ರಿಯಗಳೊಳಗೆ ಒಂದರಧಿಪನ ಸುತ = ಚಕ್ಷುರಂದ್ರಿಯಾಧಿ  
 ಮಾನಿಯಾದ ಸೂರ್ಯ ಪುತ್ರ, ಕರ್ಣ

ಐದು ಪ್ರಾಣವ ಸೆಳೆದವನು = ಅರ್ಜುನ

ಐದುನಾಲ್ಕುಗ್ರಹ = ನವಗ್ರಹ, ಕಡೆಯವ = ಕೇತು, ಎಂದರೆ ಧ್ವಜ

ಐದು ರೂಪದಿ = ಪ್ರಾಣಾಪಾನ ವ್ಯಾನೋದಾನ ಸಮಾನ ರೂಪಗಳಿಂದ

ಐದರೊಳು = ಧರ್ಮಾದಿ ಪಂಚಪಾಂಡವರ ಗುಂಪಿನಲ್ಲಿ

ಐದ (ವ) ರೋಳು ನೋಡಲು ಅತಿಬಲವೆಂದೆನಿಸಿ  
 ಐದೆಂದೂರಧಿಕರೋಳು ಅಧಿಕನೆನಿಸಿ  
 ಐದು ವುರ ಬೀಡೆ ಕೊಡದಿರಲವನ ಮಡವಿಮುರ  
 ಐದು ಮುತ್ತುಳ್ಳತನ ದೂರವಾಡಿದನೆಂದು

೪

ಐದು ಬಾಣನ ಗೆಲಿದ ಆಶ್ರಮವ ಕೈಕೊಂಡು  
 ಐದೆಂದು ಅರಿಗಳನು ಮೂರಿದು ಮೆಟ್ಟಿ-  
 ಐದು ಪ್ರಾಣಿಗೆ ಗುರು ಗೋಪಾಲ ವಿಕ್ರಮನ  
 ಐದೆರಡು ನಾಮಗಳಿಂದ ಭಜಿಸುವನೆಂದು

೫

೬. ಶಾಗ ವರಾಳ ಆವಿತಾಳ.

ಇಂದಿರೇಶ ನಿನ್ನ ದೊಂದೆಕ್ರಿಯವು  
 ದ್ವಂದ್ವ ದ್ವಂದ್ವ ವಾಯಿತೊ  
 ಕುಂದು ತೋರಿತು ಏಕರಿಗೆ ಪರಮಾ  
 ನಂದ ವಾಯಿತು ಮೃಂದಾರಕರಿಗೆ

೬.

೭

ಐದೆಂದು ರಧಿಕರು = ಸದ್ರಧಿಕರು

ಐದು ವುರಬೀಡೆ = ಶಕ್ರಪ್ರಸ್ಥವೇ ವೊಡಲಾದ ಐದು ಊರುಗಳನ್ನು  
 ಬೀಡಲು

ಐದು ಮುತ್ತುಳ್ಳತನ = ಮುತ್ತೈದೆ ತನ. ಹಂದ್ರಾ, ಕುಂಕುಮ, ಒಳೆ,  
 ಬಿಜ್ಜೋಲೆ, ಮಾಂಗಲ್ಯ

ಐದು ಬಾಣನ ಗೆಲಿದ ಆಶ್ರಮ = ಮನ್ಮಥನನ್ನು ಗೆದ್ದ ಅಂದರೆ ಇಂದ್ರಿಯ,  
 ವನ್ನು ನಿಗ್ರಹಿಸಿದ ಸನ್ಯಾಸಾಶ್ರಮ

ಐದೆಂದು ಅರಿಗಳು = ಪದ್ರಿಪುಗಳೂ, ಕಾಮ ಕ್ರೋಧಾದಿಗಳು

ಐದು ಪ್ರಾಣಿಗೆ ಗುರು = ಪ್ರಾಣಾವಾನಾದಿಗಳಿಗೆ ಗುರುವಾದ ಮುಖ್ಯ  
 ಪ್ರಾಣನು

ಐದೆರಡು ನಾಮಗಳಿಂದ = ಮತ್ಸ್ಯಾದಿ ದತನಾಮಗಳಿಂದ —

ಜನನ ಕ್ರಿಯೆ ದೇವಕಿ ತನುಜರ ಕಾಯಿತೊ  
 ಜನನ ಕ್ರಿಯೆ ಜೈನರ ಮನೆತನವಳಿಯತೊ  
 ಸ್ತಸ್ಯಪಾನದಿಂದ ಗೋಪಿಗೆ ಘನವೋದವಾಯಿತೊ  
 ಸ್ತಸ್ಯಪಾನದಿಂದ ಪೂತನೆ ಪ್ರಾಣವೆ ಹೋಯಿತೊ

೧

ಬಾಲಕ್ರೇಡೆ ಯಮಾಚಾರ್ಯನರ ವಾಲಿಸಿತೊ ಕರುಣದಿ  
 ಬಾಲಕ್ರೇಡೆ ಶಕಟಾದ್ಯರನು ಮೂಲನಾಶನ ಮಾಡಿತೊ  
 ಬಲಾಯನವೆ ಮುಚುಕುಂದನಿಗೆ ವರಮ ಗತಿಯ ನೀಡಿತೊ  
 ಬಲಾಯನವೆ ಕಾಲಯವನನ ಪ್ರಾಣವಪಹರಿಸಿತೊ

೨

ಬಂಧುತನವೆ ಧರ್ಮಾದ್ಯರನು ಎಂದದೊಳು ಕಾಯಿತೊ  
 ಬಂಧುತನವೆ ಪೌಂಶ್ರಕರಸನ ಮಂದಭಾಗ್ಯನ ಮಾಡಿತೊ  
 ಬಂದಿವಚನ ಇಂದ್ರಾದ್ಯರಿಗಾನಂದಕರವಾಯಿತೊ  
 ಬಂದಿವಚನ ವಿರೋಚನಗೆ ಬಂಧವ ತಂದಿಟ್ಟಿತೊ

೩

ಕರವ್ಯರ್ಥವಾಗಿ ತುರುಗಳ ಮರಣ ಪಂಹರಿಸಿತೊ  
 ಕರವ ವದನದೊಳೆಡೆ ಕೇಶಿಗೆ ಮರಣವೆ ಒದಗಿತೊ  
 ಸರವಿಶ್ವರೂಪ ನೋಡೆ ಹರ.ಪೋದ್ರೀಕವಾಯಿತೊ  
 ದುಂಬೋಧನ ನೋಡಲವಗೆ ದುಃಖವೆ ಬಲಾಹೆಚ್ಚಿತೊ

೪

ಗುಣ ರೂಪ ಕ್ರಿಯಾಬಲದ ಕೊನೆಯಾವನು ಒಲ್ಲನೊ  
 ನಿನಗೆ ವೈಷಮ್ಯದಿ ಲೇಶವನು ಕಾಣೆ ಶ್ರೀಶನೆ  
 ದನುಜ ದಿವಿಜರ ಮನದನುಸಾರದಾತನೆ  
 ಮನೆದು ಬೀಡುವೆ ಕಾಯೊ ಗೋಪಾಲವಿಠಲ

೫

೭. ರಾಗ ಕಾಂಜೋದಿ ಝಂಜಿತಾಳ.

ಈ ಪರಿಯ ಅಧಿಕಾರ ಒಲ್ಲೆನಾನು ೬.

ಶ್ರೀಶತಿಯ ನೀನೆಲಿದು ಎನು ಕೊಟ್ಟುದೆ ಸಾಕು ೭.

ಬೆರತಾಲ ನಿನ್ನ ಕಾದು ತಿರುಗಿದುದಕೆ ನೀನು  
 ಕರುಣದಿಂದಲಿ ರಚಿಸಿ ಈ ದುರ್ಗದಿ  
 ಇರಪೇಳಿದುದಕೆ ನಾ ಹೊಕ್ಕು ಸೋಡಿದೆ ಒಳಗೆ  
 ಹುರುಡು ಲೇಶವು ಕಾಣೆ ಕರೆಕರೆಯ ಬಲವೆರಡು ೧.

ಪಾರಯಲಿ ಹೋಗಿ ಬರುವುದಕೆ ಉಪಟಗಳ ಘನು  
 ಹೋರಬಟ್ಟುಳಿಗಂತು ಸೆಲೆಯೆ ಇಲ್ಲ-  
 ವೈರಿವರ್ಗದ ಜನರ ಬಳಗ ಬಲು ತುಂಬಿತುದು  
 ಮಾರಿ ನಿನ್ನ ವರಲ್ಲಿ ಊರಿನಿಲ್ಲಿಲಿಗೊಡರು ೨.

ಸಾಮಾಂತಿಕೆ ಮಾತ್ರ, ಅಧಿಕಾರವೆನಗಿತ್ತೆ  
 ಸ್ಯಾಮಿತ್ವವನು ಸೋಡೆ ಮನೆಮನೆಯಲಿ  
 ಧೀನು ವಿಕ್ರಮರವರು ದುರ್ಬಲಾಗ್ರಣೆ ನಾನು  
 ಗ್ರಾಮಪೊಕ್ಕಿಸಿ ನಮಿಪೆ ಸರಿಬಂದ ತೆರವಾಡೊ ೩.

ಸರಿಬಂದ ವ್ಯಾಪಾರ ತಾವೆಮಾಡಿ - ಎನ್ನ  
 ಬಂದೆ ಲೆಬ್ಬು ಕೆ ಮಾತ್ರ ಗುರಿಯಮಾಡಿ  
 ಕರೆಕರೆಯ ಪಡಿಸಬೇಕೆಂದು ಯೋಚಿಸುತ್ತಿಹರು  
 ಕರೆದು ವಿಚಾರಿಸಿ ಸ್ಯಾಯಮಾಡಿಸು ಧೊರೆಯೆ ೪.

ಕಾಲಕ್ಕೆ ಸರಿಯಬಂದವರಿಗೆ ಒಳಗಾಗಿ  
 ಶಾಳತಿಯಲೊಪ್ಪಿಸು ಕೊಡುವೆವೆಂದು  
 ಪ್ರಲೋಚಿಸಿ ಇಹರು ಈಗಲೇ ನಿನ್ನ ನಿಜ  
 ಆಳುಗಳ ಒಲವಾಡಿ ಎನ್ನ ರಕ್ಷಿಸೊ ಧೊರೆಯೆ ೫.

ಕ್ಷಣಕೆ ನೂರುಪಟ್ಟ ಈ ಕೋಟಿಗಿಲೊರಾಯ  
 ಅನುವಾದ ದಿವಸವೊಂದಾದಿಲ್ಲ  
 ಎನಗಾರು ಬಲವಿಲ್ಲ ಇದ್ದವರು ವಶವಿಲ್ಲ  
 ಕೊನೆಗೊಂಡು ಗ್ರಾಮ ಕಾಪಾಡುವ ಬಗೆಯಂತೊ ೬.

ಎನಗೆ ಬಹು ನಾಯಕರ ಈ ಕೊಂಬೆಯೊಳು ವಾಸ  
 ವನು ಬಿಡಿಸಿ ನಿನ್ನ ನಿಜಪಟ್ಟಣದೊಳು  
 ಮನೆಮಾಡಿ ಕೊಡಲುನಾ ನಿನ್ನ ನೋಡಿಕೊಳುಕ  
 ಅನುಗಾಲ ಒದುಕುವೆನೊ ಗೋವಾಲ ವಿಠಲ

೭.

೮. ರಾಗ ಶಂಕರಾಭರಣ ಆವಿರ್ಭವ

ಎನ್ನ ಸ್ಯಾಮಿ ಎನ್ನ ಸರ್ವಸ್ಯಾಮಿ  
 ಬಿನ್ನ ರಹಿತ ಅಖಿಳ ಬಗದಂತರ್ಯಾಮಿ

೮.

ಆವಗತಿಯೊ ಎನಗಾವಗತಿಯೊ  
 ಆವಗತಿಯೊ ಎನಗಾವಗತಿಯೊ

೯.

ಒಂದ ಕಾರ್ಯವಾಗಲಿಲ್ಲ  
 ಇಂದು ಬ್ರಹ್ಮ ದೇಹ ಧರಿಸಿ  
 ಮುಂದೆ ಗತಿಯಾವುದಯ್ಯ  
 ಸಿಂಧುಕಯನ ಆರವಿಂದ ನಯನ

೧೦.

ನಿತ್ಯವಲ್ಲ ದೇಹ ಆಯು  
 ವ್ಯರ್ಥಕಳೆದು ಹೋಗುತ್ತಿದೆ  
 ಮತ್ತೆ ಈ ಪರಿಯ ಕಾಯ  
 ಬಾಹೊದಿಂತೊ - ನೀ ಕಾಪೋದಿಂತೊ

೧೧.

ಹೊಸ ವಿಷಯ ಸುಖವ ನಾನು  
 ಲೇಸು ಎಂದು ತಿಳಿದು ಮಮತೆ  
 ಪಾಶದೊಳು ಕಟ್ಟಿ ಬಿದ್ದು  
 ಕ್ಷೇಪಪಡುವೆ - ಮೇಲಾಸೆತೊಡುವೆ

೧೨.

ಪರರ ವಿತ್ತ ಪದವಿ ಕಂಡು  
 ಹರುಷ ಕ್ಷೇಪದೊಳು ಬಿದ್ದು  
 ಇರುವೆ ಹಗಲು ಎಕವಾಗಿ  
 ತೊಳಲುವೆನು - ಅತಿ ಬಳಲುವೆನು

೧೩.

ನಾಮ ಲೋಚನೆಯರ ಕಂಡು  
 ನಾ ಮನಸು ಕೂಟ ಮಾಡಿ  
 ಕಾಮಿಸುವೆ ಕಲುಷಿಯಾಗಿ  
 ನೇಮದಿಂದ - ಅತಿ ಪ್ರೇಮದಿಂದ

೫.

ಉನ್ನತ್ತ ತನದಿ ಸಕಲ  
 ಸನ್ಮಾರ್ಗವ ಜರಿದು ಸತತ  
 ಮನ್ಮಥನ್ನ ವೊಂದಿದೆನೊ  
 ನಿಮ್ಮ ಮರೆದು, ವಿಹಿತ ಧರ್ಮತೊರೆದು

೬.

ಧೈರ್ಯವಾಗದೆನಗೆ ಭಕ್ತ  
 ವರ್ಯರನ್ನು ವೊಂದಲಿಕ್ಕೆ  
 ಚಾರ್ಯದಾಸನಾದೆ ಬ್ಯಾಕ್ಯೈ  
 ಶ್ವರ್ಯಬಯಸಿ—ವಿಷಯ ಧಾರ್ಯನೆನಿಸಿ

೭.

ಮತ್ತೆ ಉದರ ಬಾಧೆಗಾಗಿ  
 ಕೃತ್ಯದುಷ್ಟ ಮಾಡಿ ನರರ  
 ಭೃತ್ಯನಾಗಿ ವೋವೆ ಕಿಂಚಿ  
 ದರ್ಥಕಾಗಿ—ಪುರುಷಾರ್ಥನಾಗಿ

೮.

ನರಕ ವಾರ್ತೆ ಕೇಳಿ ಮನ  
 ವೆರಗಿಸುವೆ ವಿಷಯಗಳಿಗೆ  
 ನರಹರಿಯೆ ಕಾಯಬೇಕೊ  
 ಕರುಣದಿಂದ—ನಿನ್ನ ಸ್ಮರಣೆಯಿಂದ

೯.

ಆಗದೆನಗೆ ಅಬುಜನಾಥ  
 ಭಾಗವತವ ಕೇಳಿ ಮನಸು  
 ಹೇಗೆ ನಾ ನಿನ್ನದಾಸ  
 ನಾಗುವೆನು—ಧವ ನೀಗುವೆನು

೧೦

ಜೀನ ರಕ್ಷ ಕ ವಿವಿಜರೊಡೆಯ

ಪಾನವಾರಿ ಚ್ಚಾಸ್ತುರ್ಣ

ವೇಣು ಗೋವಾಲ ವಿಠಲ

ಪಾಸಿಸಲಯೊ— ನಿನ್ನ ಧ್ಯಾನ ಬಲಯೊ

೧೧.

೯. ರಾಗ ರೇಗುಪ್ಪಿ ಝಂಪತಾಳ.

ಎನ್ನ ಜಿನ್ನಪ ಕೇಳೊ ಧನ್ಯಂತ್ರಿ ದಯಾಮಾಡೊ

ಸಣ್ಣವನು ಇವಕೇವಲ

೨.

ಒನ್ನ ಒಡಿಸುವ ರೊಗವನ್ನು ವೋಚನಮಾಡಿ

ಜೆನ್ನಾಗಿ ಪಾಲಿಸುವರೊ, ವಿಭುವೆ

೩.

ಅರೋಗ್ಯ ಅಯುಷ್ಯ ವಶ್ಯರ್ಯವೆಂದೊಪ್ಪಿ

ಮೂರು ವಿಧ ವಸ್ತುಗಳು

ನಾರಾಯಣನ ಭಜಕರಾದವರ ಸಾಧನಕೆ

ಫೂರಣವಾಗಿತ್ತುಷ್ಟೆ

ಘೋರ ವೃಥೆಚಾರ ವರನೆಂದೆ ವಿತ್ತಾಪ

ಪಾರಮಾಡಿದ ದೋಷದಿ

ಪಾರಿದ್ರ್ಯರಾಗುವರೊ ಮೂರು ವಿಧದಿಂದಲ

ಕಾರಣನೆ ನೀನು ದುಷ್ಕರ್ಮ ಪರಿಹರಿಸುವರೊ

೧

ವಸುಮತಿಯು ಮೇಲಿನ್ನು ಅಸುರ ಜನರೇ ಒಹಳ

ವಶವಲ್ಲ ಕಲಿಯ ಬಾಧೆ

ಜಿಸಿಲಿಂದ ನೀಡಿತವಾದ ಕಸಿಗಳಂತೆ

ತಿಶುಗಳು ನಾವಿವೈಷ್ಟೆ

ಅಸುರಾಂ ನಿನ್ನ ಕರೂಣಾವೃತದ ಮಳೆಗೆರೆದು

ಕಾಶಲದಲಿ ಪಾಲಿಸುವರೊ

ಕೆಸರಿಂದ ಕೆಸರ ತೊಳೆದಂತೆ ಕರ್ಮದ ಪಥವು

ಅಸುನಾಥ ಹರಿಯೆ ಪೊರೆಯೊ ಸ್ಯಾನೊ

೨.

ಅಧಿವ್ಯಾಧಿಗಳು ಉನ್ನಾದ ವಿಭ್ರಮನಾನಾ  
 ಬಾಧೆಗೌಷಧನು ನೀನೆ  
 ಹೇ ದೇವ ನಿನ್ನ ಕರಕಲಶ ಸುಧೆಯನು ಎರೆದು  
 ಸಾಧುಗಳ ಸಂತ್ಯುಸುವಿ  
 ವೋದ ಬಡಿಸುವಿ ನಿನ್ನ ಸಾಧಿಸುವರಿಗೆ ಶು-  
 ಭೋದಯಂಗಳನು ಮಾಡಿ  
 ಅದರಿಸಿ ಇವಗೆ ತವವಾದ ಧ್ಯಾನವನಿತ್ತು  
 ಸಾಧುಗಳೊಳಗಿಟ್ಟು ವೋದಕೊಡು ಸರ್ವದ

೩.

ಅನ್ಯರನು ಭಜಿಸದಲೆ ನಿನ್ನನೆ ತುತ್ತಿಸುತ್ತ  
 ನಿನ್ನ ಚಿತ್ತೆಗಳ ಧರಿಸಿ  
 ನಿನ್ನವರವನೆನಿಸಿ ನಿನ್ನ ನಾವೋಚ್ಚರಿಸಿ  
 ನಿನ್ನಿಂದ ಉಪಜೀವಿಸಿ  
 ಅನ್ನ ಅರೋಗ್ಯಕ್ಕೆ ಅಬ್ಬ ಜೀವಿಗಳಿಗೆ  
 ಇನ್ನು ಅಲ್ಪರಿಯಬೇಕೆ  
 ನಿನ್ನ ಸಂಕಲ್ಪ ಭಕ್ತರನು ಪೋಷಿಸೆನೆಂಬ  
 ಭನ್ನ ಬಿರುವಿನ್ನು ಉಳುಹೋ ಸಲಹೊ

೪.

ನಿನ್ನವರಲಿ ಇವಗೆ ಇನ್ನು ರತಿಯನು ಕಂಡು  
 ನಿನ್ನವನೆಂದು ಅರಿದು  
 ನಿನ್ನ ನಾ ಪ್ರಾರ್ಥಿಸಿದೆ ಅನ್ಯರಿಗೆ ಅಲ್ಪರಿಯೆ  
 ಎನ್ನ ವಾಲಿಸುವ ಧೋರೆಯೇ  
 ಎನ್ನ ಮಾತಲ್ಲವಿದು ಎನ್ನ ಪಿರಿಯರ ಮಾತು  
 ಮನ್ನಿಸಬೇಕೊ ಕರುಣೆ  
 ಅನ್ನಂತ ಗುಣಾರ್ಣವ ಗೊಪಾಲ ವಿತಲನೆ  
 ಇನ್ನಿದನು ಲಾಲಿಸಯ್ಯಾ ಜೇಯಾ

೫.

೧೦. ರಾಗ ಕಾಪಿ ಆದಿತಾಳ.

ವಿಕೆ ಮಮತೆ ಕೊಟ್ಟು ದಣಿಸುವಿ ರಂಗ  
ನೀ ಕರುಣದಿ ಎನ್ನ ಪಾಲಿಸೆನೊ ಕೃಷ್ಣ

ಪ.

ನಿನ್ನನು ಭಜಿಸಲು ಅನ್ಯವಿಷಯಂಗಳೆ  
ಗೆನ್ನನೆೊಪ್ಪಿಸುವುದು ನೀತವೆ (=ನೀತಿಯೆ ?)  
ಮನ್ನಿಸಿ ದಯದಿ ನೀನೆನ್ನ ಪಾಲಿಸದಿರೆ  
ನಿನ್ನ ನೇಮಕೆ ಪ್ರತಿಕೂಲವೆ, ರಂಗ

೧.

ತನುವು ತನ್ನದು ಅಲ್ಲ ತನುಸಂಬಂಧಿಗಳಾರೊ  
ತನುವಾರೊ ತಾನಾರೊ ಅವರಿಗೆ  
ಧನ ವೊದಲಾದ ವಿಷಯಗಳ ಅನುಭವ ಹಂ  
ದಣ ಜನುಮದಂತ್ಲವೆ, ರಂಗ

೨.

ಇಂದ್ರಿಯಂಗಳ ವಿಷಯದಿಂದ ಭೇದಿಸೆ ಗೋ  
ವಿಂದ ನಿನ್ನ ಮನಕೆ ಬಾರದೆ  
ಇಂದಿರೆಯರಸ ಬ್ರಹ್ಮಾದಿವಂದಿತ ನಿನ್ನ  
ಬಂಧಕ ಶಕುತಿಗೆ ನವೋ ನವೋ, ರಂಗ

೩.

ಅರಿತು ಅರಿತು ಎನಗರಲವವಾದರು  
ಎರಕುತಿ ವಿಷಯದಿ ಬಾರದು  
ಕರುಣಾಸಾಗರ ನಿನ್ನ ಸ್ಮರಣೆ ಯೊಂದಲ್ಲದೆ  
ಮರುಳು ನೀಗುವ ಬಗೆಗಾಣೆನೊ, ರಂಗ

೪.

ಎಂದಿಗೆ ಇನ್ನು ನಿನ್ನ ಚಿತ್ತಕ್ಕೆ ಬರುವುದೊ  
ಅಂದಿಗೆ ಉದ್ಧರಿಸೆನೊ ಕರುಣೆಯೆ  
ಸುಂದರ ವಿಗ್ರಹ ಗೋಪಾಲ ವಿಶ್ವಲ-ಸುಲ  
ಸಾಂದ್ರ ಭವನೋಚಕ ನವೋ ನವೋ, ರಂಗ

೫.

೧೧ ಸುಳಾದಿ

ಧ್ರುವತಾಳ

ನಿನ್ನ ಚಿತ್ತ ಎನ್ನ ಭಾಗ್ಯ ಇನ್ನು ಬೇರೆನಗಿಲ್ಲ  
 ಮನ್ನಣೆ ಅಮನ್ನಣೆ ನಿನ್ನದೊ ಸರ್ವೇಶ  
 ಬಿನ್ನ ಕೊಟ್ಟಿನೊ ನಿನಗೆ ಎನ್ನ ಏನನ್ನು ಮಾಡೊ  
 ಕಣ್ಣೆಲ್ಲ ಕಂಡಷ್ಟು ಏನನ್ನ ಕೇಳೋಣ  
 ನಿನ್ನ ಬಣ್ಣೆ ಸಿ ನಾನು ಘನ್ನ ಬೇಡುವನಲ್ಲ  
 ಎನ್ನದೆಂಬಹಂಕಾರವನ್ನು ಬಿಡಿಸೊ ದೇವ  
 ಎನ್ನ ಸಂಕಲ್ಪವೆಲ್ಲ ನಿನ್ನ ಅಭಿನವೈಯ  
 ನಿನ್ನ ಸಂಕಲ್ಪಕಿನ್ನು ಧಿನ್ನ ಭಿನ್ನಗಳೆಲ್ಲ  
 ನಿನ್ನಿಷ್ಟೆ ನೀ ಪ್ರೇರಕ ನಿನ್ನದೊ ಎನ್ನಭಾರ  
 ಇನ್ನು ಮುನ್ನೆಂದೆಂದು ಇನ್ನಿದೆ ಸಿದ್ಧವಯ್ಯ  
 ಇನ್ನೊಂದ ನಾನರಿಯೆ ಎನ್ನೊಡೆಯನೆ ಕೇಳೊ  
 ಮನ್ನವಚಕಾಯದಿ ಇನ್ನು ನಿನ್ನೇ ಹಾರೈಸಿ  
 ಬಿನ್ನಹ ಮಾಡಿದೆನೊ ನಿನ್ನನಿಲಿಸಿ ಕೊಂಡೆ  
 ಚಿನ್ನಯ ಮೂರುತಿ ಗೋಪಾಲ ವಿತ್ತಲ  
 ನಿನ್ನಾ ಬೇಡುವೆನಲ್ಲದೆ ಅನ್ಯರಿಗಾಲ್ಪಿಯೆ

೧.

ಮಧ್ಯತಾಳ

ನಿನ್ನಿಂದಲಿ ದತ್ತ ಅನ್ನಾಗದ ವಸ್ತು  
 ಅನ್ನಂತ ವಿತ್ತರು ಇನ್ನೊಲ್ಲೆ ಇನ್ನೊಲ್ಲೆ  
 ಅನ್ಯ ಕರ್ಮವ ಮಾಡಿ, ಅನ್ಯ ದೈವವ ಬೇಡಿ  
 ಎನ್ನುದರ-ಪೂರ್ತಿ, ಇನ್ನು ಮಾಳ್ಕುದಕಿಂತ  
 ಬಣ್ಣಗೆಟ್ಟವನಾಗಿ ಅನ್ಯ ವಿಷಯ ಬಿಟ್ಟು  
 ನಿನ್ನವನಾಗಿನ್ನು ಅನ್ನವಿಲ್ಲದೆ ಅ-

ರಣ್ಯವ ಸೇರಿನ್ನು ಹಣ್ಣು ಹಂಪಲು ಮೆದ್ದು  
 ನಿನ್ನ ವಿಷಯ ಕರ್ಮ ನಿನ್ನ ವಿಷಯ ಧರ್ಮ  
 ಇನ್ನೇನಾದದ್ದು ನಿನ್ನ ಪರವಮಾಡಿ  
 ಎನ್ನ ಇಡಿಸಿದರೆ ಘನುಪಕಾರವು  
 ಇನ್ನೆಂದಿಗ ಮರೆಯೆ ಚಿನ್ಮಯಮೂರತಿ

ಗೋಪಾಲ ವಿಠ್ಠಲ

ನಿನ್ನ ಚಿತ್ತಕೆ ಬಾರ ದಿನ್ನೆಂದಿಗೊವಲ್ಲೆ

೨

ದೂಪಕತಾಳ

ಹೊಗೆ ಇತ್ತೇ ಇನ್ನು ಹಾಗೆ ಆಗಲಿ ದೇವ  
 ಹೀಗೆ ಇತ್ತೇ ಇನ್ನು ಹೀಗೆ ಆಗಲಿ ದೇವ  
 ಹಾಗೆ ಹೀಗೆ ಇನ್ನು ಎರಡು ಆಗಲಿ ದೇವ  
 ಆಗ ಅಂಜಿದ ನಾರು ಈಗ ಅಳುವ ನಾರು  
 ಆಗುವಂಥಾ ಕಾರ್ಯ ಆಗಲಿಂಪನು ಯಾರು  
 ಆಗದಂಥಾ ಕಾರ್ಯ ಆಗುವಾಡುವನಾರು  
 ಬಾಗುವೆ ನಿಮ್ಮ ಚರಣಂಗಳಿಗೆ ನಾನು  
 ಹೇಗಾದರು ಲೇಸೆ ನೀನಿತ್ತ ಭಾಗ್ಯಕ್ಕೆ  
 ಹೊಗೆಡ್ಡುರಡೆಂದರೆ ಆಗೋದೇನೆನ್ನಿಂದ  
 ಸಾಗಿ ಸಾಗಿ ಇನ್ನು ತೂಗಿ ತೊಟ್ಟೆಲು  
 ಹೋಗಿ ಹೋಗಿ ತನ್ನ ಸ್ಥಳಕೆ ನಿಲ್ಲುವುದು  
 ಸಾಗರಶಯನ ಗೋಪಾಲವಿಠ್ಠಲ ತೀರೆಯೆ  
 ಘೋರ ತೀರಿಸಿ ದೋಷ ಯಾಗ ಮಾಡೊ ದೇವ

೩

ಝಂಜಿತಾಳ

ನೀ ನಿತ್ಯ ನಾನಿತ್ಯ ಆನಾವಿ ಕಾಲದಲಿ  
 ಏನು ಆಗುವ ಪ್ರೀತಿ ನಿನ್ನಿಂದಲೆನಗೆ  
 ಕಾಣುವುದೆಂದೊಂದುಂಟೆ ನಿನ್ನ ಕಂಡವಂಗೆ

ಜಾಣತನವೇಕೆ ಎನ್ನೊಡನೆ ಛಲಬೀಡ  
 ಪ್ರಾಣಿಗೊಂದೊಂದು ಅನಿತ್ಯ ವಸ್ತುಗಳಲ್ಲಿ  
 ಏನು ಭ್ರಮೆ ಪುಟ್ಟಿಸಿ ಮರುಳು ಮಾಡುವೆ ದೇವ  
 ಶ್ರೀನಾಥ ಸಾಹಸಕ್ಕೆ ಏನು ಏನೆಂಬೆನೊ  
 ಧೇನಿಸಿ ನೋಡೆ ಶತಾನಂದಗೊಳವಲ್ಲ  
 ಕಾಣುವನೆನ್ನಂಥ ನರಗುರಿ ನಿನ್ನನು  
 ಶ್ರೀನಿವಾಸನೆ ನವೋ ನವೊ ಎಂಬೆನೊ  
 ವೀನ ರಕ್ಷಕ ದೇವ ಗೋವಾಲ ವಿಠ್ಠಲ  
 ನೀನು ಕುಣಿಸಿದಂತೆ ನಾನು ಕುಣಿವೆನಯ್ಯಾ

ತ್ರಿಪಟಿತಾಳ

ಎಳುವುದೇವನೆ ನಿನಗೆ ವಾಸಿವೊಂದೇ ಕೇಳು  
 ಈತನೆಂಬ ಬೆಸರು ನಿನ್ನದಯ್ಯ  
 ವಾಸನೆಂಬ ಬೆಸರು ನಿನಗೆ ಎಂದಿಗೂ ಇಲ್ಲ  
 ವಾಸಕ್ಕೆ ತನವೆಲ್ಲ ನಮ್ಮದೈಯು  
 ವಾಸರು ಇಲ್ಲದ ಈಶಕ್ಯಪ್ರಕಟಿಸದು  
 ಈತನು ಇಲ್ಲದ ವಾಸತನವ್ಯಾಕೆ  
 ದೇಶಕಾಲ ವಾಕ್ರ ಈಸುಕೊಡಿದಿಲ್ಲ  
 ಕಾಸು ಕೊಡುವವಾತರಿಲ್ಲವಿವೆ  
 ಕಾಸು ಇದ್ದ ವನಲ್ಲ ದೇಶ ವೋಗುವುದು  
 ದೇಶವಿದ್ದಲ್ಲಿ ಕಾಸು ಬಾಹುವುದೆ  
 ವಾಸಕ್ಕೆ ಎನ್ನಲ್ಲ ಅವಣ್ಯಾತ್ರವನು  
 ಅಶ್ರಯಿಸಿ ಇತ್ತ ಈಶ ನೀ ಎನಗುಂಟು  
 ದೇಶ ದೇಶದವರು ಏನು ಕಾಲಕೆ ಕಾರುಡು  
 ಮಾಸದೆ ಕಂಡರೆ ವೋಷಿಸುವರು ಏಡದೆ  
 ಲೇಸಾಗಿ ಇಟ್ಟರು ಒಂದೇ ಸ್ಥಳದಲ್ಲಿ  
 ವಾಸವಾಗಿ ಇದ್ದು ನಾಶರಹಿತರಾಗಿ

ಕ್ಷೇತ್ರಕೊಬ್ಬನಮಾಡಿ, ಕ್ಷೇತ್ರಹಿತನಾಗಿ  
 ಘಾಸಿಪಡಿಸಿ ನಮ್ಮ ವ್ಯಾಸಲಾಗಿ ನೀನಿಂದ  
 ದೋಷರಹಿತ ರಂಗ ಗೋಪಾಲವಿಠ್ಠಲ  
 ದಾಸರವಿಡದಿರು ಎನೇನು ಒಂದರು

೨೧

ಅಪಕಾಳ

ಧನದಿಂದ ನೆಂಟರು ಕೆಲವರು ಎನಗಿನ್ನು  
 ತನುವಿನ ನೆಂಟರು ಕೆಲವರು ಎನಗಿನ್ನು  
 ಮನದಿಂದ ನೆಂಟರು ಕೆಲವರು ಎನಗಿನ್ನು  
 ದಿನದಿಂದ ನೆಂಟರು ಕೆಲವರು ಎನಗಿನ್ನು  
 ಗುಣದಿಂದ ನೆಂಟರು ಕೆಲವರು ಎನಗಿನ್ನು  
 ಇಂತು ನೆಂಟರೊಳು ಎನಗೆ ಒಬ್ಬರ ಕಾಣೆ  
 ಅನುವಾಗಿ ಇದ್ದರೆ ಅಷ್ಟು ನಮ್ಮವರೆಲ್ಲ  
 ಅನುವು ತಪ್ಪಿದರನ್ನು ಆರು ನಮ್ಮವರೆಲ್ಲ  
 ನಿನಗೆ ಎನಗೆ ನೆಂಟತನವನ್ನು ಹೀಗೆಲ್ಲ  
 ಅನಿಮಿಷವಗಲದ ಅನಿಮಿಷ ಜಾಂಧವನಾಗಿ  
 ಕ್ಷುಣ್ಣದಿಡದರೆ ಕಾಯ್ತು ಗೋಪಾಲ ವಿಠ್ಠಲ  
 ನಿನಗೆ ಮಾಡುವದೇನೆನೊ ನವೋ ನವೋ ಎನ್ನಿಂದ

೨

ಅಪಕಾಳ

ನೀನೇವೆ ವೈಕುಂಠ ನೀನೇವೆ ಮುಕ್ತಿ ಎನಗೆ  
 ನೀನೇವೆ ಸಕಲ ತೀರ್ಥಯಾತ್ರಿಗಳೆನಗೆ  
 ನೀನೇವೆ ಇಹಪರದಲ್ಲಿ ಕಾಯಿದವ  
 ನಾನೆಲ್ಲಿ ನೋಡಲು ನೀನೆ ಕಾಣೆನುವಿ  
 ನೀನಿದ್ದ ಸ್ಥಳದಲ್ಲಿ ಸಕಲದೇವತೆಗಳು  
 ನೀನೇವೆ ಫಲಗಳ ಸಕಲರಲ್ಲಿದ್ದೀವೆ  
 ವೀನರಕ್ಕಳ ದೇವ ಗೋಪಾಲ ವಿಠ್ಠಲ  
 ಜ್ಞಾನಿಗಳಿಗೆ ಪ್ರಿಯ ನೀನೆ ಜ್ಞಾನಿಪ್ರಿಯ

೩.

ಜತ್ತೆ

ರೌಠಿಣದವನು ನಿನ್ನ ಕಂಡದ್ದು ರೈಸುವ  
ಕಾಣುವ ಬಿಡ ನಿನ್ನ ಗೋಪಾಲ ವಿಶ್ವಲ

೧೦೦. ರಾಗ ಧನ್ಯಾಸಿ ಛಾಂದಸ್ಸು

ಏನ ಬೇಡಲೊ ನಿನ್ನ ಬಳಿಗೆ ಬಂದು ೨.

ನೀನಿತ್ತ ಸೌಭಾಗ್ಯ ನಿಬಿಡವಾಗಿದೆ ಎನಗೆ ೩.

ಜನನಿಯ ಕೊಡುಯೆಂದು ಜಗದೀಶ ಬಿಡುವೆನೆ  
ಜನನಿಯೇನಿತ್ತಳಾ ಧ್ರುವಂಠಾಯಿಗೆ  
ಜನಕನ ಕೊಡುಯೆಂದು ಜಯವಂಕ ಬಿಡುವೆನೆ  
ಜನಕನೇನಿತ್ತ ನಾ ಪ್ರಹ್ಲಾದಿಗೆ ೪.

ಅನುಜನಾಕೊಡುಯೆಂದು ಅತಿಶಯವಿ ಬಿಡುವೆನೆ  
ಅನುಜನೇನಿತ್ತನ್ನೈ ಆ ವಾಲಿಗೆ  
ಧನವನೇ ಕೊಡುಯೆಂದು ದೈವ್ಯದಲಿ ಬಿಡುವೆನೆ  
ಧನಗಳಿಸಿದ ಸುಯೋಧನ ನೇನಾದ ಕೊನೆಗೆ ೫.

ಸತಿಯಳ ಕೊಡುಯೆಂದು ಮತಿವಂತ ಬಿಡುವೆನೆ  
ಸತಿಯಿಂದ ದ್ಯುನಾಮ ವಸು ಏನಕಂಡ  
ಸುತರನೇ ಕೊಡುಯೆಂದು ಸುಖವಿನಾ ಬಿಡುವೆನೆ  
ಸುತರಿಂದ ಧೃತರಾಷ್ಟ್ರ ಗತಿಯೇನು ಕಂಡ ೬.

ಬಂಧುಗಳ ಕೊಡುಯೆಂದು ಜೆಂದದಲಿ ಬಿಡುವೆನೆ  
ಬಂಧುಗಳೇನಿತ್ತರಾ ಗಜರಾಜಿಗೆ  
ಅಂದಣವ ಏರುವ ಭಾಗ್ಯವ ಬಿಡುವೆನೆ  
ಅಂದಣೇಂದನಹುಷ ಏನಾದ ಕೊನೆಗೆ ೭.

ಬೇಡುವೆನೊ ನಾನೊಂದು ಬೇಡತಕ್ಕದ ದೇವ  
ನೀಡೆನೆಂಬುದು ನಿನ್ನ ಮನದೊಳತ್ತೆ  
ಮೂಡಲಾದ್ರೀಶ ಗೋಪಾಲ ವಿಠಲರೇಯ  
ಬೇಡದಂದದಿ ಪಾರುಮಾಡಯ್ಯ ಧೊರೆಯೆ

೨೯

೧೨. ರಾಗ ಕಾಂಚೋದಿ ಝಂಪತಾಳ

ಏಕೆ ಭಕ್ತ ವೊ ಚರ್ಮ ಹೇಲ ನಿನಗೆ

ಪ.

ಶ್ರೀಕಂಠ ನಿನ್ನ ಸ್ವಪ್ನ ಸಹಾಯ ಒಬ್ಬರಿಗಿಲ್ಲ

೩.

ಕನಕಾಚಲವೆ ನಿನ್ನ ಕರದೊಳಗಿಹ ಧನವು  
ಮನೆಯು ಠಜತಾಚಲವು ಅನ್ನ ಪೂರ್ಣೆ  
ನಿನಗೆ ಪಟ್ಟದರಾಣಿ ಲೋಕವಿಘ್ನವ ಕಳೆವ  
ಗಣಸಾಧ ನಿನ್ನ ಮಗ ಶಿವರೂಪಿ ನೀನು

೧

ರಾಜಶೇಖರ ನೀನು ಸಕಲ ಕೋಶಾಧ್ಯಕ್ಷ  
ರಾಜರಾಜನು ನಿನಗೆ ಪರಮಸಖನು  
ಮೂಜಗತ್ತಾವನಳು ಸುರಗಂಗೆ ಜಡಯೊಳಗೆ  
ನೋಜಿಗವಿದೇವೈಯು ಜಗದೊಳಗೆ ಶಂಕರನೆ

೨

ತ್ರೀಣಯನನು ನೀನು ಪಂಚಾಶ್ಯ ಬ್ರಹ್ಮನ ಮಗನು  
ನಿನಗೊಬ್ಬ ಮಗನಿಹನು ಆರು ವೊಗನು  
ಅನಿಮಿಷ ಪ್ರಿಯ ಗುರು ಗೋಪಾಲವಿಠಲ  
ನಿನಗೆ ಅತ್ಯಂತ ಸುಪ್ರಿಯನಾಗಿರಲು ದೇವ

೩

೧೩. ರಾಗ ಸಾವೇರಿ ಆದಿತಾಳ

ಏನಯ್ಯ ಶ್ರೀಕೃಷ್ಣ ನಿನ್ನಾಧೀನ ತನದ ಘನತೆಯ  
ಕಾಣೆನಿಗ ಲೇಶಕೊನೆಗೆ ಏನಮಾಡುವಿ ತಿಳಿಯದೊ

ಪ.

ಅನಾದಿ ಕಾಲದಿಂದ ಅನು ನಿನ್ನಾಧೀನನಾಗಿ  
 ಏನು ಪಯಲಿ ನೀನು ಮಾಡಿಸಿದಂತೆ ಮಾಡಿದೆನಲ್ಲದೆ  
 ಹಾನಿವೃದ್ಧಿ ಹರುಷಕ್ಷೇಶ ನಾನಾಭವಣೆಗೆ ಎನ್ನನೆೊಪ್ಪಿಸಿ  
 ನೀನು ಸಿಗದಲೆ ಅನ್ಯನಂತಿರೆ ಜಾಣತನದ ಪಯಿದೇನೈ ೧

ಹುಟ್ಟಹೊಂದಿ ಬೇಡಿ ಬಳಲುವ ಕೆಟ್ಟ ಸಂಸೃತಿ ಪಾರತಂತ್ರ್ಯದ  
 ಕಷ್ಟಗಳ ಅನುಭವವು ನಿನಗೊಂದಿಷ್ಟು ಇಲ್ಲದಕಾರಣ  
 ಎಷ್ಟು ಪಯಲಿ ಅಲ್ಪರಿದು ವೊರೆಯಿಟ್ಟು ಕೂಗಲು ನಿನಗೆ ದಯವು  
 ಪುಟ್ಟಪಾಯಿತೆ ಪುಣ್ಯಪುರುಷ ಶ್ರೀ ಕೃಷ್ಣ ಕೀರ್ತಿವಿವಾಸನೆ ೨

ವೋದಲಾಭ ಐದೇನೆಂದು ಈ ಧರೇಗೆ ಒಂದು ನಿನ್ನ  
 ಆದರಿಸಿ ಹಾಡಿ ಪಾಡಿ ನಡೆದು ನುಡಿದೆನಲ್ಲದೆ  
 ವೋದಲಾಭವೇನು ಕಾಣೆನೊ ವೋದಲಗಂಟೆಗೆ ವೋಸಬಂದಿತು  
 ಕ್ರೋಧಲೋಭ ವೋಹಕೆ ವಶನಾಗಿ ನಿನಗೆ ದೂರನಾದೆ ೩

ಹಿಂದೆ ಅರನು ಕೇಳಿ ಪೊರೆದೆ ಇಂದು ಅರನು ಕೇಳಿ ಜರೆದೆ  
 ತಂದೆ ಈಪರಿ ಕ್ಷಣಿಕತನಮಾಡೆ ಮಂದಿನಗರೆ ಮಹಾತ್ಮನೆ  
 ಹಿಂದೆ ನಿನ್ನವ ಇಂದು ಅರವ ಎಂದಿಗೂ ನಿನ್ನ ಪಾದಯುಗಳವ  
 ಹೊಂದಿದವ ನಾನಾದಡೆ ದಯದಿಂದ ಪಾಲಿಸಬೇಕಯ್ಯ ೪

ಕಾಲದೇಶವಿದ್ಯು ಕರ್ಮಜಾಲದಲ್ಲಿ ಎನ್ನ ಒಂಧಿಸಿ  
 ಲೀಲೆ ಮಾಡುವಿ ನೀನು ಸಿಗದಲೆ ಮೇಲು ಇದು ನಿನ್ನ ಘನತೆಯೆ  
 ಮೂಲಕಾರಣ ಮುಖ್ಯನೀನೆಂದು ತೀಲಬಲ್ಲವ ನಿನ್ನ ಬಿಡೆ - ಪರಿ  
 ಪಾಲಿಸುವುದು ಉಚಿತ ಗುರು ಗೋಪಾಲ ವಿಠ್ಠಲ ವೆಂಕಟ ೫

೧೪. ರಾಗ ನವರೋಜು ಆದಿತಾಳ

ಏನು ಗತಿಯೋ ಕೃಷ್ಣಯ್ಯಾ ಪ.

ನಿನ್ನ ವರವನಯ್ಯಾ ಅ.

ನಿನ್ನ ಬಿಟ್ಟು ಮನವನ್ಯಕೆರಗಿ ಬಲು  
ಬನ್ನ ವಿಷಯ ಸುಖವನ್ನು ಬಯಸುತ್ತಿದೆ  
ಕುನ್ನಿಯಂತೆ ಮನೆಮನೆಗೆಳಿಸುತ್ತಲಿ  
ಎನ್ನ ದಣಿಸುತ್ತಿದೆ ಇನ್ನೇನಯ್ಯ

೧

ಇಂದಿರೇಶ ಈ ಇಂದ್ರಿಯವೃಂದಗ  
ಳೊಂದೊಂದರ ಚಕ್ಕಂದವಿದೇ ನೈ  
ಹೊಂದಗೊಡದು ತವ ದ್ವಂದ್ವ ಪಾದಗಳ  
ತಂದೆ ಇದಕೆ ಗತಿ ಮುಂದೇನಯ್ಯ

೨

ಪರಸತಿಯರನಪ್ಪೆ ಥರಥರ ನಡುಗದೆ  
ಹರುಷವಿಂದವರಲ್ಲಿ ಎರಗುತ್ತಿದೆ ಮನ  
ಹರಿಯೆನಗೀಪರಿ ಮರುಳುಹಚ್ಚಿ ನೀ  
ನರಿಯದಂತಿರುವುದು ಥರವೇನೈಯ

೩

ಸಾರಿದಿನಾನೆಲೊ ಸಾರಹೃದಯ ನಿ  
ಸ್ಸಾರದ ಈ ಸಂಸಾರ ಶರಧಿಯೋಳ್  
ಪಾರಗಾಣದಲೆ ಚಾರಿವಂದೆ ಕಂ  
ಸಾರಿ ಎನ್ನ ನೀ ದೂರವಾಡಿದರನ್

೪

ತಡೆಯದೆ ಕೇಳೆನ್ನೊಡೆಯ ಶೋಕದಿಂ  
ಕಡೆಹಾಯಿಸು ನಿನ್ನಡಿಗಳಿಗೆರಗುವೆ  
ನಡೆನೆ ನಡೆವೆ ನೀನುಡಿಸೆ ನುಡಿವೆ ಸಂ  
ಗಡಿಯ ಕರುಣೆ ನೀ ಕಡೆನೋಡಿದರನ್

೫

ಮಂಗಳಾಂಗ ಸಿರಿ ರಂಗ ಎನ್ನ ಶ್ರಮ (-ಭವ. ಪಃ )  
ಹಿಂಗಿಸು ಅಜಮಿಳ ಗಂಗಾಸುತ ಮಾ  
ತಂಗಾದಿಗಳಿಗೆ ಮಂಗಳವಿತ್ತ ಕೃ  
ಪಾಂಗ ನಿನ್ನಯ ಡಿಂಗರಗ್ನಿಗಿನ್

೬

ಶರಣಾಗತರನು ಪೊರೆವನೆಂಬ ತವ  
 ಬಿರುದು ಲೋಕದೊಳು ಮೆರೆಯುತಿರೆ ಎನ್ನ  
 ಪೊರೆವುದು ನಿನಗಾಶ್ಚರ್ಯವಲ್ಲ ಸಿರಿ  
 ವರದ ಗೋಪಾಲ ವಿಠಲ ಪ್ರಭುವೆ (ನಿಜವರದ. ಪಾಠಾಂತರ) ೩

೧೫. ರಾಗ ಮಧ್ಯಮಾವತಿ ಅಟತಾಳ

ಎನೆಂದು ಬಿನ್ನೈಸಲ್ವೆಯ, ಎನ್ನಮನ  
 ನಿನ್ನ ಧೇನಿಸಲೊಲ್ಲದು ಪ

ಶ್ರೀನಿವಾಸ ಸುರದ್ರುಮನೆ ಭ  
 ಕ್ತಾನು ಕಂಪಿ ನೀನು ಕರುಣಿಸು ಅ.

ಇಲ್ಲದ ಚಿಂತೆಗಳ ಚಿಂತಿಸಿ ಮನ  
 ಅಲ್ಲ ತಿಂದಿಲಿಯಂದದಿ  
 ತಲ್ಲಣಿಸುತ್ತಿದೆ ತಾವರೆಯೆಲೆಯಲ್ಲಿ  
 ನಿಲ್ಲದುದಕ ಬಿಂದುವಿನ ತೆರದಂತೆ ೧

ಸೆಳೆದು ಸೆಳೆದು ನಿನ್ನ ಪಾದದಿ ಮನ  
 ಘಳಿಗೆ ಧೇನಿಸು ಎಂದರೆ  
 ಕಳವಳಿಸುತ್ತಲಿದೆ ಕಂಡಕಂಡ ವಿಷಯ  
 ಕೈಳೆವುತಲಿದೆ ಎನ್ನ ಏನುಮಾಡಲಿ ೨

ಪರರ ಸಂಪದವ ಕಂಡು ಸೈರಿಸದಲೆ  
 ಪರಮಾಸೂಯವ ಪಡುತ  
 ಕರೆಕರೆಯ ತನ್ನೊಳಗೆ ತಾ ಪಡುತ ಈ  
 ತೆರದಲ್ಲಿ ಇಪ್ಪುದೊ ಎನ್ನಯ ಮನವು ೩

ಮನದಾಸೆಗೀನೆಂಬೆನು, ಪೇಳಲು ಲಜ್ಜಾ  
 ಮನಸಿಜನೈಯ ಕೇಳೊ  
 ಸೆಣಿಸಿ ಸೆಣಿಸುತ ಶಾಂತವಾಗದೆ  
 ದಣಿಸುತಿದೆ ಧನದಾಸೆಯಿಂದ ೪

ಪಂಚವೃತ್ತಾತ್ಮಕದ ಈ ಮನದ ಪ್ರ  
ಪಂಚಪಲ್ಲವು ನಿನಗೆ  
ಪಂಚನೆಯಲ್ಲದೆ ಒರೆದು ಪೇಳಿದೆ ಎ  
ರಿಂಚವರದ ಗೋಪಾಲ ವಿಠಲ

೨೯

೧೬. ರಾಗ ಪಂಚುವರಾಳಿ ಅಟತಾಳ

- ಕೌವಿಯೊ ಕಾಯೊ ಕಾಯೊ ವರವೀಯೊ ಪ.
- ಕಾಯೊ ಶಾಯೊ ವರವೀಯೊ ವಿಜಯಗುರು  
ರಾಯ ನೀನಲ್ಲದುಸಾಯಮತ್ತಿಲ್ಲ ೮.
- ತಾಪತ್ರಯ ಬಲು ದೀಪನವಾಗಿದೆ  
ನೀ ಪಂಪಾಲಿಸದೀಪರಿ ಧರವೆ ೧
- ಪಾಪಗಳೆನಿಸದೆ ಪಾವನ ಮಾಳ್ಪುದು  
ಶ್ರೀಪತಿ ಪಡೆದ ಸುರಾಪಗದಂತೆ ೨
- ಸ್ವೀಕಾರ ಮಾಡು ನಿರಾಕರಿಸದೆ ಬಲು  
ವ್ಯಾಕುಲನಾಗಹೆ ನೀ ಕರುಣದಲಿ ೩
- ದೂರ ನೀ ನೋಡಲು ಆರು ಇಲ್ಲವೊ ಗತಿ  
ಕಾರುಣ್ಯದಿಂದ ನಿವಾರನೊ ದುರತ ೪
- ಒಂದರಿತವನಲ್ಲ ಇಂದಿರೇಶನ ಪದ  
ದ್ವಂದ್ವವ ತೋರೊ ಹೇ ತಂದೆ ಕರುಣವಿ ೫
- ಮಾನವರೊಳಗೆಲ್ಲ ಈ ನರ ಮೂರ್ಖನು  
ನನು ಅರಿಯ ಬಲು ದೀನನಾಗಿಹನು ೬
- ಆಲಸ್ಯ ತಾಳದು ಪಾಲಿಸು ವೇಣು ಗೋ  
ಪಾಲನ ವಿಠಲನ ಆಳು ಕೃಪಾಳು ೭

೧೭. ರಾಗ ಮುಖಾರಿ ಆದಿತಾಳ

ಕೌಯೋ ಶ್ರೀ ನಾರಸಿಂಹ ಕಾಯೋ ಜಯನಾಗಸಿಂಹ ಪ.

ಕಾಯೋ ಶ್ರೀ ನಾರಸಿಂಹ ತ್ರಯಂಬಕಾದ್ಯಮರೇಶ  
ಭಯಾಂಧತಿಮಿರ ಮಾತೌಂಡ ಶ್ರೀ ನಾರಸಿಂಹ ೮.

ಘೋರ ಅಕಾಲಮೃತ್ಯು ಮೀರಿ ಬರಲು ಕಂಡು  
ಧೀರ ನೀ ಬಿಡಿಸದಿನ್ನಾರೋ ಶ್ರೀ ನಾರಸಿಂಹ ೧  
ಧಿಷಣನೆ ಸುಭದ್ರ ದೋಷ ಮೃತ್ಯುಗೆ ಮೃತ್ಯು  
ಸುಷುಮ್ನಾ ನಾಡಿಸ್ಥಿತ ವಿಭುವೆ ಶ್ರೀ ನಾರಸಿಂಹ ೨

ಜ್ಞಾನ ರಹಿತನಾಗಿ ನಾನಿನ್ನ ಮರೆತರೆ  
ನೀನು ಮರೆತದ್ದೇಕೊ ಪೇಳೋ ಶ್ರೀನಾರಸಿಂಹ ೩  
ಪ್ರಬಲೋತ್ತಮನೆನಿಸಿ ಅಬಲರ ಕಾಯದಿರೆ  
ಸುಬಲರು ಕಂಡು ಮೆಚ್ಚುವರೆ ಶ್ರೀ ನಾರಸಿಂಹ ೪

ಪಾಲಮುನ್ನೀರಾಗಾರ ಪದುಮೆ ಮನೋಹರ  
ಗೋ - ಪಾಲ ವಿಠಲ ಜಗತ್ಪಾಲ ಶ್ರೀ ನಾರಸಿಂಹ ೫

೧೮. ರಾಗ ರೇಗುಪ್ಪಿ ಆದಿತಾಳ

ಕೌಮಲ ಮುಖಿಯೆ ಕಮಲಾಲಯೆ ಕಮಲೆ  
ಕಮಲಾಕ್ಷಿಯೆ ಕೋಮಲೆ ಪ.

ಕಮಲನಾಭನ ಪಾದ ಕಮಲಯುಗಳ ಮಧುಪೆ  
ಕಮಲಜ ಜನನಿಯೆ ಕಮಲ ಮಿತ್ರ ಪ್ರಭೆ ೮.

ಅರುಣನ ಪೋಲುವ ಚರಣವು ಬಾಲ ಜೆಂ  
ದಿರನ ಸೋಲಿಪ ನಖವು  
ಬೆರಳಲ್ಲಿ ಪಿಲ್ಯ ಕಾಲುಂಗುರ ಮೆಂಟಿಕೆ  
ಕಿರುಗೆಜ್ಜೆಂದಿಗೆ ಪೆಂಡೆಯು

ಕರಿಯ ದಂತದಂತೆ ಜಾನುದರ್ಪಣ ಜಂಘೆ  
 ಉರದ ದಟ್ಟಿಯು ನೆರಿಗೆಯು  
 ಹರನಡು ಕಿಂಕಿಣಿ ಭರದಿ ಒಡ್ಡಾಣವು  
 ದರತ್ರಿವಳಿ ರೇಖೆವರ ಕಂಚುಕಧಾರಿ

೧

ಕರಿಯು ಸೊಂಡಿಲಿನಂತೆ ಕರದೊಳಗೊಪ್ಪುವ  
 ಬೆರಳ ವಾಣಿಕ್ಯದುಂಗುರ  
 ಹರಡಿ ಕಂಕಣ ವಂಕಿ ಬಿರುದಿನ ತೋಳ್ಬಂದಿ  
 ವರಭುಜ ಕೀರ್ತಿಕೇಯೂರ  
 ಕೊರಳಲ್ಲಿ ಒಪ್ಪುವ ಸರಗಳು ಪದಕವು  
 ವರ ವೈಜಯಂತಿ ಮಂದಾರ  
 ಮೊರೆವ ಜುಬುಕ ಬಿಂಬಾಧರ ಕೂರ್ಮಕದಸಿನ  
 ಕಿರಿದಂತ ರತುನದ ಕರಡಿಗೆ ವದನ

೨

ಸುರಭಿ ಚಂಪಕ ನಾತಿಕ ಮೂಗುತಿ ಶಾಂಕ  
 ಪರಮ ಕರುಣ ನೋಟದ  
 ಹರಿಣನಯನ ಪುರ್ಬುಸ್ಮರನ ಜಾಪದಂತೆ  
 ಕರಣಕುಂಡಲ ಪ್ರಭೆಯು  
 ಸಿರಿಕುಂಕುಮ ಕಸ್ತೂರಿ ತಿಲಕದ ಮೇಲೆ  
 ಅರಳೆಲೆ ಬೈತಲೆಯು  
 ಕುರುಳು ಸುಳಿಯು ಪರಿಪರಿ ರತ್ನಖಚಿತದ  
 ವರಮಕುಟವು ಕೋಟಿ ಅರುಣನಂತೊಪ್ಪುವ

೩

ತೆತ್ತೀಸಕೋಟಿ ದೇವತೆಗಳು ವಾಣಿ ಭಾ  
 ರತಿ ನೊದಲಾಗಿರುವ  
 ಉತ್ತಮ ಸ್ತ್ರೀಯರು ಛತ್ರ ಜಾಮರಗಳ  
 ನೆತ್ತಿ ಬೀಸುವ ವೈಯಾರ

ಸುತ ಗಂಧರ್ವ ತುಂಬುರುನಾರದರು ಸ್ವರ  
 ವೆತ್ತಿ ವಾಡುವ ರೋಂಕಾರ  
 ತದ್ಧರಿತರಿಕಿಟಿ ಝಣುತ ಝಣುತ ಯೆಂದು  
 ಎತ್ತ ನೋಡಿದರತ್ತ ತತ್ಕೈಶಬ

೪

ಪಕ್ಷಿ ವಾಹನನಾದ ಪಾವನ ಮೂರ್ತಿಯಂ  
 ವಕ್ಷಸ್ಥಳದಿ ಶೋಭಿತೆ  
 ಲಕ್ಷ್ಮಿದೇವಿಯೆ ಸಹಲಕ್ಷ್ಮಣೆ ಅಜ ಘಾ  
 ಲಾಕೂದಿ ಸುರ ಸೇವಿತೆ  
 ಮೋಕ್ಷದಾಯಕಿ ಲೋಕರಕ್ಷಕಿ ರಮಾದೇವಿ  
 ಇಕ್ಷು ಧನ್ವನ ಮಾತೆ  
 ಅಕ್ಷಯ ಫಲದ ಗೋಪಾಲ ನಿತ್ಯಲನ ಪ್ರ  
 ತ್ಯಕ್ಷ ತೋರಿಸೆನ್ನವೇಕ್ಷೆ ಪೂರೈಸೆ

೫

೧೯. ರಾಗ ಮುಖಾರಿ ಝಂಪತಾಳ

ಕೊಟ್ಟ ಬಿಡಾರದಲಿ ಎಷ್ಟು ದಿನ ಜೀವಿಸಲೊ  
 ಕಷ್ಟಪಡಲಾರೆ ಹರಿಯೆ  
 ಕೋಟಲೆಯ ಸಂಸಾರ ಸಾಗರದಿ ಸಿಲುಕಿನಾ  
 ವಾಟು ಬಡಲಾರೆ ಹರಿಯೆ

೬

೭

ಕಟ್ಟುಗಳು ಸಡಲಿದುವು ಬಳಿವೊಳೆ ಕದಲಿದವು  
 ನೆಟ್ಟ ಕಂಭಗಳು ಕುಸಿದುವು  
 ತೊಟ್ಟ ಪಡಸಾಲೆಗಳು ಒಟ್ಟ ಬಯಲಾದುವು  
 ಕಟ್ಟಿ ಹೊದ್ದಿ ಸಲಾರೆನೊ ಸ್ಯಾಮಿ

೮

ಆರೆರಡು ಹಾರಿದುವು ಹಾರಿಹೋಯಿತು ಹೊದಿಕೆ  
 ಜಾರಿ ಬಿದ್ದುವು ಗಳುಗಳು  
 ಆರು ಮೂರೆಂಬ ತಲೆಬಾಗಿಲೆಲ್ಲವು ಕುಸಿದು  
 ಸೋರುತಿದೆ ನಾಲ್ಕು ಕಡೆಗೆ ಸ್ಯಾಮಿ

೯

ಗೋಣೀಳು ನಿಚ್ಚಣಿಕೆ ಬಾಣದ ನೆಲೆಸೂತ್ರ  
ಕೋಣಿಯಲಿ ಓಡ್ಯಾಡುತ  
ಪ್ರಾಣನಾಯಕ ಗುರು ಗೋಪಾಲ ವಿಠಲ  
ಆನಂದ ನಿಲಯವಾಸಾ ಶ್ರೀಶ

೩

೨೦. ರಾಗ ತೋಡಿ ಅದಿತಾಳ

ಕೃಷ್ಣನ ನೋಡಿದೆ ಸರ್ವೋತ್ಕೃಷ್ಟನ ಪಾಡಿದೆ  
ಕೃಷ್ಣನ ನೋಡಿ ಸಾಷ್ಟಾಂಗವ ಮಾಡಿದೆ  
ಕಷ್ಟವ ಪಂಹರಿಸಿಷ್ಟವ ನೀವನ

೪

೮.

ತಿಷ್ಟನ ನೋಡಿದೆ ವರ ನಿರ್ದಿಷ್ಟನ ನೋಡಿದೆ  
ಹೃಷ್ಟವೃಷ್ಟ ಸಂತುಷ್ಟನ ಶ್ರೇಷ್ಟನ  
ತಿಷ್ಟರ ಹೃದಯ ಸಂವಿಷ್ಟನ ಇಷ್ಟನ

೧

ರಂಗನ ನೋಡಿದೆ ದೇವೋತ್ತಂಗನ ನೋಡಿದೆ  
ಅಂಗಸಿಂಗ ಕಾಳಿಂಗ ಮರ್ಧನ  
ಮಂಗಳಾಂಗ ಭವಭಂಗನ ನೋಡಿದೆ

೨

ದೇವನ ನೋಡಿದೆ ಮುಕ್ತಿ ಈವನ ನೋಡಿದೆ  
ಗೋವಕಾವ ಭೂದೇವ ವಂದಿತಬಲ  
ದೇವಾನುಜ ಹಯಗ್ರೀವನ ನೋಡಿದೆ

೩

ಬಾಲನ ನೋಡಿದೆ ಲಕೃಮಾಲೋಲನ ನೋಡಿದೆ  
ತೀಲ ಶೂಲಧರವಾಲ ಲೀಲ ತಿತು  
ವಾಲಕಾಲ ವನವಾಲನ ನೋಡಿದೆ

೪

ಧೀರನ ನೋಡಿದೆ ಗುಣಗಂಧೀರನ ನೋಡಿದೆ

ವೀರಶೂರ ಪರಾಕ್ರಮ ವರ ಅ

ಕೂರವರದ ಸಿಂಧ-ರನ ನೋಡಿದೆ

೫

ಶ್ಯಾಮನ ನೋಡಿದೆ ಬಲು ನಿಸ್ಸೀಮನ ನೋಡಿದೆ

ವಾಮನ ಭಾಮನ ಕಾಮನೈಯನ

ಸಾಮನ ಸೀಮನ ಸೋಮನ ನೋಡಿದೆ

೬

ಜಾಣನ ನೋಡಿದೆ ಬಲು ಪ್ರ-ವಿಂಜನ ನೋಡಿದೆ

ಪ್ರಾಣನ ಪ್ರಾಣನ ಗುಣಗಣಮಂಡಿತ

ವೇಣು ಗೋಪಾಲ ವಿಠಲ ಕಲ್ಯಾಣನ

೭

೨೧. ರಾಗ ನಾದನುಮಕ್ರಿಯ ಅಟ್ಟತಾಳ

ಜ್ರಿಯ ಜಯ ಭೀಮಸೇನ ಮದ್ಗುರುರಾಯ

೮.

ಜಯಭೀಮಸೇನ ದುರ್ಜಯ ಪರಾಕ್ರಮ ವೀರ

ದಯಪಯೋನಿಧಿಯ ನಿರ್ಭಯ ವೈಷ್ಣವಾಗ್ರಣಿ

೯.

ಕಾಂತಿ ಕುವರ ಕೊಮುದಸಖಿಕುಲ ತಿಲಕನೆ

ಅಂತಕಾತ್ಮಜನನುಜ ಅರ್ಜುನಾಗ್ರಜ ರಥ

ಪಜ್ಜಿ ಜೀಮೂತ ಪ್ರಚಂಡಮಾರುತ ಪ್ಯಾತ

ಶಾಂತವಾಂತ ದೃಪದನ ತನುಜೆಯ ನಿಜ

ಕಾಂತ ದಿ-ಗಂತವಿಶ್ರಾಂತ ಮಹಿಮ ಮಹಿ

ಮಂತಾಧ್ಯಾಸುರವಿದಾರಿ, ಸಹಜಜಲ

ವಂತ ದುರ್ಜನ ಕುಲಾರಿ, ಕೌರವ ಸೇನಾ

ಕಾಂತಾರ ವಾವಕ ವಿನೋದಾರಿ

೧೦

ವೃಕೋದರ ವಿಷ್ಣು ಸೇವಕ ವಿಜ್ಞಾನಾಂಬುಧಿ  
 ಬಕಮದ ಧ್ವಂಸ ಜಟಾಸುರಾಂತಕ ಹಿಡಿಂ  
 ಬಕಾಸುರ ಗರ್ವಪರ್ವತ ಪವಿಧರ ಹಿಡಿಂ  
 ಬಕಿ ಚಿತ್ತಕುಮಾರ ಕೋರಕ ಪೂರ್ಣಶುಷುರಾಜ  
 ಅಕಳಂಕ ತನುರಾಗ ಅಚಾರ್ಯ ನಿಪುಣಕೀ  
 ಚಕಬಲ ನಿರ್ಮೂಲನ, ದ್ರೋಣಾದಿಸೈ  
 ನಿಕ ಅಸುಸಂಹರಣ, ಧಾತ್ರರಾಷ್ಟ್ರ  
 ನಿಕರ ವಾತಣ ವಿವಾರಣ ಸಂಚವದನ

೨

ಮಣಿಮಯರಥವೇರಿ ಫಣಿಕೇಶನನುಜನು  
 ನೇನವಿ ದುರ್ಗುಣ ಮಾರ್ಗಣಂಗಳೆಂ ರಣಾಂ  
 ಗಣವಿ ಶೇನಿಸಲಾಕ್ಷ್ಮಣ ನೋಡಿ ಅವನ ನೀ  
 ತೃಣಮಾಡಿ ಗದೆಯಿಂದ ಹಣಿಮಾ ಹಣೆಯ ಮೆಟ್ಟಿ  
 ಕಾನಿಯಾಲಾಭರಣವು ಝಣಕುಕಿಂಝಣಕೆನ್ನೆ  
 ಪಣವಿ ನುಡಿದ ವಾಕ್ಯ ಪುಣವ ತೀರಿಸಿ ಅಶ್ಯು  
 ಲ್ಪಣವಿಂದವಗೆಲಂಘಿಸಿ, ವಕ್ಷುಡಿ ರಕ್ತ  
 ಕೋಣನ (ಕೋಳನ) ಶಸ್ತ್ರವಿ ನಿರ್ಮಿಸಿ, ಕದಡಿ ಕೂಗೆ  
 ರಣದಲ್ಲೊಪ್ಪಿದೆ ನಿನಗೆಣೆಯಿಲ್ಲವೆನಿಸಿ

೩

ಮದ್ದಾನೆರೂಪ ಧರಿಸಿ ಮಾಯದಲಿ ಬಂದ  
 ರುದ್ರನ್ನ ಯುದ್ಧವಿ ಗೆದ್ದು ಓಡಿಸಲಾಗ  
 ಕೃದ್ಧನಾಗಿ ವ್ಯಾಘ್ರಸಿಂಹರೂಪವಿ ಬಕಿ  
 ಗುದ್ದಿ ಕೆಡಹಿ ವೇಗ ಕೇದಾರ ಕಟ್ಟಿದೆ  
 ಮದ್ರಾಧಿಪತಿಯ ಅಂಬರಕಿಟ್ಟಿ ರಾಜ ಸೂ  
 ಯಾಧ್ಯರದಲಿ ಮಾಗಧನ ಸಂಹರಿಸಿದತಿ  
 ಶುದ್ಧ ಸ್ವಭಾವಶೂರ, ಸತತ ಸಾಧ್ಯ  
 ಸಿದ್ಧೀಶಾನಿಲಕುವರ, ನಮಿಸೆ ಎನ್ನ  
 ಕುದ್ಧರಿಸೈಯು ಶ್ರದ್ಧೆ ಮನೋಹರ

೪

భీమ భవారణ్య ధూమకేతనే నవో  
 శ్రీ మనోహర గురు గోపాల విత్తలన్న  
 శ్రీమపాత్ర పుణ్యగాత్ర సజ్జనవిత్త  
 శ్రీమంత భీమంత రహితాది మధ్యంత  
 ధామ ధూమ భీమ శామనివారణ  
 భీమ విక్రమ సదా శ్రీమద్ధృ హనుమంత  
 భీమాది అమితరూప, సద్గుణగణ  
 ధామవిరసృతాప, నమిపే ఎన్న  
 కామితార్థవసితృ కాయయ్య భద్రప

౧౧

౨౨. రాగ శంకరాభరణ ఆటతాళ

యైయ భీమ, జయ జయ-జయ భీమ

౨.

జయ భీమసేన పరాశు, నీనే  
 దయదించిమ్మను కాయబేళు, ఆహ  
 నయదిందలిమ్మ టుభయ శత్రునికరవ  
 లయవ గ్యేసి నిభయ మార్గ తోరిశో

౩.

ఒడకుట్టదవరు రుత్రయలి, మహా  
 అడవియెళిందు నిద్రయలి, ఇరీ  
 హిడంబకాసురను రోక్షదలి, టరీ  
 కడువేగదింద నోడతలి, ఆహా

నిడదీ అవన సంగడ శాది మడుహిదీ  
 తడయదీ జనని సంగడిగళ వోరీద్యయ

౧

నిరుత పకణక్రవురది, మహా  
 దురుళ బకను దినదినది, ఒబ్బ  
 శరన గ్రాసవకేండు ముపది ఇరు

ತಿರಲು ನೀ ಕೇಳುತ್ತ ಮುದದಿ, ಆಹಾ  
ಕರುಣೆಸಿ ಎಪ್ಪನ ತರಳಗೊಲಿದು ಬಕಾ  
ಸುರನ ಸಂಹರಿಸಿ ನೀ ಮೆರೆದೊಯ್ಯ ವೃಕೋದರ

೨

ಖ್ಯಾತ ಮತ್ಸ್ಯನ ಮನೆಯಲ್ಲಿ, ಆ  
ಜ್ಞಾತ ವಾಸದಲಿರುತ್ತಿರಲಿ, ಮನ  
ಸೋತು ಕೇಚಕ ದುರ್ಬುದ್ಧಿಯಲಿ, ಜಗ  
ನ್ಮಾತೆ ದ್ರೌಪದಿಯ ಕಾಮಿಸಲಿ, ಆಹಾ

ನೀ ತವಕದಲಿ ರೋಷಾತುರದಲಿ ಬಂದಾ  
ವಾತಕಿಯನು ಪಿಡಿದ್ಯಾತನೆ ಪಡಿಸಿದೊಯ್ಯ

೩

ಕಡೆಗಣ್ಣಿನಿಂದಲಿ ನೋಡಿ, ಮುಷ್ಟಿ  
ಹಿಡಿದು ಹೊಡೆದು ಈಡ್ಯಾಡಿ, ಅವ  
ನೊಡಲೊಳು ತಲೆಕಾಲು ನೀಡಿ, ಎತ್ತಿ  
ಹೊಡೆದು ಮಾಂಸದ ಮುದ್ದೆಮಾಡಿ, ಆಹಾ  
ಮಡದಿಗೆ ತೋರಿಸಿ ಬಿಡದವನನುಜರ  
ಮಡುಹಿ ಬೇಗದಿ ನಿನ್ನ ಮಡದಿಯ ಕಾಯುಯ್ಯ

೪

ವಿಭವ ಮುದದಿ ದುಕ್ಕಾಸನನು, ಮಹಾ  
ಇಭದಂತೆ ಮದವೇರಿ ತಾನು, ಆತಿ  
ಪ್ರಭೆಯುಳ್ಳ ಕನಕ ರಥವನು, ನಿರಿ  
ಅಭಿಮುಖದಲಿ ಬರೆ ನೀನು, ಆಹಾ  
ಸ್ವಭುಜ ಎಕ್ರಮದಿಂದ ಉಭಯ ದಳದವರಿ  
ಗಭಿಮುಖನೆನಿಸಿ ಸುಲಭದಿಂದ ಕಾದಿದೊಯ್ಯ

೫

ನುಡುಹಿದ್ಯವನಸಾರಥಿಯನು, ಬೀಗ  
 ಕೆಡಹಿದ್ಯೊ ಅಶ್ಚದ್ಯಜವನು, ಆಗ  
 ಕಡಿದೆಯೊ ಕರದ ಚಾಪವನು, ಅವ  
 ವೊಡವಿಗಳಿದು ಬರೆ ನೀನು, ಆಹಾ

ಬಡಿದು ಗದೆಯಿಂದ ಹೊಡೆದು ಅವನ ಕಾಯ  
 ಪಡಿದು ತಿರುಗಿಸುತ ಬಡಿದೆಯೊ ನೀ ಧರೆಯಲ್ಲಿ

೬

ಭರದಿ ಕವೋಲವ ಹಣೆದು ನಿನ್ನ  
 ಕರದಿ ಕಠಾರಿಯ ಪಿಡಿದು, ಮೋರೆ  
 ತೆರೆದು ನೋಡಲೊ ಎಂದು ಕರೆದು, ಎಲೊ  
 ಮರೆತ್ಯಾ ಸಭೆಯೊಳ್ ನುಡಿದುದು, ಆಹಾ  
 ಕರಯೊ ನಿನ್ನಣ್ಣನ ಅನುಜನ ಬಿಡಿಸೆಂದು  
 ಪರಿಪರಿ ಭಂಗಿಸಿ ಚರಣದಿ ತುಳಿದೈಯ

೭

ಶಿಡಲನುಸಮ ರೋಷದಲ್ಲಿ, ಮುಷ್ಟಿ  
 ಹೊಡೆದು ಅನನ ವಕ್ಷ ದಲ್ಲಿ, ರಕ್ತ  
 ಮಡುವು ಮಾಡಿದೆಯೊ ಖಡ್ಗ ದಲ್ಲಿ, ನೀ  
 ಪಿಡಿದೆಯೊ ಶೋಣಿತ ಬೊಗಸೆಯಲಿ, ಆಹಾ  
 ಒಡನೆ ಮೋರೆಗೆ ಚೆಲ್ಲಿ ಕುಡಿದಂತ್ರೆ ತೋರಿಸಿ  
 ಕಡೆಗಾಲದ ಮೃಡನೊಡೆಯ ನಂತೊಪ್ಪಿದೆಯೊ

೮

ಎರಡು ದಳದವರ ಕರೆಯೆ ಕಣ್ಣು  
 ತೆರದು ನೋಡಲು ಅಂಜಿಸರಿಯೆ, ಆಗ  
 ದುರುಳನ ತಿರವನು ತರಿಯೆ, ಕಂಡು  
 ಸುರರು ದುಂದುಧಿ ಭೋರ್ಗರಿಯೆ, ಆಹಾ  
 ನರಹರಿ ಚರಣವ ಸ್ಮರಿಸಿ ಅರ್ಪಿಸಿ ಅತಿ  
 ಹರುಷ ದ್ರೌಪದಿಗಿತ್ತಿಯೊ ಗುರು ಮಾತರಿಶ್ಯನೆ

೯

ವೀರನಾದ ಗುರುಸುತನು, ಬಲು  
 ಕೂರತನದಿ ನಿಂತು ತಾನು, ಮಹಾ  
 ಘೋರ ನಾರಾಯಣಾಸ್ತ್ರವನು, ಬಿಡೆ  
 ದೂರ ಮಾಡೆ ಮಾಧವನು, ಆಹ  
 ಮಾರುತಿ ನೀ ಮಾತ್ರ ಧೀರನಾಗಿ ನಿಂತು  
 ಮಾರು ಅಟ್ಟಿದೆ ಬಲು ಶೂರಾಗ್ರೇಷರ

೧೦

ದುರಿಯೋಧನನ ಊರುಗಳ, ಬೇಗ  
 ತಂದೆಯೊ ಗದೆಯಿಂದ ಪ್ರಬಲ, ಆಗ  
 ಧರೆಯ ಭಾರವ ನಿಳುಹಿದೆಲ, ಎಂದ  
 ಗುರು ಗೋಪಾಲ ವಿಠ್ಠಲ, ಆಹಾ  
 ಕರುಣದಿ ಧರ್ಮಾದ್ಯರಕೂಡಿ ಹಸ್ತಿನಾ  
 ಪುರದಿ ವೈಭವದಿಂದ ಮೆರೆದೊ್ಯ ವೃಕೋದರ

೧೧

೨೩. ರಾಗ ಮಧ್ಯಮಾವತಿ ಅಟತಾಳ

ಜೈತ್ರೋತು ಒಂದೆನೊ ನಿನ್ನ ಬಳಿಗೆ, ಒಂದು  
 ಮಾತಾಡದಂಥ ಮದವು ಒಂತೆ ನಿನಗೆ

ಪ.

ಅ.

ಕಲಕಾಲವು ನೀನು ನಾನು, ಒಂದು  
 ಸ್ಥಳದಲ್ಲಿ ಇದ್ದುದು, ಮರೆತೆಯ ಏನು  
 ಬಲು ಭಾಗ್ಯ ಬಂತೆಂಬೊದೇನು, ಎನ್ನ  
 ನಿಲಯದಿ ಪೇಳಲು ನಿಲ್ಲುವೆ ನೀನು

೧

ಗುರುತು ಎನ್ನದು ಮರೆತೆಯೇನು, ನಿನ್ನ  
 ಪರಿಯೆಲ್ಲ ಬಲ್ಲೆ ಈಗಿನ ಗರ್ವವೇನು  
 ಸಿರಿಬಂದು ಮುಸುಕಿತ್ತಿನ್ನೇನು, ಕೂಗಿ  
 ಕರೆದರೆ ಕೇಳದ ಕಾರಣವೇನು

೨

ದೂರದಿ ಮನೆಗೆ ಬಂದವರ, ಕರೆದು  
ನೀರನಾದರು ಕೊಟ್ಟು ಕಳುಹಬೀಕವರ  
ದಾರಿಗೆ ದಾರಿ ನೋಡುವರ, ನಿನ್ನ  
ಪೋರತನವು ಒಳಿತಲ್ಲವೋ ಧೀರ

೩

ನೆಂಟರ ಭಂಟನೀನಲ್ಲೆ, ಎನ್ನ  
ನೆಂಟತನವು ಲೇಶ ಬೀಕಿಲ್ಲವಲ್ಲೆ  
ನೆಂಟಳು ನಮಗೆ ಶ್ರೀ ಬಲ್ಲೆ, ನಿನ್ನ  
ತುಂಟತನವ ಬಿಡಬೀಕಾಯಿತಲ್ಲೆ

೪

ನಿನ್ನಾನಂದದಿ ನೀನಿಪ್ಪವನೆ, ಮತ್ತೆ  
ಅನ್ಯರಿಂದಾನಂದ ಬೀಕಿಲ್ಲದವನೆ  
ಎನ್ನ ದಾರಿಗೆ ಸುರಭೇನೆ, ಇನ್ನು  
ಮನ್ನಿಸು ವರದ ಗೋಪಾಲ ವಿಠ್ಠಲನೆ

೫

೨೪ ರಾಗ ತೋಡಿ ಅದಿತುಳ

ದುರ್ಗ ಪಾಲನೆ ಮಾತೆ ನಂಬಿದೆ ಬ್ರಹ್ಮ  
ಭರ್ಗಾದಿ ಸುರವನುತೆ

೬

ದುರ್ಗಮಭವದಿಂದ ನಿರ್ಗಮಗೈಸು ಹೇ  
ಭರ್ಗವಿ ಸ್ವರ್ಗಪವರ್ಗಪ್ರದಾತೆ

೭

ಅಂಬರ ಭೂಮಿ ವಿಹಾರಿ, ಅಷ್ಟಾಯುಧಾ ದಿ  
ವ್ಯಾಂಬರ ಧಾರಿ ಅಸುರಾಂ  
ನಂಬಿದೆ ನಿನ್ನ ಪಾದಾಂಬುಜ ಎನ್ನ ಹೈ  
ದಂಬರದಲ್ಲಹ ಬಿಂಬನ ತೋರಿಸು  
ಎಂಬೆ, ಸುನಿತಂಬೆ ಜಗದಂಬೆ  
ಶುಭಗುಣ ನಿಕುರುಂಬೆ

೮

ನಂದ ಗೋಪನ ಕುಮಾರಿ, ನರಸಿಂಹಾಂಕ  
ಮಂದಿರೆ ಸಜ್ಜನೋದ್ಧಾರ  
ಇಂದಿರೆ ಎನ್ನಯ ಇಂದ್ರಿಯ ಮನಸು ಮು

ಕುಂದನ ಪದದಲ್ಲಿ ತಂದು ನಿಲ್ಲಿಸು  
ಎಂದೆ, ಎನ್ನ ಇಂದೆ ಇನ್ನು ಮುಂದೆ  
ಗತಿ ನೀನೆ ಎಂದೆ

೨

ಸಿರಿ ನ ಸಿಂಹನ ರಾಣಿ, ವರನೀಲವೇಣಿ  
ಪರಮ ಕಲ್ಯಾಣಿ ಗುಣಶ್ರೇಣಿ  
ಪರತರ ಗುರು ಗೋಪಾಲ ವಿಠಲನ

ಚರಣ ಕಮಲದಲಿ ಸ್ಥಿರವಾದ ಭಕ್ತಿಯು  
ನೀಡೆ, ನಿನಗೀಡೆ ನಲಿದಾಡೆ  
ದಯವಾಡಿ ನೋಡೆ

೩

೨೫. ರಾಗ ಆನಂದಭೈರವಿ ಝಂಪತಾಳ

ದೀನ ಜನಸುಂದಾರನೆ-ಸಲಹೊ ಸು

ಜ್ಞಾನಾದಿ ಗುಣ ಶೀಲನೆ

ಪ.

ವಾಗಾದಿ ದಶ ಇಂದ್ರಿಯಗಳು-ದುಷ್ಟ  
ಭೋಗಗಳಿಗೊಪವಾದವೊ

ಸಾಗಿ ಬಾರವೊ ಹಿಂದಕೆ-ಸರ್ವೇಶ  
ಯೋಗಿಗಳ ಒಡೆದು ಕಾಯೊ

೧

ಪದೊಂದು ಅರಿವರ್ಗದಾ-ಧೀನವನು  
ಐದಿ ಬಲು ಪರಿ ಕ್ಷೇಶದಿ

- ಸುಯ್ಯು ಬೈಗು ಬೆಳಗಲಿ-ಒಂಧದಲಿ  
\* ಹೈದ ಹೋಗಾಡಿಸಿ ದೆನೋ ೨
- ಪರರ ಬಾಗಿಲನು ಕಾಯ್ದು-ಅನುದಿನದಿ  
ಪರರ ಗುಣಗಳನು ತುತ್ತಿಸಿ  
ಪರರನ್ನ ಗಳನೆ ಬಯಸಿ-ಪರಿಸರಿ  
ನರಕಕ್ಕೆ ಗುರಿಯಾದೆನೋ ೩
- ಪಾಣಿಯನು ಪರರಿಗೊಡ್ಡಿ-ಧನತಂದು  
ಕಾಣಿಸುವೆ ಕಲುಷಗಳಿಗೆ  
ಗೇಣುದರ ದಾಸೆಗಾಗಿ-ಶರಗೊಡ್ಡಿ  
ಹೀನರಿಗೆ ಆಪ್ಪರಿದೆನೋ ೪
- ಮನಕೆ ಪೇಳುವರಿಲ್ಲವೊ-ಮನ್ಮಥನ  
ಜನಕ ಜಯವಂತ ವಿಭುವೆ  
ಸನಕಾದಿ ವಂದ್ಯ ನೀನು-ಸಲಹದಿರೆ  
ಎನಿತು ಬಾಳುವೆನೊ ನಾನು ೫
- ಸಾಕುವುದು ನಿನಗೆ ಅಂದೆ-ಭಕ್ತುತರನು  
ನೂಕುವುದು ನಿನಗೆ ಬಿರುದೆ  
ನಾ ಕೂಗಿ ವದನ ತೆರೆದು-ನರಹರಿಯು  
ಏಕೆನ್ನ ನೀನು ಮರೆದೆ ೬
- ಉಕ್ಕು ಉಕ್ಕು ವ ನೀರನು-ಬಾಲಕರಿ  
ಗಕ್ಕರದಿ ಎರೆದ ತೆರನು  
ನಕ್ಕು ನಿನ್ನ ಲೀತಿಯ-ಮಾಡೆ ಜೀ  
ವರ್ಕಳಿಗೆ ಬಹಳ ಭಯವೊ ೭

\* ಹೈದ = ಪ್ರಾಯ.

ಜಗದೊಳಗೆ ನಿನ್ನಾಟವ-ಆಡುತಲಿ

ಬಗೆಬಗೆಯ ಪರಿಪಾಟವ

ಹಗಲಿರುಳು ಕೊಡುವೆ ನೀನೇ-ನಾ ಮತ್ತೆ

ವಿಗಿಲಾಗಿ ಬಯಸುವವನೆ

೮

ಮಾನವಾಗ್ರಣಿ ದೇಹನೋ-ನಿನ್ನಪದ

ಧ್ಯಾನಕ್ಕೆ ದೂರಾದೆನೋ

ಕೋಣನಂದವಿ ದುಡಿವೆನೋ-ಶ್ರೀ ನಾಥ

ಏನು ಕರುಣವು ಬಾರದೋ

೯

ದುರುಳ ಆವಿನ ಪಾಲನು-ಕರೆವುದಕೆ

ಪರಿಪರಿಯ ಬಾಧೆಗಳನು

ಬರವೋಹದಿಂದ ಪಟ್ಟು-ಬಲು ಛಲದಿ

ಉರಗಗಳಿಗರೆದ ತೆರನೊ

೧೦

ಮಾನದ್ರವ್ಯದ ಆನೆಗೆ-ಮಾತುಗಳ

ನಾನೆ ಹೇಳುವೆನವರಿಗೆ

ಹಾನಿಯನು ತಿಳಿಯಲಿಲ್ಲ-ಸುಪಂಥ

ದಾನಿಗಳ ತೋರೊ ನಲ್ಲ

೧೧

ಆಪಾವ ಬಗೆಯಿಂದಲಿ-ನೋಡಿದರು

ನಾವೊಂದು ಸುಖಕಾಣೆನೊ

ಹಾವಿನಾ ಹೆಡೆಯ ನೆಳಲ-ಸೇರಿದಾ

ಆಖುವಿನ ತೆರನಾದೆನೋ

೧೨

ಜಾತಿಕಾರನ್ನು ತೆರನು-ಗುಣವಿಲ್ಲದೆ

ಖ್ಯಾತಿಯನು ತೋರುತಿಹೆನು

ಪ್ರೀತಿ ಮನ್ನಣೆಯೊಳಿಟ್ಟು-ಜನರನ್ನು

ಮಾತಿನಲಿ ವೋಹಿಸುವೆನು

೧೩

ವೇದಶಾಸ್ತ್ರಗಳಿಂದಲಿ-ನಿನ್ನ ಪ್ರತಿ  
 ಪಾದ್ಯ ಮಹಿಮೆಯನು ತೊರೆದು  
 ಓದಿ ಮರುಳಾದನಲ್ಲೋ-ಎಲೊ ಹರಿಯೆ  
 ಬೋಧವಿತ್ತೆನ್ನ ಸಲಹೊ

೧೪

ಏನಾದರೇನು ಹರಿಯೆ-ನಿನ್ನ ಆ  
 ಧೀನದಾ ಬಗೆಯನರಿಯೆ  
 ವೇಣು ಗೋಪಾಲ ವಿಠಲ-ನಿನ್ನಯಾ  
 ಮಾನಿನಿಯಾಟ ಪ್ರಬಲಾ

೧೫

೨. ರಾಗ ಕಲ್ಯಾಣಿ ಅಟತಾಳ

ದುರಿತ ವಾರಿವಾಹ ಜಂಝಾನಿಲ  
 ಶರಣು ಶರಣು ಅಸ್ಮದ್ಗುರುವೆ ವಿಜಯರಾಯ

೧೬

ಆಗಾಮಿ ಸಂಚಿತಾಖಿಳ ಕರ್ಮ ಪದೂರ  
 ರಾಗ ದ್ವೇಷಾದಿ ದುರ್ಗುಣವರ್ಚಿತ  
 ಭೋಗ ಪ್ರಾರಬ್ಧವ ಭುಂಜಿಸ ಭೂದೇವ  
 ಭಾಗವತರು ನಿನ್ನ ಬಿಡದೆ ಕೊಂಡಾಡುವರು

೧೭

ಈವಣತ್ರಯ ದೂರ ಇಳೆಯೊಳಗಿದ್ದ ಪುಣ್ಯ  
 ದೇಶ ಸಂಚಾರ ಪಾಪನ ಶರೀರ  
 ದಾಸರ ನಿಜಪ್ರಿಯ ಶಮದಮಕಾಧನ  
 ಕೋಶ ಭರಿತ ನಿತ್ಯ ಕೊಂಡಾಡುವ ಜನಕೆ

೧೮

ಕಾಮಾದಿ ರಿಪುಗಳನು ಜಯಿಸಿ ನೀ ಹೃದಯ  
 ವ್ಯೋಮದೊಳಗೆ ನಿತ್ಯ ಹರಿಯ ಪಾದ  
 ತಾನುರಸವ ಭಜಿಸಿ ಮೆರೆವ ಮಹಾಮಹಿಮ  
 ನೇಮದಿಂದಲಿ ನಿತ್ಯದಲಿ ಸ್ಮರಿಸುವರ

೧೯

ಅಧ್ಯಾತ್ಮಾಖಿಳ ಗೋಪ್ಯತತ್ತ್ವವಿಚಾರ  
 ಸ್ವಾಧ್ಯಾಯ ನಿವುಣ ಸಕಲ ಜನ್ಮದಿ  
 ಅದ್ವೈತ ಕೊಲಾಹಲ ರಿವುಶೂಲ  
 ಸಿದ್ಧಾಂತ ಜ್ಞಾನನಿಧಿಯೆ ನಿಜಾರ್ಚಕರ

೪

ಭುವನ ಮಂಡಲಿದಿಹ ಕವಿಗಳತಿರೋರನ್ನ  
 ಭವದೂರ ಜ್ಞಾನಿಭಕ್ತರ ನಿಧಿಯೆ  
 ಸವನಾಂತರ್ಗತ ಗುರು ಗೋಪಾಲ ವಿಠಲನ್ನ  
 ಸುವನಜ ಚರಣ ಸೇವೆಯ ನಿತ್ಯ ಗುರುವರ

೫

೨೨. ರಾಗ ಮಧ್ಯಮಾವತಿ ತ್ರಿವುಟತಾಳ

ವಾಲಿಸುವುದು ಎನ್ನ ಪಾವನ್ನ, ವೇಣು ಗೋ  
 ಪಾಲ ಗುಣಗಣಪೂರ್ಣ, ನಿಷ್ಕಂಘ್ರಿ ಭಜನೆಯ  
 ಲೋಲರಲ್ಲಿಡು ಮುನ್ನ-ಆನಂದ ಘನ್ನ

೫.

ಶ್ರೀಲತಾಂಗಿಯ ರಮಣ ಶೋಭಿತ  
 ಮೂಲ ಮುಕ್ತಾ ಭರಣ ಭಕ್ತುತರ  
 ಕಾಲ ಕಾಲಕೆ ಒದಗುವೋ ಪರಿ  
 ಶೂಲಧರ ನಿಧಿ ವಿಬುಧ ವಂದ್ಯ

೬.

ಏಸು ಜನಮಗಳಿಂದ, ಭವದೊಳಗೆ ಬಂದು  
 ವಾಸವಾದುದರಿಂದ, ಪರಿಪರಿಯ ನಿಧದಲಿ  
 ಕ್ಲೇಶಪಟ್ಟಿ ಗೋವಿಂದ, ಖತಿಸಾಗರದೊಳು  
 ಈಸಲಾರೆ ಆನಂದ-ನೀ ಕಡಿಯೊ ಬಂಧ

ವಾಸುದೇವಾನಂತ ಶ್ರೀಧರ  
 ಕೇಶವಾ ದಾವೋದರಾಚ್ಯುತ  
 ಶ್ರೀಶ ಸುಂದರಹಾಸ ಹರಿಸ  
 ವೇಶ ಸಜ್ಜನ ಪೋಷನೆ

ವಾಸವಾನುಜ \*ವಾಸವಿ ನುತ  
ವಾಸಿಪಂಥಗಳೆಲ್ಲದಿಹ ಸುಖ  
ದಾಶ ರಾವಣನ ನಾಶಗೈಸಿದ  
ದಾಶರಥೆ ಮನದಾಸೆ ಪೂರ್ತಿಸಿ

೦

ಆರಿಗುಸುರಲಿ ನಾನು, ಅಲ್ಪಜ್ಞ ಜನರಿಗೆ  
ಸಾರಿ ಪೊಳಿದರೇನು, ಸರ್ವಜ್ಞ ಎನ್ನ  
ದೊರ ನೋಳ್ಪರೆ ಮಾಣು, ನೆನೆವರಿಗೆ ಬೆಂಬಲ  
ಸಾರಿದ ಸುರಧೇನು-ರಥಾಂಡಜನು

ಏರಿಮೆರೆವ ಯದುಕುಲೋತ್ತಮ  
ಮಾರಜನಕ ಮಂದರೋದ್ಧರ  
ವಾರಿಜಾಸನ ವಂದಿತಾಂಘ್ರಿ  
ಸಾರ ಹೃದಯರ ಸಾಕು ತಿಪ್ಪನೆ

ಕೂರ ಕುಲಕುಠಾರ ಕುಂಭಿಣಿ  
ಭಾರ ಪರಿಹರ ಭವ ವಿಮೋಚನ  
ನೀರಜಾಕ್ಷು ನಿಗಮವೇದ್ಯ  
ಹಾರ ಕೌಸ್ತುಭ ಹೃದಯ ಶೋಭಿತ

೨

ಮನವನಿಲ್ಲಿಸೊ ಜೇಯ, ದುರ್ಲಭದಿ ಬಂದ  
ಮಾನವಾಗ್ರಣಿ ದೇಹ, ಸ್ಥಿರವಲ್ಲವೋ ಈ  
ತನುವು ತಿರುಮಲರಾಯ, ಇದರೊಳಗೆ ಸಲಹಲು  
ಘನತೆ ನಿನಗತಿಶಯ್ಯ-ಬಿಡು ನಿನ್ನ ಮಾಯ

ವಸಜ ಜಾಂಡವ ಪಡೆದು ಸರ್ವರ  
ದಿನದಿನದಿ ಮೈರೆಯುತ್ತ ಪರಮಾ  
ದನುಜ ದಿವಿಜರ ಮನೆಯ ಮಾಡಿ  
ಅನುದಿನದೊಳ ಗಾಡುತಿಪ್ಪನೆ

\* ವಾಸವಿ = ಅರ್ಜುನ

ಮುನಿಜನರ ಹೃದಯಾಬ್ಜಮಂದಿರ  
ಬಿನಗು ದೈವರಗಂಡ ಗಜಸ್ಯಪ  
ವನಿತೆ ವಸುಧೆಯ ಕಾಯ್ದು ವೇಣುಗೋ  
ಪಾಲ ವಿಠಲ ಒದಗಿ ಈಗಲೆ

೩

೨೮. ರಾಗ ನಾದನಾಮಕ್ರಿಯೆ ಆದಿತಾಳ

ಪೌರ್ವತಿ ಪಾಲಿಸೆನ್ನ \*ಮಾನಿನಿ ರನ್ನೆ (ವಾಹಿನಿ ಪಾ.)

ಪಾರ್ವತಿ ಪಾಲಿಸೆನ್ನ

೪.

ಪಾರ್ವತಿ ಭಕ್ತರ ಸಾರಥಿ ವಂದಿತೆ

ಸುರಪತಿ ಗಜಮುಖ ಮೂರುತಿ ಮಾತೆ

೫

ಮನದಭಿ ಮಾನಿಯೆ ನೆನೆವೆನೆ ನಿನ್ನನು

ಅನುಕರಿಸೆನ್ನನು ಅಂಬುಜವಾಣಿ

೧

ಮಂಗಳೆ ವೃಷನಂತರಂಗಳೆ ಹರಪದ

ಭೃಂಗಗಳೆ ತುಂಗಳೆ ಪನ್ನಗವೇಣಿ

೨

ಗುಣಪೂರ್ಣ ವೇಣುಗೋಪಾಲ ವಿಠಲನ್ನ

ಕಾಣಿಸಿ ಕೊಡುವಂಥ ಶೂಲಿಯರಾಣಿ

೩

೨೯. ರಾಗ ಬಿಲಹರಿ ಆದಿತಾಳ

ಪೌಲಸ್ತೆಯ ಪವನೈಯು

ಪಾಲವಾರಧಿ ಶಯ್ಯಾ, ಸಂಕಟರಾಯಾ

೪.

ಕಾಲಕಾಲಕೆ ಹೃದಯಾಲಯದೊಳು ನಿನ್ನ

ಶೀಲ ಮೂರುತಿ ತೋರೊ ಮೇಲು ಕರುಣದಿ

೫

ಶ್ರೀಶಸಂಸಾರವೆಂಬೋ ಸೂಸುವ ಶರಧಿಯೊಳು

ಈಸಲಾರನೋ ಹರಿಯೆ ಹೇ ಧೋರೆಯೇ

ದಾಸನೆಂತೆಂದ ಮೇಲೆ ಘಾಸಿಗೊಳಿಸುವುದು

ಲೇಸು ನಿನಗಲ್ಲವೈಯು, ಹೇ ಜೀಯೆ

ದೋಷ ರಾಶಿಗಳೆಲ್ಲ ನಾಶಮಾಡಿ ವಿ

ಶೇಷವಾದ ಜ್ಞಾನ ಲೇಸು ಭಕ್ತಿಯಿತ್ತು

ಆಸೆಯ ಬಿಡಿಸೆನ್ನ ವಿಸಾಲ ಮನಮಾಡಿ

ನೀ ಸುಳಿವುದು ಶ್ರೀನಿವಾಸ ಕೃಪಾಳೋ

೧

ಮೂರು ಗುಣಗಳಿಂದ ೧ ಮೂರು ತಾಪಗಳಿಂದ ೨

ಮೂರು ಅವಸ್ಥೆಯಿಂದ ೩ ಮುಕುಂದ

ಮೂರು ಐದರಿಂದ ೪ ಮೂರು ಏಳರಿಂದ ೫

ಮೂರಾರು ದಾರಿಗಾಣದೆ ೬ ಮೂರಾದೆ ೭

ಮೂರು ಹಿಡಿಸಿ ಮೇಲೆ ೮ ಮೂರರಡೋಡಿಸಿ ೯

ಮೂರು ಮೂರು ಭಕ್ತಿ ೧೦ ಮೂರು ಕಾಲಕೆಯಿತ್ತು ೧೧

ಮೂರು ರೂಪನಾಗಿ ೧೨ ಮೂರು ಲೋಕವೆಲ್ಲ ೧೩

ಮೂರು ಮಾಡಿದ ೧೪ ಬಿಂಬ ಮೂರುತಿವಿಶ್ವ

೨

- (೧) ಸತ್ಯರಜಸ್ತಮಗಳು (೨) ಆಧಿವೈವಿಕ, ಆಧಿಭೌತಿಕ, ಆಧ್ಯಾತ್ಮಿಕ. (೩) ಜಾಗ್ರತ್ಸ್ವಪ್ನ, ಸುಷುಪ್ತಿ. (೪) ಅಷ್ಟಮದಗಳು. (೫) ದಶೇಂದ್ರಿಯಗಳು. (೬) ನವವಿಧ ಭಕ್ತಿಗಳು. (೭) ಸೃಷ್ಟಿ ಸ್ಥಿತಿಲಯಕ್ಕೆ ಗುರಿಯಾದೆ. (೮) ಜ್ಞಾನ ಭಕ್ತಿ ವೈರಾಗ್ಯ. (೯) ಅರಿಷಡ್ವರ್ಗಗಳು. (೧೦) ನವವಿಧ ಭಕ್ತಿ-ಶ್ರವಣ ಕೀರ್ತನೇತ್ಯಾದಿ. (೧೧) ಪ್ರಾತಃ ಮಧ್ಯಾಹ್ನ ಸಾಯಾಹ್ನ. (೧೨) ವಿಶ್ವ ತ್ರೈಜನ ಪ್ರಾಜ್ಞ. (೧೩) ಸ್ವರ್ಗ ಮರ್ತ್ಯ ಪಾತಾಳ. (೧೪) ಸೃಷ್ಟಿ ಸ್ಥಿತಿಲಯಕಾರ್ಯಗಳ

ಕರುಣಸಾಗರ ನಿನ್ನ ಸ್ಮರಣೆ ವಾಕ್ರದಿ ಸಕಲ  
 ದುರಿತ ಪರಿಹಾರವೆಂದು ನಾ ಬಂದು  
 ಮರೆಹೊಕ್ಕ ಮೇಲಿನ್ನು ಪೊರೆಯಬಿಕ್ಕಲ್ಲದೆ  
 ಜರಿದು ಬಿಸಾಡುವರೆ-ಮುರಾರಿ

ಮರುತಾಂತರ್ಗತ ಗೋಪಾಲ ವಿಠಲ ಈ  
 ತರಿಸೆ ನಿನ್ನಯ ಚರಣಕೊಪ್ಪಿಸಿದನೆೊ  
 ಸರಿಬಂದದ್ದು ಮಾಡು ಬಿರುದು ನಿನ್ನದು ದೇವ  
 ಪರಮ ದಯಾಸಿಧೆ ಉರಗಾದ್ರಿ ವಾಸ

೩೦. ರಾಗ ಮಧ್ಯಮಾವತಿ ತ್ರಿಪುಟತಾಳ

ವೌಲಿಸೆನ್ನನು ದೇವ, ಭವನತ್ರಯಂಗಳ  
 ಲಿಲೆಯಿಂದಲಿ ಕಾವ, ಹರಿಯೆ ಆನಂದಿ  
 ಮೂಲ ಸುಸ್ವಭಾವ, ಪವನಂಗೆ ಜೀವ

ಶ್ರೀ ಲಕುಮಿಪತಿ ಟಜಜನಕನಾದಿ  
 ಕಾಲನಿತ್ಯಾನಿತ್ಯ ಮುಳುತರ  
 ಕಾಲಕಾಲಕೆ ಪೊರೆವದಾತ ವಿ  
 ಶಾಲ ಮಹಿಮನೆ ಮೇಲಾ ಕರುಣದಿ

ವಿಜಯಸಾರಥಿ ವೀರ, ವಿಶ್ವೇಶ ವಿಭುವರ  
 ಸುಜನ ಮನ ಸಂಚಾರ, ಶುಭಗುಣ ಗಣಾಂಬುಧಿ  
 ರಜತವೋಗುಣದೂರ, ಪರತತ್ತ್ವಸಾರ

ಕುಜನಮರ್ದನ ಕುಮುದ ಸತಿ ಮುಖಿ  
 ಕುಬ್ಜ ಮೂರುತಿ ಕುಮತಿ ಭಂಜನ  
 \*ಕುಜಪ್ರದಾಯಕ ಕುಟಿಲ ವಜ್ರತ  
 ಸುಜನ ಮನ ಅಂಬುಜ ದಿನಾಕರ

\* ಕುಜ ಪ್ರದಾಯಕ = ವಾರಿಜಾಕ ವ್ಯಕ್ತ ವನ್ನು ತಂದಾ ಕೊಟ್ಟವನು

ಭುಜಗ ಶಯನನೆ ಭೂರಮಣ ಹರೆ  
 ದ್ವಿಜಧ್ವಜನೆ ಅಂಬುಜದಳೇಕ್ಷಣ  
 ಭಜಕಜನ ಚ-ಕೋರ ಚಂದ್ರಮ  
 ವ್ರಜದಜಂಗುಳಿ ಕಾಯ್ದೆ ಕೃಷ್ಣ

ಆಜರಾಮರಣ ಅಪ್ರಮೇಯ  
 ನಿಜಪೂರ್ಣ ಸುಖ ನಿತ್ಯನಿರ್ಮಲ  
 ಗಜವರದ ಗಂಭೀರ ನಿಜಪದ  
 ಅಜನಿರಂಜನ ಅಘ ನಿವಾರಣ

ನಿಜ ಜನರ ಮೊರೆವಂತೆ ದೇವನೆ  
 ತ್ರಿಜಗದಲಿ ಅನ್ಯರನು ಕಾಣೆನೊ  
 ದ್ವಿಜರ ರಕ್ಷಿಸಿ ನಿಜರ ತಾಮಸ  
 ತ್ಯಜಿಸುವಂದದಿ ಮಾಡು ಸರ್ವದ

ಪಟುತರಾಂಗನೆ ದೇವ, ಜೀವೇಶ ಭಕುತರ  
 ಕಟಕ ಸರ್ವದ ಕಾವ, ಧ್ಯಾನಿಸರ ಮನದಲಿ  
 ತಟಿತದಂದದಿ ಮೊಳೆವ, ಮಹಾನುಭಾವ

ಹಾಟಕ ಕತಿವು ಸುತನ ಪಿಡಿದು ಧೂ  
 ಜಫಟಿಯು ಪರನೆಂತೆಂದು ಒಂದು  
 ತೃಟಿಯು ಬಿಡದಲೆ ಬಾಧಿಸಲು ಬಲು  
 ಹಟದಿ ನಿನ್ನನು ತುತಿಸಿಕೊಳುತಿರೆ

ಚಿಟಚಿಟನೆ ಚೀರುತ್ತ ಜಾಂಡದ  
 ಕಟಹ ಪಟಪಟ ಬಿಚ್ಚು ವಂದದಿ  
 ಕಟಕಟನೆ ಪಲ್ಲಡಿದು ಕಂಭದಿ  
 ಛಟಛಟಾಛಟರೆನ್ನೆ ಮೊಳೆಯುತ

ಕಠಿಣ ಖಳನ ಕೆಡಹಿ ಅವನ  
 ಜಠರವನು ನಖದಿಂದ ಭೇದಿಸಿ

ಧಿಟದ ತರಳನ ಕಾಯ್ತೆ ಎನ್ನಯ  
ಕುಟಲ ಕಟಮತಿ ಅಟಿತವಾನಲ

ವಟದೆಲೆಯ ಸಂಪುಟದ ತೊರಗಿ ಉಂ  
ಗುಟವ ಮೆಲುವ ಮೂಲಕಾರಣ  
ಜಟುಲ ವಿಕ್ರಮ ಧೀರ ಭವಸಂ  
ಕಟ ಹರಣ ವೆಂಕಟರಮಣ ಹರೆ

ಎನ್ನ ಗಾಂಜಲ ನಿಲಯ ಶ್ರೀ ಶ್ರೀಸಿವಾಸ  
ಎನ್ನ ಗಾತನ ಪ್ರಿಯ, ದುರಿತಾದಿ, ಕುಲಿತ ಮೋ  
ಹನ್ನ ನಿಜಿತ ಮಾಯಾ, ಕಾಯಯ್ಯ ಜೀಯ

ನಿನ್ನ ಹೊರತಿನ್ನೈದೈವರ  
ಮನ್ನಿಸೆನೊ ಮನ ವಚನ ಕಾಯದಿ  
ಇನ್ನು ಮುನ್ನಿದು ಸಿದ್ಧವಯ್ಯಾ  
ಎನ್ನ ಜನ ಕಾರುಣ್ಯ ಮೂರುತಿ

ಜನ್ಮ ಜನ್ಮಾಂತರದಿ ಮಾಡಿದ  
ಎನ್ನ ಘಾವಳಿಗಳನೆ ಕಳೆದು  
ಭಿನ್ನ ರಹಿತ ಜ್ಞಾನದಿಂಡಲಿ  
ಚಿನ್ನ ಭಕ್ತರ ಸಂಗ ಪಾಲಿಸೊ

ನಿನ್ನ ಬೇಡುವೆ ನಿದನೆ ಗುಣನಿಧಿ  
ಬನ್ನ ಬಡಿಸುವುದೇಕೆ ಶರಣನ  
ಹೊನ್ನ ಹಣ ಹೆಣ್ಣುಗಳ ಕೊಡು ಯೆಂ  
ದಿನ್ನು ಯಾಚಿಸನಲ್ಲ ನಿನ್ನನು

ನಿನ್ನ ಬಿಂಬಕ್ರಿಯೆಗಳನ್ನೆ  
ಜನ್ನವಾಗಿ ತಿಳಿಸೊ ಜೀವರ  
ಭಿನ್ನ ಗುರು ಗೋಪಾಲ ವಿತು ಪ್ರ  
ಎನ್ನ ಭಾಗ್ಯ ದಯಾಸಿಧೀ ಹಂ

೩೧ ರಾಗ ಕಲ್ಯಾಣಿ ಝಂಪತಾಳ

ಓಯಸದಿರು ದುರ್ವಿಷಯವ ಪ್ರಾಣಿ ಪ.  
 ಬಯಸದಿರು ದುರ್ವಿಷಯ, ಬಹು ವಿಧದ ದುಃಖಕರ  
 ಸಹ್ಯವಲ್ಲ ಬಂದರನ್ನ ಇಹಪರವಿ  
 ಭಯ ಬಹಳ ಜಾಧೆಗನ್ನ ಇದರ ಕೊನೆ  
 ಮಯಿದುವೆಯ ಎಂದಿಗನ್ನ ಪ್ರಾಣಿ ಆ.  
 ಮನದಾಸೆ ಗಾವನೆಲೆ ಘನವಾದ ಗಿರಿಯತಿಲೆ  
 ಸೆಣಿಸಿದರೆ ಅಧಿಕಮೇಲೆ, ಕ್ಷಣಕ್ಷಣಕೆ  
 ದಣಿಸುವುದು ಮುಳ್ಳು ಶೂಲೆ, ಅಡಿಬಿದ್ದ  
 ಮನುಜನ ರಥದ ಘಾಲೆ, ಯಮರಾಯ  
 ಎಣಿಸುವನು ದಿನದ ಮಾಲೆ, ಪ್ರಾಣಿ ೧  
 ಸತಿಸುತರು ಸರ್ವಬಗೆ ಹಿತದವರು ನಿನ್ನ ಒಲು  
 ಸುತಿಸುವರು ನಿತ್ಯದಲ್ಲ, ಹಿಗ್ಗಿ ಪರಿ  
 ವಿತ್ತಿವಿಾರ ಸ್ನೇಹವಲ್ಲ, ಮಾಡಿ ಸ  
 ಮೃತನಾಗಿ ನಡೆವೆ ಅಲ್ಲ, ನಿನಗೊಂದು  
 ಹಿತತಪ್ಪಿದಾಗ ಎಲ್ಲ, ಪ್ರಾಣಿ ೨  
 ಅಧಿಕಾಯು ನಿನಗಿಲ್ಲ, ಅರೆಘಳಿಗೆ ಸ್ಥಿರವಿಲ್ಲ  
 ವಿಧಿಕುಲವು ಬಾರದಲ್ಲ, ಒಂದರೂ  
 ಬಾಧ ಜನರ ಸಂಗವಿಲ್ಲ, ಇದ್ದರೂ  
 ಅಧಿಕಧಿಕ ಪೇಳರಲ್ಲ, ಈ ಸುಧಾಂ  
 ಬುಧಿಬಿಟ್ಟು ಕೆಡುವಿಯಿಲ್ಲ, ಪ್ರಾಣಿ ೩  
 ಹೋಗುತ್ತಿದೆ ಎಲೊ ಹೊತ್ತು, ಕೂಗುತ್ತಿದೆ ಎಲೊ ಪೃತ್ಯು  
 ಸಾಗುತ್ತಿದೆ ಸಂಗ ಜತ್ತು, ತನುರಾಗ  
 ಛೋಗನಾಗರವ ಬತ್ತು. ಗಳಿಸಿಕೋ  
 ಯೋಗಿಗಳ ಚರಣ ವೈತು. ಜ್ಞಾನದಲಿ  
 ಕೂಗಿ ಕರೆ ಹರಿಗೆ ಎತ್ತು, ಪ್ರಾಣಿ ೪

ತೊಳಲೊ ನಿನ್ನೀ ದೇಹ, ಕಳಲೊ ಮಮತೆಯ ಮೋಹ  
ಹಳೆಯೊ ದುರಾಸೆ ನೇಹ, ಇಳಿಯೊಳಗೆ  
ತಿಳಿಯೊ ಉತ್ಕೃಷ್ಟ ಈಹ, ಎಲ್ಲ ಬಿರಿ  
ಮಳೆಯೊ ದುರತಾಘ ಬಾಹ್ಯ, ವೃತ್ತಿಯಿಂ  
ದಿಳಿಯೊ ಬಲು ಅಸಹ್ಯ, ಪ್ರಾಣಿ

೫

ಸೂಸಿಯ ದುಃಖ ಪೂರಿತವಾದ ಭವಶರಣಿ  
ಸುಸಾದ ತೆರೆಗಳಿಂದ, ಇದರೊಳಗೆ  
ದುರುಳ ಜನಸಂಗದಿಂದ, ಹುದುಗಿಪ್ಪ  
ಅರಿಸ್ವರ್ಗದಿಂದ, ಬಲು ಕೆಟ್ಟ  
ಬರಿದಾಗುವೆಯೊ ಪುಣ್ಯದಿಂದ, ಪ್ರಾಣಿ

೬

ಎಷ್ಟು ಹೇಳಿದರೇನು, ಎಷ್ಟು ಕೇಳಿದರೇನು  
ಎಷ್ಟೆಷ್ಟು ಕೂಗಲೇನು, ಹರಿಯ ಮನ  
ಮುಟ್ಟಿ ಭಜಿಸದ ನರನು, ದಿನದಿನಕ್ಕೆ  
ಕೆಟ್ಟು ಕೇವಲ ಪೋಷನು, ವೇಣು ಗೋಪಾಲ  
ಎತ್ತಲ ಗತಿ ದೂರನು, ಪ್ರಾಣಿ

೭

೩೨ ರಾಗ ಮುಖಾರಿ ತ್ರಿಪುಟತಾಳ

ಬಿಂದು ಬಂದೆ ಸ್ಯಾಮಿಯೆ, ಬಂದೆ ಬಂದೆ  
ಬಂದೆಬಂದೆ ಗೋವಿಂದ ಗೋವಳ  
ಬಾಂಧವ-ಭಕ್ತವತ್ಸಲ  
ಇಂದಿರೇಶ ತ್ರೀವೆಂಕಟ ನಿನ್ನ  
ಸಂದರುಶನಕೆ ಸಾಗಿ ನಾನಿಲ್ಲಿ

೮.

೯.

ನಡೆದು ನಡೆಸುತ ನುಡಿದು ನುಡಿಸುತ  
ಅಡಿಗಡಿಗೆ ಕಾಪಾಡುತ  
ಬಡನೆ ಆಡುತ ಬಿಡದೆ ಕ್ಷಣವನು  
ಸಡಗರದಿ ಕರೆತರಲು ನಾನಿಲ್ಲಿ

೧

- ಅಪ್ಪ ಅನಿಮಿತ ವ್ಯಾಪ್ತ ಸರ್ವತ್ರ  
 ಗುಪ್ತ ಗುಣಗಣ ಪೂರ್ಣನೆ  
 ಪ್ರಾಪ್ತ ನೀನೆನಗಾಗ ಬೇಕೆಂದು  
 ವ್ಯಾಪ್ತಿ ನಿನ್ನದು ಹುಡುಕುತಲಿ ನಾ ೨
- ಒಂದುರೂಪದಿ ನಿಂದು ಎನ್ನಲ್ಲಿ  
 ಜಿಂದದಿಂ ಕರೆತಂದೆ ಇಲ್ಲಿ  
 ಒಂದರಿಯೆ ನಿನ್ನ ವಂದಿಸುವ ಬಗೆ  
 ಬಂದೊದಗೊ ನೀನೆನ್ನ ವದನಕೆ ೩
- ಬಂದೆಬಂದೆ ನೀ ಬಂದಂತೆ ಕರೆ  
 ತಂದುದಕೆ ಫಲ ನೀನೆ ಬಲ್ಲೆ  
 ಸಂದರುತನ ನಿನಗೆ ನೀ ಮಾ  
 ಕ್ಷಂದವನು ನೋಳ್ವಾತುರದಿ ನಾ ೪
- ಏನುಕೊಡಲಿಲ್ಲ ಏನು ಬೇಡಲಿಲ್ಲ  
 ಏನುಪಡೆಯಲೊ ಕರುಣೆಯೆ  
 ನೀನುಕೊಟ್ಟ ಸ್ವತಂತ್ರದ ಫಲ  
 ನಿನಗೆ ಅರ್ಪಿಸಬೇಕೆನುತ ಇಲ್ಲಿ ೫
- ರಕ್ಷ ತಿಕ್ಷಕ ಮೋಕ್ಷ ದಾಯಕ  
 ಸೂಕ್ಷ್ಮ ಘನಮಹ ವ್ಯಾಪಕ  
 ಕುಕ್ಷಿಯೊಳು ಜಗಧರಿತ ಪೂರಿತ  
 ಅಕ್ಷಯ ಫಲ ದಾಯಕ ೬
- ನಮೊನಮೋ ನಾಗಾರಿ ವಾಹನ  
 ನಮೊನಮೋ ಸುರ ಸುಪ್ರಸನ್ನನೆ  
 ನಮೊನಮೋ ಗೋಪಾಲ ವಿಠಲ  
 ನಮಿಪ ಭಕ್ತರ ಸಲಹುವನೆಂದು ೭



೩೩ ರಾಗ ಸುರಟ ಆದಿತಾಳ

ಭ್ರಾರತಿ ಭಕುತಿಯನು ಕೊಡುವುದು

ಮಾರುತ ಸತಿ ನೀನು

ಪ.

ಭಾರತಿ ಭಕುತಿಗೆ ಸಾರಥಿಯಾಗಿ ನೀ

ಪೂರತಿ ಕರವಿಡಿ ಮಾರುತನ ರಾಣಿ

ಅ.

ಸುರರ ಸತಿಯರಿಗೆ, ಧರೆಯೊಳವ

ತರಿಸಿ ಶಾಪ ಪರಿದೆ

ದರುಶನ ಮಾತ್ರದಿ ವರವಿತ್ತು ಅವರಿಗೆ

ಪರಿಹರಿಸಿದೆ ಬಂದ ದುರಿತಗಳನು ತಾಯೆ

೧

ಜ್ಞಾನ ಶುಭಕಾಯಳೆ ಸಜ್ಜನರಿಗೆ

ಜ್ಞಾನ ಪ್ರದಾಯಕಳೆ

ಮಾನವ ಜನುಮದಿಂದೇನು ಸಾಧನವುಂಟು

ನ್ಯೂನ ಮಾಡಿಸದೆ ನಿರ್ದಾನದಿ ಪಾಲಿಸೆ

೨

ನಂಬಿದೆ ನಿನ್ನ ಪದ, ಯುಗಾಂಬುಜ

ದಿಂಬು ತೋರೆನಗೆ ನಿಜ

ಕಂಬು ಚಕ್ರಾಂಕಿತ ಗೋಪಾಲ ವಿಠಲನ

ಅಂಬಕದಲಿನೋಳ್ಳ ಸಂಭ್ರಮ ಪಾಲಿಸೆ

೩

೩೪ ರಾಗ ಶಂಕರಾಭರಣ ಆದಿತಾಳ

ಛಿತ್ರಾಂತಿ ಬಿಡದೋ ಭಾಗ್ಯಪುರುಷನೆ

ಪ.

ವಿಷಯಗಳ ಜರಿದು

ಶಾಂತ ಚಿತ್ತನಾಗೋತನಕ, ಹೇ ಪ್ರಾಣಿ ನಿನ್ನ

ಅ.

ಕಾಲ ಕಾಲಕೆ ಹರಿಕಥಾಶ್ರವಣ

ಗುರುಗಳ ಮುಖದಿಂದ

ಕೇಳಿದ್ವೆ ಕೇಳುತ್ತ ಪೇಳುತ್ತ  
 ಮನನವ ಮಾಡುತ್ತ  
 ಕೇಳಿದಂತೆ ಧ್ಯಾನವ ಮಾಡುತ್ತ  
 ಮಾಡಿದ್ದ ನುಭವಕೆ  
 ಮೇಲಾಗಿ ಬಂದೊಂದಗುವತನಕ  
 ಹೇ ಪ್ರಾಣಿ ನಿನ್ನ

೧

ಪಾಂಚ-ಜನ್ಯ ಅರಿವಾಣಿ ಸರ್ವೇಶ  
 ತದ್ರಾಣಿ ಲಕುಮಿ  
 ಅಂಜೆಗಮನ ವಾಯ್ವಾಣಿ ಭಾರತಿ  
 ಭುಜಂಗ ಪತಿಯು  
 ಪಂಚಾನನ ಖಗ ಸುತ್ತ್ರಾಮ ಕಾಮ  
 ಈ ಬಗೆ ತಾರತಮ್ಯ  
 ಪಂಚ ಭೇದವ ತಿಳಿಯೋತನಕ  
 ಹೇ ಪ್ರಾಣಿ ನಿನ್ನ

೨

ಪೂರಕ ಕುಂಭಕ ರೇಚಕದಿಂದಲಿ  
 ಹೃದಯಸ್ಥ ಭೌತಿಕ  
 ಮಾರುತನ ಜೈಸಿ ಅಣಿವಾದಿ ಸಿದ್ಧಿ  
 ಅಷ್ಟಾಂಗ ಯೋಗ  
 ಧಾರಕನಾಗಿ ನಿಸ್ಸಂಗದಿ ಚರಿಸಿ  
 ಭಾರತಿಪತಿ ಸ  
 ವಿಾರನೆಲಲಿಮೆ ಪಡೆಯೋ ತನಕ  
 ಹೇ ಪ್ರಾಣಿ ನಿನ್ನ

೩

ಅಂತಿ ಅಂಶಾವೇಶಾಧಿಷ್ಠಾನ  
 ಅಂತರ್ಯಾಮಿಗಳ  
 ಸಂಶಯ ರಹಿತದಿ ರೂಪಗಳ ತಿಳಿದು  
 ಕ್ರೋಧಾದಿಗಳಿಳಿದು

ಕಂಸಾರಿಯ ಕರುಣನ ಬಲಮಾಡಿ

ಹಿಂಸೆಗಳೇಡ್ಯಾಡಿ

ಹಂಸೋಪಾಸಕ ನಾಗೋತನಕ

ಹೇ ಪ್ರಾಣಿ ನಿನ್ನ

೪

ಹಂಚು ಹಾಟಕ ಸಮದರ್ಶಿಯೆನಿಸಿ

ತೀತೋಷ್ಣವ ಸಹಿಸಿ

ಸಂಚಿತ ಆಗಾಮಿಗಳ ದಹಿಸಿ

ಇಂದ್ರಿಯಗಳ ಜಯಿಸಿ

ಪಂಚ ವೃತ್ತಾತ್ಮಕ ಮನ ವತೀಕರಿಸಿ

ಧ್ಯಾನದಿ ಶ್ರೀಹರಿ

ಮಿಂಚಿನಂದದಿ ಮೊಳೆಯೋತನಕ

ಹೇ ಪ್ರಾಣಿ ನಿನ್ನ

೫

ವಿಷಯಾ ವಿಷಯಗಳಿರವನ್ನೆ ತಿಳಿದು

ವಶವಾಗದನ್ಯ

ವಿಷಯಗಳೆಂಬುವುದನ್ನು ನೆರೆ ತಿಳಿದು

ದುರಾಸೆ ತೊರೆದು

ಹಸಿವು ತೃಷೆಗಳ ಹಗಲೆರುಳು ಮರೆದು

ಹರಿದಾಸರ ಬೆರೆದು

ಕುಶಲವಾರ್ತೆಯ ಪೇಳೋತನಕ

ಹೇ ಪ್ರಾಣಿ ನಿನ್ನ

೬

ಸ್ವಾತಂತ್ರಾಸ್ವಾತಂತ್ರ್ಯವೆಂಬುದನು

ಎವೇಕದಿ ತಿಳಿದು

ಸ್ವಾತಂತ್ರ್ಯ ಮುಖ್ಯನು ಹರಿಯೆಂದು

ಧ್ಯಾನಕ್ಕೆ ತಂದು

ಸ್ವಾತಂತ್ರ ನಾನಲ್ಲವೊಯೆಂದು

ಆಪ್ತನು ನೀನೆಂದು

ವ್ಯಾಪ್ತದರ್ಶಿ ಆಗೋತನಕ  
ಹೇ ಪ್ರಾಣಿ ನಿನ್ನ ೭

ಸಕಲೇಂದ್ರಿಯಗಳಿಂದಲಿ ಹರನೇವೆ  
ಭಕ್ತಾತಿಲಿ ಮಾಡುತ್ತ  
ಕಕುಲಾತಿಯ ಹಗಲಿರುಳು ಬಿಡುತ್ತಲಿ  
ಮುಖ್ಯದಿಂದಲಿ  
ಲಕುಮಾಶ ಗೋವಿಂದನ ಮೂರುತಿಯ  
ನಿಕರ ಯುಕ್ತದಿ

ಸುಖ ವಿಷಯನೆಂದರಿಯೋತನಕ  
ಹೇ ಪ್ರಾಣಿ ನಿನ್ನ ೮

ಬಿಂಬ ಭಾವ ಕ್ರಿಯ ದ್ರವ್ಯಾದ್ಯೈತವನು  
ತಿಳಿದು ಸರ್ವಗತ  
ಬಿಂಬನೆ ಮಮಸ್ವಾಮಿ ಗೋಪಾಲ ವಿಠ್ಠಲ  
ನಲ್ಲದಿನ್ನಿಲ್ಲ  
ಎಂದೋದರಿತು ಅನ್ಯ ಸ್ವತಂತ್ರವ ಮರೆದು  
ಸರ್ವ ವ್ಯಾಪಾರ

ಬಿಂಬ ಕ್ರಿಯವ ಕಾಣೋತನಕ  
ಹೇ ಪ್ರಾಣಿ ನಿನ್ನ ೯

೩೫ ರಾಗ ಮುಖಾರಿ ಝಂಪಿತಾಳ

ಮುಖ್ಯ ಕಾರಣ ವಿಷ್ಣು ಸ್ವತಂತ್ರನೆ ಸತ್ಯ ೧೦

ಸಖ್ಯರ ಘೋಷ ಸಿರಿ ಅಜಭವಮರೇಶ ೧೧

ತಿಳವೆಂಬುವ ನೀನೆ ತಿಳಿದು ತಿಳಿಸುವ ನೀನೆ  
ತಿಳವ ವಸ್ತುವು ನೀನೆ ತೀರ್ಥಪದನೆ  
ತಿಳಿದುದಕೆ ಫಲನೀನೆ ತಿಳಿಯಗೊಡದವ ನೀನೆ  
ತಿಳವ ಸ್ವತಂತ್ರ ನಿನ್ನದು ತಿಳಿಸೊ ಸರ್ವೇಶ ೧೨

ಧ್ಯನಿಯು ವರ್ಣೋದಯ ಶಬ್ದವಾಚ್ಯನು ನೀನೆ  
 ಗುಣದೇಶ ಕಾಲಕರ್ಮಗಳು ನೀನೆ  
 ತನುಕರಣ ವಿಷಯಮನ ಜೀವಸ್ವಾಮಿಯು ನೀನೆ  
 ಅಣು ಮಹಜ್ಜ ಗದ ಬಹಿರಂತರಾತ್ಮಕನೆ

೨

ವ್ಯಾಸ ಕಪಿಹಯಾಸ್ಯ ಧನ್ವಂತ್ರಿ ವೃಷಭ ಮಹಿ  
 ದಾಸ ದತ್ತಾತ್ರೇಯಾದ್ಯಮಿತ ರೂಪ  
 ಈ ಸುರೂಪವಿ ಜ್ಞಾನವಧಿಕಾರಿಗಳೆಗೊರೆದು  
 ಪೋಷಕನು ಆದಿ ಕೃಪಾಳುವೆ ಶ್ರೀಶ

೩

ಜೇತನನು ಅಹುದು ನೀ ಜೇಷ್ಟಿಯನು ಮಾಡಿಪಲ  
 ಜೇತನನು ಸರಿ ನೀನು ಸುಮ್ಮನಿರಲು  
 ಯಾತರವ ನಾನಲ್ಲ, ನಿನ್ನಂಘ್ರಿ ನಡೆಯೆಲ್ಲ  
 ಜೇತನನಹುದು ನೀ ಚಲಿಸೆ ಚಲಿಸುವೆನು

೪

ತಿಳಿಯೆನ್ನುವುದಕ್ಕಾಗಿ ತಿಳಿಯತಕ್ಕುದು ನೀನೆ  
 ತಿಳಿಸೊ ಸ್ವೋತ್ತಮರೆಲ್ಲ ತಿಳಿದ ಶೇಷ  
 ತಿಳಿವಲ್ಲಿ ತಿಳಿಪಲ್ಲಿ ತಿಳಿವಳಿಕೆ ನೀನಾಗಿ  
 ಚಲಿಸದಲೆ ಮನನಿಲಿಸೊ ಗೋಪಾಲ ವಿಠಲ

೫

೩೬ ರಾಗ ಸಾಟಿ ಝಂಪೆತಾಳ

ನವೊನವೊ ಹರಿಪ್ರಿಯ ನವೊನವೊ ಸುರಗೇಯ  
 ನವೊನವೊ ಗುರುರಾಯ ಮಧ್ಯಮುನಿ ಜೀಯಾ

೬

ಧರೆಗೆ ಭಾರವಾಗಿ ಚರಿಸುತಿರೆ ವಾಯುಗಳು  
 ಧರಿಸಲಾರದೆ ಧರಣಿ ಸರಸಿಜೋದ್ಭವಗೆ  
 ವೊರೆಯಿಡಲು ಅಜನಾಗ ಹರಿಸುರರ ಸಹವಾಗಿ  
 ಹರಿಯ ಸದನವ ಸಾರಿ ಆರುಹಿದನು ಇದನೆಲ್ಲ

೭

ಕಾವನಯ್ಯನು ವಸುಧೆ ಭಾವವನು ತಿಳಿದನಿಲ  
 ದೇವನೇ ನಿನಗೆ ಆಜ್ಞೆಯನೀಯಲು  
 ದೇವ ನೀನವತರಿಸಿ ಪಾವನವ ಮಾಡಿ ಸ  
 ಜ್ಞೇವಿಗಳಪೊರೆದೆ ದುರ್ಜೇವಿಗಳ ಸೇ ಮುಂದೆ

೬

ಕಾಮವನು ಕಡಿದು ಸನ್ನೇಮವನು ಹಿಡಿದು ಬಹು  
 ಸೀಮೆಯೊಳು ವಾದಿಗಳ ಸ್ತೋಮ ತರಿದು  
 ಹೇಮ ಕಚ್ಚುಲ ವೇಣುಗೋಪಾಲ ನಿತ್ಯಲನ  
 ನಾಮ ಸುಧೆ ಸುಜನರಿಗೆ ಪ್ರೇಮದಲಿ ಸವಿಯಿತ್ತೆ

೭

೩೭ ರಾಗ ಸಾವೇರಿ ಅದಿತಾಳ

ನಡೆದು-ಬಾರ್ಯೆಯ ನೀನು

೮.

ನಡೆದು ಬಾರ್ಯೆಯ ಭವ ಕಡಲಿಗೆ ಕುಂಭಸಂಭವ  
 ಸಡಗರದಿಂದ ಮೆಲ್ಲಡಿಯ ನಿಡುತ ಬೇಗ  
 ಎಡಬಲದಲಿ ನಿನ್ನ ಮಡದೇಂದೊಪ್ಪುತ  
 ತಡಮಾಡದೆ ಬಾ ಮೃಡಸಖ ವೆಂಕಟ

೯.

ವಿಜಯದಶಮಿ ಅತ್ವಿಜಮಾಸ ಶುದ್ಧದಲ್ಲಿ  
 ನಿಜರಥಾ ರೂಢನಾಗಿ ಸುಜನಂದೊಡಗೂಡಿ  
 ಗಜಸಿಂಹ ಮ-ಯೂರ ದ್ವಿಜಸಿಂಗ ಸಾರಂಗ  
 ಮಜಭಾಪುರೇ ಯೆನಲು, ತ್ರಿಜಗವು ತಲೆದೂಗೆ  
 ಅಜನು ಸ್ತುತಿಯ ಮಾಡೆ ಋಜುಗಣಾಧಿಪ ಪಾಡೆ  
 ಗಜಮುಖನಯ್ಯನು ನಿಜಾನಂದದಲಾಡೆ  
 ಭುಜಗಶ್ರೇಷ್ಠ ದ್ವಿಜರಾಜರು ಜಯವೆನ್ನೆ  
 ಕುಜನರೆದೆಯಮೆಟ್ಟಿ ರಜತಮ ಕಳೆಯುತ

೧೦

ದಕ್ಷಿಣದಿಕ್ಕಿನಲ್ಲಿ ರಾಕ್ಷಸರೆದುರಾಗಿ  
 ಆಕ್ಶೋಣಿ ಬಲ ನಿನ್ನುಪೇಕ್ಷೆ ಮಾಡುತ್ತಲಿರೆ

ಪಕ್ಷಿ ವಾಹನನೆ ನೀನಾಕ್ಷಣದಲ್ಲಿ ಖಳರ  
 ತಿಕ್ಷಿಸಿ ಸುಜನರ ರಕ್ಷಿಸಿ ಮೆರೆದೈಯು  
 ತಕ್ಷಕ ಸುತ ಸಹಸ್ರಾಕ್ಷನ ಮಗನನು  
 ಭಕ್ಷಿಸ ಬರುತಿರೆ ಈಕ್ಷಿಸಿ ರಥವನು  
 ತತ್ಕ್ಷಣನೆಲಕೊತ್ತಿ ವೋಕ್ಷವ ಗೈಸಿದೆ  
 ಕುಕ್ಷಿಯೊಳಗೆ ಜಗರಕ್ಷಿಸ ವಿಶ್ವ

೨

ಅಂಬುಜಾಕ್ಷನೆ ಬಾರೊ ಅಂಬುಜವದನನೆ  
 ಅಂಬುಜಾಲಯೆ ಪತಿ ಅಂಬುಜನಾಭನೆ  
 ಅಂಬುಜ ಭವಜನಕ ಅಂಬುಜಾರಿಧರ  
 ಅಂಬುಜನಿವಾಸ ಅಂಬುಜಮಿತ್ರ ತೇಜ  
 ಕೊಂಬು ಕಹಳೆಗಳು ಭೊಂ ಛೋರಿಡುತಿರೆ  
 ತುಂಬುರು ನಾರದರಿಂಬಾಗಿ ವಾಡಲು  
 ಅಂಬರದಲಿ ವಾದ್ಯತುಂಬಿ ದಂಧಣಿರೆನ್ನೆ  
 ಸಂಭ್ರಮದಲಿ ಬಾರೊ ಶಂಭುವಂದಿತನೆ

೩

ಮನಕೆ ಬಾರಯ್ಯ ಸುದಾಮನ ಸಖಹರಿಯೆ ಸೋ  
 ಮನ ಧರಿಸಿದವನ ಮನ ಕುಮುದಕೆ ಚಂದ್ರ  
 ಮನೆ ಕೇಳೊ ಎನ್ನ ದುಮ್ಮನ ಪರಿಹರಿಸಿ ಒ  
 ಮ್ಮನಕೊಡು ಅಹಿಗಿರಿತಿಮ್ಮನೆ ಕೇಳೊ ಬಿನ್ನಪ  
 ಮನ ನಿನ್ನದು ಹೇ ಮನಸಿಜ ಜನಕ ಸು  
 ಮನಸರೊಡೆಯ ಬೊಮ್ಮನ ಪೆತ್ತನೆ ಸು  
 ಮ್ಮನೆ ತಡವೇಕೆ ನಿಮ್ಮನೆಯವರೊಡನೆ ಹಿ  
 ಮ್ಮನ ಮಾಡದೆ ಗಮ್ಮನೆ ಬಾ ವೆಂಕಟ

೪

ಪರಿಪರಿಯಿಂದಲಿ (ಎಧದಲಿ) ಕರವ ಮುಗಿದು ನಿನ್ನ  
 ಕರೆದರೆ ಬಾರದ ಗರುವತನವು ಏಕೊ  
 ಕರಿಯ ವೊರೆಯ ಕೇಳಿ ಸಿರಿಗೆ ಹೇಳದೆ ಬಂದೆ  
 ಕರಾಜ ಆವ ನಿನ್ನ ಹಿರಿಯಪ್ಪನ ಮಗನೇನೊ

ತರಣಾಗತ ರಕ್ಷಾಮಣಿ ಯೆನ್ನುವ  
 ಬಿರುದು ಬೇಕಾದರೆ ಸರಸರ ಬಾರಯ್ಯ  
 ಗರುಡಗಮನ ಗೋಪಾಲ ವಿಠಲರೇಯ  
 ಕರುವಿನ ಮೊರೆಗಾವು ನೆರೆದಂತೆ ಪೊರೆಯಲು

೩೮ ರಾಗ ಯದುಕುಲಕಾಂಬೋಧಿ ಆದಿತಾಳ

ನಾನೇ ಬ್ರಮಿಸಿದೆನೊ ವಿಷಯದಿ ಮಮತೆ  
 ನೀನೇ ಸೃಜಿಸಿದೆಯೋ

೩

ಅನಾದಿ ನಿಧಾನ ನೀನೆ ತಿಳಿದುನೋಡೋ

೪

ಕೇವಲಾನಂದ ಚಿನ್ಮಯ ಜೀವನ್ಮುಜ ಸ್ವ  
 ಭಾವ ತ್ಯಜಿಸಿ ಅನ್ಯ ಭಾವವಾಕ್ರೈಸಲು  
 ಶ್ರೀವರ ನಿನ್ನ—ಬಂಧಕ ಶಕುತಿ  
 ಆನರಿಸೆನ್ನ--ಕಾವಳಗೊಳಿಸಿ  
 ಈ ವಿಧಬನ್ನ—ಬಡಿಸುತ್ತಿದೆ  
 ಕೈವಲ್ಯ ದರಸನೆ ನೀ ವಿಚಾರಿಸಿ ಕಾಯೊ

೧

ಸ್ವಾತಂತ್ರ ನೀನು ಅಸ್ವಾತಂತ್ರತರ ನಾನು  
 ದೂತನ್ನ ಈತರ ಕಾತರ ಗೊಳಿವುದು  
 ಏತರ ಘನವೋ—ಇದರಿಂದ  
 ಖ್ಯಾತೇನೂ ಫಲವೋ—ಎನ್ನೊಳು ನಿನ  
 ಗೇತಕೀ ಛಲವೋ—ಭವದಿ ಕೈ  
 ನೋತು ಚಿನ್ನೈಸುವೆ ಮಾತು ಮನ್ನಿಸಿ ಕಾಯೊ

೨

ಕಕ್ಕಸ ಭವದೊಳು ಠಕ್ಕಿಸಿ ಸಿಗಹಾಕಿ  
 ಸಿಕ್ಕು ಬಿಡಿಸದೆ ನೀ ನಕ್ಕು ಸುಮ್ಮನಿರಲು  
 ದಿಕ್ಕಾಳ್ವರೊ ಎನಗೆ—ದಣಿದು ಮೊರೆ  
 ಯಿಕ್ಕುವೆ ನಿನಗೆ—ಒಲಿದು ಬೀಗ

- ತಕ್ಕೋನೀಕೈಗೆ—ಎನ್ನವ ಗುಣ  
ಲೆಕ್ಕಿಸದಲೆ ಕಾಯಬಹುದೈಯ ಕೊನೆಗೆ ೩
- ಪ್ರಿಯ ನೀನೆನಗೆಂದು ಅಯ್ಯ ನಿನ್ನ ನಂಬಲಾ  
ಮೈಯ ಮರೆಸಿ ವಿಷಯದ್ದುಯ್ಯಲಿ ಗೊಪ್ಪಿಸಿದೆ  
ಸೈಯಲೊ ಧೊರೆಯೇ—ಇಂಥವನೆಂದು  
ಅಯ್ಯೋ ಮುನ್ನರಿಯೆ—ಕರುಣೆಯೆಂಬ  
ಹಿಯ್ಯಾಳಿಸರಯೆ.—ಇನ್ನಾದರೂ  
ಕೈಯ ಪಿಡಿಯಲು ಕೀರ್ತಿ ನಿನಗೆಲೊ ಧೊರೆಯೇ ೪
- ವೊದಲೆಮ್ಮಾರ್ಯರು ನಿನ್ನ ಪದನಂಬಲವರಘ  
ವೊದೆದು ಸುಮ್ಮುದವಿ ಸಂಪದವ ನೀಡಿನೆಯಂತೆ  
ಆದನು ಮರೆದೆಯೊ—ಶಕುತಿಯು ಸಾ  
ಲದಲೆ ಜರಿದೆಯೊ—ಜನರು ಪೇ  
ಳಿದ ಮಾತು ವ್ಯಸಿಯೊ—ನಿಜ ತೋರಲು  
ಬುಧನುತ ಗೋಪಾಲ ವಿಠಲ ಕೀರುತಿಯೊ ೫

### ೩೯ ಉಗಾಭೋಗ.

ನೀರಿನಲಿ ನಿಂತು ನಿಡುಗುಷ್ಟನಾರುವಗೆ ಗಂ  
ಬೂರ ಕಸತ್ತರಿ ಲೇಪನದ ಮದವೊ  
ಭಾರ ಬೆನ್ನಿಲಿ ಪೊತ್ತು ಕಾಲು ಕೈ ಮುದುರಿದಗೆ  
ಧೀರ ಶೇಷ ಶಯನದ ಮದವೊ  
ವೊರೆಯಲಿ ನೆಲಕೆದರಿ ಬೀರುಗಳ ಮೆಲುವವಗೆ  
ಸಾರ ಷಡ್ರಸ ಭೋಜನದ ಮದವೊ  
ಕಾರು ಕರುಳನ್ನು ವನಮಾಲೆ ಹಾಕಿದವಗೆ  
ಹಾರ ಪದಕಾದಿಗಳ ಹಾಕಿದ ಮದವೊ  
ಮೂರಡಿಯ ಭೂದಾನವನ್ನು ಬೀಡಿದವಗೆ  
ಸಾರಿದರಭೀಷ್ಟಗಳ ಕೊಡುವ ಮದವೊ

ಶ್ರೀ ಕರ್ಣಾಟಕ ಹರಿದಾಸ ಕೀರ್ತನ ತರಂಗಿಣಿ

ಧಾರುಣಿಯು ನಿತ್ತು ಕುಳ್ಳಿರೆ ಸ್ಥಳವಿಲ್ಲದವಗೆ  
 ಈರೇಳು ಲೋಕಗಳ ನಾಳ್ವ ಮದವೊ  
 ನಾರಿಯನು ಬಿಟ್ಟು ವನವನವ ಸಂಚರಿಸಿದಗೆ  
 ಮೂರುಧಾಮದಿ ರಮೆಯ ಭೋಗದ ಮದವೊ

ಊರನಾರಿಯರಿಂದ ಬೈಸಿಕೊಂಬುವನಿಗೆ  
 ವಾರಿಜಭವಸುರರ ವಂದನೆಯ ಮದವೊ  
 ಊರೆಲ್ಲ ನೋಡೆ ಬತ್ತಲೆಯಾಗಿ ನಿಂತವಗೆ  
 ಚಾರು ಪೀತಾಂಬರ ಉಡುವ ಮದವೊ

ಘೋರ ತುರಗವನೇರಿ ಹಾರಿಸ್ತಾಡುವಗೆ  
 ವೀರ ಸಿಂಹಾಸನದಿ ಕುಳಿತಿರುವ ಮದವೊ  
 ಬಾರದಲೆ ತಪ್ಪದೊ ಹಿಂದಣ ಭವಣೆಗಳು  
 ದೂರ ವಿಚಾರಿಸಿಕೊ ಮಾರಮಣನೆ

ಮೂರುದಿನದರಸುತನ ಸ್ಥಿರವೆಂದು ನೀನೆಚ್ಚಿ  
 ಸೇರಿದವರನು ಬಿಡುವುದು ಧರ್ಮವೇನೊ

ಶ್ರೀರಂಗರಾಜ ಗೋಪಾಲವಿಠ್ಠಲರೇಯ  
 ಸಾರಿದವರನು ಮೊರೆದು ಕೀರುತಿಯು ಪಡೆಯೊ

೪೦ ರಾಗ, ಮೋಹನ ಆದಿತಾಳ

ನಾಳೆ ಬರುವೆನೆಂದು ಪೇಳಿ ಮಧುರೆಗೆ ಪೋದ

ಬಹಳ ದಿನವಾಯಿತಲ್ಲೋ ಉದ್ಧವ

ಪ

ಕೇಳಿದ್ಯಾ ನೀ ಬಾಹ ವೇಳೆಯಲಿ ಕೃಷ್ಣನ

ಆಲೋಚನೆಯೊಳಿದ್ದೆ ಮೋ ಉದ್ಧವ

ಅ

ಪಳ್ಳಿವಾಸಿಗಳ್ ನಾವು ಪರಿಪರಿಯುಲಂಕರಿಸಿ

ಒಲಿಸಿಕೊಂಬುದನರೆಯೊ ಉದ್ಧವ

ಗೊಲ್ಲ ಸತಿಯರು ಸದಾ ಗೋರಕ್ಷಕರು ಮೈಯ  
 ಗೊಲ್ಲ ತೊಳೆಯಲು ಅರಿಯವೋ, ಉದ್ಧವ  
 ಬಲ್ಲಿದನ ಸಹವಾಸ ಮಾಡ್ಯವನ ಮಹಿಮೆಗಳ  
 ಎಲ್ಲ ತಿಳುಹಿಸಿಕೊಂಡವೋ, ಉದ್ಧವ  
 ಚಲ್ವಗಂಗಳ ಚಸಳೆಯರು ಮಧುರ ನಾರಿಯರ  
 \*ಒಲುಪೆಗೆ ನಾವೆದುರೇನೋ, ಉದ್ಧವ

೧

ಜೊಕ್ಕನಾದ ನಿತ್ಯ ತೃಪ್ತನಿಗೆ ಬೆಣ್ಣೆ  
 ಕಳ-ವಿಕ್ಕಿದೆವಲ್ಲವೋ, ಉದ್ಧವ  
 ಸಿಕ್ಕಿ ಸಿಕೊಂಡು ರಾಸಕ್ರೀಡೆಯಲಿ ಅವಗೆ  
 ಸೊಕ್ಕಿ ಉಕ್ಕಿನುಡಿದೆವೋ, ಉದ್ಧವ  
 ಕಕ್ಕಲಾತಿಲಿ ಕಾಮಾಸಕ್ತನಾಗ್ಯವನಮಗೆ  
 ದಕ್ಕಿದನು ಎಂತಿದ್ದೆವೋ, ಉದ್ಧವ  
 ವಕ್ರಗತಿಯಾಗಿ ಅಕ್ರೂರ ಬಂದು ನಮ್ಮ  
 ಚಕ್ರಧರನಗಲಿಸಿದನೋ, ಉದ್ಧವ

೨

ಧೀರ ಸ್ವರಮಣ ದೋಷ ದೂರನ್ನ ಅಪ್ಪ ಒಹು  
 ಜಾರನೆಂದರಿದೆವಲ್ಲೋ, ಉದ್ಧವ  
 ಆರಾರ ಮನಕಿನ್ನು ತೋರದವನ ನಮ್ಮ  
 ಓರಗೆಯವನೆಂದರಿದೆವೋ, ಉದ್ಧವ  
 ಮಾರಾರಿ ಅಜಪರಿವಾರದೊಡೆಯನ ನಾವು  
 ವೋರನೆಂದಾಡಿದೆವೋ, ಉದ್ಧವ  
 ನಾರಿಯರು ನಾವಲ್ಪದಾರಿದ, ಧಿಟ್ಟರಿಗೆ  
 ಶ್ರೀರಮಣನೆಂತೊಡಗುವನೋ, ಉದ್ಧವ  
 ನಿಧಿಯ ಬದಿಲಿದ್ದ ರೂ ವಿಧಿಸುವುದ ನರಿಯದೆ  
 ಮದಡೆಯರಾದೆವಲ್ಲೋ, ಉದ್ಧವ

೩

ಮದನನಾಟಕೆ ಮನವಿಕ್ಕಿ ಅವನಿಂದೊಂದು  
 ವಿಧ ತತ್ತ್ವ ತಿಳಿಯಲಿಲ್ಲೋ, ಉದ್ಧವ  
 ಚದುರಿಯರು ನಮ್ಮ ಬಿಟ್ಟು ಕದಲನಿವನೆಂದೆಂಬೊ  
 ಮದದಿ ಪೋಸಹೋದೆವೋ, ಉದ್ಧವ  
 ಮಧುರೆಯಿಂದೆಮ್ಮ ತಮ್ಮ ಹೃದಯದೊಳಿಪ್ಪೆನೆಂದು  
 ಚದುರ ಪೇಳಿಹನಂತೆಲೋ, ಉದ್ಧವ

೪

ಮತಿ ತಪ್ಪಿದೆವೋ ನಾವು ಸತಿಯರಲೆಲ್ಲಂದಾಗಿ  
 ರಥವ ನಿಲಿಸದೆ ಹೋದೆವೋ, ಉದ್ಧವ  
 ಹಿತರಾರು ನಮಗೆ ಸಾರಥಿ ನೀನು ದೊರೆತಿರ  
 ಯತನಮಾಡುತಲಿದ್ದೆವೋ, ಉದ್ಧವ  
 ಪಥವ ತೋರಿಸೊ ನಮಗೆ ಮುಂದೆಮ್ಮ ಚೆಲ್ವ ಶ್ರೀ  
 ಪತಿಯು ಬಂದೊದಗುವಂತೆ, ಉದ್ಧವ  
 ಗತಿಯಾರೊ ಅವನ್ನೊರತು ಗೋಪಾಲ ವಿಠಲಾ  
 ಚ್ಯುತನ ಮಹಿಮೆ ಕಾಣೆವೋ, ಉದ್ಧವ

೫

೪೧ ರಾಗ (ನಾದನಾಮಕ್ರಿಯ) ಫರಜು ಆಟತಾಳ

ರೈಕ್ಷಿ ಸೊ ವೆಂಕಟಗಿರಿಯಾಜ ರವಿ ಶತತೇಜ  
 ಆಶ್ರಿತ ಕಲ್ಪಭೂಜ

ಶ್ಲೋಕ:—

ಶ್ರೀಮಾನ್ ಶೇಷಧರಾ ಧರಃಧಿಪ ಸದಾ ಶ್ರೀಮಾನ್ ಸುಸೌಖ್ಯಪ್ರದಾ  
 ಶ್ರೀ ಮಾಯಾ ಜಯಶಾಂತಿ ಕಾಂತಸ್ವರತಾ ಶ್ರೀವಿಷ್ಣು ಸಿದ್ಧೇಶ್ವರಾ  
 ಶ್ರೀಮತ್ಪದ್ಮಜ ಪಾರ್ವತೀಶವಿನುತಾ ಶ್ರೀವಾದ ಪದ್ಮದ್ರಿಯಾ  
 ಸ್ಯಾಮಿನ್ ದೇಹಿ ಸದಾತ್ವದೀಯ ಭಜನಂ \*ಶ್ರೀಕಾಂತತ್ವಂ ಪಾಹಿಮಾಂ

ಪದ

ಹಾಟಕ ಮುಖರಿ ಸರಿತ್ತೀರ, ಕೃತಮಂದಿರ  
 ನೈಕುಂತಾಗಾರ

\*ಶ್ರೀಕಾಂತ ನಿಃಸಾಲಿಸೋ (ಪಾ.)

ಕೋಟಿ ಮನ್ಮಥ ಚಂದ್ರಭಾಸ್ಕರದ್ಯುತಿ ತಿರಸ್ಕಾರ  
 ತ್ರಿತವೋಹನಾಕಾರ  
 ಕೂಟಸ್ಥ ಅಖಿಳ ಲೋಕಾಧಾರ, ಸಂತತ ಸರಾ  
 ತ್ವರ ಮನೋಹರಾ  
 ಕೈಟಭಮುಖಿ ಖಳಜಲಧರ, ಚಂಡ ಸಮಾರ  
 ಔನ ಜನಮಂದಾರ

೧

ಶ್ಲೋಕ:—

ದೇಶಾಕಾಲ ಗುಣಾ ಅತೀತ ಅನಘಾ ದೇವೇಂದ್ರ ಸಂನೇವಿತಾ  
 ದಾಶಾರ್ಹಾ ದಶರೂಪ ರೂಪ ಅಜಿತಾ ದಾವೋದರಾ ಮಾಧವಾ  
 ಕಾಶೀಜಾಧನ ಚಿಚ್ಚ ಕೋರ ಉಡುಪಾ ಕಾಳೀ ಘಣಾಮರ್ದನಾ  
 ಶ್ರೀಶಾಗೀಶ ಅಹೀಶ ಊಶವಿನುತಾ ಶ್ರೀವಿಷ್ಣು ನೀ ಪಾಲಿಸೋ

೨

ಸದ:—

ವಟುವೇಷ ಧರಿಸಿ ವಿಸ್ತರವೃಂದಾ, ವಂಚಿಸಿನಿಂದ  
 ಸನ್ನತ ಮುನಿವೃಂದಾ  
 ನಟನೆಮಾಡುತ ಕುಂಡದೊಳಗಿಂದ, ನಲಿಯುತ ಬಂದ  
 ಹವಿರ್ಭೋಕ್ತಾನಂದ  
 ವಟದೆಲೆಯೊಳು ಮಲಗಿದ ನಂದ, ನಂದನ ಕಂದ  
 ಮೂಲಕಾರಣ ಗೋವಿಂದ  
 ಕುಟಿಲ ಕಟುಮತಿ ಖಳಕುಲಕೊಂದ, ಧೀರ ಮುಚುಕುಂದ  
 ವರದನೆ ಮುಕುಂದ

೨

ಶ್ಲೋಕ:—

ನಿತ್ಯಾನಂದ ಮಹೋದಧೀ ನಿರುಪಮಾ ನಿರ್ದೋಷ ಜ್ಞಾನಾತ್ಮಕಾ  
 ಸತ್ಯವಲ್ಲಭ ಸಾತ್ಯತಾಂ ಕುಲಪತೇ ಸಾಯುಜ್ಯ ಸಾರೂಪ್ಯದಾ  
 ಸೂತ್ರಾಧಾರಕ ಹೃದ್ಗುಹಾಲಯ ಸಧಾ ಸೂಷುಪ್ತಿ ಜಾಗ್ರತ್ಪ್ರದಾ  
 ಸತ್ಯೈಶ್ಚರ್ಯು ಬಲಾವಿ ಸರ್ವಭರಿತಾ ಸರ್ವಾಪರೋಕ್ಷೀ ಸವಾ

೩

ಪದ:—

ವರಾಭಯ ಚಕ್ರದರ-ಧರ, ಚತುಷ್ಟಯಕರ  
 ಉರಪೀಸ ನಿಸ್ತಾರ  
 ಸರಿಗೆ ಪದಕನೈವೈ ಕಂಧರ, ಕರ ಸಿಂಧೂರ  
 ಕರ ಪೋಲ್ವ ಕೇಯೂರ  
 ಬೆರಳಲ್ಲಿ ಮಾಣಿಕ್ಯದುಂಗುರ, ತೋಳ ಬಂಧುರ  
 ಶಾಲಿಗ್ರಾಮದ ಹಾರ  
 ಸಿರಿವತ್ಸಾಂಕಿತನಾಭಿ ಗಂಭೀರ, ಜಗದೋದ್ಧಾರ  
 ಸರ್ವಭುವನಾಧಾರ :

ಶ್ಲೋಕ:—

ಲಕ್ಷ್ಮೀವಕ್ಷು ಸು ಕುಂಕುಮಾಂಕಿತ ಪದಾ ಲಕ್ಷ್ಮೀವಿಲಾಸಾಸ್ಪದಾ  
 ಲಕ್ಷ್ಮೀಬಾಹು ಲತಾಶ್ರಯಾ ಭುಜಯುಗಾ ಲಕ್ಷ್ಮೀ ಸದಾಲಿಂಗಿತಾ  
 ಲಕ್ಷ್ಮೀ ಅಕ್ಷು ಸು ಪದ್ಮಪದ್ಮನಿಪಿಯಾ ಲಕ್ಷ್ಮೀ ಮನೋನಾಯಕಾ  
 ಲಕ್ಷ್ಮೀಚಿತ್ತ ಚಕೋರ ಪೂರ್ಣ ಉಡುಪಾ ಲಕ್ಷ್ಮೀಶ ತ್ವಂ ಪಾಹಿಮಾಂ ಳ

ಪದ:—

ಸುಖಮಯ ವಿನಾಸ ಮಂದರಧರ, ಧರಾಮನೋಹರ  
 ನರಮೃಗಾಕಾರ  
 ನಖದಿಂದ ಬ್ರಹ್ಮಾಂಡ ಖರ್ಪರ, ಭೇದಿಸಿದ ಧೀರ  
 ರಾಜ ಕುಲ ಘನ ಈರ  
 ಮಖವ ಕಾಯ್ದ ಮಹ ನೃಪವರ, ಗೋಪೀ ಜನ ಜಾರ  
 ನಾನಾ ಲೀಲಾವತಾರ  
 ಮುಖಜ ವರದ ಮುಪ್ಪರಹರ, ನುತಮುನಿವರ  
 ಕಲ್ಯ ದೀನಮಂದಾರ ಳ

ಶ್ಲೋಕ:—

ರಂಗಾನಂಗಪಿತಾ ರಜೋತ್ತಮ ಗುಣಾಂಜೀವ ಪುಲ್ಲೇಕ್ಷಣಾ  
 ಗಾಂಗೇಯಾಂಬರ ಹಾರ ನೂಪುರ ಲಸತ್ ಕಾಂಚೀ ಲತಾಶೋಭಿತಾ

ಸಂಗೀತಪ್ರಿಯಸಾರ ಸಮ್ಮನಿ ಜನಸಂಗಾ, ಅಸಂಗಾ ಅಜಾ  
ಗಂಗಾ ತಾತ ವಿಹಂಗನಾಥ ಗಮನಾ ಶೃಂಗಾರ ಸಾರಾತ್ಮಕಾ

೫

ಪದ:—

ಸಟಿಯಿಲ್ಲದಲೆ ನಿನ್ನ ವಾದನ, ಭಜಿಸರ ಭವ  
ಸಿಂಧುವಿನ ಪ್ರಮಾಣವ  
ಕಟಿಯಲ್ಲಿ ಕರವಿಟ್ಟು ತೋರುವ, ಭಕ್ತ ಕೈರವ  
ಸೋಮ ಸೋಮನೆನಿಸುವ  
ತಟಿತ ಕೋಟಿ ಪ್ರಭಾವವ, ಧೀಕರಸುವ  
ಮುದ್ದು ಮಕುಟ ಕುಂಡಲವ  
ಸ್ಫಟಿತ ಹಾಟಕ ಮಣಿ ಕಟಕವ ಹಾರಸದಕವ  
ನಿಟ್ಟು ಮಡಿವ ಶ್ರೀದೇವ

೫

ಶ್ಲೋಕ:—

ನಾನಾ ಜನ್ಮದ ಕಾಯವಾಚ ಮನಸಾ ಎನ್ನಿಂದಲೀ ಮಾಳ್ಕುದಾ  
ಜ್ಞಾನಾಜ್ಞಾನ ಕೃತಾಖಿಳ ಕ್ರಿಯೆಗಳಾ ನಿನ್ನಿಂದ ಪ್ರೀತ್ಯಾಗಲೀ  
ನಾನಾ ದ್ರವ್ಯದಿ ಕಾರ್ಯರೂಪ ಗುಣದೀ ಸರ್ವತ್ರ ಬಿಂಬಕ್ರಿಯಾ  
ಜ್ಞಾನಾಮಾತುರವಿತ್ತು ನೀನೆ ಪೊರೆಯೋ ಪ್ರಾಣೇಶ ನಾರಾಯಣಾ

೬

ಪದ:—

ವಿಶ್ವತೈಜಸ ಪ್ರಾಜ್ಞ ತುರ್ಯಾತ್ಮಾ ಅಂತರಾತುಮ  
ಪರಮಾತ್ಮ ಜ್ಞಾನಾತ್ಮಾ  
ವಿಶ್ವತೋಮುಖಿ ಗುಣಗಣ ಭೌಮ, ಸಂತತಸಾಮ  
ವಂದ್ಯನೆ ಸಾರ್ವಭೌಮ  
ವಿಶ್ವನಾಟಕ ಋಗ್ಯಜುಸ್ಸಾಮ, ಆಗಮಸೋಮ  
ಪ್ರತಿಪಾದ್ಯ ತ್ರಿಧಾಮ  
ವಿಶ್ವಾಸದಿಂದಲಿ ತವನಾಮ, ಭಜನೆಯ ಕಾಮ  
ಎನಗೀಯೊ ಶ್ರೀರಾಮಾ

೬

ಶ್ಲೋಕ:—

ಮಂದಾಹಾಸ ಮುಖೇಂದು ಸರದರುಶನಾದಿಂದಾಘ ಬಿಂದಪ್ಪುದೋ  
 ಒಂದೇ ವಂದನ ಮಾಡಲಾಕ್ಷ್ಮಣ ಸುಖಾಸಂದೋಹ ಸಂದಪ್ಪುದೋ  
 ನಿಂದೂ ಅರ್ಚಿಸಿ ಸೋತ್ರಮಾಳ್ವನು ಮಹಾನಂದಾವನೂ ಬಲ್ಲನೋ  
 ತಂದೇ ನಿನ್ನಯ ಸುಂದರಾಂಘ್ರಿ ಸತತಾ ಪೊಂದಿಪ್ಪುದೇ ಪಾಲಿಸೋ

ಪದ:—

ಮಾಡಲರಿಯೆನು ಸಾಧನವನು, ದುಷ್ಟ ಚಿತ್ತನು  
 ಪಾಪಕರ್ಮದಿರತನು  
 ಬೇಡುವೆ ಬಹುವಿಧ ಸುಖವನು, ಆಶಾಬದ್ಧನು  
 ಇದಕೆ ಗತಿಯೇನು  
 ಬೇಡಿದುದೆಲ್ಲ ಕೂಡುವೆ ನೀನು, ಎಂದು ಬಂದೆನು  
 ಆಶ್ರಿತ ಸುರಧೇನು  
 ಬೇಡದಂದವಿ ಮಾಳ್ವ ಧೂರೀ ನೀನು, ಇದೇ ವರವನು  
 ನೀಡಬಹುದೈಯ ನೀನು

ಶ್ಲೋಕ:—

ಅನ್ಯಾವಾರ್ತೆಗೆ ಪೋಗಲೀಸದೆ ಮನಾ ನಿನ್ನಂಘ್ರಿಯೋಳ್ ನಿಲ್ಲಿಸೋ  
 ನಿನ್ನಾವಾರ್ತೆಯ ಕೇಳಿಸೈಯ ಕಿವಿಗೇ ನಿನ್ನನ್ನೆ ಕೂಂಡಾಡಿಸೋ  
 ನಿನ್ನಾಮೂರ್ತಿಯ ತೋರಿಸೈಯ ಮನಕೇ ನಿನ್ನರ್ಚನೇ ಮಾಡೆನೋ  
 ನಿನ್ನಂತಾಗಲಿ ಸರ್ವ ಇಂದ್ರಿಯಗಳೂ ನಿನ್ನಾಳ್ಗಳೋಳ್ ಕೂಡಿಸೋ

ಪದ:—

ಭಜಿಸ ಜನರ ಭಾಗ್ಯೋದಯಾ, ಭಾಗವತ ಧ್ಯೇಯ  
 ಶುಭ ಗುಣಗಣನಿಲಯ  
 ವಿಜಯ ಸಾರಥಿ ವೀತಾಖಿಳ ಹೇಯ, ವಿನಿರ್ಜಿತಮಾಯಾ  
 ವಿಪ್ರಗೋಸುರಪ್ರಿಯ  
 ತ್ರಿಜಗದೀಶನೆ ಆಪ್ರಾಕೃತಕಾಯು ಕವಿಜನಗೇಯ  
 ವೆಂಕಟ ಗಿರಿರಾಯಾ  
 ನಿಜಗುರು ಗೋಪಾಲ ವಿಠಲಯ್ಯ ನವೋನವೋ ಜೀಯ  
 ಬೇಗ ಪಿಡಿಯೆನ್ನ ಕೈಯ

೪೨ ರಾಗ ದರ್ಬಾರ್ ಆಟತಾಳ

ಠ್ರಮದೂತನ ಪಾದ ತಾಮರಸವ ಕಂಡ

ಆ ಮನುಜನೆ ಧನ್ಯನು ೪.

ಶ್ರೀ ಮನೋಹರನಂಘ್ರ ಭಜಕ  
 ನೋಮ ಕುಮುದಕೆ ನೋಮನೆನಿಸುವ  
 ಭೂಮಿನೊಳು ಯದುಗಿರಿಯ ಸೀಮೆಯ  
 ಕಾಮ ವರದೊಳು ಪ್ರೇಮದಿಂದಿಹ ೫.

ಕೋತಿರೂಪದಿ ರಘುನಾಥನಾಜ್ಞೆಯ ತಾಳಿ  
 ಪಾಥೋಧಿಯ ಲಂಘಿಸಿ  
 ಖ್ಯಾತ ಲಂಕೆಯಪೊಕ್ಕು ಶೋಧಿಸಿ  
 ಮಾತೆಯನು ಕಂಠೆರಗಿ ದಶಮುಖ  
 ಪ್ರೋತ ಖಳಕುಲ ವಾತ ಘಾತಿಸಿ  
 ಸೀತೆವಾತೆಯ ನಾಥಗರುಹಿದ ೧

ಪಾಂಡುಸುತನೆ ಪ್ರಚಂಡ ಗದೆಯನು ದೋ  
 ದಂಡದಿ ಧರಿಸುತಲಿ  
 ಮಂಡಲದೊಳು ಭಂಡ ಕೌರವ  
 ಚಂಡ ರಿವುಗಳ ಬಂಡಿಸಿ ತಿರ  
 ಚಂಡನಾಡಿ-ಸತಿಗೆ ಕರುಳಿನ  
 ದಂಡೆ ಮುಡಿಸಿದುದ್ದಂಡ ಏಕ್ಯಮ ೨

ಧಾರುಣಿಯೊಳು ದ್ವಿಜನಾರಿ ಗರ್ಭದಿ ಬಂದು  
 ಮೂರೊಂದಾಶ್ರಮ ಧರಿಸಿ  
 ಧೀರ ನೀನೇಳಧಿಕ ತ್ರಿವಶ  
 ಸಾರ ಗ್ರಂಥಗಳ್ ಎರಚಿಸುತ ಮಹ  
 ತೂರ ಶ್ರೀ ಗೋಪಾಲ ವಿಠಲನ  
 ಚಾರು ಚರಣಕೆ ಅರ್ಪಿಸಿದ ಗುರು ೩

೪೩ ರಾಗ ಮೋಹನ ಆದಿತಾಳ

ರಠದಿಂದ ರಥಕೆ ಬಾರೋ ಹರಿಯೆ  
 ಸುರರಿಗೆ ಸಿಂಧು  
 ಮಾಧಿಸಿ ಪೀಯೂಷವಿತ್ತ ದೊರೆಯೆ  
 ಶಂಖ ಗದಾಬ್ಜ  
 ರಥಾಂಗಧಾರ ದುರಿತ ಗಜ ಕೇಸರಿಯೆ  
 ಲೋಕ ಮೋಹಕ ಮ  
 ನೃಥನೈಯ ನಿನಗಾರಿನ್ನ ಸರಿಯೆ  
 ಸ್ವಭಾಗ್ಯದ ಸಿಯೆ  
 ಅಪ್ರತಿ ವಕ್ರಮ ದಶರಥಸುತನೆ ಜಯ  
 ದ್ರಥ ರಿಪು ಸಖನೆ ಪ್ರಧಮಾಂಗದೊಡೆಯ  
 ಆರು ಮೂರು ದ್ವಾರ ಪುರದಲ್ಲಿ  
 ನಾಡಿ ವನದೊಳಗೆ  
 ವಾರಿಜಾಸ್ತಕ ಚಿತ್ರ ವೀಧಿಯಲಿ  
 ಮಂಡಿತ ಕಲ್ಪ  
 ಭೂರುಹದ ನೆಳಲಿನ ತಂಪಿನಲಿ  
 ನವರತ್ನ ಖಚಿತ  
 ನೂರು ಸ್ತಂಭದ ತೇರಿಪ್ಪುದಲ್ಲಿ  
 ಚಾಮಾಕರ ಪಲ್ಲವ  
 ತೋರಣ ಮೌಕ್ತಿಕಹಾರ ಚಂಪಕ ಮಂ  
 ದಾರ ಮಲ್ಲಿಗೆದಾಮ ವಾರದಿಂದೊಪ್ಪುತ್ತ  
 ವಾರುಣಿಪತಿಮಯ ಪೀಠದಲಿ ನಿನ್ನ  
 ನಾರೇರಿಂದೊಪ್ಪುತ್ತ ಮೂರುತಿ ಮುದದಿ  
 ಛತ್ರ ಚಾಮರಧ್ಯಜ ಹಾವುಗೆಯು  
 ಕಾಳಿಂದಿದರ್ಪಣ

ನಾನು ಮಾಡುವ ಸ್ನಾನ-ನಿನಗದೆ ವಿಚಿತ್ರ  
 ಸ್ನಾನ ಗಂಧ ಸುವಸನ-ಉಪವೀತಪ್ರಕೃ ಆಚ  
 ಮು-ನ ದೇಹವೆ ಭವನ-ಮನಸಿನ ಬಯಕೆಗಳು  
 ನಾನಾ ಮಣಿಗಣಾಭರಣ-ದೀಪವೆ ಸುಜ್ಞಾನ  
 ಕೋಣತ್ರಯ ಹೃದಯಾಬ್ಜ ಪೀಠವು  
 ಈ ನೆರೆದ ಜನರೇ ಆವರಣವು  
 ನಾನಾ ಕರ್ಮವು ಪುಷ್ಪ ತುಲಸಿಯು  
 ಘ್ರಾಣ ಇಂದ್ರಿಯ ವಿಷಯ ಧೂಪವು  
 ಪಾನ ಉಂಬನ್ನವೆ ಸೈವೇದ್ಯವು  
 ಕಾಣಿಕೆ ಭಕ್ತಿ ಗತಿ ಪ್ರದಕ್ಷಿಣೆ  
 ಶೈವ (ಶಯನ) ಮನವು, ನುಡಿಯೆ ಮಹ ಜಪ  
 ಏನು ಕಂಡು ಕೇಳಿದ್ದೇ ಸುಖ  
 ಶ್ರೇಣಿ ನಿನ್ನ ಪ್ರತಿಮೆಗಳು ಜಗ  
 ತ್ರಾಣ ಗುರುಗೋಪಾಲ ವಿಠಲ  
 ದೀನವತ್ಸಲ ಸಾತ್ವತಾಂಪತೆ  
 ನೀ ನಿರುತ ಒಲಿದೆನ್ನ ಪಾಲಿಸೊ

೩

೪೬ ರಾಗ ನವರೋಜು ಆದಿತಾಳ

ಶ್ರೀ ಮಹಾಲಕ್ಷ್ಮಿ ಮಾತೆ ತ್ರಿಭುವನ ಜನನಿ  
 ಶ್ರೀಮಂತ ವಿಷ್ಣು ವಾಮಾಂಕ ಸದನಿ  
 ತಾಮರಸಾಸನ ವೈದ್ಯೋಮಾಳಕಸುರ  
 ಸೋಮವಿನುತೆ ಹೇ ಸೋಮ ಸಹೋದರಿ

೪

೫

ಗುಣತ್ರಯಾತ್ಮಕ ಚೂಲಿಯನು ಅಲಂಕರಿಸಿ  
 ವನಜಭವಾಂಡ ಪಾತ್ರೆಯನಲ್ಲಿರಿಸಿ  
 ಗಣನೆಯಿಲ್ಲದ ಜೀವಧಾನ್ಯ ತುಂಬಿರಿಸಿ  
 ಜನರ ಯೋಗ್ಯತೆ ಉದಕವನಲ್ಲಿ ಬೆರೆಸಿ

ಮಿಮುಗುವ ಕರ್ಮ ಇಂಧನ ಕಾಲವೆ ಮಹಾ  
 ಅನಳ ಜನರ ಸಾಧನವೆಂಬದರ್ವಿಲಿ  
 ಇನಿತು ಪಾಕವಮಾಡಿ ಘನಮಹಿಮನ ಭೋಜ  
 ಜನಕನುಕೂಲಮಾಡ್ಡ ವನರುಹನಯನೆ  
 ನಿಲಯ ತಯ್ಯ ಕಾಂಬೂಲಾಯುಧ ಜೇಲ  
 ಜಲಜಮಂದಾರ ಚಂಪಕ ವೊಲ್ಲೆ ಬಕುಳ  
 ತುಲಸಿ ಕೇತಕಿ ದಿವ್ಯ ಗಂಧ ಪರಿಮಳ  
 ವಲಯ ಕಿರೀಟ ಕುಂಡಲ ರತ್ನಮಾಲಾ  
 ಹೊಳೆವಸು ನವನವ ಕಳೇವರ ಕೊಳುತಲಿ  
 ಹಲವು ವಿಧಾರ್ಜನೆಗಳಲಿ ಪತಿಯನು  
 ಒಲಿಸಿ ವಲ್ಲಭನ ತೋಳಲಿ ಬಿಗಿದಷ್ಟಿದ  
 ಬಲುಸುಖ ಜಲಸಿಧೆ ಸಲಹೆ ನಮಿಸುವೆ  
 ಕಮಲ ಕುಟ್ಟಲ ರದನದ ಭಯಸುಪಾಣಿ  
 ವಿಮಲ ಸುಧಾಕರ ನಿಭ ಶುಭವದನೆ  
 ಭ್ರಮರ ಕುಂತಳೆ ಹೇಮಾಂಬರ ಚಾರು ಶ್ರೋಣಿ  
 ಅಮಿತ ಸುಗುಣೆ ಶೋಭಿತ ಅಜ್ಜ ಸದನೆ  
 ತಮಹಾ ಗೋಪಾಲ ವಿಠಲನರ್ಥಾಂಗಿಯೆ  
 ಸಮರೂಪ ಸಮಕಾಲ ಸಮದೇಶ ವ್ಯಾಪ್ತತೆ  
 ರಮೆ ಅನುಪಮೆ ಸಮೆ ನಮಿಸುವೆ ಎನ್ನ ಭವ  
 ತಮಲವಳಿದು ಹೃತ್ಕಮಲದಿ ಹರಿ ತೋರೆ

## ೪೨ ಸುಳಾದಿ

ಧ್ಯವತಾಳ

ಎಲ್ಲಿಯಸ್ವರವಿದು ಎನುರವ್ಯವೆ ಅಪ್ಪ  
 ಎಲ್ಲಿಯ ಪುರುಷನು ಎಂಥಾ ಜೆಲುವನು ನೋಡೆ  
 ಹುಲ್ಲೆ ಗೋವ್ನಳ ಹಿಂಡು ಜೆಲ್ಲಾಟಗಳೇನೆ  
 ವಲ್ಲ ಭರುಗಳ ನಾಟ್ಯಗಳನು ನೋಡೆ

ಕುಳ್ಳಿದ್ ಗಿಳಿ ಹಂಸೆ ಕುಲಗಳೆಲ್ಲವು ತಾವು  
ನಲಿದಾಡುವ ಬಗೆ ಏನೆ ರಮಣಿ  
ಕಲ್ಲು ಕರಗುವಂತೆ ವರದ ಗೋಪಾಲ ವಿಠಲ  
ಬಲ್ಲಿದ ಕೊಳಲನೂದುವ ಸಖಿಯೆ

೧

ಮತ್ಯತಾಳ

ಕಂಗಳಿಗೆ ತಂಗಿ ಹಬ್ಬವಾಯಿತೆ ಅವ್ವ  
ಮಂಗಳ ಮಹಿಮ ಶ್ರೀರಂಗನ ಕಂಡೆನೆ  
ವೊಂಗೆೊಳಲೂದುತ್ತ ಪಾಡುತ್ತಲಿಹ ಪರಮ  
ಮಂಗಳ ಪುರುಷನು ಕಂಗಳಿಂದಲಿ ಕಂಡೆ  
ಹಿಂಗದೆ ವರದ ಗೋಪಾಲವಿಠಲನು  
ಸಂಗ ಸಂಗಿಗಳ ಸಹವಾಸವಿಂದ  
ಮಂಗಳವಾಯಿತೆ ಮಾನಿನಿ ರನ್ನಳೆ

೨

ತ್ರಿಪುಟತಾಳ

ಜಪವನರಿಯೆ ಲೀಶ ತಪವನರಿಯೆ ತಾಯೆ  
ಉಪವಾಸ ಒಂದಾದರು ತಾಳದೆ  
ಅಪಹಾಸಮಾಡದೆ ವರದ ಗೋಪಾಲವಿಠಲ  
ಕೃಪಣವತ್ಸಲ ತಾನೆ ಕೃಪೆ ಮಾಡಿದ

೩

ಅಟತಾಳ

ಪೇಳಿದಂತಲ್ಲದೆ ನೋಡಿದೆ ಅದರನ್ನೆ  
ಪೇಳಲಾರೆನೆ ಎನ್ನ ಮನದ ಹರುಷವನ್ನು  
ತಾಳಲಾರೆನೆ ಅವನ ಅಗಲಿ ಒಂದು ಕ್ಷಣ  
ಕೇಳಲೆ ವರದ ಗೋಪಾಲ ವಿಠಲನು  
ಕಾಲಿಗೆನ್ನು ಕೊರಳ ಕಟ್ಟಿಕೊಂಬೆನೆ

೪

ಅದಿತಾಳ

ವಿಜಯ ಕಂಡ ರೂಪವು ಇದೇ ಎಂದು  
ನಿಜವಾಗಿ ತಿಳಿದೆನೆ ನೀರಜದಳನಯನೆ

ಅಜನೈಯನು ಸಿರಿಕೃಷ್ಣನು ಬಲುಹೆಂದು  
ಯಜಿಸೆನೆ ಮನದೊಳು ನರದ ಗೋಪಾಲವಿಠಲನ  
ಭಜಕ ಭಾಗ್ಯಾಂಭೋನಿಧಿಯೆಂದು

ಜೊತೆ

ಹಿಂದಿನ ಸುಕೃತವು ಬಂದು ಒದಗಿತೊ ಹೇಗೋ  
ಸುಂದರ ವರದ ಗೋಪಾಲವಿಠಲನ ಕಂಡೆ

೪೮ ರಾಗ ದ್ವಿಜಾವಂತಿ (ಮಾಂಜಿ) ಛಾಪುತಾಳ

ವಂದಿಸೆ ಸುರಂದರ ದಾಸರ ಪಾದ  
ದ್ವಂದ್ವಕೆ ನಾನು ನಿರಂತರ

ಪ

ಮಂದರೋದ್ಧಾರ ಗೋವಿಂದ ಮುಕುಂದನ  
ಎಂದಿಗು ವಂದಿಸುತ್ತಿರ್ಪರ

ಅ

ಒದಗಿದ ಜ್ಞಾನವ ನೋಡಿಸಿ ಮತ್ತೆ  
ಸದಮಲ ಜ್ಞಾನವ ಪಾಲಿಸಿ  
ಪದುಮನಾಭನ ಕಥೆ ಪೇಳಿಸಿ ಸ೯  
ಮುದದಿ ಪಾಲಿಸರ ಧ್ಯಾನಿಸಿ

೧

ಮರೆಹೊಕ್ಕ ಸುಜನರಿಹವರದ ಸುಖ  
ತರಗಳನೊದಗಿಸಿ ಹರಪದದ  
ಪರಮ ಭಕ್ತಿಯನೀವರೆಂದರಿದಾವಾಗ  
ಸ್ಮರಿಸುವೆನವರಿಗೆ ಕರಮುಗಿದು

೨

ಅನಾಥ ಜನರನು ಮನ್ನಿಸಿ ವೇಣು  
ಗೋಪಾಲ ವಿಠಲನ ಕಾಣಿಸಿ  
ಜ್ಞಾನ ಭಕ್ತಿಯವಧ ತೋರಿಸಿ ಕಾಯ್ಕು  
ಜ್ಞಾನಿಗಳರಸನ ತುತುಸಿ ತುತಿಸಿ

೩

೪೯ ರಾಗ ಆನಂದಭೈರವಿ ಆದಿತಾಳ

ಶ್ರೀನಿವಾಸ ಸಲಹೊ ಎನ್ನನು ನೀನೆ

ಅನ್ಯರಕ್ಕೆ ಕರನು

ನಾನೆಲ್ಲಿ ಅರಸಿನೋಡಲು ಕಾಣೆ

ಕರುಣಾ ಸಾಗರನೆ

ಪ.

ದೀನಜನರ ಸುರಧೇವೆನಿಸುವ ಜಗ

ತ್ರಾಣ ಪ್ರಾಣಪತೆ ಹೇ ನರಸಿಂಹ

ಅ.

ಜನನೀ ಜನಕಾತ್ಮಜ ಮಿಕ್ಕಾದವರು

ದೇಹ ಬಾಂಧವರು

ಅನುಕೂಲ ಇದ್ದಾಗ ಹಿತರವರು

ನಿಮಿತ್ತವು ತೊಲಗೆ

ಅವರಾರೊ ಅವರಿಗೆ ನಾನಾರೊ

ಹಾಗಲ್ಲದಿನ್ನು

ಅನುಗಾಲ ಸಲಹುವರ ನೀ ತೋರೊ

ಹಾಗೇನೊ ನೀನು

ಜನನ ಮರಣ ಸ್ಥಿತಿ ಜನುಮ ಜನುಮದಲ್ಲಿ

ಕ್ಷಣ ಬಿಡದಲೆ ಪೊರೆವನಿಮಿತ್ತ ಬಂಧು

೧

ಮನಸಿನ ದೌರಾತ್ಮ್ಯಕ ವೃತ್ತಾಂತ

ವಿಸ್ತರಿಸಿ ಪೇಳೆ

ಎನಗೆ ಲಜ್ಜೆ ಬಾಹುದು ಶ್ರೀಕಾಂತ

ಕರಣಗಳು ತಮ್ಮ

ಮನೆಯ ದೂತನಮಾಡಿ ತನ್ನಂತ

ಶಳಿದೊಯ್ಯು ಎನಗೆ

ಅನುಕೂಲವಾಗಿ ಬಾರದೊ ಶಕ್ತ

ವೋಹಕೆ ವಶನಾಗಿ

ಕ್ಷುಣ ಕ್ಷುಣದಲಿ ಪರಧನ ವನಿತೆಯರ ಚಿಂ  
ತನೆಯೊಳ ಮುಳುಗಿಸಿ ದಣಿಸುತ್ತಲಿಹುದೊ

೨

ತತುವಾಭಿವಾಸಿ ದಿವಿಜರೆಲ್ಲ  
ಎನ್ನಯ್ಯೆದುರ್ವಿಷಯದ  
ಖತಿಯಿಂದಲೊಮ್ಮೆ ತೊಲಿಸಲಿಲ್ಲ  
ಪಾಪ ಕರ್ಮದಲಿ  
ರತನನ್ನು ನಾಡಿ ದಣಿಸುವರಲ್ಲ  
ಇದಕೆ ಎನ್ನಪ್ರ  
ಯತನೆಂದೂ ನಡೆಯದು ನೀಬಲ್ಲೆಲ್ಲ  
ಉಪಾಯವು ಮತ್ತಿಲ್ಲ  
ವಿತತಾಚ್ಯುತ ಮೂರುತಿ ನೀನೊಲಿಯಲು  
ಪ್ರತಿಕೂಲರೆ ಅತಿಹಿತರಾಗುವರೈ

೩

ಅನಘಾ, ಯಮರಾಯ ಬಡಿಸುವ ಭಂಗ  
ಎಷ್ಟೆಂದು ನಾನು  
ನಿನಗೆ ಪೇಳಲೊ ಭವಗಜಸಿಂಗ  
ಇನ್ನೆಷ್ಟು ದಿವಸ  
ಅನುಭವಿಸಲೊ ಹೇ ನಿನ್ನಿಂಗ  
ಹೀಗೆ ಮಾಡುವುದಕೆ  
ನಿನಗೆ ನಾ ದ್ವೇಷಿಯೇನೊ ರಂಗ  
ಕಾರುಣ್ಯಾಪಾಂಗ

ಚಿನುಮಯ ತನುಪತಿ ಅನಿಮಿತ್ತ ಸಖನೆಂ  
ದೆನಿಸಿ ಇನಿತು ನೀ ದಣಿವುದು ಘನತೆಯೆ

೪

ಬಾಲತ್ವ ಗರ್ಭವಾಸ ಜರೆಯು  
ವೊದಲಾದ ಕಷ್ಟಕೆ  
ತಾಳಲಾರದೆ ನಿನ್ನ ಮರೆಯು  
ಹೊಕ್ಕನೊ ಒಲಿದು

ಲಾಲಿಸಿ ಭವರೋಗದ ಕರೆ ಕರೆಯು

ತೊಲಗಿಸಿ ನಿನ್ನ

ಆಳಾಗಿ ಬಾಳುವ ಘನ ಸಿಯು

ಇತ್ತನುದಿನ

ಪಾಲಿಸು ಶುಭೋದಯ ಪಾಲಾಂಬುಧಿ ಶಯ್ಯ

ಶ್ರೀಲ ಶ್ರೀ ಗುರು ಗೋಪಾಲವಿಠಲ

೫

೫೦ ರಾಗ ಮೋಹನ ಆದಿತಾಳ

ಶ್ರೀ ವೆಂಕಟೇಶ ಪಾಲಿಸೊ-ನಿನ್ನ ಶ್ರೀ ಪಾದ

ನೇವಕರೊಳಗಾಡಿಸೊ

೫.

ಕೊವಲ ಭವದೊಳು ಧಾವತಿಗೊಂಡು ನಾ

ಕಾವರ ಕಾಣದೆ ದೇವನೆ ಮರೆಹೊಕ್ಕೆ

೬.

ಉದಿತ ಭಾಸ್ಕರ ಪ್ರಕಾಶ, ಶ್ರೀ ವೆಂಕಟೇಶ

ಪದುಮಾವತಿಯ ಪ್ರಾಣೇಶ

ಪದುಮ ಸಂಭವ ಭವ ತ್ರಿದಶಾಧಿಸನುತ

ಪದ ಪಂಕಜವೆನ್ನ ಹೃದಯದಿ ತೋರೊ

ಶ್ರೀಸದನ, ಹಯವದನ, ಜಿತಕದನ

ಕೃತ ಖಳ ಕುಲ ನಿಧನ

೧

ದಕ್ಷಿಣಾಕ್ಷಿ ವಾಸ ಈಶ, ಜಾಗರಾವಸ್ಥಾ

ಧೃತ್ವನೆ ಕಾಯೊ ಹೃಷೀಕೇಶ

ಈಕ್ಷಿಸು ಕರುಣಕಟಾಕ್ಷದಿ ಎನ್ನಯ

ಸಾಕ್ಷಿನೆ ನಿನ್ನಪರೋಕ್ಷವ ಪಾಲಿಸೊ

ಶ್ರೀವಕ್ಷ, ಕಮಲಾಕ್ಷ, ಸುರಪಕ್ಷ

ಭವ ಕರಿ ಹರಿಯಕ್ಷ

೨

ಉಣಲಾರ ಉಣಲಾರೆನೊ, ಈ ಕರ್ಮ ಫಲಕೆ  
 ಕೊನೆಗಾಣೆ ಕೊನೆಗಾಣೆನೊ  
 ಅನನುತ ಗುರು ಗೋಪಾಲ ವಿಠಲ ನಿನ್ನ  
 ನೆನೆವ ಬೇವನಕೆ ಬೇವನ ಮಾಡಿ ಪಾಲಿಸೊ  
 ತ್ರೀಹರಿಯೆ, ಎನ್ನ ಧೊರೆಯೆ, ಹೀಗೆ ವೋರೆಯೆ  
 ಉಪಕಾರ ನಾ ಮರೆಯೆ

೩

೫೦ ರಾಗ ಬೇಹಾಗ್ ಆದಿತಾಳ

ಶ್ರೀ ನಿವಾಸ ಬಾರೋ ಮನಕೆ, ನೀ ಬೇಗನೆ

೪.

ನಿನ್ನು ಕುಣಿಸಿದಂತೆ ನಾನು ಕುಣಿವೆನ್ನ  
 ದೇನು ಇದಕೆ ಅನುಮಾನಮಾಡದೆಯೆ

೧

ಪಾಪಿಯೆಂಬೆಯ ಎನ್ನ ತ್ರೀಪತಿ ನಿನ್ನ ನಾಮಕೆ  
 ಪೋಪದ ಪಾಪಮಾಡಲಾಪೆನೆ ಏನೊ

೨

ಸಿರಿಯಿಂದೊಪ್ಪುತ ನಿನ್ನ ಪರಿವಾರ ಸಹಿತದಿ  
 ವರದ ಗೋಪಾಲ ವಿಠಲನೆ ವಾರುತೆಗೆ

೩

೫೧ ರಾಗ ಬೈರವಿ ಅಟತಾಳ

ಪ್ರಿಕಳ ಕಾಯಿದ ಗೋಪಾಲ ವಾಸನು

೪.

ಆಕಳ ಕಾಯಿದ ಗೋಕುಲ ವಾಸನ  
 ನೇಕ ಗುಣನಿಧಿ ನಾಕೇಶ ವಿನುತ  
 ಲೋಕ ಪಾಲಕ ಸಾಕಾರ ಮೂರುತಿ  
 ಏಕ ಮೇವ ದ್ವಿತೀಯ ಕೃಷ್ಣರಾಯ

೫.

ಪುರದಲ್ಲಿದ್ದಂಥ ಕೇರಿಯ ಮಕ್ಕಳ  
 ನೆರಹಿ ಯಾದವ ಪರಿವಾರವೆಲ್ಲ

ತುರುವ ಕಾಯಲು ಹೊರ ಹೊರಡೆಂದು

ಕರೆದು ಸೂಚಿಸಿ ಹರುಷದಿಂದ

ಕರಣ ಕುಂಡಲ ತಿೃದಿ ಕಿರೀಟ

ಸಿರಿಮುಖಕೆ ಕಸೂರಿಯ ನಾಮವು

ಬೆರೆದು ಪೂಸರ ಕೊರಳೊಳೊಪ್ಪುವ

ಸರಸ ಪೀತಾಂಬರಧರ

೧

ನಳಿನ ಕೇತಕಿ ಎಳೆಯ ಮಾವಿನ

ತಳರ ವನದ ಒಳಗೆ ರಂಗನು

ಕಾಳಂದಿ ತೀರದಿ ಗೆಳೆಯರ ಕೂಡಿ

ಮಳೆಯ ಮಿಂಚಿನಂತೊಳೆಯುತ್ತ

ಕೊಳಲನೂದುತ ಕಿಲಿಕ್ಕಿನಗುತ

ಗಿಳಿ ಜಕೋರವು ಅಳಿಮಯೂರಾ

ವಳಿ ಬಳಿಯಲ್ಲಿ ಸುಳಿಯಲು ಕೃಷ್ಣ

ನಲಿವಾನಂದ ಪೇಳಲಳವಲ್ಲ

೨

ತೊಂಡದೊಡಗೂಡಿ ಪುಂಡರೀಕಾಕ್ಷು ಗೋ

ಹಿಂಡನು ಕಾಳಿಯ ದಂಡೆಯಲ್ಲಿರಿಸಿ

ಕೊಂಡು ಬಂದ ಬುತ್ತಿ ಹಿಂಡು ಮಕ್ಕಳಿಗೆ

ಉಂಡು ಉಣಿಸುತ್ತ ಪುಂಡಾಟದಿ

ಜಂಡು ಚಿಣ್ಣೆ ಕೋಲು ಕಂಡಕಂಡದು

ದ್ದಂಡ ಲೀಲೆಯನು ಕಂಡು ಖೇಚರದಿ

ಅಂಡಜ ಉಮೇಶ ಪುಂಡರೀಕೋದ್ಭವ

ಮಂಡೆಯನು ಬಾಗಿ ಕೊಂಡಾಡಲು

೩

ಕಡು ತೃಷ್ಣೆಯೊಳಾ ಮಡುವಿನದಕ

ಕುಡಿದು ಗೋವ್ನಳು ನಡುಗಿ ಬೀಳಲು

ಆಡಲೋಡಿದ ಆ ಹುಡುಗರೆಲ್ಲ ಕೂ

ಗ್ಯಾಡುತಲೀ ವೊರೆಯಿಡಲಾಗ

ಮೃಡವಿನುತ ತಾನುಡಿಯ ನಾಲಿಸಿ  
 ಕಡಹದ ಮರನಡಂಮೇಲೇರಿ  
 ನಡುನೀರಿನೊಳು ಸಿಡಿದು ಬೀಳಲು  
 ಗಡಬಡಿಸಿತು ಪೊಡವಿಯೆಲ್ಲ

೪

ಹೊಕ್ಕು ಭರದಿ ದೇವಕ್ಕಿಯಸುತನ  
 ಸಿಕ್ಕಿ ಸಿಕೊಂಡು ಬಾಲಕ್ಕೆ ಬಿಗಿಯಲು  
 ಲೆಕ್ಕಿಸದೆ ಕಾಲಿಕ್ಕಿ ಘಣಗಳಲ್ಲಿ  
 ಘಕ್ಕನೆ ತುಳಿದ ನಕ್ಕರದಿ

ಧಕ್ಕತತ್ತ್ವಧಿಮ್ಮಿಕ್ಕೆಂದು ಕುಣಿಯಲು  
 ನೊಕ್ಕು ಉಡುಗಲು ಘಕ್ಕನೆ ಕಾಳಿಂಕೆ  
 ದಿಕ್ಕು ಕಾಣದೆ ಪ್ರಾಣಕ್ಕೆ ಬಂದಿತೆಂದು  
 ಕಕ್ಕಸದಿಂದುಸುರಿಕ್ಕು ತಿರೆ

೫

ಅಂದಿರಾ ಪತಿಯಾನಂದ ದಿಂದಾಡಲು  
 ಬಂದು ಬೊಮ್ಮ ವಾಯು ನಂದಿವಾಹನಮ  
 ರೇಂದಿರ ಸನಕ ಸನಂದನ ಸಕಲ  
 ವೃಂದಾರಕರೆಲ್ಲ ನಿಂದು ಭರ

ದಿಂದ ಪೂವರುಷ ಜಿಂದದಿ ಸುರಿಯಲು  
 ದುಂದುಭಿಗಳು ತಮ್ಮಿಂದ ತಾವೊರೆಯೆ  
 ಗಂಧರ್ವರು ಮನಬಂದರತೆ ಪಾಡಲು  
 ಸುಂದರ ನಾರೇರು ವಂದಿಸಲು

೬

ಉರಗ ಕಸ್ಟೇರ ಮೊರೆಯಲಾಲಿಸಿ  
 ಕರುಣಿಯವರಿಗೆ ಗರುಡನ ಭಯ  
 ಪುಹಾರ ಮಾಡಿ ಸರನೆ ನೀನಿದ್ದ  
 ಪುರಕ್ಕೆ ಪೋಗೆಂದು ಭರದಲ್ಲಿ

ಹೊರಗೆ ನೆರೆದ ಪರಿವಾರವೆಲ್ಲ  
 ಕರೆಯಲವರ ಬೆರೆದು ಸರ್ವರ  
 ಭರದಿ ಪೊರೆದು ಮೆರೆದ ಲೋಕದಿ  
 ಕರುಣ ನಿಧಿಯು ಸಿರಿಧರ

೭

ಗರಳ ಭಯದಿ ಧರೆಗೆ ಬದ್ಧಂಥ  
 ತರುಗಳಿಗೆ ಸ್ವರಣೆ ಒಪ್ಪಂತೆ  
 ಹರಿಯು ಕೊಳಲ ಸ್ವರ ಪೂರಣಮಾಡಿ  
 ಕರೆಯಲಾಗ ಲೆಚ್ಚ ರವಾಗೆ

ಕರುಣಾವಾರಿಧಿ ಕರಸ್ಪರುಶದಿ  
 ಪರಮ ಉಲ್ಲಾಸ ಭರಿತರಾಗಿನ್ನು  
 ತರಳರೆಲ್ಲ ತುತ್ತೂರಿಯ ನೂದುತ  
 ಪುರದ ದಾರಿಯ ತಿರುಗುತ

೮

ಮಂಗಳ ಮೂರುತಿ ವೊಂಗೆೊಳಲೂದುತ  
 ತಿಂಗಳಿನಂದದಿ ಕಂಗಳು ಪೊಳೆಯೆ  
 ಅಂಗನೆರೆಲ್ಲರು ಶೃಂಗಾರವಾಗಿನ್ನು  
 ರಂಗವಾಲೆಯಿಟ್ಟ ರಂಗಣದಿ

ಭಂಗಾರದಾಭರಣಂಗಳ ಧರಿಸಿ  
 ಮುಂಗಟ್ಟಿ ನಿಂತರು ಸಂಗೀತ ಪಾಡುತ್ತ  
 ತುಂಗ ಎಕ್ರಮ ಗೋಪಾಲ ಎತ್ತಲಗೆ  
 ಮಂಗಳಾರುತಿಯೆತ್ತಿ ಶೃಂಗಾರದಿ

೯

### ೫೩ ಸುಳಾದಿ

ಧ್ರುವತಾಳ

ಓಂದಸರಾಧವೆಂದು ವಂದಿಸಲೇನಯ್ಯ  
 ಒಂದರ ಚಿಂತೆಯೆಂದು ವೊಂದಿಸಲೇನಯ್ಯ  
 ಒಂದರ ಭಯವೆಂದು ಬೀಡಿಕೊಳಲೇನಯ್ಯ

ಒಂದರ ಹರುಷವೆಂದು ಒಪ್ಪಿಕೊಳ್ಳಲೇನಯ್ಯ  
 ಒಂದರ ಕ್ಲೇಶವೆಂದು ಒದಗಿ ನುಂಗಲೇನಯ್ಯ  
 ಒಂದಲ್ಲ ಎರಡಲ್ಲ ಎವಂಸಿ ಹೇಳಲಿನ್ನು  
 ಒಂದಪರಾಧವೆ ಇವಕೆ ಕಾರಣ ಮೂಲ  
 ಇಂದಿರೆ ಅರಸ ಗೋಪಾಲ ವಿಠಲ ಕೃಷ್ಣ  
 ತಂದೆ ನಿಮ್ಮ ವಿಸ್ಮೃತಿ ಎನಗೆ ಮುಖ್ಯಪರಾಧ

೧

ಮರ್ಮತಾಳ

ಜನನದ ಚಿಂತೆ ಜನಿಸುವಾಗಲ ಭಯವು  
 ಜನಿಸಿದರೆ ಹರುಷ ದಿನದಿನಕೆ ಆನೆ  
 ಘನ ಆಸೆಯಿಂದ ಮೋಹ ಮೋಹದಿಂದ ಕ್ಲೇಶ  
 ಆನಂತರಪಾಯಗಳು ಒಂದೊಂದು ಆನಂತ  
 ಇನಿತಿನಿತು ಆವಾವ ಘನ ಕ್ಲೇಶಗಳಿಂದ  
 ದಣೆದುದಣೆದುದಣೆದು ಧೈರ್ಯಭ್ರಷ್ಟನಾಗಿ  
 ಮುಣುಗಿ ತೇಲುವನಯ್ಯ ಮುಂದುಗಾಣದೆ ಇನ್ನು  
 ಘನ ದಯಾವಾರಿಧಿ ಗೋಪಾಲ ವಿಠಲ  
 ನೆನೆಯದೆ ನಾನಿನ್ನ ಕೊನೆಗಾಣದೆ ಪೋದೆ

೨

ರೂಪಕತಾಳ

ಇಂದಿನ ಸಾಧನ ಏನು ಆದದ್ದು ಎಲ್ಲ  
 ಇಂದಿಗೆ ಇದರ ವಿಚಾರ ತಿಳಿಯಿತೊ  
 ಮುಂದಿನ ಗತಿಗೆ ಮುಕುಂದ ಪೊಂದುವ  
 ಚಂದವನರುಹಯ್ಯ ಸುಂದರಾಂಗ ದೇವ  
 ನಿಂದಲ್ಲಿ ಕುಳಿತಲ್ಲಿ ಬಂದಲ್ಲಿ ಪೋದಲ್ಲಿ  
 ತಂದು ನೀಡು ನಿನ್ನ ಚೆಂದುಳ್ಳ ಸ್ಮೃತಿಯನು  
 ನಂದನಕಂದ ಗೋಪಾಲ ವಿಠಲ ಆಪ್ತ  
 ಬಂಧು ಕರುಣಾಸಿಂಧು ಗತಿ ನೀನೆ ಹಿಂದೆ ಮುಂದೆ

೩

ಝಂಜಿತಾಳ

ಸುಹುವ ನೀನಯ್ಯ ಸಲಹಿಕೊಂಬುವ ನಾನು  
 ಫಲಿತಾರ್ಥವೊಂದೆ ಸರಿ ಉಳಿದುದು ಏನೈಯ್ಯ  
 ಹಲವುಪರಿ ಸಾಧನಗಳು ಕೊಡಿದರೇನು  
 ಕಳೆಯಬಲ್ಲುವೆ ಎನ್ನ ಭವರೋಗವ  
 ತಿಳಿದದ್ದೆ ಇಷ್ಟೆ ಸರಿ ನಳಿನನಾಭನೆ ನಿನ್ನ  
 ಸುಲಭ ಸ್ಮರಣೆಗಿಂತ ಮಿಗಿಲು ಇಲ್ಲ  
 ಜಿಲುವ ಕೇಳಯ್ಯ ಕೊಳ್ಳಯ್ಯ ನಿಲ್ಲಯ್ಯ  
 ಚಲಿಸಬೇಡೆನ್ನ ಮನದಿಂದಲಿನ್ನು  
 ಸಲಿಸಯ್ಯ ಸಂಸಾರ ಕೊಲೆಯ ತಾಳಲಾರೆ  
 ಬಳಲಿಬಳಲಿ ಬಾಯ ಬಿಡುತಲಿಕೆ  
 ಹೊಳೆಯಜನಕ ನಮ್ಮ ಗೋಪಾಲ ವಿಠಲ ನೀ  
 ತಿಳಿಸಬೇಕು ಎನ್ನ ಸ್ಥಿತಿಗತಿಯ

೪

ತ್ರಿಪುಟತಾಳ

ಆವಾಗ ಎನಗಿನ್ನು ನಿನ್ನ ಸ್ತುತಿಯು ಬಂತೆ  
 ಆವ ದೊಶವೆ ಪುಣ್ಯ ದೊಶವೈಯ್ಯ  
 ಆವ ಕಾಲದಲ್ಲಿ ನಿನ್ನ ಸ್ತುತಿಯು ಬಂತೆ  
 ಆವ ಕಾಲವೆ ಪುಣ್ಯ ಕಾಲವೈಯ್ಯ  
 ಆವ ಸಂಗತಿಯಿಂದ ನಿನ್ನ ಸ್ತುತಿಯು ಬಂತೆ  
 ಆವ ಸಹವಾಸವೆ ಸಜ್ಜನ ಸಹವಾಸ  
 ಆವ ನಿನ್ನ ಸ್ಮರಣೆ ರಹಿತವಾದ ಕರ್ಮ  
 ದೇವಾರ್ಚನಾದರು ಏನು ಫಲವೊ  
 ನಾವೊಲ್ಲೆನ್ನೆಯ ನಿನ್ನ ಸ್ಮರಣೆ ರಹಿತನಾಗಿ  
 ಜೀವಿಸಿ ಕೊಂಡಿನ್ನು ವ್ಯರ್ಥವಾಗಿ  
 ಪಾವನಕಾಯ ಗೋಪಾಲ ವಿಠಲ ನಿನ್ನ  
 ಸರ್ವದಾ ಸ್ಮರಿಸುವವನೆ ಜೀವನ್ಮುಕ್ತ

ಏಕತಾಳ

ನಿನ್ನ ಸ್ತೃತಿಯೆ ವಿಧಿವಿಸ್ತೃತಿ ನಿಷೇಧ  
 ಪುಣ್ಯವೆಂದರು ಇದೆ ಪಾಪವೆಂದರು ಇದೆ  
 ಇನ್ನಿಲ್ಲ ಇನ್ನಿಲ್ಲ ಇದರಂತೆ ಸಾಧನ  
 ಸ್ತನ್ಯಪಾನವ ತಾ \* ಉಣಲೊಲ್ಲನು ಪುನಃ  
 ಇನ್ನೊಂದು ಅವಗಿಲ್ಲ ಇದೆ ಇದೆ ಉಪಾಯ  
 ತನ್ನ ನೊದಲುಮಾಡಿ ತೃಣಜೀವ ಕಡೆಯಾಗಿ  
 ಜೆನ್ನಾಗಿ ತತ್ತೇಶರನ್ನು ಲಕುಮಿ ಸಹಿ  
 ತಿನ್ನವರ ವರ್ಗ ತನ್ನಿಯಾಮಕನಾಗಿ  
 ವನ್ನೆ ಅಂತರ್ಯಾಮಿ ಇವನ್ನೆ ಮಾಡಿಪ ಎಂಬ  
 ಇನ್ನಾವ ಸ್ತೃತಿಯೇನು ಪುಣ್ಯ ಸಾಧನವೈಯು  
 ಘನ್ನದಯಾನಿಧಿ ಗೋಪಾಲ ವಿಠಲ  
 ನೀನರಿಯದನ್ಯ ಪುಣ್ಯ ಪಾಪಗಳಿಲ್ಲ

೬

ಅದಿತಾಳ

ನಿನ್ನರಿಯದವನೆ ಅಜ್ಞಾನಿ ಅಯ್ಯಯ್ಯ  
 ನಿನ್ನರಿಯದಜ್ಞಾನಿ ಅನ್ಯಥಾಜ್ಞಾನಿಯಯ್ಯ  
 ಅನ್ಯಥಾಜ್ಞಾನ ಈಗ ಅಧಮ ಜೀವಿಗಳಿಗೆ  
 ಇನ್ನು ಮಿಥ್ಯಾಜ್ಞಾನವನ್ನು ಪುಟ್ಟಿಪುದೈಯು  
 ಇನ್ನು ಆದುದಜ್ಞಾನ ಅರಿತು ಜ್ಞಾನಕ್ಕೆ ನೀನು  
 ಮುನ್ನ ಪ್ರೇರಕನಾಗಿ ಮುದದಿಂದ ಮಾಡಿಸುವಿ  
 ಘನ್ನ ಸ್ಯಾಮಿಯು ನೀನು ನಿನ್ನವರವ ನಾನು  
 ನಿನ್ನ ತಿಳಿವ ಜ್ಞಾನ ಇನ್ನು ಎನಗೆ ಇತ್ತು  
 ಜನ್ಮ ಮರಣದ ಬಾಧೆಯು ಬಿಡಿಸಿನ್ನು  
 ಜೆನ್ನಾಗಿ ಸಲಹಯ್ಯ ಗೋಪಾಲ ವಿಠಲ

೭

ಜತ್ತೆ

ಅಪರಾಧ ಅನಂತ ಮಾಡಿ ನಾ ಮರೆಹೊಕ್ಕೆ  
ಅವಾರ ಕರುಣೆ ಗೋಪಾಲ ವಿಠಲ ಕಾಯೊ

೫೪ ಉಗಾಭೋಗ

ಹಲ್ಲಣವಿಲ್ಲದ ಕುದುರೆ ಹತ್ತಿ ಓಡಿಸಿದಂತೆ  
ಬೆಲ್ಲ ಹಾಕದ ಪರಮಾನ್ನದಂತೆ  
ಇಲ್ಲದೆ ಹುಟ್ಟು ಹಂಗೋಲನೇರಿದಂತೆ  
ಸೊಲ್ಲಿಗೆ ಬುಡದಲ್ಲೆ ಅಳಿದಂತೆ ಸಾಧನ  
ಎಲ್ಲ ಒಂದೆ ಎಂಬ ಜ್ಞಾನವುಂಟಾದವ  
ಎಲ್ಲ ಸಾಧನಗಳ ಮಾಡಲೇನು  
ಬೆಲ್ಲ ಬೇವಾಗುವುದವನಿಗೆ  
ಎಲ್ಲ ಕಡೆಯಲ್ಲಿ ನೋಡಿ ಮೆದ್ದ ರನ್ನ  
ಮಲ್ಲ ಮರ್ದನ ಗೋಪಾಲ ವಿಠಲನಂಘ್ರ  
ಪಲ್ಲವವನು ಕಾಣ ಎಲ್ಲಿ ಪೋದರನ್ನ

೫೫ ರಾಗ ತೋಡಿ ಅಟಕಾಳ

ಪ್ರೊಗಳಲೆನ್ನಳವೆ ನಿನ್ನ ಗುರುಗಳರನ್ನ

ಪ.

ಪ್ರೊಗಳಲೆನ್ನಳವೆ ನಿನ್ನಗಣಿತ ಮಹಿಮೆಯು

ಖಗವಾಹನದೊತ ತ್ರಿಜಗದೊಕ್ಕೃಖ್ಯಾತ

ಆ.

ವಸುಧೆಯ ಮೇಲಿನ್ನು ಅಸುರರು ಪುಟ್ಟಿ ತ್ರಿ  
ದಶರನ್ನು ಬಾಧಿಸೆ ಕುಸುಮ ಸಂಭವಗೆ ಪಂ  
ದಿಸಿ ವೊರೆಯಿಡಲಾಗ ಬಿಸಜನಾಭನು ಇದ್ದ  
ದಿಸೆಗೆ ಪೋಗಿ ತಮ್ಮ ಕುಶಲಗಳನು ಪೇಳಿ  
ನಸುನಕ್ಕು ಬೇಗನೆ ದಶರಥನಲ್ಲಿ ಉ  
ದಿಸಲವನ ಸೇವೆಯುಡ್ಡಿ ಸಕಾಗಿ ಅಂಜನೆ

ಬಸುರಲ್ಲಿ ಸಂಜನಿಸಿ-ಆಕ್ಷುಣ ತಾಮ  
 ರಸ ಸಖಿನಿಗೆ ಲಂಘಿಸಿ-ಇಂದ್ರನ ಚಾಪ  
 ಕೊಸಂ ನಿರಾಕರಿಸಿ-ಅಸುರರ ಜೀವ  
 ದುಸುರನು ಸೆಳೆದಂಥ ಅಸಮ ಪರಾಕ್ರಮಿ

೧

ಕಂಜಮಿತ್ರನ ಸುತನೊಡನೆ ಸಖ್ಯವಮಾಡಿ  
 ಕಂಜನಾಭನ ಪಾದಕ್ಕೆ ರಗಿ ಮುದ್ರಿಕೆಗೊಂಡು  
 ಮಂಜಿನುದಕ ಬಿಂದುವಂತೆ ವನಧಿವಾಟಿ  
 ಸಂಜೆಯುಷರನ ಪುರವ ವೊಕ್ಕು ವನದೊಳು  
 ಕುಂಜರಗಮನೆಗೆ ಕುರುಹು ಕೊಟ್ಟು ಸುರರ  
 ಭಂಜಿಸಿ ಅಕ್ಷುಕುವರನ ಸಂಹರಮಾಡಿ  
 ಕಂಜ ಸಂಭವನಸ್ತುಕೆ ಸಿಲ್ವಿ ಅಸುರಗೆ

ಅಂಜದುತ್ತರ ನಡೆಸಿ-ದನುಜ ಬಲ  
 ಪುಂಜಗಳನೆ ಒರಿಸಿ-ಬಾಲದಲ್ಲಿದ್ದ  
 ಪಂಜಿಲಿ ಪುರದಹಿಸಿ-ಮರಳಿ ಬೇಗ  
 ಕಂಜಜಾಂಡದ ಧೊರೆಗೆರಗಿದ ಮಹಧೀರ

೨

ವಾನರ ನಿಕರವ ನೆರೆಹಿ ಸೇತುವೆ ಕಟ್ಟಿ  
 ಶ್ರೀನಾಥನಿಗೆ ವಾಹನನಾಗಿ ದನುಜರೊಳೆ  
 ನಾನಾಯೂಧಪರನು ಕೊಂಡು ಗಿರಿಯ ತಂದು  
 ದಾನವೇಂದ್ರನ ರಾಮ ಮುರಿಯಲಾಕ್ಷುಣ ವೇಗ  
 ಜಾನಕೀ ಕೃತಿ ತಂದು ಹರಿಗೆ ಅರ್ಪಣೆಮಾಡಿ  
 ದೀನ ವಿಧೀಷಣನಿಗೆ ಪಟ್ಟವನು ಕಟ್ಟಿ  
 ಆ ನಾರದರು ಹರಿಯಾಜ್ಞೆಯಿಂದಲಿ ಬಂದು  
 ಹೀನ ದಶಾಸ್ತನ ಗೆಲಿದ ಜಯವಂತನು

ನೀನೆವೆ ಎಂತೆಂದೆನೆ-ನಿನಗೆ ಇನ್ನು  
 ಏನುಬೇಕೋ ಬೇಡೆನ್ನೆ-ನಿನ್ನ ವಾಗ  
 ಧ್ಯಾನನಿರತ ನೀಡೆನ್ನೆ-ಭಳರೆ ಶ  
 ತಾನಂದ ಪದವಿಯ ಕೊಂಡ ಬಲುಧೀರ

೩

ಕೃಷ್ಣನ ಸೇವೆಗೋಸುಗ ಕುಂಠಿಜನಾಗಿ  
 ಹುಟ್ಟಿದಾಕ್ಷಣ ಬೆಟ್ಟ ಕುಟ್ಟಿ ಹಿಟ್ಟನೆಮಾಡಿ  
 ಕೊಟ್ಟ ವಿಷವನುಂಡು ಅಹಿಗಳನೆೊರೆಸಿ ಕೈ  
 ಕಟ್ಟಿ ಜಲದೊಳೆಡೆ ಬಂದು ಲಕ್ಷ್ಮಾಗೃಹ  
 ಸುಟ್ಟು ಭಸ್ಮವಮಾಡಿ ಹಿಡಿಯನನು ಕೊಂದು  
 ಧಿಟ್ಟ ಘಟೋತ್ಕಚನ ಪಡೆದು ದನುಜಿಯಲ್ಲಿ  
 ತಿಷ್ಟದ್ವಿಜನಿಗೊಲಿದು ಬಕನ ಸಂಹರಮಾಡಿ  
 ಕೃಷ್ಣ ಸ್ವಯಂವರದಿ ಜಿಷ್ಟು ವಿಂದಲಿ ಲಕ್ಷ್ಮಿ

ಕುಟ್ಟಿ ಕನ್ನಿಕೆ ವರಿಸಿ-ಅಲ್ಲಿಗೆ ಬಂದ  
 ದುಷ್ಟರ ಸಂಹರಿಸಿ-ಶಲ್ಯನ ವ್ಯೋಮ  
 ಕಿಟ್ಟು ನೆಲದಲ್ಲರಿಸಿ-ಇಂದ್ರಪ್ರಸ್ಥ  
 ಪಟ್ಟವನಾಳಿದ ಶೂರ ಸವಾರ

೪

ವೀರರಾಯರನೆಲ್ಲ ಸೆರೆಯನಾಳುವಂಥ  
 ಕ್ರೂರಜರೆಯ ಸುತನೆೊಡನೆ ಯುದ್ಧವಮಾಡಿ  
 ಬೀರಿ ಬೊಟ್ಟುಡುತಲಿ ಅವನ ಸೀಳಿದ ಶಬ್ದ  
 ವಾರಿಜಜಾಂಡ ವಡೆದುದಕಿಮ್ಮಡಿಯಾಗೆ  
 ಮೂರೇಳು ದಿಕ್ಕು ಜಯಿಸಿ ರಾಜಸೂಯ ಯಾಗ  
 ಪೂಜಿಸಿ ಕೃಷ್ಣಗೆ ಅಗ್ರಪೂಜೆಯಮಾಡಿ  
 ಅರಣ್ಯದಲಿ ಪೋಗಿ ಮಣಿಮಂತ ಕಿವ್ವಾರ  
 ಕ್ರೂರ ಜಟಾಸುರಾದಿ ದೈತ್ಯರ ಕೊಂದು

ಎರಾಟ ನಗರದಿ ತರಿದು ಕೀಚಕರನು  
 ಧೀರ ಗೋವ್ವಳ ಬಿಡಿಸಿ-ಅಕ್ಕೋಹಿಣಿ  
 ಮೂರಾರುಗಳ ಬೆರೆಸಿ-ವಾರ್ಥನಧ್ವಜ  
 ಕೈಲಿ ಶಬ್ದ ವ ಘೋಷಿಸಿ-ಕೌರವ ಬಲ  
 ಅರಕ್ಕೋಹಿಣಿ ಸಂಹಾರಮಾಡಿದ ಧೀರ

೫

ನಡುರಣದಲಿ ಬಂದು ಘುಡಿಘುಡಿಸುತ ನಿಂದು  
 ಜಡ ಜಂಗಮರೆಲ್ಲ ನಡುಗೆ ದುಶ್ಯಾಸನ  
 ನಿಡಿದು ಕೆಡಹಿ ಬಡಿದೊಡಲು ಬಗೆದು ರಕ್ತ  
 ಕೂಡಿದಂತೆ ತೋರಿಸಿ ಮಡದಿಗೆ ಕರುಳನು  
 ಮುಡಿಸಿ ಸುಯೋಧನನೆೊಡನೆ ಗದಾಯುದ್ಧ  
 ಬಿಡದೆ ಜಡಿದು ಮಾಡಿ ಒಡೆಯನಾಜ್ಞದಿ ತೊಡೆ  
 ಕಡಿದು ವೊಡವಿಮೇಲೆ ಕೆಡಹಿ ಅಗ್ರಜಾನುಜ  
 ರೊಡನೆ ಸಾಮ್ರಾಜ್ಯವ ಸಡಗರದಿಂ ಮಾಡಿ

ಹಿಡಿದು ಕಲಿಯ ಭಂಜಿಸಿ-ಅಧರ್ಮವ  
 ಕೆಡಿಸಿ ಅಸಮನೆನಿಸಿ-ಸನ್ಮಾರ್ಗವ  
 ದೃಢಭಕ್ತರಿಗೆ ತೋರಿಸಿ-ಲೋಕದಿ ಖ್ಯಾತಿ  
 ಸಡೆದು ಮೆರೆದೆ ಶರ್ಮನೊಡೆಯ ಭಾರತಿ ಪ್ರಿಯ

೬

ದಶ ಉಪನಿಷತ್ತುಗಳಿಗೆ ಬೀಕವಮಾಡಿ  
 ವೈವ ಗೀತಾಭಾಷ್ಯ ಋಗ್ವಿಷ್ಣುಣು ವೇದಾಂತ  
 ಅಸಮ ತಾತ್ಪರ್ಯ ನಿರ್ಣಯ ದ್ವಾದಶಸೋತ್ತ  
 ಕುಶಲದಿ ಯಮಕ ಭಾರತಗ್ರಂಥವ ಮಾಡಿ.  
 ಕುಸುಮನಾಥತೀರ್ಥ ನರಹರಿತೀರ್ಥರು  
 ಎಸೆವ ಮಾಧವತೀರ್ಥ ಅಕ್ಕೋತ್ತೀರ್ಥತೀರ್ಥರು  
 ಗುಸುರಿ ಸರ್ವಾರ್ಥ ಸಾರವ ತೋರಿ ಗ್ರಂಥವ

ವಸುಧೆಯ ಮೇಲಿರಿಸಿ, ರಂಜಿಸುತ್ತಲಿ  
ಬದರಿಗೆ ನೀಗಮಿಸಿ, ವ್ಯಾಸಮುನಿ  
ಬಿಷಜವಾದಕೆ ನಮಿಸಿ, ಮರಳಿ ಚಂದು  
ದಶದಶಗಳೆದ್ದ ದಶನುತಿರಾಯ.

೮

ವಾಳಕೆ ಮುಟ್ಟಿ, ಅಷ್ಟವು ದಿಗ್ವಿಜಯರಾಮ  
ಲೋಕವಿಠಲ ನರಹರಿ ಮುನಿತಂದಂಥ  
ಮೂಲ ಸೀತಾರಾಮ ಹಯಗ್ರೀವ ಮೂರುತಿ  
ಸಾಲಿಗ್ರಾಮ ಶಂಖ ವೊಡಲಾದ ಪದಾರ್ಥ  
ಭೂಲೋಕದೊಳು ನಿಮ್ಮ ಪೀಳಿಗೆಯಲಿ ನಿಲಿಸಿ  
ತೀಲತ್ರವಿಕ್ರಮ ಪಂಡಿತಾಚಾರ್ಯರ  
ಬಾಲ ನಾರಾಯಣ ಪಂಡಿತಾಚಾರ್ಯರಿಗೆ

ತೀಲಜ್ಞಾನವ ಬೋಧಿಸಿ, ಸೊತ್ತಕ್ಕೈಕೊಂಡು  
ಖೂಳವಾಯ್ಕಳ ಭಂಜಿಸಿ, ಅವರ ಮತ  
ಗಾಳಿ ಮಾಡಿ ಓಡಿಸಿ, ಸಿದ್ಧಾಂತವ  
ಮೇಲೆ ಮೇಲೆಂದೆನಿಸಿ, ಬದರಿಯಲ್ಲಿ  
ಮೂಲೋಕ್ತಾಧಿಪ ವ್ಯಾಸಮುನಿಯ ಸೇವಿಸಧೀರ-

೯

ಮೂರ್ಹತ್ತು ಎರಡು ಲಕ್ಷ್ಮಣವುಳ್ಳ ಸುಕಾಯ  
ಮೂರವತಾರ ಮುಖ್ಯಪ್ರಾಣರಾಯ  
ಮೂರೆರಡು ರೂಪ ಮುನಿಕುಲ ಪ್ರದೀಪ  
ಮೂರುಕೋಟಿ ರೂಪ ಮೂರೆರಡರಿ ಲೋಪ  
ಮೂರೆಂಟು ತತ್ವೇಶರಿಗೆ ನಿಯಾಮಕ  
ಮೂರೇಳು ಸಾವಿರ ಮೂರೆರಡು ನೂರ್ಮಂತ್ರ

ಮೂರೊಂದವಸ್ಥೆಲಿ ಜೀವರಿಂವಾರಿಸ  
ಮೂರೊಂದು ಶರವ್ಯಾಪ್ತ. ಮಧ್ಯರಾಯ  
ಮೂರುತಾಪ ನಿರ್ಲಿಪ್ತ, ಶಕ್ತಿಮುನಿ  
ಮೂರು ಲೋಕದಿ ಘಾತ ಮುಕುತಿ ಪ್ರದಾತ

೧೦

ಆನಂದ ತೀರ್ಥ ನಿಜಾನಂದಚರಿತ ಪಂ  
 ಚಾನನ ಸುರಮುಖ್ಯಾದ್ಯರಿಗಿಲ್ಲ ನೀಮುಖ್ಯ  
 ಪ್ರಾಣನೆ ಅಹಿಪರ್ವತವ ನುಂಗುಟದಿ ವಿಾಟೆ  
 ಶ್ರೀನಾಥನು ನಿನ್ನ ಬಲವೆಷ್ಟು ಪೇಳೆನೆ  
 ಈ ನಳಿನ ಜಾಂಡವ ಒಡೆದು ತಾಳವವಾಡಿ  
 ಆ-ನಾಯಾಸದಲಿ ಘೋಷಿಸುವೆನೆಂದುಸುರಿದೆ  
 ದಾನವ ಸಮುದಾಯ ತಿಮಿರ ಮಾತೌಂಡನೆ  
 ಜ್ಞಾನಮಯಾನಂದ ಗೋವಾಲವಿಠಲನ  
 ಧ್ಯಾನಲೋಲತಿಬ-ಲ, ಭಕ್ತರದೋಷ  
 ಕಾನನ ದಾವಾನಳ ಸ್ವರೂಪದ  
 ಆನಂದ ಕೊಡುವ ಶೀಲ, ಸುಮನಸರ  
 ಮಾನಸ ಚಕೋರಸೋಮ ಸದ್ಗುಣಧಾಮ  
 ೫೨ ರಾಗ ಆರಭಿ (ಭೈರವಿ) ಆದಿತಾಳ

೧೧

ಕೌಪಾಡೆಲೆ ಸಕಲ-ಪದಧಾರಿಣಿ  
 ಕೊಲ್ಲಾಪುರಗತ ಕಮಲೆ

ಪ.

ಈಪರಿ ಹರಿಯ ದಯಾಪಾತ್ರಳೆ ಶುಭ  
 ನೂವುರಾದಿ ಸುಕಲಾಪೆ ಶೋಭಿತೆ ಭೂ,  
 ಚಾಪ ಚಲನದಿಂದಾ ಪವಮಾನನಿ  
 ಗೆ-ಪದದೇ ಭವತಾಪಗಳಳಿದು.

ಆ.

ಇಂದೀವರ ವರ ಮಂದಿರ ನಂದಿನಿ, ಇಂದ್ರಜಯಿಸ ವದನೆ  
 ಬೃಂದಾರಕ ಮುನಿವಂದಿತ ಪದಯುಗೆ ಕುಂದ ಕುಟ್ಟಲರದನೆ  
 ಮದನೆ-ಮುಕುಂದ ಹೃದಯಸದನೆ  
 ಇಂದ್ರನೀಲ ನಿಭಸುಂದರ ತನುಗುಣ  
 ಸಾಂದ್ರ ಇಂದುಮುಖಿ ಮಂದರಧರ ಗೋ  
 ವಿಂದ ಬಂಧನುತೆ ಬೃಂದಾವನಪತಿ  
 ನಂದನಂವನನಾನಂದಿನಿ ವಂದಿತೆ

೧

ಕನ್ಯಾಮಣಿ ಜಗನ್ನಾನ್ಯಾಮೃತ ಪಾವನ್ಯಾಧರಬಿಂಬಿ  
ಘನ್ನಕಲಶ ಕುಚವನ್ಯಾ ಧರಿಪ ಕಟಿಸಣ್ಣ ಘನನಿತಂಬಿ

ಅಂಬಿ-ಚಿನ್ನ ಪುತ್ಕಳಿಡಿಂಬಿ

ಅನ್ನವಸನ ಧನಧಾನ್ಯಕಾಗಿ ಪರ

ರನ್ನ ಯಾಚಿಸಿ ಬಲು ಖಿನ್ನನಾಗುತ್ತಲಿ

ನಿನ್ನನು ಮರೆದೆನು ಎನ್ನವಗುಣಗ

ಈನ್ನು ಎಣಿಸದಿರು ಮನ್ನಿಸು ಬಿನ್ನವ

೨

ಲೋಲ ಕುಂಡಲ ಕವೋಲಶೋಭಿತ ಕೀಲಾಜಾತ ಪಾಣಿ  
ಕೇಳಿಲಿ ಯಮುನಾಕೂಲದಿ ಹರಿ ದುಕೂಲದೋರನ ರಾಣಿ

ಜಾಣಿ-ಶುಶ್ರೋಣಿ ಜಗತ್ರಾಣಿ

ಕಾಳಕೂಟ ಸಮಕೀಳು ವಿಷಯದಲಿ

ಬೀಳುವುದೆನಮನಗಾಲಿಸಿ ಶ್ರೀ ಗೋ

ಪಾಲವಿಠಲನನುಗಾಲ ಸೇವೆಯೊಳು

ತೀಲವೀಯೆಯೆಂದು ಕೇಳುವೆ ಲಾಲನೆ

೩

೫೩ ರಾಗ ಸಾವೇರಿ ಆದಿತಾಳ

ವರದಾ ನೀ ಪೊರೆಯೆಂದು

ಕರೆಯಲಾಕ್ಷಣ ಬಂದು

ನೆರೆವೆ-ಬಂದು ನೆರೆವೆ

ಅಭೀಷ್ಟವ ಕರೆವೆ

೪.

ನಿರುತ ನಿನ್ನಯ ಚರಣ ತರಣರ

ಪೊರೆವ ಕಾರ್ಯ ಧುರಂಧರನೆ ಸಿರಿ

೫.

ಮಡುವಿನೋಳ ಮಕರಿ ಕಾ

ಲ್ಪಡಿದು ನೆಳೆಯೆ ಜವ

ಪರಿಯೆ-ಜವಪರಿಯೆ

ತುತಿಸಿ ನಿನ್ನ ಕರೆಯೆ

ಮಡವಿಯೊಡ ನುಡಿಯದಲೆ ಸಂಗಡಿ  
 ಗೆಡಬಲದವರ ಕಡೆಗೆ ನೋಡದೆ  
 ತಡೆಯದಲೆ ತಡೆಗೊಡಗಿ ಕರಿಯಾ  
 ತೊಡರು ಬಿಡಿಸಿದೆ ಕಡು ದಯಾನಿಧೆ

೧

ತೊಡೆಯಿಂದ ನಡೆಯೆಂದು  
 ನುಡಿದು ಕೆಡಹೆ ಧ್ರುವ  
 ಮಿಡುಕೆ-ಧ್ರುವ ಮಿಡುಕೆ  
 ಕಂದನು ನಿನ್ನ ಹುಡುಕೆ  
 ವೊಡವಿಯೊಡಿಯುಂ ಗುಟ್ಟದಲೊತ್ತತ  
 ದೃಢವ್ರತದಿ ತಪ ಜಡಿದು ನೂಡಲು  
 ತಡೆಯದಲೆ ನೀನೊಲಿದು ತೀಘ್ರದಿ  
 ಕೆಡದ ಪದವಿಯನೊಡನೆ ನೀಡಿದೆ

೨

ಕಡುಬಾಧೆ ಬಡಿಸಿ ನಿ  
 ನೊಡೆಯನೆಲ್ಲಿಹನೆಂದು  
 ನುಡಿಯೆ-ಎಂದು ನುಡಿಯೆ  
 ಕಂಭವ ತೋರಿ ಜಡಿಯೆ  
 ಸಿಡಿಲಿನಂದದಿ ಘಡಿಘಡಿಸಿ ಕೆಂ  
 ಗಿಡಿಗಳಾಗುಳುತ ಹಿಡಿದು ಅಸುರನ  
 ಕೆಡಹಿ ಬಗೆದು ಒಡಲ ಭಂಗಿಸಿ  
 ದೃಢ ಭಕುತನಂಗಡಿಯ ನುಳುಹಿದ(?)

೩

ಮುಡಿ ಹಿಡಿದೆಳೆ ತಂದು  
 ನಡು ಸಧೆಯಲಿ ಉಟ್ಟ  
 ಉಡುಗೆ-ಉಟ್ಟ ಉಡುಗೆ  
 ಸೆಳೆಯೆ ಬಾಲೆ ನಡುಗೆ  
 ಒಡೆಯರೈವರ ದೃಢ ತಿಳಿದು ನಿ  
 ನ್ನಡಿಗಳಿಗೆ ವೊರೆಯಿದಲು ಪಾರ್ಥರ

ಮಡದಿಗಕ್ಷಯ ಉಡುಗೆ ತೊಡಿಸಿದ  
ಬಡಹ ಬಲ್ಲಿದರೊಡೆಯ ಮಾನದ

೪

ಬಡತನದಲಿ ಭಂಗ  
ಬಡತಲಿರಲು ವಿಷ್ರ  
ಮಡದಿ-ವಿಪ್ರ ಮಡದಿ

ಕಳುಹಲು ಬರೆ ದೃಢದಿ  
ಮಡದಿ ರುಗ್ಮಿಣಿಯೊಡನೆ ಪಾರ್ವನ  
ಅಡಿಗಳಿಗೆ ವೊಡಮಡುತ ತಂದೊ  
ಪ್ಪಿಡಿಯ ಅವಲಿಯ ಕೊಡಲು ಭುಂಜಿಸಿ  
ಕಡು ಸಂಪದವ ಸಂಗಡಲೆ ನೀಡಿದೆ

೫

ಅಜಮಿಳ ವನದಲಂ  
ತ್ಯಜ ವಿವಸ್ತ್ರಳ ಕಂಡಂ  
ಗಜನ-ಕಂಡಂಗಜನ

ಬಾಣಕೆ ಸಿಲುಕಿ ಸ್ವಜನ  
ಯಜನೆ ಭಜನೆಯ ತ್ಯಜಿಸಿ ಕುಪ್ರಜೆ  
ಸೃಜಿಸೆ ದ್ವಿಜನಿಗೆ ಕುಜರೆ ಬರೆ ಭಾ  
ನುಜನ ಪ್ರಜೆಗಳಿಗಂಜೆ ನಿಜ ಆ  
ತ್ಯಜನ ಕರೆಯಲು ದ್ವಿಜನ ಸಲಹಿದೆ

೬

ಈ ಪರಿಯಲಿ ಬಲು  
ಆಪನ್ನ ಕರಣರ  
ವೊರೆದೆ-ಶರಣರ ವೊರೆದೆ

ಸುಕೀರ್ತಿಯ ಮೆರೆದೆ  
ಪಾಪಿ ನಾ ಬಲು ಎನ್ನ ಅವಗುಣ  
ರಾಪುಮಾಡದೆ ನೀವೊರೆ ಜಗ  
ದ್ವ್ಯಾಪಿ ಗುರುಗೋಪಾಲ ವಿಠಲ ದ  
ಯಾಪಯೊಬ್ಬಿ ಸುರಾಪಗ್ನಾಪಿತ

೭

ಶ್ರೀ ಕರ್ಣಾಟಕ ಹರಿದಾಸ ಕೀರ್ತನ ತರಂಗಿಣಿ

ಮನದೊಳು ಧ್ಯಾನವ ಮಾಡುತ್ತ

ಊದುವ ಕೊಳಲ

ಧ್ವನಿಯ ಕರ್ಣದಿಂದ ಕೇಳುತ್ತ

ಬಂಧುಗಳ ಮಾತ

ಗಣನೆಮಾಡದಲೆ ನಿಾರುತ್ತ

ಸಿನ್ನನರಸುತ್ತ

ತನುಮನ ನಯನಗಳ್ ಗಣನೆಗೆ ತಾರದೆ

ವನವನ ತಿರುಗುತ ಬಂದೆವೊ

ಮನಸಿಜ ಕೇಳಿಗೆ ಸಂದೆವೊ

ತನು ನಿನಗೊಪ್ಪಿಸಿ ನಿಂದೆವೊ

ಕ್ಷಣವನು ಅಗಲದಿರೆಂದೆವೊ

ಚೆನುಮಯ ಗುರುಗೋಪಾಲ ವಿಠಲ ಮಾ

ಮನೋಹರ ಮುನಿಜನ ಮನಮಂದಿರ ನಿ

೫೫ ರಾಗ ಕಾನಡ ಆಟತಾಳ

ರೌಮನಾಮ ಭಜಿಸಿದವಗೆ ಉಂಟೆ ಭವದ ಬಂಧನ ಶ್ರೀ

ಕಾಮಹರನ ಸತಿಯು ಸದಾ ನೇಮದಿಂದ ಭಜಿಸುವ ಶ್ರೀ

ತಿವನು ಧ್ಯಾನಾದ ಮೌನಿ ಯುವತಿ ಪಾವನೆಯಾದಳು

ರವಿಯ ಸುತನು ಪದವಿ ಪಡೆದ ಧ್ರುವನು ದಿವಿಜನೆನಿಸಿದ ಶ್ರೀ

ಕರಿವರ ಪ್ರಹ್ಲಾದ ದ್ರೌಪದಿ ವರ ವಿಭೀಷಣರೆಲ್ಲರು

ಹರಿಯ ಸ್ಮರಣೆಮಾಡಿ ಸುಖ ಭರಿತರಾಗಲಿಲ್ಲವೆ ಶ್ರೀ

ಗಿರಿಜೆ ರಾಮಮಂತ್ರದಿಂದ ಪರಮ ಮಂಗಳಿಯಾದಳು

ವರದ ಗೋಪಾಲವಿಠಲ ನಾಮ ದುರಿತಕಾನನ ಪಾವಕ ಶ್ರೀ

೩೦ ಸುಳಾದಿ

ಧ್ಯವತಾಳ

ಸೃಷ್ಟಿಗೊಡೆಯ ಕೇಳೆಂದೆಷ್ಟು ನಾ ತುತಿಸಲು  
 ದೃಷ್ಟಿಯಿಂದಲಿ ಎನ್ನ ಕಡೆನು ನೋಡವೊಲ್ಲೆ  
 ಅಷ್ಟಸೌಭಾಗ್ಯ ವೆಂಬೊಡೆಷ್ಟು ಮದವ್ಯಾನಿನಗೆ  
 ಘಟ್ಟಾಗಿ ನೀನಲ್ಲದನ್ಯರಲ್ಲವೆಂದರೆ  
 ಸೊಟ್ಟದಿರುಹಿ ಮೊಗವಟ್ಟವೇರುತಲಿದೆ  
 ಎಷ್ಟಿಲ್ಲವೆಂದು ಕಣ್ಣು ಬಿಟ್ಟರಂಜುವನಲ್ಲ  
 ಘಟ್ಟಿ ಭಕುತಿ ವಾಶದಿ ಕಟ್ಟಿ ಎನ್ನದರದೊಳು  
 ಇಟ್ಟುಕೊಂಬಿನೊ ಎ ಬಿಷ್ಟು ಸಖನೆ ಕೃಷ್ಣ  
 ಭ್ರಷ್ಟನೆಂತೆಂದು ದೂರದೃಷ್ಟಲಿ ನೊಡಿದರೆ  
 ಬಿಟ್ಟುಕೊಡೋ ಭಕ್ತವತ್ಸಲನೆಂಬ ಬಿರುದು  
 ಅಷ್ಟುಸಂಸತ್ತು ಮತ್ತಷ್ಟು ಕೊಡು ಎಂದು  
 ಕಷ್ಟಬಡಿಸಿ ನಿನ್ನ ಕಾಡಿ ಬೇಡುವನಲ್ಲ  
 ಕಷ್ಟಸಂಸಾರವೆಂಬ ಸುಳಿಯೊಳಗೆ ಎನ್ನ  
 ಇಟ್ಟು ನೋಡೋದು ನಿನ್ನೆಷ್ಟು ಸುಖವೋ ಕಾಣೆ  
 ಮೆಟ್ಟಿತುಳಿಯೋ ಬೆನ್ನೆಟ್ಟಿ ಬಹುದುರಿತವ  
 ಕುಟ್ಟಿ ಬಿಸಾಡೋ ಅರಿಷ್ಟಸಂಸಾರ ಬೇರ  
 ಸೃಷ್ಟ್ಯದೃಷ್ಟಕರ್ತ ಗೋಪಾಲ ವಿಠಲರೇಯ  
 ಸೃಷ್ಟರೂಪವತೋರೋ ಮುಟ್ಟಿ ಪೂಜಿಸಲು

ಮಾತೃತಾಳ

ಭಕುತರಿಗಾಗಿ ನೀ ಜಗವ ಪುಟ್ಟಿಸಿದೈಯ  
 ಬಕುತರಿಗಾಗಿ ನೀ ಅವತಾರವಾಡಿದೈಯ  
 ಭಕುತರು ನಿನ್ನನು ಭಜಿಸದಿದ್ದರೆ ದೇವ  
 ಸಕಲ ಲೋಕರು ನಿನ್ನ ಅರಿಯವರೆಂತೊ

ಮುಕುತಿದಾಯಕ ಮೂಲದೈವನೆಂತೆಂಬೋದು  
 ಸಕಲ ಲೋಕಕೆ ಕರರಾಜ ತೋರಿಸಿದನು  
 ಉಕುತಿಗಳಿಂದಲಿ ತುತಿಸಲು ಬಾಹೋದು  
 ಸ್ತುತನಾಡಿದಳೈಯ ಶಕುತಳು ದ್ರೌಪದಿ  
 ಸಕಲದಲ್ಲಿ ನೀನು ವ್ಯಾಪಕನೆಂಬುದು  
 ಭಕುತ ಸ್ತುಹ್ಲಾದ ನಿರವ ತೋರಿಸಿದನು  
 ಭಕುತರಿಂದಲಿ ನೀನು, ಭಕುತರಾಧೀನ ದೇವ  
 ಭಕುತ ವಕ್ಷಲ ನಮ್ಮ ಲಕುಮಿಯರಮಾಣನೆ  
 ವಿಖನಸಪತಿ ನಮ್ಮ ಗೋಪಾಲ ವಿಠಲರೇಯ  
 ಭಕುತರಮೂಡೆ ನಿನ್ನ ಯುಕುತಿನಡೆಯಡೊ

೨

ತ್ರಿಪುಟತಾಳ

ಶೃಂಗಾರ ಗದ್ದಿಗೆ ಭಂಗಾರಾಭರಣವಿಟ್ಟು  
 ರಂಗ ಒಲಿಯೋ ಎದು ಅಂಗೀಕರಿಸಲಿಯೆ  
 ಮಂಗಳಮೂರುತಿ ಮನನೆ ಕಳ್ಳಿಹ ಪೀಠ  
 ಗಂಗಾಜನಕನೆಂದೆನಿಸಿ ಕೊಂಬುಡೆ ವ್ಯಾನ  
 ಅಂಗನೆ ದ್ರೌಪದಿ ಅಭಿಮಾನ ರಕ್ಷಕ  
 ಶೃಂಗಾರ ಬಿರುದು ವಸನಂಗಳು ನಿನಗೆ  
 ಅಂಗವೆ ಕೊರಡು ತ್ರೀಗಂಧ ತೇಯ್ತು ಡುವೆನೋ  
 ಕಂಗಳೆರಡು ದೀಪ ಕರ ಉಭಯ ಚಾಮರ  
 ಅಂಗದೊಳಿದ್ದಷ್ಟು ಕಮಲವೆ ಕುಸುಮವು  
 ಹಿಗದೆನ್ನಯ ಕಿಂಚಿದ್ಭಕ್ತಿಯೆ ನೈನೇದ್ಯ  
 ರಂಗ ದಿನದಿನ ಮಾಡಿದ ಕರ್ಮವೆ ಕಸ್ತು  
 ತುಂಗವಿಕ್ರಮ ಜಠರಾಗ್ನಿ ಆರತಿ ತು  
 ರಂಗವದನ ಸರ್ವಾಂಗ ಸಮರ್ಪಿಸಿ ಕ  
 ರಂಗಳಮುಗಿವೆ ಎನ್ನಂತರಂಗದಿ ನಿಲೆಡ್ಲ  
 ಸ್ವಾಂಗಾಂಗನಾಮ ಗೋಪಾಲ ವಿಠಲರೇಯ  
 ಸಂಗವಿಡೆ ನಿನ್ನ ಡಿಂಗರಿಗರೊಡನೆ

೩

ಅಟ್ಟತಾಳ

ಒಡೆಯ ನಿನಗೆ ವೊರೆಯಿಡುತ್ತಲಿದ್ದರೆ ಎನ್ನ  
 ಕಡೆಗೆ ನೋಡಲೊಲ್ಲೆ ಬಡಿವಾರ ನಿನಗೆಷ್ಟೊ  
 ತಡೆಯದೆ ನಾನೊಂದು ನುಡಿಯ ನುಡಿವೆ ನೈಯ  
 ಕಡುಗುಷ್ಟನಾರುತ ಮಡುವಿನೊಳಗೆ ಸೇರು  
 ಬಿಡದೆ ಬೆಟ್ಟವೊತ್ತು ಕಡಲೊಳಗಿರೊ ನೀನು  
 ಅಡವಿ ಸೂಕರ ಜನ್ಮ ಬಿಡದೆ ಬರಲಿ ನಿನಗೆ  
 ಕೆಡಲಿ ನಿನ್ನ ರೂಪ ಕಡುಘೋರನಾಗಲೊ  
 ಒಡಲಿಗಿಲ್ಲದೆ ನೀನು ತಿರುಕೆಯನ್ನು ಬೇಡೊ  
 ಕೊಡಲಿಯ ಪಿಡಿದು ನೀ ಅಡವಿ ಸಂಚಾರನಾಗೊ  
 ಮಡದಿಯ ಕಳಕೊಂಡು ಜಡೆಯಧರಿಸೊ ನೀನು  
 ತುಡುಗು ದಸಗಾವನೆಂದು ನುಡಿಯಲಿ ಜನವೆಲ್ಲ  
 ಉಡು ವಸ್ತ್ರವಿಲ್ಲದೆ ಬತ್ತಲಾಗಿ ನಿಲ್ಲೊ  
 ಕಡುವೇಗದಲಿ ನೀನು \* ಕಲ್ಮಿ ರೂಪನಾಗೊ  
 ತಡೆಯದೆ ವರಗಳ ಕೊಡುವೆನೀನೆಂತೆಂದು  
 ನುಡಿದೆನೊ ನಿನ್ನಿಂಥ ತುಡುಗುವಾತುಗಳ  
 ಕಡುದಯಾಸಾಗರ ಗೋಪಾಲ ವಿಠಲರೇಯ  
 ಹಿಡಿದು ಬಿಡೆನೊ ನಿನ್ನ ಬಡವರಾಧಾರಿ

೪

ಆದಿತಾಳ

ಈಪರಿನುಡಿದರೆ ಪಾಪವೆಂದರೆ ಹರಿಸಿ  
 ಪಾಪವೆಲ್ಲೇದೊ ನಿನ್ನ ವ್ಯಾಪಾರ ಇಂಥಾದ್ದು  
 ಪಾಪದ ಕಡಲಿನ ಕೂಪದೊಳಗೆಬಿದ್ದು  
 ತಾಪಕ್ಕಾರದೆ ನಿನ್ನ ಕೋಪದಿಂದಲಿ ನುಡಿದೆ  
 ಪಾಪಿಯೆಂತೆಂದು ಎನ್ನ ಹೋಪನೊಕಲುಪತಿ  
 ತಾಪವನ್ನನೆಂಬ ಬಿರುದಾಂಟೆ ಎಲೊ ದೇವ

\* ತುರಗಾರೂಢನಾಗೊ (ಪಾ)

ಮೂಪರವಾಗಿದ್ದೆ ನಾನುಪಮ ಕ್ರೋಧದೊಳಗೆ  
 ರಾಪು ಮಾಡದೆ ದೋಷ ಉಘ್ ಎಂದು ಹಾರಿಸಿ  
 ಕುಪಭವತಪ್ಪಿಸಿ ಸುಪಥವ ತೋರಿಸೊ  
 ತ್ರೀಪತಿಯೆನ್ನಮೇಲೆ ನೀ ಪ್ರೀತಿಯನ್ನೆ ಮಾಡೊ  
 ಆಪಾರನಾಮಗಳ ಲೇಪಿಸಿ ಜಿಹ್ವೆಗೆ  
 ಪಾಪಗಳನೆ ಕಳೆಯೊ ವ್ರೌಪದಿ ಮಾನದೊಡೆಯ  
 ಭಾಪುರೆ ನಮ್ಮ ಗೋಪಾಲ ವಿಠಲರೇಯ  
 ನೀಪರದೇವತೆಂದು ನಾ ಪಾದಪಿಡಿದೆ

ಜತ್ತೆ

ಎಂದಿದ್ದರು ನಿನ್ನ ಬಳಿಗೆ ಜಾಹೋದೆ ಸತ್ಯ  
 ಹಿಂದೆ ಮುಂದೆ ಕರೆಯೊ ಗೋಪಾಲವಿಠಲ

### ೬೧ ಸುಳಾದಿ

೯೦ವತಾಳ

ನಿನ್ನ ಸತಿಯಳಾದ ಸಿರಿಯ ಪದವಿಯ ನೋಡೊ  
 ನಿನ್ನ ಮಗನಾದ ಅಜನಪದವಿಯ ನೋಡೊ  
 ನಿನ್ನ ವೊಮ್ಮಗನಾದ ಹರನ ಪದವಿಯ ನೋಡೊ  
 ನಿನ್ನ ಸೇವಕರೊಳು ಇಂದ್ರನ ಭಾಗ್ಯವ ನೋಡೊ  
 ನಿನ್ನ ಮಗಳು ಭಾಗೀರಥಿಯ ಭಾಗ್ಯವ ನೋಡೊ  
 ನಿನ್ನ ಭಕ್ತರಾದ ಗಂಧರ್ವರ ಭಾಗ್ಯವ ನೋಡೊ  
 ನಿನ್ನಿಂದವರನೆಲ್ಲ ಸೃಷ್ಟಿಸಲ್ಪಟ್ಟಿತು  
 ನಿನ್ನನು ನೀನೆ ಹರಿ ಸೃಷ್ಟಿಯ ಮಾಡಲಿಲ್ಲೆ  
 ತನ್ನ ಮಕ್ಕಳು ತಾಯಿ ಅನಂತ ವಿದ್ವರನ್ನು  
 ಮನ್ನಿಸಿ ಒಬ್ಬರನ್ನು ಮನ್ನಿಸದಲಿಪ್ಪಳೆ  
 ಇನ್ನು ಇವರು ಎಲ್ಲ ಏನಿತ್ತರೊ ನಿನಗೆ  
 ಹುನ್ನ ನಾನೆನು ನಿನಗೀಯದೆ ಮೊದೆ ರಂಗ

ಮನ್ನಿಸುವರು ನೀ ಮನ್ನಿಸದವರು  
 ಕಣ್ಣೆಲ ನೋಡರು ನೀ ಕರುಣಿಸದಿರಲಿನ್ನು  
 ಘನು ಘನು ನೇವೆಯಿವಗುಂಟಾದರನ್ನು  
 ಮುನ್ನು ಇವರ ಉಚ್ಚಿಷ್ಟವಾದರು ಎನಗೆ  
 ಇನ್ನಿತಾದರು ಕಾರಣವಿವೇನೋ  
 ನಿನ್ನ ಬೇಡುವಸಥೆ ಎಲ್ಲಂದ ಬಂತು ಎಂಬ್ಯ  
 ನಿನ್ನವರು ಕೊಟ್ಟಂಥ ಉಪವು ಎನಗೆ ಇದ್ದು  
 ಹಣ್ಣು ವುಂಟಾದ ವ್ಯಕ್ತ ಹಂಬಲಿಸೋರು ಜನರು  
 ನಿನ್ನಲ್ಲ ಇಹೋದಯ್ಯ ನೀನೆ ಬಲ್ಲೆಯೋ ದೇವ  
 ಘನು ಮಹಿಮೆ ಜಲುವ ಗೋಪಾಲವಿಠಲ  
 ನಿನ್ನಂತೆ ಸಾಕುವರನೊ ಬ್ಬರಲ್ಲ ದೇವ

೧

ಮಠ್ಯತಾಳ

ಧರೆಯೊಳಗಿಪ್ಪಂಥ ಪರಿಪರಿ ಕಮಲಗಳು  
 ಅರುಳುವುದಕೆ ಇನ್ನು ಮರಳೊಂದು ರವಿಯುಂಟೆ  
 ವರುಷ ಕಾಲಗಳಲ್ಲಿ ಸುರಿಸುವ ಮೇಘಗಳು  
 ಪರಿಪರಿಗ್ರಾಮಕ್ಕೆ ಪರಿಪರಿಬೊರುಂಟೆ  
 ಎರಡೇಳು ಲೋಕಕ್ಕೆ ಧೊರೆ ನೀನಲ್ಲದೆ  
 ಮರಳಿ ಇನ್ನೊಂದು ದೈವರ ನಾಕಾಣೆ  
 ಕರುಣಾಕರ ರಂಗ ಗೋಪಾಲವಿಠಲ  
 ಮರೆಹೊಕ್ಕನು ಕಾಯೊ ಬಿರುದುಳ್ಳ ದೇವ

೨

ತ್ರಿಪುಟತಾಳ

ನಿಡಿಯದೆ ಎನ್ನ ಕರವ ಸಡಿಲ ಬಿಟ್ಟರೆ ಇನ್ನು  
 ಪೊಡವಿಯೊಳಗೆ ನಿನ್ನ ಒಬ್ಬರು ನೆಚ್ಚರು  
 ಮಾಡದಿ ಪತಿಯರುಕೂಡಿ ಪಡೆದು ಒಂದುತಿಲುವ  
 ಬಡಿದಾಡಿದೋಪಾದಿ ನಿನಗೆ ಎನಗೆ ನ್ಯಾಯ

ಕೆಡವ್ಯಾಟ ಬಿದ್ದಿದೆ ಬಡಿಸುವರಲ್ಲವೊ  
 ಬಡೆನೊನ್ನಿನ್ನ ಪಾಡ ಎಂದೆಂದಿಗೆ  
 ವೊಡವೆಯೊಳಗೆ ನಿನಗೆ ಸಂಯಾರಿಲ್ಲವೊ ದೇವ  
 ದ್ಯುಧವಾಗಿ ನೀನಲ್ಲದೆನಗಿನ್ನು ಗತಿಯಿಲ್ಲ  
 ಬಡದೆ ಎನ್ನಲಿ ಪಡೆದಂಥ ಸುತ್ತರನ್ನು  
 ಕೊಡುವೆ ನಿನಗೆ ಕೃಷ್ಣ ತಡೆಯದಲೆ ಇನ್ನು  
 ತುಡುಗುತನವ ಬಡಿಸು ಕಡಿಸದೆ ಎನ್ನ ಕಂಡ  
 ಕಡೆಯ ವಿಷಯಗಳಿಗೆ ಎರಗಿಸದೆ  
 ಬಡವನಾನೆಂದು ಕಡೆಗಣ್ಣಿಂದ ನೋಡಲು  
 ಬಡವನಾನಲ್ಲ ನಿನ್ನ ಒಡತಿಗೆ ಪಿಡಿತೊತ್ತು  
 ಕಡಲತಯನ ರಂಗ ಗೋಪಾಲವಿಠಲ  
 ಕಡುವಿನರಕ್ಷಕ ನಮೋ ನಮೋ ನಮೋ

ಅಟತಾಳ

ಊರ ಬೆತಣಹೇಳಿ ಸಾರಿ ಡಂಗುರಹೊಯಿಸಿ  
 ಧೀರರಾಯರಿಗೆಲ್ಲ ಸಾರಪಡ್ರಸವಿತ್ತು  
 ತೀರ ತೀರವಿ ಇನ್ನು ಬೀರುತ ಉಣುವಾಗಿ  
 ದ್ವಾರದಲೊಬ್ಬ ಮಾಧವ ಕರೆದವ ಬಂದು  
 ಆರಿಪಾರಿದರಿನ್ನು ಹಾರಿಸ್ಯಾಕುವರಂಟೆ  
 ಕಾರುಣ್ಯಮೂರುತಿ ಕರುಣವಿಂದಲ ನೊಡೋ  
 ನೀರೊಳಗಿನ ಮತ್ಸ್ಯ ನೀರೆ ಬಯಸುವುವು  
 ಘೋರ ಅರಣ್ಯಕೆ ಹಾರೈಸಬಲ್ಲವೆ  
 ಮಾರಜನಕ ನಮ್ಮ ಗೋಪಾಲವಿಠಲ  
 ಸೇರಿಸೊ ನಿನ್ನನು ಸೇರಿದವರ ಬಳಿಯ

ಆದಿತಾಳ

ಒಂದೆ ಬೇಡುವೆ ನಿನ್ನ ಒಂದೆ ದೇವನೆ ಕೇಳೊ  
 ಒಂದೆ ಮನವಕೊಡು ವಂದಿಬೆ ನಿನ್ನನು

ಹಿಂದನಂತ ಜನ್ಮದಿ ಮಾಡಿದ ದೋಷ  
ಮುಂದಾಗುವ ಅನಂತ ದೋಷಗಳಿಗೆ  
ಒಂದುಬಾರಿ ನಿನ್ನ ಸ್ಮರಣೆಯು ಮರೆಸದೆ  
ಜೊಂದವಿ ಇತ್ತು ಆನಂದವಿ ಪೊರೆಯೊ  
ಬಂದೆನೊ ನಾನಿತ್ತ ಬರಬಾರದೆ ಇನ್ನು  
ನೆಂದೆನೊ ನಾಬಲಬಂಧನಕ್ಕೆ ಸಿಲುಕಿ  
ತಂದುದಕೆ ಇನ್ನು ತಂದ ಕಾರ್ಯಮಾಡಿಸಿ  
ಪೊಂದಿಸು ನಿನ್ನ ಅಥವಿಂದ ಚರಣದಲ್ಲಿ  
ಕಂದರ್ಪನೈಯು ಗೋಪಾಲವಿಠಲ ಇನ್ನು  
ಎಂದೆಂದಿಗೆ ಎನಗೆ ನೀನೆಗತಿಯೊ

೨೯

ಜತ್ತೆ

ನಿನ್ನದಾಸರ ದ್ವಾರವನ್ನು ಕಾಯ್ದರ ಮನೆ  
ಕನ್ನಿ ಎಂದೆನಿಸೆನ್ನ ಗೋಪಾಲವಿಠಲ

೬೨ ಕುಳಾದಿ

ಧ್ಯವರ್ತಕ

ಧರೆಯೊಳಗೆ ನಮ್ಮ ಗುರು ರಾಘವೇಂದ್ರನನ್ನು  
ಇರುತ್ತಿವ್ವಿವರವ ಅರಿತಷ್ಟು ವರ್ಣಿಸುವೆ  
ಸ್ಥಿರವಾಗಿ ಮಂತ್ರಾಲಯ ಪುರತಂಗಾತೀರದಿ  
ಹಂಧಕತ್ತ ಪ್ರಹ್ಲಾದ ವರ ಯಾಗ ಇಲ್ಲಿಮಾಡಿ  
ಸುರರಿಗಮೃತ ಉಣಿಸಿ ಪರಿಪರಿ ಕ್ರಿಯೆಮಾಡಿ  
ಪರಿಶುದ್ಧ ಆದನೆಂದು ಅರಿತು ಈಶ್ವರದಲ್ಲಿ  
ಗುರುರಾಘವೇಂದ್ರರಾಯ ಶರೀರ ಪೊಗಾಡಿಸಿಲ್ಲಿ  
ಪರರಲೋಕ ಸಾಧನ ಪರಿ ಪೂರ್ತಿಮಾಡಿಕೊಂಡು  
ಸಿರಿಕೃಷ್ಣ ಚರಣಕ್ಕೆರಗಿ ಸಂತೋಷದಲ್ಲಿ  
ಧರೆಯಮೇಲಿದ್ದ ಜನರ ಪೊರೆಯ ಬೀಕೆಂದೆನಲು

ಹರಿ ನೋಡಿದನಿವರ ಪರಮದಯಾಳುತನವ  
 ಗುರುವಂತರ್ಯಾಮಿಯಾಗಿ ವರವ ನೀಡಲು ಜಗಕೆ  
 ನರಹರಿ ತಾನೆನಿಂದು ನಿರುತ ಪೂಜೆಯಗೊಂಡು  
 ಸಿರಿಯುಳ್ಳ ಕೀರುತಿಯ ಸುರರಪಾಲಕ ಚಕ್ರ  
 ಧರನಾರೇಯಣ ತಾಸಿವರ ಸನ್ನಿಧಾನನಾಗಿ  
 ನಂಗೆ ಫಲತಂದೀವ ಇಹಪರದಲಿ ಇನ್ನು  
 ಕರುಣಾಕರ ರಂಗ ಗೋಪಾಲವಿಠಲ ತನ್ನ  
 ಶರಣರ ಪೊರೆವಂಥ ಚರಿಯ ಪರಿಪರಿವೃಂಟು

ಮುಕ್ತಾಳ

ನರಹರಿ ಕೃಷ್ಣರಾಮ ಸಿರಿ ವೇದವ್ಯಾಸ  
 ಎರಡೆರಡು ನಾಲಕು ಹರಿಮೂರುತಿಗಳು  
 ಪರಿವಾರ ಸಹಿತಾಗಿ ಸಿಸಹಿತನಿಂದು  
 ಸುರಗುರು ಮಧ್ವಾಚಾರ್ಯರೆ ವೊಡಲಾಗಿ  
 ತರುವಾಯದಲ್ಲೆನ್ನು ತಾರತಮ್ಯನುಸಾರ  
 ಪರಿಪರಿಯತಿಗಳು ಇರುತಿಪ್ಪುವರಿಲ್ಲಿ  
 ಹರುಷದಿಂದಲಿ ವೇದವೊರದು ಶಾಸ್ತ್ರಗಳೆನ್ನು  
 ಪರಿಪರಿ ಪುರಾಣ ಭಾರತಾಗಮದಲ್ಲಿ  
 ಪರಿಪರಿ ಬಂದಂತೆ ಪರಿಗಮವೆನುತಲಿ  
 ಭರದಿಂದಲಿ ಕುಣಿದು ಭಕ್ತಿಯಿಂದಲಿ ಇನ್ನು  
 ಹರಿಯನ್ನು ಪೂಜಿಸುತ ಇರುಳುಹಗಲು ಬಿಡದೆ  
 ಪರಿಪರಿ ವಿವರವ ಪರಿಪರಿಕೇಳ್ಯರು  
 ಗರುಡವಾಹನ ರಂಗ ಗೋಪಾಲವಿಠಲ ತನ್ನ  
 ಶರಣರ ಪಾಲಿಸುತಿರುತಿಪ್ಪನಿಲ್ಲಿ

ಶ್ರೀಪುಟತಾಳ

ನರಹರಿ ರೂಪನಾಗಿ ವಾಸವಾಗಿ ಇಲ್ಲಿ  
 ದುರಿತದುಷ್ಕೃತ ಬ್ರಹ್ಮತ್ಯಗಳ ದೂರೋಡಿಸುವ

ಸಿರಿ ರಾಮನಾಗಿ ವಾಸವಾಗಿ ಇಲ್ಲಿ ಪರಿ  
 ಪರಿಯಿಂದ ದೇಶಾಂತರ ಅನ್ನು ಕಳಕೊಂಡು  
 ನರರಲ್ಲಿ ಬಂದರೆ ಸ್ಥಿರಪಟ್ಟ ಗಟ್ಟವ  
 ಸಿರಿಕೃಷ್ಣನಾಗಿ ವಾಸವಾಗಿ ಇಲ್ಲಿ  
 ಪರಿಪರಿಯಲಿ ಬಂದ ಪರಿಮಾತುರರಿಗೆ  
 ವರವೀವ ಪುತ್ರೋತ್ಸವ ಮದುವೆ ಮುಂಜಿ  
 ಹರಕೆಗಳ ಕೈಕೊಂಡು ಹರುಷ ಬಡಿಸುವ  
 ವರ ವೇದವ್ಯಾಸನಾಗಿ ವಾಸವಾಗಿ ಇಲ್ಲಿ  
 ಭರದಿಂದ ಬಂದ ದುರ್ವಾದಿಗಳನೆಲ್ಲ  
 ದೂರೊಡಿಸಿ ಮೂರಿದು ಅವರ ಕುಶಾರ್ತವ  
 ಹಂಸಪೋತ್ತಮನೆಂದು ಇರುವನಿಲ್ಲಿ ತೋರಿ  
 ಶರಣಜನಕ ಇನ್ನುವರ ಜ್ಞಾನ ಸುಧೆಯ  
 ಕರದುಕೊಡುತ್ತಲಿ ಇರುತ್ತಿಪ್ಪವನಿಲ್ಲಿ  
 ಸಿರಿವಂದಿತಪಾದ ಗೋಪಾಲವಿಠಲ  
 ಪರಿಪರಿಯಿಂದ ವಾಲಗ ಕೈ ಕೊಳುತ್ತಿಪ್ಪ

೩

ಅಟಕಾಳ

ರಾಘವೇಂದ್ರನೆಂಬ ರೊಪತಾನೆಯಾಗಿ  
 ರಾಘವೇಂದ್ರನೆಂಬ ನಾಮ ಇಡಿಸಿಕೊಂಡು  
 ರಾಘವೇಂದ್ರನನ್ನು ಮಾಡಿದಂಥ ಪುಣ್ಯ  
 ಭೋಗವರಿತು ತನ್ನ ಭಾಗವತರ ಕೀರ್ತಿ  
 ಸಾಗಿ ಸಲಹಲು ಜಗದೊಳಗೆಲ್ಲ  
 ಮೋಘಸೂರ್ಯನಂತೆ ಅವೋಘಕೀರುತಿಯನ್ನು  
 ರಾಘವ ಇವರಿಗೆ ರಾಜ್ಯವತಂದೀವ  
 ರಾಘವೇಂದ್ರ ಮೂರ್ತಿಗೋಪಾಲವಿಠಲ  
 ಭಾಗವತರಲ್ಲಿ ಬಹು ಪೂಜೆಯನುಗೊಂಬ

೪

ಆದಿತಾಳ

ದಿನದಿನಕ್ಕಿಲ್ಲಿ ನೂತನ ಪೂಜೆಗಳಾಗುವವು  
 ದಿನದಿನಕ್ಕಿಲ್ಲಿ ನೂತನ ಉತ್ಸವವಾಗುವವು  
 ದಿನದಿನಕ್ಕಿಲ್ಲಿ ನೂತನ ವಾರ್ತೆಗಳಾಗುವವು  
 ಜನರ ಸಂದಣಿ ಪ್ರತಿದಿನ ವಿಪ್ರಭೋಜನ  
 ಜನರ ಕೈಯಿಂದ ಪ್ರತಿಜನರೀಪ್ಪಿತ ತುಂಬುವಶು  
 ಜನುಮಸಘು ತಮ್ಮ ಜನನವನೀಗುವರು  
 ದಿನಸಪ್ತ ತತುವರುಷದಿನ ಪರಿಯಂತರ  
 ದಿನಕರ ಶತತೇಜ ಜನನಾಥ ತಾನಿಲ್ಲಿ  
 ಅನುವಾಗಿ ತಾನಿಂದು ಜನರ ಪಾಲಿವುದ  
 ಕೈನುವಾನ ಸಲ್ಲದು ಗುಣಗಣಪರಿ  
 ಪೂರ್ಣಗೋಪಾಲವಿಠಲ ಆಣೋ  
 ರಣೀಯ ಎಂಬುವಗೆ ಎಣೆಯಾರೋ ಜಗದೊಳಗೆ

೫

ಜತ್ತೆ

ಮಂತ್ರ ಸಿದ್ಧಿಯಕ್ಷೇತ್ರ ಇದನೋಡಿ ಕೋವಿದರು  
 ಮಂತ್ರ ಪ್ರತಿಪಾದ್ಯ ಗೋಪಾಲವಿಠಲನಿಂದ

\* ತತ್ವಸಾರ

ರಾಗ ಶಂಕರಾಭರಣ ಆದಿತಾಳ

ಓಗತನನೊಳು ಸುಖವಿಲ್ಲ, ಇದ  
 ಒಲ್ಲೆನೆಂದರೆ ನೀ ಬಿಡೆ.ಮಲ್ಲ ಪ.  
 ಜಗದೊಳು ಹೆಗರಣ ಮಿಗಿಲಾಯಿತು ಪ  
 ನ್ನಗನಗ ನಗರ ನಿವಾಸ ಅ.

\* ಈ ಪದವು ಗೂಢವಾದ ತತ್ವ ರಹಸ್ಯಗಳಿಂದ ಕೂಡಿ, ಶಾಸ್ತ್ರಜ್ಞರ  
 ಬ್ಬದ ಸಾಮಾನ್ಯ ಪಾಠಕರಿಗೆ ಸುಲಭವಾಗಿ ಬೋಧವಾಗಲಾರದಾದುದರಿಂದ,

ಮೂರು ಬಣ್ಣಿ ಗೆಯ ಮನೆಗೆ ಮೂರೆರಡು ಭೂತಗಳು  
 ಮೂರು ನಾಲ್ಕು ಪ್ರಾಕಾರಕ್ಕೆ ಮೂರಾಗು ಛಿದ್ರಗಳು  
 ಮೂರು ಅವಸ್ಥೆಯು ದಿನಕೆ ಮೂರು, ನೂರಾರು ಛತ್ತರಲಿ  
 ಮೂರುವಿಧದನ್ನಿಂದ ಮೂರುತಾವಕ್ಕಾರೆ

೧

ಮಹನೀಯರಾದ ಪೂರ್ವಿಕ ದೀಪವರ್ಯರಿಂದ ವಿಚಿತ್ರವಾಗಿ, ನಮಗೆ ದೊರೆತಂತೆ-ಅದರ ಅರ್ಥವನ್ನೂ ಕ್ರಮವಾಗಿ ಈ ಕೆಳಗೆ ಕೊಡಲಾಗಿದೆ.

ಮೊದಲನೆಯದೇ — ಈ ಸಂಸಾರದಲ್ಲಿ ಲೇಶವಾತ್ಸವ್ಯವೂ ಸುಖವಿಲ್ಲ. ಇದರಲ್ಲಿದ್ದು ತೊಳಲುವುದು ನನ್ನಿಂದಾಗದು ಎಂದರೆ ಪಾಪವನ್ನು ಕರ್ಮವನ್ನು ಅನುಭವಿಸಿಯೇ ತೀರಬೇಕೆಂಬುದು ನಿನ್ನ ನಿಯಮವಾಗಿದೆ. ಈ ಪ್ರಪಂಚದಲ್ಲಿ ಕಷ್ಟವು ಅತಿತಯವಾಗಿದೆ. ಶೌಷಾಣಲ ವಾಸಿಯಾದ-ಅರ್ಥಾತ್ ನೈಕುಂಠ ನಿಲಯನಾದ ಶ್ರೀ ಶ್ರೀನಿವಾಸನೇ ನನ್ನನ್ನು (ಎಂದರೆ ಜೀವ ವರ್ಗವನ್ನು) ಕರುಣದಿಂದ ಕಾಪಾಡು.

೧ ಸಂಸಾರಮಾಡಲು ವಾಧನವಾಗಿ ಮುಖ್ಯವಾಗಿ ಶರೀರವಿರಬೇಕು. ಆ ಶರೀರವು ಹೇಗೆ ಇದೆ ಎಂದರೆ, ಮೂರು ಬಣ್ಣಿ ಗೆಯ ಮನೆ = ಬಿಳುವು (ಸತ್ಯ) ಕೆಂಪು (ರಜ) ಕಪ್ಪು (ತಮ) ಈ ಮೂರುಗುಣಗಳಿಂದ ಕೂಡಿ, ಮೂರು ಎರಡು ಭೂತಗಳು = ಪೃಥ್ವಿ, ಅಪ್ಪು. ತೇಜ ವಾಯು ಆಕಾಶವೆಂಬ ಪಂಚಭೂತಗಳಿಂದ ನಿರ್ಮಿಸಲ್ಪಟ್ಟಿದೆ. ಈ ದೇಹವೆಂಬ ಪಟ್ಟಣಕ್ಕೆ ಮೂರು-ನಾಲ್ಕು ಪ್ರಾಕಾರ = ತ್ವಕ್ಕಾ, ಚರ್ಮ, ಮಾಂಸ, ರುಧಿರ, ಮೇದಸ್ಸು, ಮಜ್ಜೆ, ಅಸ್ಥಿ ಎಂಬಿವು ಏಳು ವಿಧ ಧಾತುಗಳೆಂಬ ಪ್ರಾಕಾರಗಳಿವೆ. ಈ ಪಟ್ಟಣದಲ್ಲಿ ಬಾಗಿಲುಗಳಂತೆ ಮೂರಾರು ಛಿದ್ರಗಳು ಎಂದರೆ ಒಂಬತ್ತು ಕೊಂಡಿಗಳಿವೆ. ಅವು ಯಾವುವೆಂದರೆ ಎರಡು ಕಣ್ಣುಗಳು, ಎರಡು ಮೂಗಿನ ಹೊಳ್ಳೆಗಳು, ಒಂದು ಜಾಯಿ, ಎರಡು ಕಿವಿಗಳು, ಒಂದು ಗುದ, ಒಂದು ಗುಪ್ತಾ ಹಿಂಗೆ ಒಂಬತ್ತು ಬಾಗಿಲುಗಳು. ಈ ದೇಹಕ್ಕೆ ದಿನಬಂದಕ್ಕೆ ಮೂರು ಅವಸ್ಥೆಗಳು. ಜಾಗ್ರತ್ಸ್ವಪ್ನ ಸುಷುಪ್ತಿ ಎಂಬಿವು ನಡೆಯುತ್ತಿರುತ್ತವೆ. ಹಿಂಗೆ ಮೂರು ನೂರಾರ್ಹತ್ತುಗಳಲ್ಲಿ ಎಂದರೆ ಮೂನೂರು

ಐದುಮಂದಿ ಭಾವನವರು ಐದುಮೈದುನರು ಕೂಡಿ  
 ಐದು ಪರಿತಾನಾಗಿ ಮಾವನೈದು. ಕತ್ತಲೆಕೋಣೆಗೆ  
 ಗೈದುಮಂತೆ ಮಾತುವರು ಐದುತಂದು ಬೆಚ್ಚಿ ಸುವರು  
 ಐದನೆ ಬಿಡುಕೊಡುವನೆ ಯೆಲ್ಲದೆಯೊ ನಾಕಾಣೆ

೨

ಅರವತ್ತು ದಿವಸಗಳಲ್ಲಿ ಅರ್ಥಾರ್ಥ ಪ್ರತಿದಿವ್ಯೂ ಮೂರುವಿಧ ಅನ್ನವನ್ನು ತಿನ್ನಬೇಕು. ಎಂದರೆ ಸಂಚಿತ ಅಗಾಮಿ ಪ್ರಾಕೃತಬಂಧು ಮೂರು ವಿಧ ಕರ್ಮಗಳ ಫಲವನ್ನು ಅನುಭವಿಸಬೇಕು. ಹಿಂಗೆ ಅನುಭವಿಸುವುದರಲ್ಲಿ ಮೂರುತಾಪಗಳು ನನ್ನನ್ನು ಬಾಧಿಸುತ್ತಿವೆ. ಮೂರುತಾಪಗಳು = ಆಧ್ಯಾತ್ಮಿಕ ಅಧಿ ದೈವಿಕ ಅಧಿಭೌತಿಕ, (ತನ್ನಿಂದ, ಪರರಿಂದ, ದೈವದಿಂದ) ಈ ತಾಪಗಳನ್ನು ಸಹಿಸಲಾರೆನು ಸ್ವಾಮಿಯೇ ಕಾಪಾಡು.

೨ ನನ್ನ ಈ ಸಂಸಾರದಲ್ಲಿ, ಐದುಮಂದಿ ಭಾವನವರು = ಶ್ರೀನಣ, ನಯನ, ಘ್ರಾಣ, ತ್ವಕ್ಶ್ಯ, ರಸನ ಎಂಬ ಪಂಚ ಜ್ಞಾನೇಂದ್ರಿಯಗಳು, (ಜ್ಞಾನೇಂದ್ರಿಯಗಳು ಶ್ರೇಷ್ಠವಾದುವುಗಳಾದ್ದರಿಂದ ಭಾವನವರು ಎಂದರು) ಐದು ಮೈದುನರು = ವಾಕು, ಪಾಣಿ, ಪಾದ, ಪಾಯು ಉಪಸ್ಥಾ ಎಂಬ ಪಂಚ ಕರ್ಮೇಂದ್ರಿಯಗಳು. ಐದು ಪರಿಯಾದ ಮಾವನು = ವ್ಯನಸ್ಸು, ಬುದ್ಧಿ, ಚಿತ್ತ, ಅಹಂಕಾರ ಜೀತನವೆಂಬ ಪಂಚವೃತ್ತಿಯಿಂದ ಕೂಡಿರುವ ಮನಸ್ಸೆಂಬ ಮಾವನೂ ಇವರೆಲ್ಲರೂ ಸೇರಿ ನನ್ನನ್ನು ಪರಮ ಪುರುಷನಾದ ನಿನ್ನಬಳಿ ಸೇರಿಲೀಸದೆ ಐದು ಕತ್ತಲೆ ಕೋಣೆಗೆ ಐದಿಸುವರು = ತಾಮಿಸ್ರ, ಅಂಧತಾಮಿಸ್ರ, ವೋಹ, ಮಹಾ ವೋಹ, ನಿಧನವೆಂಬ ಅವಿದ್ಯಾ ಪಂಚಕದ ಕತ್ತಲೆ ಕೋಣೆಗೆ, ಬಲವಂಕದಿಂದ ಒಯ್ಯುತ್ತಾರೆ. ಹೋಗುವುದಿಲ್ಲವೆಂದು ಮುಷ್ಕರ ಮಾಡಿದರೆ ಬೆಚ್ಚಿ ಸುವರು. = ಶಬ್ದ ಸ್ಪರ್ಶರೂಪ ರಸ ಗಂಧವೆಂಬ (ತನ್ಮಾತ್ರಗಳೆಂಬ) ಉರಿಯುವ ಕೊಳ್ಳಿಯನ್ನು ತಂದು ಬೆಚ್ಚಿಸುವರು. (ಎಂದರೆ ವಿಷಯಗಳಲ್ಲಿ ಮಗ್ನನನ್ನಾಗಿ ಮಾಡಿ ಮುಂದಿನಗತಿ ಯೇನೆಂಬ ದಿಗಿಲನ್ನು ಹುಟ್ಟಿಸುತ್ತಾರೆ. ಸುಖವಾಗಿರೋಣವೆಂದರೆ ಅದಕ್ಕೆ ಸಾಧಕವಾದ ಬಿಡುಕೊಡುವನೆನ್ನು ಹೊಗಳಲೀಯರು. ಬಿಡುಕೊಡುವವರು ಐದು. ಅವು ಯಾವುವೆಂದರೆ, ಅನ್ನವಯ, ಸ್ಪ್ರಾಣವಯ

ಆರಾರು ಎರಡುಸಾವಿರ ದಾರಿಯಲಿ ಹೋಗಿ ಬರುವರು  
 ಆರು ಮೂರು ಮೂರು ಸಾವಿರದಾರು ನೂರು ನಿಶ್ಯದಿ  
 ಆರು ನಾಲ್ಕು ಮಂದಿ ಹಿರಿಯ ಪಾರುಪತ್ಯಗಾರರಿದಕೆ  
 ಆರು ಎರಡು ವಿಧದಲೆನ್ನ ಗಾರು ಮಾಡುತಿಪ್ಪುಶೋ

೩

ಮನೋಮಯ, ವಿಜ್ಞಾನಮಯ, ಅನಂದಮಯವೆಂಬ ಐದು ಕೋಶಗಳು  
 ಅವುಗಳಲ್ಲಿ ಕಡೆಯದಾದ ಅನಂದವೆಂಬುದು ಎಲ್ಲದೆಯೋ ನಾನು ಕಾಣೆ.  
 ಪರಮಾತ್ಮನೇ ಕಾಪಾಡು.

೩ ಈ ದೇಹವೆಂಬ ಪಟ್ಟಣಕ್ಕೆ ಆರಾರು ಎರಡು ಸಾವಿರ ದಾರಿಗಳು  
 =೬×೬= ೩೬, ೩೬×೨=೭೨. ಹೀಗೆ ಎಪ್ಪತ್ತೆರಡು ಸಾವಿರ ನಾಡಿಗೆ  
 ಳೆಂಬ ದಾರಿಯಲ್ಲಿ, ವಾಯುದೇವರು ಹೋಗಿಬರುತ್ತಾ ಎಂದರೆ ಉಚ್ಚಾಸ್ವ  
 ಸ ನಿಶ್ವಾಸಗಳ ಮೂಲಕ ದಿನ ಒಂದಕ್ಕೆ, ಆರು ಮೂರು ಸಾವಿರದಾರುನೂ  
 ರು=೬×೨=೧೨, ೧೨×೩=೩೬ ಹೀಗೆ ಇಪ್ಪತ್ತೊಂದು ಸಾವಿರದ  
 ಆರುನೂರು ಶ್ವಾಸ ಜಪಗಳನ್ನು ಮಾಡುತ್ತಿರುತ್ತಾರೆ. ಅದರಿಂದ ನನ್ನ  
 ಮುಂದಿನ ಗತಿಗೆ ಸಾಧನವಾಗುವಂತೆ ಮಾತಬೀಕೆಂದು ಪ್ರಾರ್ಥಿಸುತ್ತೇ  
 ನೆ. ಹಾಗಲ್ಲದೆ ಈ ಮುಖ್ಯಪ್ರಾಣದೇವರಿಂದ ಅಜ್ಞಪ್ತರಾದ ಆರು ನಾ  
 ಲ್ಕುಮಂದಿ ಎಂದರೆ ೬×೪=೨೪ಮಂದಿ ಪಾರುಪತ್ಯಗಾರರು ಅವರು  
 ಯಾರೆಂದರೆ,

- ೧ ಭೂತಗಳು (ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ).
- ೨ ತನ್ಮಾತ್ರಗಳು (ಗಂಧ, ರಸ, ರೂಪ, ಸ್ಪರ್ಶ, ಶಬ್ದ).
- ೩ ಕರ್ಮೇಂದ್ರಿಯಗಳು (ವಾಕ್ಯು, ಪಾಣಿ, ಪಾದ, ವಾಯು, ಉಪಸ್ಥಾ).
- ೪ ಜ್ಞಾನೇಂದ್ರಿಯಗಳು (ಶ್ರವಣ, ನಯನ, ಘ್ರಾಣ, ರಸನ, ತ್ವಕ್ಯು).

೧ ಮನಸ್ಸು	ಮೊತ್ತ ೨೪. ಹೀಗೆ ಇಪ್ಪತ್ತಾಲ್ಕು ಮಂದಿ (ತತ್ವಗ ಳು-ಜಡಗಳು, ಇವುಗಳಿಗೆ ಅಭಿಮಾನಿ ದೇವತೆಗಳು) ನೇ ಆರು ಎರಡು ವಿಧಿ=೬+೨=೮ ವಿಧವಾದ ಮದದಿಂದ, ಎಂದರೆ, ಅನ್ನಮದ, ಅರ್ಥಮದ, ಅಹಂ
೧ ಬುದ್ಧಿ	
೧ ಅಹಂಕಾರ	
೧ ಚಿತ್ತ	

ಒಬ್ಬ ಬೆಳಕುಮಾಡುವ ವ.ತೊಟ್ಟು ಕತ್ತಲೆಗೈದಿಸುವ  
ಒಬ್ಬ ಎರಡೂಮಾಡುವ ಮೇಲೊಬ್ಬ ನಿಂತು ನೋಡುವ  
ಒಬ್ಬ ಮೂವರ ಒಳಒಳಗೆ ಹಬ್ಬಿಕೊಂಡಿಸುವರಂತೆ  
ಒಬ್ಬನ ಕಾಣದೆ ನಾ ತಬ್ಬಿಬ್ಬ ಗೊಳಗಾದೆ

೪

ಕಾರಮದ, ವೈಭವಮದ, ಸಾಹಸಮದ, ಧಾತ್ರಿವಶಮದ, ಪ್ರಾಯನುದ, ವೋಹಮದ ಇಂತು ತತ್ವಾಭಿಮಾನಿಗಳು ನನಗೆ ಈ ಎಂಟು ಮದಗಳನ್ನು ಹಚ್ಚಿ ಹಾಳುಮಾಡುತ್ತಾರೆ. ಆದುದರಿಂದ ನೀನು, ಮೇಲ್ವಿಚಾರಣೆಯನ್ನು ತೆಗೆದುಕೊಂಡು, ಅದರಿಂದ ನನಗೆ ಸತ್ಸಾಧನೆಯಾಗುವಂತೆ ಮಾಡಬೇಕೆಂದು ಬೇಡುತ್ತೇನೆ.

೪ ಈ ದೇಹದಲ್ಲಿ ಜೀವರ ಸಾಧನೆಗಾಗಿ ವಿಶ್ವಾಸಿ ರೂಪಗಳಿಂದ ಪರಮಾತ್ಮನು ಮಾಡುವ ವ್ಯಾಪಾರವನ್ನು ವರ್ಣಿಸುತ್ತಾರೆ.

ಒಬ್ಬ ಬೆಳಕು ಮಾಡುವನು = ವಿಶ್ವನಾಮಕ ಪರಮಾತ್ಮನು ದಕ್ಷಿಣಾಕ್ಷಿ ಸ್ಥಿತನಾಗಿ, ಬೆಳಕೆಂಬ ಜಾಗ್ರದಾವಸ್ಥೆಗೆ ಪ್ರೇರಕನಾಗಿದ್ದಾನೆ.

ಒಬ್ಬ ಕತ್ತಲೆ ಗೈದಿಸುವ = ಪ್ರಾಜ್ಞನಾಮಕ ಪರಮಾತ್ಮನು ಹೃದಯದಲ್ಲಿದ್ದು, ಜೀವನಿಗೆ ಕತ್ತಲೆಯೆಂಬ ಗಾಢನಿದ್ರೆಗೆ ಪ್ರೇರಕನಾಗಿದ್ದಾನೆ.

ಒಬ್ಬನು ಎರಡೂ ಮಾಡುವ = ಶೈಜಸನಾಮಕ ಪರಮಾತ್ಮನು ಕಂಠಪ್ರದೇಶದಲ್ಲಿದ್ದು, ಎಚ್ಚರಿಕೆಯೂ ಅಲ್ಲದ ನಿದ್ರೆಯೂ ಅಲ್ಲದ ಸ್ವಪ್ನಾವಸ್ಥೆಗೆ ಪ್ರೇರಕನಾಗಿದ್ದಾನೆ.

ಮೇಲೊಬ್ಬ ನಿಂತು ನೋಡುವ = ತುರ್ಯನಾಮಕ ಪರಮಾತ್ಮನು ತಿರಸ್ಸಿನ ಹನ್ನೆರಡು ಅಂಗುಲದಮೇಲೆ ಇದ್ದು ಆನಂದವನ್ನು ಒಟ್ಟುಮಾಡುತ್ತಾನೆ. ಆತನಿಗೇ ವಾಸುದೇವನೆಂದು ಹೆಸರು. ಆತನೇ ತಿರಸ್ಸಿನಮೇಲೆ ಅವ್ಯುತ ವೃಷ್ಟಿಯನ್ನು ಕರೆಯುವವನು. ಒಹರ್ಜಲದಲ್ಲಿ ಅವಗಾಹನ ಸ್ನಾನ ಮಾಡುವಾಗ, ಕರಸಂಪುಟವನ್ನು ಶಂಖಾಕಾರವಾಗಿ ಮಾಡಿ, ತುರ್ಯನಾಮಕ ವಾಸುದೇವನಿಗೆ ಮಾಡುವ ಅಭಿಷೇಕವೆಂದೂ ಆತನ ಪಾದ ತೀರ್ಥವೇ ತಮ್ಮ ತಿರದಮೇಲೆ ಬಿದ್ದು ತೀರ್ಥಸ್ನಾನವಾಯಿತೆಂದೂ ಜ್ಞಾನಿಗಳು ತಿಳಿ

ಆರು ಹತ್ತರಮೂಲದಿ ಆರುಮಂದಿ ಬಿಡದೆ ಎನ್ನ  
 ಘೋರೈಸುವರೊ ಮರುಳೊಂದು ವಿಚಾರ ಮಾಡಲೀಸರೊ  
 ಆರು ಮೂರುವಿಧದ ಸೋಪಸ್ಸ ರ ಒಂದಾದರು ಇಲ್ಲ  
 ಆರೆ ಇಬ್ಬರು ಸವತೇರ ಹೋರಾಟವೇನೆಂಬೆ

೫

ಯುತಾರೆ. (ತುರಾಯ ಎಂದು ಮಾಡಿದುಕೊಳ್ಳುತ್ತಾರಲ್ಲಾ ಅದೇ  
 ವುಸ್ತುವು ತುರ್ಯನಾಮಕ ಭಗವಂತನಿಗೆ ಸಮರ್ಪಣೆಯೆಂದು ತಿಳಿಯಬೇ  
 ಕು. ತುರ್ಯಾಯ ಎಂದರೆ ತುರ್ಯನಾಮಕ ಪರಮಾತ್ಮನಿಗೆ ಎಂದು  
 ಅರ್ಥಕೊಡುತ ಪದವನ್ನೇ ತುರಾಯ ಎಂದು ಗ್ರಾಹ್ಯ ಭಾಷೆಯಲ್ಲಿ ಹೇಳು  
 ತಾರೆ.

ಒಬ್ಬ ಮೂವರೊಳಗೊಳಗೆ ಹಬ್ಬಿಕೊಂಡಿಪ್ಪನವರಂತೆ=ಒಬ್ಬನಾದ  
 ಪರಮಾತ್ಮನು ಮೂವರಾದ ಆತ್ಮ ಅಂತರಾತ್ಮ ಜ್ಞಾನಾತ್ಮ ರೂಪಗಳಲ್ಲಿ ಒಳ  
 ಗೊಳಗೆ ಹಬ್ಬಿಕೊಂಡಿರುವನು, ಎಂದರೆ ವ್ಯಾಪಿಸಿರುತ್ತಾನೆ. ಒಬ್ಬನ  
 ಕಾಣದೆ=ಹಿಂಗೆ ವಿಶ್ವತೈಜಸ ಪ್ರಾಜ್ಞ ತುರ್ಯ ಆತ್ಮ ಅಂತರಾತ್ಮ ಜ್ಞಾನಾತ್ಮ  
 ಪರಮಾತ್ಮನೆಂಬ ಎಂಟು ರೂಪಗಳಿಂದ ನೀನು ನಮ್ಮೊಳಹೊರಗೆ ಮಾಡುವ  
 ವ್ಯಾಪಾರಗಳ ಬಗೆಯರಿಯದೆ, ನಾನು ತಬ್ಬಿಬ್ಬ ಗೊಳಗಾದೆ=ದಿಕ್ಕುತೋ  
 ರವೆ ಹೋದೆ. ಆದ್ದರಿಂದ ಎಲೈ ದಯಾಬ್ಧಿಯೇ, ನಿನ್ನ ಶರಣರದ್ವಾರಾ ಶ್ರು  
 ತಿಸ್ತುತಿಗಳಲ್ಲಿ ಉಕ್ತವಾದ ನಿನ್ನ ಮಹಾತ್ಮೆಗಳನ್ನು ನನ್ನ ಮನಸ್ಸಿಗೆ ಹಿಡಿ  
 ಯುವಂತೆ ಬೋಧಿಸಿ ಈ ಸಂಸಾರದಿಂದ ಪಾರಗಾಣಿಸು ಎಂದು ಬೇಡು  
 ತ್ತೇನೆ.

೫ ಆರು ಹತ್ತರ ಮೂಲದಿ=(೬+೧=೧೬) ಹದಿನಾರು ಕಳೆಗ  
 ಳುಳ್ಳ ಲಿಂಗ ಶರೀರವನ್ನೇ ಮೂಲಾಧಾರಮಾಡಿಕೊಂಡು, ಹದಿನಾರು ಕಳೆ  
 ಗಳು ಯಾವುವೆಂದರೆ, ಪಂಚಭೂತಗಳು, ಪಂಚತನ್ಮಾತ್ರಗಳು, ಪಂಚಜ್ಞಾ  
 ನೇಂದ್ರಿಯಗಳು, ಮತ್ತು ಮನಸ್ಸು, ಅಂತು ಈ ಹದಿನಾರು ಕಳೆಗಳುಳ್ಳ  
 ದ್ವಿಲಿಂಗ ಶರೀರವು. ಇದು ಜೀವನ ಸ್ವರೂಪ ಶರೀರಕ್ಕೆ ಹೊಟ್ಟೆಸಂತೆ  
 ಸುತ್ತಲೂ ಆವರಿಸಿಕೊಂಡಿರುತ್ತದೆ.

ಹಡೆದ ತಾಯಿ ಮಾಯದಿ ಹಿಡಿದು ಬದುಕು ಮಾಡಿಸುವಳು  
 ಒಡಹುಟ್ಟಿದೈವರು ಎನ್ನ ಕಡೆಗಣ್ಣೆಂದೀಕ್ಷಿಸ್ತರೊ  
 ಬಿಡದೆ ಹತ್ತಿರ ಕಾದಿಪ್ಪು ನುಡಿಸನು ಹಿರಿಯಣ್ಣನವನ  
 ಮಾಡದಿಯ ತ್ಯಾಗಕ್ಕೇನೆಂಬೆ ತನ್ನ ಒಡವೆ ಲೇಶವೀಯಳೊ ೬

ಆರುಮಂದಿಗಳು ನನ್ನನ್ನು ಬಿಡದೆ=ಅರಿವಡ್ಯರ್ಗಗಳು (ಕಾಮಕ್ರೋಧ ಲೋಭ ವೋಹ ಮದ ಮಸ್ಸರ) ಮತ್ತೊಂದು ವಿಚಾರ ಮಾಡದಂತೆ, ಘೋರೈಸುವರು-ಸದಾ ಕಾಡುತ್ತಾರೆ.

ಆರು ಮೂರು ವಿಧದ ಸೋಪಸ್ಯರ ಒಂದಾದರೂ ಇಲ್ಲ=(೬+೩=೯) ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ, ವಂದನ, ದಾಸ್ಯ, ಸಖ್ಯೆ, ಆತ್ಮನಿವೇದನವೆಂಬ ನವನಿಧ ಭಕ್ತಿಗಳೆಂಬ ಸೋಪಸ್ಯರ ಎಂದರೆ ಮುಕ್ತಿ ಮಾರ್ಗದಲ್ಲಿ ಸಾಧೇಯ ಸ್ವರೂಪವಾದ ಇವುಗಳೆಲ್ಲ ಒಂದಾದರೂ ಇಲ್ಲ.

ಆರೆ ಇಬ್ಬರು ಸವತೇರ ಹೋರಾಟಕ್ಕೆ ಏನೆಂಬೆ=ಹಂಗಾದರೂ ಸಾಧನೆಮಾಡಿಕೊಳ್ಳೋಣವೆಂದರೆ, ಆಕಾ-ಲಜ್ಜಾ ಎಂಬ ಇಬ್ಬರು ಸವತಿಯರು ಕಲಹವಾಡುತ್ತಾ ನನ್ನನ್ನು ಬಾಧಿಸುತ್ತಾರೆ. ಅಂದರೆ ಆಸೆಯು ಅಪೇಕ್ಷಿಸಿ ಮುಂದಕ್ಕೆ ತಳ್ಳಿದರೆ, ಲಜ್ಜೆಯು ಹಿಂದಕ್ಕೆ ಎಳೆಯುತ್ತದೆ. ಇವರಿಬ್ಬರ ಹಿಡಿತಕ್ಕೆ ಸಿಕ್ಕಿ ಯಾವಾಗ ಯಾರಬಲವು ಹೆಚ್ಚಾಗುತ್ತದೆಯೋ ಆಗ ಆ ರೀತಿ ನಡೆದು ಅದಗಿಂದಾಗುವ ಕಷ್ಟ ಕಷ್ಟಗಳಿಗೆ ನಾನು ಗುರಿಯಾಗಬೇಕಾಗಿದೆ. ಪರಮಾತ್ಮಾ ಇದನ್ನು ನಾನು ಸಹಿಸಲಾರೆನು ಕಾಪಾಡು.

೬ ಹಡೆದ ತಾಯಿ=ಮೂಲ ಪ್ರಕೃತಿಯಾದ ಮಾಯಾದೇವಿಯು ಈ ಜೀವನನ್ನು ಸಂಸಾರದಲ್ಲಿ ಪ್ರವೃತ್ತನನ್ನಾಗಿ ಮಾಡುತ್ತಾಳೆ. ಹಡೆದ ತಾಯಿಯೆಂಬುವ ಮಾತು ಮುಂದಕ್ಕೆ ತನಗೆ ಅಪಕೀರ್ತಿ ತಂದೀತೆಂದು ಸಕಲ ಅನುಕೂಲಕೊಟ್ಟು. ಹೊಡೆದು ಬಡಿದು ಬುದ್ಧಿ ಕಲಿಸಿ ಸಾಧನೆಯೆಂಬ ಬದುಕು ಮಾಡಿಸುತ್ತಾಳೆ. ಇದು ಸತ್ಸಾಧನೆಗಾದರೆ ಬಹಳ ಸಂತೋಷ. ಹಾಗಲ್ಲದೆ ಮುದ್ದಿನಿಂದ ಸಾಕಿ ವಿಷಯೋಪ ಭೋಗಗಳಲ್ಲೇ ಮಗ್ನನನ್ನಾಗಿ ಮಾಡಿದರೆ ನನ್ನ ಬದುಕು ವ್ಯರ್ಥವಾಗುತ್ತದೆ.

ಅತ್ತೆ ಅತ್ತಿಗೆಯು ಎನ್ನ ಸುತ್ತಮುತ್ತ ಕಾದು ಕಟ್ಟಿ  
 ಎತ್ತ ಹೋಗಲೀಸರೊ ತೋರಲೀಸರೋ ನಿ  
 ನ್ನತ್ತ ಜಾರಲೀಸರೊ ಹೊತ್ತಿಗೆ ಬಂದೊದಗಿ ನೃಪನ  
 ಭೃತ್ಯರು ಎಳೆದೊಯ್ಯುವಾಗ ಹೆತ್ತಯ್ಯ ನೀ ಬಿಡಿಸದಿರಲು

ಮತ್ತಾತ್ಮರು ಗತಿಪೇಳೊ ೭

ಒಡಹುಟ್ಟಿದವರು ಎನ್ನ ಕಡೆಗಣ್ಣಿಂದೀಕ್ಷಿಸರೊ = ಪ್ರಾಣ, ಅವನ, ವ್ಯಾಸ, ಉದಾಸ, ಸಮಾಸರೆಂಬ ಪಂಚಪ್ರಾಣರು ನನ್ನ ಒಡಹುಟ್ಟಿದವರಾದರೂ ಅಂತಃಕರಣದಿಂದ ನನ್ನ ಕಡೆಗೆ ಪೂರ್ಣ ಕಟಾಕ್ಷದಿಂದ ನೋಡದೆ ಉಪೇಕ್ಷೆಯಿಂದ, ಕಡೆಗಣ್ಣಿನಿಂದ ಎಂದರ ನೋಡಿ ನೋಡದ ಒರೆನೋಟವಿಂದ ನೋಡುತ್ತಾರೆ. ಅಂದರೆ ಯೋಗವಾರ್ಗಕ್ಕೆ ಅನುಕೂಲವಾಗರು ಎಂದರ್ಥ.

ಬಿಡದೆ ಹತ್ತಿರ ಕಾದಿವು ಹಿರಿಯಣ್ಣನು ನುಡಿಸನು = ಸದಾ ಸಮೀಪದಲ್ಲಿಯೇ ಕಾದು ಕೊಂಡಿರುವನಾದರೂ ಮುಖ್ಯಪ್ರಾಣನೆಂಬ ಹಿರಿಯಣ್ಣನು ಮಾತನಾಡಿಸುವುದೇ ಇಲ್ಲ. ಎಂದರೆ ಸತ್ಸಾಧನೆಯ ಪ್ರಸ್ತಾವವನ್ನೇ ಮಾಡುವುದಿಲ್ಲ. ನಿನ್ನ ಗತಿ ಯೇನೆಂದು ವಿಚಾರಿಸುವುದಿಲ್ಲ.

ಇನ್ನು ಅವನ ಮಡದಿಯ ತ್ಯಾಗಕ್ಕೆ ಏನೆಂಬೆ, ತನ್ನ ಒಡವೆ ಲೇತನೀಯಳು = ಹೀಗೆ ಒಡಹುಟ್ಟಿದ ಅಣ್ಣನೇ ಉದಾತೀನನಾದವೇಲೆ, ಅವನ ಹೆಂಡತಿಗೆ ನನ್ನ ಮೇಲೆ ಎಷ್ಟು ಪ್ರೀತಿ ಇರಬೇಕು! (ಅಣ್ಣನು ಪ್ರೀತಿ ಮಾಡಿದರೆ ಅತ್ತಿಗೆಯು ಸಹಿಸದಿರುವುದು ಲೋಕ ರೂಢಿಯಾಗಿದೆ. ಹೀಗಿರುವಲ್ಲಿ ಅವನೇ ಉಪೇಕ್ಷೆ ಮಾಡಿದರೆ ಇನ್ನು ಕೇಳಬೇಕಾದುದೇನು?)

ಭಕ್ತುತಿದಾಯಕಳಾದ ಭಾರತೀ ದೇವಿಯೆಂಬ ಈ ಅತ್ತಿಗೆಯು ತನ್ನ ಒಡವೆಯೆಂದರೆ ಸ್ವತ್ತಾದ ಜ್ಞಾನಭಕ್ತಿ ವೈರಾಗ್ಯಗಳೆಂಬ ಆಭರಣಗಳಲ್ಲಿ ಒಂದನ್ನೂ ದಯಮಾಡಿ ಕೊಡಳು. ಅವುಗಳೆಲ್ಲದೆ ನಾನು ಶೋಭಿಸೆನು. ಆಕೆಯ ಉದಾರ ಬುದ್ಧಿಗೆ ಏನೆಂದು ಹೇಳಲಿ? ದೇವಾ, ನೀನಾದರೂ ನಿನ್ನ ನೊಸೆಗೆ ಹೇಳಿ ನನ್ನ ಸತ್ಸಾಧನೆಗೆ ಅನುಕೂಲಮಾಡಿ ಕೊಡು ಎಂದು ಪ್ರಾರ್ಥಿಸುತ್ತೇನೆ.

ಮನೆಯೊಳ, ನಾಳಿನ ಗ್ರಾಸಕ್ಕನುವಿಲ್ಲ  
 ಖಣವಿಂದ ಕಡೆಹಾಯ್ ಮಾರ್ಗಲೇಶ ನಾಕಾಣೆ  
 ಗುಣಿಸಲು ಈ ಕಾಳ ಪುರುಷನ ಬಂಧನವಿಂದ ನಾನಿನ್ನು  
 ದಣವೆನು, ಇನ್ನೇನು ನಿನ್ನ ಣಾಗರೊಳಾಡಿಸೆನೀ ಲ

೭ ಅತ್ತೆ ಅತ್ತೆಗೆಮು = ಸಂಶಯ ವಿಪರ್ಯಯವೆಂಬ ಇಬ್ಬರು ಸ್ತ್ರೀಯರು, ಜವಾಸಂಧನ ಮಕ್ಕಳು. ಕಂಪನ ಹೆಂಡವಿರು. ಅಸ್ತಿ ಪ್ರಾಸ್ತಿ ಎಂಬ ನಾಮವುಳ್ಳವರು; ಲೋಕದ ಅತ್ತೆ ಅತ್ತೆಗೆಯರಂತೆ ನನ್ನನ್ನು ಕಾಡುತ್ತಾ ಸುತ್ತು ಮುತ್ತಿ ನಾನು ಉರು ಎಲ್ಲಿದ್ದೇನೆಂದು, ನೀನು ಯಾರು ಎಲ್ಲರವೆಯೆಂದೂ ತಿಳಿಯ ಗೊಡದಂತೆ, ಎರಡು ತೆರಿಗಳಂತೆ ಇದ್ದು, ಎತ್ತ ತೋರಲೀಸರೋ = ಜೀವನ ಸ್ವರೂಪ ತೋರ ಗೊಡದಂತೆ ಮುಚ್ಚಿ ಕೊಂಡಿರುವುದು ಒಂದು. ಪರಮಾತ್ಮನನ್ನು ತೋರಗೊಡದಂತೆ ಮುಚ್ಚಿ ಕೊಂಡಿರುವುದು ಒಂದು. ಇದೇ ಜೀವನು ಪರಮಾತ್ಮಗೆ ದೂರು ಹೇಳುವ ವಿವರ. ನನಗೆ ಮುಸುಕು ಮುಚ್ಚಿ ಕೊಂಡಿದೆ. ನನ್ನನ್ನು ನಿನ್ನ ಬಳಿ ಬರಗೊಡಮ. ಈ ಮುಸುಕನ್ನು ತೆಗೆಸು ನಿನ್ನ ಪಾದ ಸಂದರ್ಶನವನ್ನು ಕರುಣಿಸಿ ಕಾವಾಡು.

ಹೊತ್ತಿಗೆ ಬಂದೊದಗಿ ನೃಪನ ಭೃತ್ಯರು ಎಳೆದೊಯ್ಯುವಾಗ = ಈ ಸಂಸಾರದಲ್ಲಿ ಹೀಗೆಯೇ ಕಾಲವನ್ನು ನೂಕುತ್ತಿರುವಾಗ, ಹೊತ್ತಿಗೆ ಬಂದು = ಆಯುಃ ಪ್ರಮಾಣ ಮುಗಿದ ಹೊತ್ತಿಗೆ ಸರಿಯಾಗಿ ಬಂದು, ನೃಪನ ಭೃತ್ಯರು - ನಿನ್ನಿಂದ ನಿಯಮಿಸಲ್ಪಟ್ಟ ಕಾಲಾಖ್ಯಾಯಮನ ಭೃತ್ಯರು ರೋಗಾವಿ ರೂಪವಿಂದ ಮುತ್ತಿ ಕಾಡಿ, ಮೃತ್ಯುವಿನ ವಶವಾದಿ ಎಳೆದುಕೊಂಡು ಹೋಗುತ್ತಿರುವಾಗ ಹೆತ್ತಯ್ಯ ನೀ ಬಿಡಿಸದಿರಲು = ಸರ್ವ ಲೋಕ ಜನಕನಾದ ನೀನೇ ಬಿಡಿಸಿ ಕಾವಾಡದಿರಲು, ಮತ್ತಾರ್ಯರು ಗತಿ ಪೇಳೋ = ಇನ್ನು ನಮಗೆ ದಿಕ್ಕು ಯಾರು? ಪರಮಾತ್ಮ ಈ ಮೃತ್ಯುಬಾಧೆಯಿಂದ ಬಿಡಿಸಿ ನಿತ್ಯಲೋಕವಾದ ನಿನ್ನ ವೈಕುಂಠದಲ್ಲಿಟ್ಟು ಕಾವಾಡು.

೮ ಮನೆಯೊಳ ನಾಳಿನ ಗ್ರಾಸಕ್ಕೆ ಆನುವಿಲ್ಲ = ಈ ದೇಹದಿಂದ ಮುಂಪಣ ಜನ್ಮಕ್ಕೆ ಗ್ರಾಸ ಎಂದರೆ ಸಾಧನೆ ಲೇಶವಾದರೂ ಇಲ್ಲ. ಇದಕ್ಕೆ ಸಂಶಯವಿಲ್ಲ.

ನಿನ್ನ ಹೊಂದಿ ಇಷ್ಟು ಭವಣೆಯನ್ನು ಬಡಲೀ ಜನರು  
 ನಿನ್ನ ದೂರಿಜರಿವರೋ ನಾನಿನ್ನು ತಾಳಲಾರೆ  
 ಘನ ಕರುಣಾ ಸೌಭಾಗ್ಯ ಸಂಪನ್ನ ಗೋಪಾಲವಿಠಲ  
 ಬಿನ್ನ ಪವ ಚಿತ್ತೈಸಿ ಮನ್ನಿಸೈಯ ಮಾಧವ

೯

ಋಣದಿಂದ ಕಡೆಹಾಯ್ದ ಮಾರ್ಗವ ಲೇಶನಾಕಾಣೆ. ಋಣ = ಸಾಲ, ಇದು ಮೂರುಬಗೆ ಯಾದದ್ದು. ದೇವಋಣ, ಋಷಿಋಣ, ಪಿತೃಋಣವೆಂದೂ. ಯಜ್ಞಾದಿಗಳಿಂದ ದೇವಋಣವೂ, ಅಧ್ಯಯನಾದಿಗಳಿಂದ ಋಷಿಋಣವೂ, ಸತ್ಸಂತಾನಾಭಿವೃದ್ಧಿಯಿಂದ ಪಿತೃಋಣವೂ ಪರಿಹಾರವಾಗುತ್ತದೆ. ಇದು ಜನ್ಮ ಜನ್ಮಕ್ಕೂ ನಿಂತು ನಿಂತು ಆವಾರವಾಗಿದೆ. ಈ ಋಣದಿಂದ ಪಾರಾಗುವ ಬಗೆಯು ನನಗೆ ತೋರದಾಗಿದೆ. ಕಾಳ ಪುರುಷ = ಎಂದರೆ ಕಲಿಪುರುಷನ ಬಂಧನದಿಂದ ನಾನಿಷ್ಟು ದಣಿದಿರುವೆನು ಇದನ್ನು ನೀಗಿಸಬೇಕಾಗಿ ನಿನ್ನ ಣುಗರೊಳು = ನಿನ್ನನ್ನೇ ಅನುಸರಿಸಿ ನಡೆವ ಭಕ್ತರಲ್ಲಿ, ಆಡಿಸು = ಸಹವಾಸವನ್ನು ಕೊಟ್ಟು ಉದ್ಧಾರಮಾಡು.

೯ ಎನಾದರೂ ಅನಾದ್ಯನಂತ ಕಾಲದಲ್ಲಿಯೂ ನಾನು ನಿನ್ನವನು. ನಿನ್ನನ್ನು ಬಿಟ್ಟು ಅನ್ಯರಕ್ಷು ಕರು ನನಗೆ ಇಲ್ಲ. ಮನಃ ಪೂರ್ವಕವಾಗಿ ನಾನು ನಿನ್ನನ್ನು ಹೊಂದಿರುತ್ತೇನೆ. ಅಂಥಾದ್ದರಲ್ಲಿ ನಾನು ಹೀಗೆ ಕಷ್ಟಕ್ಕೈಸಿ ಕ್ಷಿ ಬದ್ಧಾಡುತ್ತಿರಲು ಇದನ್ನು ಕಂಡು ಇತರರು- 'ನೋಡಯ್ಯಾ ಇವನು ಪರಮಾತ್ಮನ ಭಕ್ತನಂತೆ ! ಹೀಗೆ ಕಷ್ಟಪಡುತ್ತಿದ್ದಾನೆ. ದೇವರೆಂಬುವನು ಎಲ್ಲಿದ್ದಾನಯ್ಯಾ ? ಇವೆಲ್ಲ ಒರೇ ಭ್ರಾಂತಿ' ಎಂದು ಮುಂತಾಗಿ ನಾನಾವಿಧವಾಗಿ ನಿನ್ನನ್ನು ದೂರುವರು. ಇದನ್ನು ನಾನು ಕೇಳಿ ಸಹಿಸಲಾರೆ. ಲೋಕದಲ್ಲಿ ಯಾವುದೋ ಒಂದು ನಿಮಿತ್ತದಿಂದ ಪ್ರಿಯರಾಗಿರುವವರನ್ನು ದೂರಿದರೆ ಸಹಿಸಲಾಗುವುದಿಲ್ಲ. ಹೀಗಿರುವಲ್ಲಿ, ನೀನು ಅನಮಿತ್ತ ಬಾಂಧವನು. ನಮ್ಮನ್ನು ಬಿಟ್ಟಿರುವವನಲ್ಲ. ಪರಮ ಪ್ರಿಯನು. ಇಂಥಾ ನಿನ್ನನ್ನು ದೂರಿದರೆ, ನಾನು ಹೇಗೆ ತಾನೇ ಸಹಿಸೇನು ? ಎಲೈ ಮಹಾಕರುಣಾಳುವೇ, ಅಷ್ಟಸೌಭಾಗ್ಯ ಸಂಪನ್ನನೇ, ಜ್ಞಾನಿ ಸಂರಕ್ಷಕನೇ, ಪಾಪ ಪರಿಹಾರಕನೇ, ಶರಣ ಪಾಲಕನೇ, ನನ್ನ ವಿಜ್ಞಾನನೆಯನ್ನು ಮನ್ನಿಸಿ, ಕೈಕೊಂಡು ಕಾಪಾಡು, ಲಕ್ಷ್ಮೀಪತಿಯೇ ನಿನಗೆ ಆನಂತಾನಂತ ನಮಸ್ಕಾರಗಳು.

೬೧ ರಾಗ ಭೈರವಿ ಆದಿತಾಳ

ಯುತಿಯು ನೀನಾದದ್ದು ಕ್ಷಿತಿಯೊಳು ನಾಬಲ್ಲೆ

ಪತಿತ ಪಾಮರ ಪಾವನ, ಪವಮಾನ ಪ.

ಸತಿ ನಿನ್ನ ನಡತೆಗೆ ಪ್ರತಿಕೂಲಳೆಂತೆಂಬ

ಅತಿಶಯವೇ ಕಾರಣ ಪವಮಾನ ಆ.

ಹಗಲುತ್ತರಾಯಣ ಮಿಗೆ ಶುಕ್ಲಪಕ್ಷ ಭೂ

ನುಗಳ ನೀನಾಶ್ರಯಿಸಿ, -ಪವಮಾನ

ಸುಗುಣಿ ಕೃಷ್ಣಪಕ್ಷ ಗಗನೇಂದು ರಾತ್ರಿಯೊಳ್

ಪೊಗೆ ದಕ್ಷಿಣಾಯನದಿ-ಪವಮಾನ

ವಿಗಡ ಹೆಂಡತಿವಾರ್ಗ ತೆಗೆದಳು ಬೇರೆಂದು

ಒಗತನವೇತಕೆಂದು-ಪವಮಾನ

ಬಗೆಬಗೆಗಾಳ್ಯಾಗಿ ಜರಿಸಿ ಜಗವನೆಲ್ಲ

ದುಗುಡ ತನದಲಿಬಂದು-ಪವಮಾನ ೧

ಪತಿಗಳು ಶಯನವ ಪೃಥಕು ಮಾಡುವುದೆ

ಪತಿಯರ ದಂಡನೆಂದು-ಪವಮಾನ

ಮತಿಗೆ ನೀ ತಂದು ಮಮತೆಯೊಳಂಜನೆ

ಸುತನಾಗಿ ಅವನಿಯಲಿ-ಪವಮಾನ

ಪಥವಿ ಬ್ರಹ್ಮಚರ್ಯವ್ರತದಿ ರಾಮನಸಾದ

ಶತಪತ್ರಗಳ ಬಿಡದೆ, ಪವಮಾನ

ನುತಿಸಿನುತಿಸಿದಿನ ಅತಿಶಯ ಕಳೆದರೂ

ರತಿಗೊದಗಲಿಲ್ಲೆಂದು ಪವಮಾನ ೨

ಎಷ್ಟಾದರಾಕೆಯು ಬಿಟ್ಟು ಬಾರದಲಿರೆ

ಸಿಟ್ಟಿಲಿ ಮನದೊಳಗೆ-ಪವಮಾನ

ಇಟ್ಟಿರಿನೊಬ್ಬಳ ಮಟ್ಟಿವಾಗುವಳೆಂಬ

ಗುಟ್ಟು ಥಟ್ಟೆ ತಿಳಿದು ಪವಮಾನ

ನೆಟ್ಟನೆ ಇರುಳೊಳು ನೆರೆದು ಹಿಡಿಂಬಿಯೊಳು  
 ಪುಟ್ಟಿಸಿದೆಯೊ ಮಗನ-ಪವಮಾನ  
 ಇಷ್ಟಾದ ಕಾಲಕ್ಕು ಘಟ್ಟಿಮನದಲಿರೆ  
 ಬಿಟ್ಟುಕಡೆಯುಗದಿ-ಪವಮಾನ

೩

ಹೆಂಡತಿ ವಶವಿಲ್ಲ ಭಂಡಾಟೆ ಸಂಸಾರ  
 ಕೊಂಡೇನು ಮಾಡಲೆಂದು-ಪವಮಾನ  
 ಮಂಡೆಯ ಬೋಳಿಸಿ ಮಹಿಯೊಳು ಜನಿವಾರ  
 ಚಂಡಿಕೆಯನೆ ತೊರೆದು-ಪವಮಾನ  
 ದಂಡ ಕನಾಯಕಮಂಡಲಧರಿಸಿ ಮ  
 ತ್ತುಂಡೆ ಭಿಕ್ಷಾನ್ನಗಳ-ಪವಮಾನ  
 ಪಾಂಡಿತ್ಯದಿಂದ ಭೂಮಂಡಲ ಚರಿಸುತ್ತ  
 ಪುಂಡರ ದಂಡಿಸುತ್ತ-ಪವಮಾನ

೪

ಅನ್ನ ಲೇತಕೆ ಇಂಥದನ್ನಂತ ಜಯವು  
 ನಿನ್ನೊಳಗುಂಟುಕೇಳೊ-ಪವಮಾನ  
 ಮನ್ನಿಸದಿದ್ದರೆ ಎನ್ನನು ಈ ಬನ್ನ  
 ಮನ್ನೆಮನ್ನೆಗೆ ದೂರುವೆ-ಪವಮಾನ  
 \*ಎನ್ನೊಡೆಯಗುರು ಗೋಪಾಲವಿಠ್ಠ  
 ಲನ್ನ ಪಾದಾಬ್ಜಗಳ-ಪವಮಾನ  
 ನಿನ್ನವನೆನಿಸಿ ಹೃದ್ಯನ್ನಜದಲಿ ತೋರೊ  
 ಅನ್ಯಥನೋಡದಲೆ-ಪವಮಾನ

೫

೬೨ ರಾಗ ಸಾವೇರಿ ಅಟತಾಳ

ಹೊರೆಯೇ ನಮ್ಮ ಹಿರಿಯರುಮಾಡಿದ ಉಪಕಾರ  
 ಮರೆಯದೆ ಸಲಹೋ ಎನ್ನ

೬

\*ಎನ್ನೊಡೆಯ ನೇಂಕಟ ವೋಹನ್ನ ವಿಠ್ಠ  
 ಲನ್ನ ಪಾದಾಬ್ಜಗಳ-ಪವಮಾನ (ಸಾತಾಂತರ).

ಜನಕನಾಜ್ಞೆಯ ತಾಳಿನೀನು  
 ವನವನವ ಸಂಚರಿಸ ಕಾಲದಿ  
 ಹೆನುಮಂತನಾಗಿ ಶರಧಿಲಂಘನಿ  
 ವನಿತೆ ಕೌಶಲವ ತಿಳುಹಿಸಿ  
 ಅನುಜ ಮೂರ್ಛಿತನಾಗಿ ಅಸುವಿತ್ತು  
 ದನುಜ ರಥವೇರಿ ರಣಕೆ ಬರಲಾ  
 ಕ್ಷಣದಿ ವಾಹನನಾಗಿ ಜಯಿಸಿ ನಿನ್ನ  
 ಘನತೆಯನ್ನು ಕುಹಿದ ಕಾರಣ

೧

ಸುರದನುಜರಿಗಜೇಯ ಶೈವನು  
 ವರಬಲನು ಪಾಷಂಡ ದುರ್ಮತಿ  
 ಜರೆಯಸುತನು ನಿನ್ನ ಕೂಡೆ ಸಂ  
 ಗರಕೆ ಬರಲು ನೀ ನಿಲ್ಲದೆ  
 ಶರಧಿಯೊಳು ಪುರ ಕಟ್ಟಿಸಿರುತ್ತಿರೆ  
 ವರ ವೃಕೋದರನಾಗಿ ದುಷ್ಟನ  
 ಸರಕು ಮಾಡದೆ ತೀಳಿ ನಿನ್ನ ಭಯ  
 ಪರಿಹರಿಸಿದ ಕಾರಣ

೨

ಹಿಂದಣ ವೈರದಲಿ ಖಳ ಕು  
 ಲೇಂದ್ರ ಮಣಿಮಂತನೆಂಬ ದೈತ್ಯನು  
 ಬಂದು ಅವನಿಯೊಳು ಪುಟ್ಟಿ ನೀನೆ ತಾ  
 ನೆಂದು ದುರ್ಮತವ ಪ್ರಬಲಿಸಿ  
 ಕಂದುಗೊರಳನೆ ಜಗಕೆ ಕಾರಣ  
 ನೆಂದುನಿನ್ನಾಚ್ಛಾದಿಸಿರಲಾ  
 ನಂದತೀರಥರಾಗಿ ನಿನ್ನನು  
 ಮೂರದಕೆತಂದ ಕಾರಣ

೩

ನಿನ್ನ ಸೇಗುರು ದೈವವೆಂಬರು  
 ನಿನ್ನ ಪ್ರೀತಿಯ ಸತತ ಪಡೆವರು  
 ನಿನ್ನ ವಜ್ರ ತೆ ಲೇಶತಾಳರು  
 ನಿನ್ನ ನ್ನೆ ಸೇವಿಸುವರು  
 ನಿನ್ನ ಅಜ್ಜದಿ ಜಗವ ಪೊರೆವರು  
 ನಿನ್ನ ಲೇ ಪರಮಾದರವರಿಗೆ  
 ನಿನ್ನ ಕರುಣವರಲ್ಲಿ ಪೂರ್ಣಪ್ರ  
 ಸನ್ನವಾಗಿದ್ದ ಕಾರಣ

೪

ಡರಿಯೆ ನಿನ್ನವರವನು ನಾನು  
 ಶರಣು ಪೊಕ್ಕೆನು ಕರವ ಪಿಡಿದು, ದು  
 ಸ್ತರಭವಾಂಬುಧಿ ಬೇಗದಾಟಿಸಿ  
 ನಿರುಪದ್ರವಸ್ಥಳ ಪೊಂದಿಸಿ  
 ನಿರುಕ ನಿನ್ನಾರಾಧನಿತ್ತು  
 ಕರಣಗಳಿಗೆ ಪ್ರತ್ಯಕ್ಷನಾಗಿ  
 ಪರಮ ಭಕ್ತರಸಂಗ ಕೊಡು ಜಗ  
 ದ್ಗುರುವೆ ಗೋಪಾಲವಿಠಲ

೫

೬೩ ರಾಗ ಪೂರ್ವಕಲ್ಯಾಣಿ ಆದಿಕಾಳ

ವೌಲಿಸೋ ಕೃಷ್ಣ ಎನ್ನ ವಾಲಿಸೋ  
 ವಾಲಿಸೊ ವಾಲಿಸೊ ಪ್ರಣತರ ಪಾಲ ಸು  
 ತೀಲ ಧರ್ಮ ದೈವಜಾಲ ಎಕಾಲ

೬.

೭.

ಕೋಟಿ ತರಣಿಭಾ ಮಕುಟ ವಿಸ್ಪುಟಿತ  
 ಹಾಟಕಾಂಬರ ಕೈಟಿಭಹಾರಿ

೮

ಕಮಲೋಭವ ಭವ ಸುಮನಸ ನುತಪಡ  
 ಕಮಲ ಎನ್ನ ಭವತಮಲವ ಕಳೆದು

೯

ಕುಂಡಲ ಮಂಡಿತ ಗಂಡಸ್ಥಳ ಇಥ ಸೊಂಡಿಲ ಬಾಹು ಪ್ರೃಷಂಡ ವಿಕ್ರಮನೆ	೩
ನಾಸ ಜಂಪಕ ಸುವಿಲಾಸಗಿಲುವಸ್ಥಿತ ಹಾಸ ನಿನ್ನವರ ದಾಸದಾಸನ	೪
ಅರಿದರ ಧರ ಸುಂಧರ ಸಿರಿವರ ಮೂರ ಹರ ಕರೆಕರೆಭಯ ಪರಿಹರ ವಾಡೊ	೫
ಬಿತ್ತೈಸುವುದೆಮ್ಮೈತ್ಯಪರಾಧ ಗ ಳೆತ್ತಣಿಸದೆ ಎನ್ನಿತ್ತಲೀಕ್ಷಿಸಿ	೬
ರಾಜಿತವರದ ಗೋಪಾಲವಿಠಲ ರವಿ ತೇಜ ರಾಜಕುಲ ರಾಜಾಧಿರಾಜ	೭

೭೪ ರಾಗ ಪೂರ್ವಕಲ್ಯಾಣಿ ಆದಿತಾಳ

ಚೆಂದ್ರಾ ಗುಣಸಾಂದ್ರ, ರಾಘ ವೇಂದ್ರ ಗುರು ಸದ್ವೈಷ್ಣವ ಕುಮುದಕೆ	೮.
ಶ್ರೀ ರಘುರಾಮ ಪದಾಂಬುಜ ಭೃಂಗ ಮಾರುತಮತ ಶುಭವಾರಿನಿಧಿಗೆ ಪೂರ್ಣ	೧
ಶ್ರೀಕರ ಹರಿಯ ನಿರಾಕರಿಸುವ ದುಷ್ಟ ಧೀಕರಮಾಯ್ಗಳ ಮುಖಕಮಲಕೆ ಪೂರ್ಣ	೩
ವರದ ಗೋಪಾಲವಿಠಲನ ವಾರುತೆಗೆ ಹರುಷ ಬಡುವ ಹರಿಭಕುತ ಚಕೋರಕೆ	೩

೭೫ ರಾಗ ಕಾಂಬೋಧಿ ಝಂಪಿತಾಳ

ಯುತ್ನಕೆ ಲೇಶ ಒಲಿಯುವನಲ್ಲವೋ	೫.
ಅತ್ಯಂತ ಮಹಿಮಾ ನೀನೆಲಿಯಲತಿ ಸುಲಭ	೮.

ತಲೆಯೂರಿ ತಪವ ವಾಡಿದರು ಒಲಿಯುವನಲ್ಲ  
 ಛಳಿ ಮಳೆಯೊಳು ಜಲದಿ ಮುಳುಗಲೊಲಿಯೆ  
 ಆಳಲಿ ಬಿಸಿಲಿನ ಝಳದಿ ಮರಳಿದರು ನೀನೊಲಿಯೆ  
 ಜಲಜಾಕ್ಷ ನೀನಾಗಿ ಕರುಣಿಸ-ದನಕ

೧

ನಾನಾ ಕಲಾ ವಿದ್ಯೆಗಳ ಕಲಿಯೆ ನೀನೊಲಿಯೆ  
 ಏನೇನು ವ್ರತಗಳನು ಮಾಡಲೊಲಿಯೆ  
 ಮೌನದಲಿ ಬೆರಳೆಣಿಸಿ ಯತಿಯೆನಿಸೆ ನೀನೊಲಿಯೆ  
 ಶ್ರೀನಾಥ ನೀನಾಗಿ ಕರುಣಿಸ-ದನಕ

೨

ಧನವ ಕೊಟ್ಟರು ಒಲಿಯೆ ದಾನಮಾಡಲೂ ಒಲಿಯೆ  
 ಮಣಿ ಭೂಷಣದಿ ಪೂಜೆಯನು ಮಾಡಲೊಲಿಯೆ  
 ಉಣದಲೆ ಉಪವಾಸವಿದ್ದ ಕಾಲಕು ಒಲಿಯೆ  
 ವನಜಾಕ್ಷ ವರದ ಗೋಪಾಲ ವಿಠಲರೇಯ

೩

೬೬ ರಾಗ ಸೌರಾಷ್ಟ್ರ ಆದಿತಾಳ

ನ೦ಬಿ ನೀ ಕೆಡದಿರು, ಇಹಲೋಕ ಸುಖವೆಂಬ

ಕಂಬಳಿಯೊಳ ಬುಕ್ಕಿ

ಪ.

ನೀ ಬೆಲೆಯ ಊಟ ಪರಲೋಕ ಸುಖಸಾರ

ವೆಂಬೊಡೆ ನಿಜಭಕುತಿ, ಹೇಮನವೆ

ಅ.

ನ್ಯಾಯವಿಲ್ಲದೆ ನಿನ್ನ ಕಾಯ ಪೋಷಣೆಯೇ

ತೋಯದೊಳಗೆ ಹೋಮ

ಆಯಾಸವನು ಬಟ್ಟು ಮನೆಯಕಟ್ಟಿಸುವುದು

ಹೇಯಗೊರಳೆ ಧಾಮ

ಮಾಯಕ್ಕೆ ಸಿಲುಕಿ ದಾಯಾದಿ ಗುಣಿಪುದೆ

ವಾಯಸಗಳ ಪ್ರೇಮ

ನೋಯದು ಮನಸಿಗೆ ಹೇಯ ತಾ ಪುಟ್ಟದು

ನ್ಯಾಯ ಬುದ್ಧಿಯ ಕಾಮ, ಹೇಮನವೆ

೧

ಏಣಿಸಿದಣಿಸಿ ದೇಹಧನವ ಕೂಡಿಸುವುದೆ  
 ನೋಣ ಜೇನಿನ ವೃತ್ತಿ  
 ಬಣಗು ದೈವಂಗಳ ಭಕ್ತಿಲರ್ಚಿಸುವುದೆ  
 ಹೆಣಕೆ ಮಾಡಿದ ಅರ್ಥ  
 ಪನಿತೆ ಸುತರು ಬಂಧುಜನ ಸ್ನೇಹವೆಂಬೋದು  
 ಪ್ರಣತಿಯೊಳಗಿನ ಜ್ಯೋತಿ  
 ಒಣಗಿಣ್ಣೋಗಲುಪಜೇವನವೆಂಬ ತೈಲವು  
 ಕ್ಷಣಕೆ ನಿಲ್ಲದು ಪ್ರೀತಿ, ಹೇಮನವೆ

೨

ಹರಿಯರ್ಪಣಿಯದೆ ಆವಕರ್ಮವ ಮಾಡೆ  
 ಹುರಿದು ಬಿತ್ತಿದ ಬೀಜ  
 ಸಿರಿ ಮಧ್ಯಮತವನ್ನು ಪೊಂದದ ಏಪ್ರನು  
 ದುರುಳನು ನಿಜಾಂತ್ಯಜ  
 ಪರಧನ ಪರಸತಿ ಪರನಿಂದೆಗಳುಕಿದ  
 ನರ ನೆರೆ ನರಕ ಭಾಜ  
 ಸಿರಿ ಹರಿಯನು ಮರೆದು ದಿನಗಳೆದವನಾಯು  
 ಕರಗಿತು ನಿರ್ವಾಙ್ಮುಖ-ಹೇಮನವೆ

೩

ಪರಪೀಡಕನಾಗಿ ಇದ್ದವನ ಜನ್ಮ  
 ವರುಷನೂರದ್ದರೇನು  
 ಪರರಿಗೆ ಹಿತನಾಗಿ ವರುಷ ಜಾಳಿದವನು  
 ಎರಗು ವೈಕುಂಠವನು  
 ದುರುಳಮತವ ಸಿಡಿದು ಕ್ಲಾಘ್ಯಮಾಡಿದವನು  
 ನಿರಯವ ಬಿದ್ದವನು  
 ಅರಿತು ಮಾತಾಪಿತರ ಹಿರಿದರ್ಚಿಸಿದವನು  
 ಕರೆಕರೆ ನೀಗುವನು, ಹೇಮನವೆ

೪

ಆಸಿಸಿ ಅರ್ಥವ ಹರಿಯು ಸೇವಿಸುವಂಥ  
 ದಾಸ್ಯ ಅಶ್ವದ ದಾಸ  
 ಆಸೆಯನೆ ಕೊಟ್ಟು ಭಾಷೆ ತಪ್ಪುವಂಥ  
 ಈಶನಧಃ ಕೇಶ  
 ದಾಸತ್ಯವಹಿಸದೆ ಕಾತಿರಾವೇಶ್ವರ  
 ದೇಶ ತಿರುಗಲಾಭಾಸ  
 ಹೇಸಿ ಸಂಸಾರದ ಕ್ಲೇಶವೆಂಬೊಂದು ಕೃಷ್ಣೋ  
 ವಾಸನದಿಂದ ನಾಶ ಹೇ ಮನವೆ

೫

ಹಲವು ತತ್ಯಂಗಳ ಹಲುಬಿ ಪೇಳಿದರೇನು  
 ಹೊಲಬ ಪಿಡಿಯ ದನಕ  
 ಭಲವ ಪಿಡಿದರೇನು ತಿಳಿವಿಕೆ ನಿಜವಿಲ್ಲ  
 ಒಲಿಮೆ ಯಾಗದನಕ  
 ಕಲಕಾಲ ಸುಜನರೊಳಾಡುತ್ತಿದ್ದ ರೇನು  
 ತಲೆಯ ಬಗ್ಗಿಸದನಕ  
 ಹಲವು ಸಾಧನಕೆಲ್ಲ ಒಲವು ಶ್ರೀಹರಿಯೆಂದು  
 ತಿಳಿಯೆ ಬಂಧವೋಚಕ-ಹೇ ಮನವೆ

೬

ಏಷ್ಟು ಸಾಧನಗಳು ಕೂಡಿದ್ದ ರೇನಿನ್ನು  
 ದೃಷ್ಟಿಗೆ ಹರಿತೋರ  
 ನಷ್ಟನಾಗುವಹಂಕಾರ ಒಂದಿದ್ದರೆ  
 ತಿಷ್ಟಜನಕೆ ದೂರ  
 ಇಟ್ಟು ತೊಟ್ಟು ಬಹಳ ದಿಟ್ಟ ಸ್ತ್ರೀಯಳು  
 ಸ್ಪಷ್ಟ ಕುಷ್ಟಿಯ ಶೃಂಗಾರ  
 ಏಷ್ಟು ಶೋಭಿತಳಾಗಿ ಅವಳ ಪತಿಯು ಕ  
 ನಿಷ್ಟಳಾದವಳ ಸೇರ- ಹೇ ಮನವೆ

೭

ಗುಣತ್ರಯಕನುಸಾರ ಮಾಡಿದ ಕರ್ಮಗ  
 ಳುಣ ಬೇಡ ನೀನಿಗೆ  
 ಗುಣಿಸು ಶ್ರೀಹರಿಯನ್ನು ನಖತಿಖತನಕ ಹೃ  
 ದ್ಯನಜದೊಳಗೆ ಹೊರಗೆ  
 ಮನುಜ ಜನ್ಮ ಮಹಾಸುಕೃತದ ಫಲ  
 ನಿನಗೆ ಬಂದಿದೆ ಈಗಿ  
 ಕ್ಷಣಿಕ ವನಿತ್ಯವಸಾರ ಕಳೇಬರ  
 ದಿನ ಪ್ರೋಗುತಿದೆ ಬೀಗೆ-ಹೇ ಮನವೆ

೮

ಗುರು ಉಪದೇಶವೆಂಬುದೆ ಮಹದುರ್ಲಭ  
 ಪರಮ ಮಂಗಳ ಕರವೋ  
 ಕರೆಕರೆ ಸಂಸಾರ ಶರಧಿಯ ದಾಟಲು  
 ಹರಿಗೋಲು ಸ್ನಾನಿಯವೋ  
 ದೊರಕೆ ಮರೆಯಬೇಡ ಗುರುವಿಜಯರಾಯರ  
 ಚರಣವ ಸಾರಲವೋ  
 ಪರಮ ಮಂಗಳಮೂರ್ತಿ ಗೋಪಾಲವಿಠಲ  
 ದೊರೆವನು ದೂರಿಲ್ಲವೋ, ಹೇ ಮನವೆ

೯

೬ ರಾಗ ಸೌರಾಷ್ಟ್ರ ಅಟತಾಳ

ಸ್ತುರಿಸುವೆ ನಾನಿನ್ನ ಚರಣಕಮಲ ಗುರು  
 ವಿಜಯರಾಯ

೧೦.

ಶರಣಜನರ ಪ್ರಿಯ ಪರಮ ಕರುಣಾನಿಧಿ  
 ವಿಜಯರಾಯ

೧೧.

ಜನ್ಮಾರಭ್ಯವು ನಿಮ್ಮ ಗುಣಕರ್ಮಗಳೆಲ್ಲ  
 ವಿಜಯರಾಯ

ಇನ್ನು ನಾ ವಣಿ-ಸಲೆಸ್ವರವನೊ ಗುರು  
 ವಿಜಯರಾಯ

೧೨

ದಿವಿಜರ ವೇಷದಿಂದವನಿಯೊಳುದಿಸಿದೊಡ್ಯ

ವಿಜಯರಾಯ

ದಿವಿಜರಿಂದಲಿ ಪ್ರತಿವಿವಸ ಬಿಡದಲಿದೊಡ್ಯ

ವಿಜಯರಾಯ

೨

ಭಾಗವತ ಧರ್ಮವಹಿಸಿ ತ್ರಿರಾವರ್ತಿ

ವಿಜಯರಾಯ

ಭಾಗೀರಥಿಯು ಜೆನ್ನಾಗಿ ಸೇವಿಸಿದೊಡ್ಯ

ವಿಜಯರಾಯ

೩

ಕಾಂಚಿ ಕಾಲ್ಪಸ್ತಿ ಶ್ರೀರಂಗ ಸೇತುಯಾತ್ರೈ

ವಿಜಯರಾಯ

ಪಂಜವಾರವು ಸಂಚರಿಸಿ ಸೇವಿಸಿದೈಯ

ವಿಜಯರಾಯ

೪

ಮರಿಯಾದೆಯಿಲ್ಲದೆ ವರಗಿರಿಯಾತ್ರೆಯ

ವಿಜಯರಾಯ

ಪರಪರಿಕ್ಷೇತ್ರಕೆ ಪೋಗಿ ಪೂಜಿಸಿದೈಯ

ವಿಜಯರಾಯ

೫

ಮಹಿಯಲ್ಲಿ ತಿರುಗಿ ಸರ್ವತೀರ್ಥಕ್ಷೇತ್ರದಿ

ವಿಜಯರಾಯ

ವಹಿಸಿದೊಡ್ಯ ಸತ್ಯವೈಷ್ಣವ ಸಿದ್ಧಾಂತವೆ

ವಿಜಯರಾಯ

೬

ಗುರೂಪದೇಶಕನಾಗಿ ವ್ಯಾಸ ಕಾಶಿಯಲಿದೊಡ್ಯ

ವಿಜಯರಾಯ

ದುರ್ಯೋಧನಿಯಲಿ ಬಂದವಂಶ ಉದ್ಧರಿಸಿದೊಡ್ಯ

ವಿಜಯರಾಯ

೭

ಸ್ವಚ್ಛವಾಗಿ ಗಂಗಾತೀರ ವಾಸಮಾಡಿ

ವಿಜಯರಾಯ

ಹೆಚ್ಚಾದ ಪರ್ವಣಿಯೊಳು ಮತ್ತೊಂದರಿ ತೋರ್ದೆ

ವಿಜಯರಾಯ

೮

ತುಂಗಾತೀರದಿ ನಿಂತು ಗಂಗೆ ಪೆಚ್ಚಿಸಿದಿ

ವಿಜಯರಾಯ

ಅಂಗದ ಮುಸುಕಿಲಿ ಪಾಂಡುರಂಗನ ಕಂಡೊ

ವಿಜಯರಾಯ

೯

ಮಧ್ಯಮತದ ಸಾರಕವನದಿ ರಚಿಸಿದೊ

ವಿಜಯರಾಯ

ಅದ್ವೈತ ಸಿದ್ಧಾಂತಾಬದ್ಧವೆನಿಸಿದೊ

ವಿಜಯರಾಯ

೧೦

ಶುದ್ಧ ತತ್ವಸಾರ ಸುಳಾದಿ ಪದಮಾಡಿ

ವಿಜಯರಾಯ

ಹೃದ್ಯದಿ ಧಿಮಿಕೆಂದು ಹರಿಯ ಕುಣಿಸಿದೊ

ವಿಜಯರಾಯ

೧೧

ಸದೇಚಾರ ಸಂಪತ್ತು ಮಧುಕರ ವೃತ್ತಿಯು

ವಿಜಯರಾಯ

ಕದಾನ್ವ ವೃಂದರಿಯರು ತಿಷ್ಯ ಜನಸಂಘ

ವಿಜಯರಾಯ

೧೨

ಭಕ್ತರ ಅಪಮೃತ್ಯು ಬಿಡಿಸಿ ಆಯುವನಿತ್ತೆ

ವಿಜಯರಾಯ

ಪ್ರತ್ಯಕ್ಷವಲ್ಲವೆ ಮನವೆ ಇದಕೆ ಸಾಕ್ಷಿ

ವಿಜಯರಾಯ

೧೩

ನಿತ್ಯನ್ನ ಪುತ್ರೋತ್ಸವಗಳು ಧೃತ್ಯರಿಗೆ

ವಿಜಯರಾಯ

ಮತ್ತೆ ಧರ್ಮ ಮುಂಜಿ ಮದುವೆಗಳ ಮಾಡಿಸಿದೊಡ್ಡ

ವಿಜಯರಾಯ

೧೪

ಭಕ್ತಜನರಿಗೆ ತತ್ಪ್ರೋಪದೇಶವ ಮಾಡಿ

ವಿಜಯರಾಯ

ಹೃತ್ಯಮಲದಿ ಹರಿಯ ನೃತ್ಯವ ಮಾಡಿಸಿದೆ

ವಿಜಯರಾಯ

೧೫

ಎಲ್ಲರಲ್ಲಿ ಸಿರಿನಲ್ಲನ ಅಂಶವ

ವಿಜಯರಾಯ

ನಿಲ್ಲಿಸಿದೆಯೊ ನಿನ್ನ ಬಗೆಯ ಬಲ್ಲವರಾರೊ

ವಿಜಯರಾಯ

೧೬

ಬಲ್ಲದ ನೀನೊಂದುರೂಪದಿ ಎನ್ನಲ್ಲಿ

ವಿಜಯರಾಯ

ನಿಲ್ಲಿಸಿದ್ದೆ ಕೆ ಎಲ್ಲಜನರು ಓಪ್ಪೆನೋರು

ವಿಜಯರಾಯ

೧೭

ನಿಮ್ಮ ಪುಣ್ಯದ ಶೇಷವಿನ್ನು ಉಂಜೆನೊ ನಾವು

ವಿಜಯರಾಯ

ಎಮ್ಮ ಸಾಮರ್ಥ್ಯವು ನಿಮ್ಮದೆಂದಿಗು

ವಿಜಯರಾಯ

೧೮

ಎನ್ನಿಂದ ಆಗೊ ಸಾಧನವೆಲ್ಲ ನಿನ್ನದೊ

ವಿಜಯರಾಯ

ಎನ್ನ ಪೊಂದಿಹರೆಲ್ಲ ನಿನ್ನ ದಾಸರೊ ಗುರು

ವಿಜಯರಾಯ

೧೯

ಈ ಯುಗದಿ ಸಾಧನವೆಂಬುದು ಕಾಣೆ  
 ವಿಜಯರಾಯ  
 ನೋಗಿ ನಿನ್ನ ವರಿಗೆ ಬೇಗ ಒದಗುವುದೆಂದೊ  
 ವಿಜಯರಾಯ ೨೦

ಗುರು ನಿನ್ನ ಕರುಣ ಕವಚ ತೊಟ್ಟ ಭಕ್ತುತರ್ಗಿ  
 ವಿಜಯರಾಯ  
 ಸಿರಿವರ ಗೋಪಾಲವಿಠಲ ಕೈಪಿಡಿವನೊ  
 ವಿಜಯರಾಯ ೨೧

೬೮ ರಾಗ ಮಧ್ಯಮಾವತಿ ಆದಿತಾಳ

ರಥವನೇರಿದ ರಾಘವೇಂದ್ರ ರಾಯಾ  
 ಗುಣಸಾಂದ್ರ ಪ.

ಸಕುವ ವಾರ್ಗದಿ ಸಂತತ ಸೇವಿಸರಿಗೆ  
 ಹಿತದಿಂದಲಿ ಮನೋರಥವ ಬೀರುವೆನೆಂದು ಅ.

ಜತುರದಿಕ್ಕು ವಿದಿಕ್ಕುಗಳಲ್ಲಿ  
 ಸ್ಮರಿಸುವ ಜನರಲ್ಲಿ  
 ಮಿತ್ತಿಯಿಲ್ಲದೆ ಬಂದು ಓಲೈಸುತಲಿ  
 ವರವ ಬೇಡುತಲಿ  
 ತುತ್ತಿಸುತ ಪರಿಪರಿ ನತರಾಗಿಹರಿಗೆ  
 ಗತಿ ನೀಡದೆ ಸರ್ವಥ ನಾ ಬಿಡೆನೆಂದು ೧

ಅತುಳ ಮಹಿಮನಾ ದಿನದಲ್ಲಿ  
 ದಿತಿಜ ವಂಶದಲಿ  
 ಉತುಪತಿಯಾಗಿ ಉಚಿತದಲ್ಲಿ  
 ಉತ್ತಮ ಮತ್ತಿಯಲ್ಲಿ  
 ಅತಿಶಯವಿರುತ್ತಿರೆ ಪಿತನ ಬಾಧೆಗೆ ಮ  
 ನ್ಯಥ ಪಿತನೊಲಿಸಿದ ಜಿತ ಕರುಣದಲಿ ೨

ಪ್ರಥಮ ಪ್ರಹ್ಲಾದ ವ್ಯಾಸಮುನಿಯು  
 ಸಾಘವೇಂದ್ರ ಯತಿಯು  
 ಪತಿತೋದ್ಧಾರಿಯೆ ಪಾವನ ಕಾರಿಯು  
 ಕೈ ಮುಗಿವೆನು ಧೋರೆಯು  
 ಕ್ಷಿ ತಿಯೊಳು ಗೋಪಾಲವಿಠಲನ ನೆನೆನೆನೆ  
 ಯುತ ಮಂತ್ರಾಲಯದೊಳು ಶುಭವೀಯುತ

೩

೬೯ ರಾಗ ನೋಹನ ಅದಿಕಾಳ

ಬ್ರಿವಾರಯ್ಯ ಬಾಬಾ ಬಕ್ತತರ ಪ್ರಿಯು  
 ಶ್ರೀನಿವಾಸರಾಯ  
 ಮಾರಜನಕ ಮುಕ್ತರೊಡೆಯ  
 ದೇವಯ್ಯ ಜಿಯು

೪.

ವಾರಿಚಾಲಯಪತಿ ವಾರಿಜನಾಭನೆ  
 ವಾರಿಜಬವಪಿತ ವಾರಿಜನೇತ್ರನೆ  
 ವಾರಿಜಮಿತ್ರ ಅಪಾರ ಪ್ರಭಾವನೆ  
 ವಾರಿಜಜಾಂಡದ ಕಾರಣ ಧೋರೆಯೆ

೫.

ಸ್ಯಂದನವೇರಿ ಬಪ್ಪಗಂಗ, ದೇವೋತ್ತಂಗ  
 ನಂದನಂದನ ಅರಿಮದ ಭಂಗ, ಕಾರಣ್ಯಾಪಾಂಗ  
 ಸಿಂಧು ಶಯನ ಸುಂದರಾಂಗ, ಹೇ ನಾರಸಿಂಗ  
 ಕಂದ ವಿರಿಂಚಿಯು ನಂದಿವಾಹನ ಅಮ  
 ರೇಂದ್ರ ಸನಕಸನಂದನಾದಿ ಮುನಿ  
 ವೃಂದ ಬಂದು ನಿಂದು ಧಿಂಧಿಂ ಧಿಮಿಕೆಂದು  
 ನಿಂವಾಡಲು ಆನಂದದಿ ಮನಕೆ

೧

ಜಗಜ್ಜನ್ಮಾದಿಕರ್ತ ಗೋವಿಂದ, ಉದರದಿ ಲೋಕ  
 ಲಘುವಾಗಿ ಧರಿಸಿದ ಮುಕುಂದ, ಬಕ್ತರ ಮನಕೆ  
 ಝಗಝಗಿಸುತ ವೈಳಿವಾನಂದ, ನಿಗಮಾವಳಿಯಿಂದ

ಅಗಣಿತ ಮುನಿಗಣ ನಗ ಖಗಮೃಗ ಶಶಿ  
 ಗಗನಮಣ್ಯಾದ್ಯರು ಸೊಗಸಾಗಿ ಬಗೆ ಬಗೆ  
 ವೊಗಲುತಲೀ ಬೇಗ ಚಿಗಿ ಚಿಗಿದಾಡಲು  
 ಮುಗುಳು ನಗೆಯು ಮಹೋರಗ ಗಿರಿವಾಸ

೨

ತಡಮಾಡ ಬೇಡವೊ ಹೇ ನಲ್ಲ, ವಾಕು ಲಾಲಿಸು, ಎ  
 ನೊಡೆಯು ಶ್ರೀ ಗೋಪಾಲವಿಠ್ಠಲ, ದೇವ ಪರಾಕು  
 ಆಡಿಗಳನಿಡು ಭಕ್ತವತ್ಸಲ, ಶ್ರೀ ಲಕುಮಿನಲ್ಲ  
 ಮಡುವಿನೊಳಗೆ ಗಜ ವೊರೆಯಿಡಲಾಕ್ಷಣ  
 ಮಡವಿಗೆ ಹೇಳದೆ ದಡದಡನೇ ಬಂದು  
 ಹಿಡಿದು ನಕ್ರನ ಬಾಯಕಡಿದು ಬಿಡಿಸಿದನೆ  
 ಸಡಗರದಲಿ ರನು ವೊಡವಿಯೊಡನೆ ಕೂಡಿ

೩

೨೦ ರಾಗ ಆರಭ್ವಿ ಆದಿತಾಳ

ಛ್ರಿಂಜನೇಯನೆ ಪಾಲಿಸೊ, ನಿನ್ನ ಶ್ರೀ ಪಾದ  
 ಕಂಜ ಮನದಲ್ಲ ತೋರಿಸೋ

ಪ.

ಸಂಜೀವಧರಣ ಪ್ರಭಂಜನ ತನಯ ಧ  
 ನಂಜಯ ಕೇತನ ಮಂಜುಳ ಮೂರುತಿ

ಆ.

ರಾಮ ಪದಾಂಬುಜ ಭೃಂಗ, ಸಕಲ ಸದ್ಗುಣ  
 ಧಾಮ ಸಜ್ಜ ನಾಂತರಂಗ  
 ಭೂಮಿಸುತೆಯ ಪರಿಣಾಮ ತಿಳಿದು ಆ  
 ರಾಮ ಮುಂದೆ ಖಳಸೋಮ ಭಂಜಿಸಿದ ನಿ  
 ಸ್ತೀಮ, ಬಲಧಾಮ, ರಿಪುಭೀಮ  
 ಪುಜು ಸಾರ್ವ ಭೌಮಾ

೧

ಲಕ್ಷ್ಮಣ ಪ್ರಾಣಾಧಾರ, ದಶಕಂಧರ  
 ವಕ್ರ ವರ್ಧನತಿಶೂರ

೭೪ ರಾಗ ವೋಹನ ಝಂಪತಾಳ

- ವಿಷಯ ಸಂಗದಲಿಂದ ಕುಶಲವನು ಬಯಸಿದರೆ  
ಹಸನಾಗಿ ತೋರುವುದೆ ನಿನಗೆ ಪ.
- ಆಸಮ ಜ್ಞಾನಿಗಳ ಧಿಯು ಮಸುಳಿ ಮರುಳಾಗುವುದು  
ಮತಕ ನಿನಗಾವ ನೆಲೆಯೋ ಮನುಜ ಅ.
- ಭರತರಾಯನ ನೋಡು, ಹರಿಣ ಕುಣವನು ಪೋಗಿ  
ಒರಲೊರಲಿ ಪ್ರಾಣಬಿಡನೆ  
ಮರಳಿ ಎರಳೆಯು ಜನ್ಮವನುಭವಿಸಿ ಸಂಗವನು  
ಭರವಲ್ಲವೆಂದು ವೊರೆಯಿಡನೇ, ಮನುಜ ೧
- ಮೌನಿ ವಿಶ್ವಾಮಿತ್ರ ತಾನು ಉರ್ವಶಿ ಕೂಡಿ  
ಶ್ಯಾನನಾಗುತ್ತ ಪೋದನೋ  
ಎನೆಂಬಿ ದೇಹದಲಿ, ಹೀನತ್ವವೈದಿ ನಿ  
ತ್ರಾಣನಾದನು ನೋಡಲೋ ಮನುಜ ೨
- ವಿಪ್ರಳ ಮತಿಯಾದ ಸೌಭರಿಯು ದೃಢಮನಸಿನಲಿ  
ತಪವಮಾಡುತ್ತ ಕುಳ್ಳಿರೆ  
ಶಫರ ಶಫರಗಳ ಸಾಯೋಗವನು ಕಂಡು ಮನ  
ಜ್ವಲವಾಯಿತು ನೋಡಲೋ ಮನುಜ ೩
- ಲೇಸಾದ ಕುಲದಲ್ಲಿ ಸಂಜನಿಸಿದಜಮಿಳನು  
ದಾಸಿ ಸಂಗವ ಮಾಡಿದ  
ದಾಶರಾಯನ ಮಗಳ ಪರಮ ಪುಷಿಯಾದ ಪ  
ರಾಶರನು ಕಂಡು ಮನಗೆಟ್ಟ, ಮನುಜ ೪
- ಅಂದಣವ ನೇರಿದ ನಹುಷರಾಯನ ನೋಡು  
ಇಂದ್ರ ರಾಣಿಯನು ಬಯಸಿ  
ಮಂದ ಅಜಗರನಾಗಿ ಬಂದ ಭೂಮಿಯಲಿ ಅದೆ  
ಂದ ಗೆಲಲೊಶವಲ್ಲವೋ, ಮನುಜ ೫

ವಿಷಯದಲಿ ಮನಸನ್ನಿ ಕರ್ಷೆವಾದರೆ ನಿನ್ನ  
 ವಶಕೆ ಬರಲರಿಯದಯ್ಯ  
 ಎನೆವ ಶ್ರುತಿ ಸ್ಮೃತಿಯೆಂಬ ನಿಶಾಣದಲಿ ಮನೆ ಮನೆದು  
 ವಶಮಾಡಿಕೋ ಬಿಡದಲೇ, ಮನುಜ ೬

ವಿವಿಧ ಸಾಂಸಾರಿಕ ದುಃಖ ದೆರುಶನೆವಾಗಿ  
 ಶ್ರುವಣಿಯ ಶಾಸ್ತ್ರಂಗಳ  
 ಹವಣವರಿತು ಜ್ಞಾನ ದ್ರವಿಣದಲಿ ಕೇಳಿಕೋ  
 ಭವಣೆ ದೂರಾಗುವುದೋ, ಮನುಜ ೭

ಈಷಣತ್ರಯ ನಿನಗೆ ಮೋಸಗೊಳಿಸಿ ಕಡೆಗೆ  
 ನಾಶವಾಗುವುದು ಕಾಣೋ  
 ವಾಸುದೇವನ ಪರಮದಾಸರ ಕರುಣವನು  
 ಲೇಸಾಗಿ ವೊಂದಿ ಸುಖಿಸೋ, ಮನುಜ ೮

ಕ್ರಮಿಭಸ್ಮ ಮಲವಾಗಿ ವೋಪದೇಹಕೆ ಬಹಳ  
 ಮನುತೆಯನು ಕೊಡಲಿ ಬೀಡ  
 ಕಮಲನಾಭನ ಪಾಡ ಕಮಲವನು ಭಜಿಸಿ ಭವ  
 ತಮಲಗಳ ಕಳೆ ಕಂಡೆಯಾ, ಮನುಜ ೯

ಇಂತು ಮಹಾಂತ ದೃಷ್ಟಾಂತ ತೋರಿದೆ ನಿನಗೆ  
 ಭ್ರಾಂತಿ ಜ್ಞಾನವ ಕಳೆಯಲು  
 ಶ್ರುಂತನಾಗಿರು ವಿಷಯ ಕಾಂತಾರದೊಳು ಬಿದ್ದು  
 ಭ್ರಾಂತನಾಗಲಿ ಬೀಡವೋ, ಮನುಜ ೧೦

ದ್ರವ್ಯ ಕಾರಕಕ್ರಿಯ ಭ್ರಮವೆಂಬ ಭ್ರಮಣದಲಿ  
 ದುರ್ವಿಷಯದಲಿ ಚರಿಸದೆ  
 ತರ್ವಪಿತ ಪ್ರಿಯ ಶ್ರೀ ಗೋಪಾಲವಿಠಲನ  
 ಗುರ್ವಧಿಷ್ಠಾನದಲಿ ಭಜಿಸೋಪ್ರಾಣಿ ೧೧

೭೫ ರಾಗ : ಸೌರಾಷ್ಟ್ರ ಝಂಪತಾಳ

ನಿನ್ನ ನಂಬಿದ ನರಗೆ ಅನ್ಯರಾತ್ರಯವೇಕೆ

ಚನ್ನ ಗುರುವಿಜಯರಾಯ |

ಪ.

ಘನ್ನ ಭವದೊಳು ಸಿಲುಕಿ ಬನ್ನ ಬಡುವೆನು ಜೀಯ

ಇನ್ನು ಕಡೆಹಾಕೊ ಈಗ-ಬೀಗ

೭.

ಸಪ್ತದ್ವೀಪಾಧಿಪನ ಪುತ್ರನೊಬ್ಬನು ಪರರ

ಭೃತ್ಯನಾಗುವುದುಚಿತವೆ

ಮತ್ತೆ ಸುರಧೇನುವಿನ ಹತ್ತಿಲಿರುವವ ನಿನ್ನ

ಹಸ್ತ ಬಳುವುದುಚಿತವೆ

ಒತ್ತಿ ಸುರನದಿ ನರನ ಸುತ್ತ ಪರಿಯಲು ನೀರಿ

ಗಾರ್ತನಾಗುವುದುಚಿತವೆ

ನಿತ್ಯಸುಖದಾಂ ವಿಚಿತ್ರದಿ ತೋರಿರೆ

ಹಸ್ತವ ಪರರಿಗೊಡ್ಡುವುದುಚಿತವೆ, ಗುರುವೆ

೧

ಕ್ಷೀರವಾಂಧಿ ಸೇರಿ ನೀರುಮಾಜ್ಜೆಗೆಗಾಗಿ

ಚೀರಿ ಬಳಲುವುದುಚಿತವೆ

ನೂರಾರು ವಸನದ ಹೇರು ಮನೆಯೊಳಗಿರಲು

ಕೋರಿಯುಡುವುದುಚಿತವೆ

ಸಾರೆಯಲಿ ಅನ್ಯುತಾನ್ನ ಸೂರಿಗೊಳಲಿಂಜಲ

ಮಾರು ಹುಡುಕುವುದುಚಿತವೆ

ವಾರವಾರಕೆ ಹರಿಯ ತೋರುವವನ ಬಿಟ್ಟು

ಕೂರರ ಸೇವಿಸಿದಾರಿಯುಚಿತವೆ, ಗುರುವೆ

೨

ಸಾಕು ಸಲಹೆಂದತಿ ವ್ಯಾಕುಲದಿ ಬಂದವನ

ನೂಕಿಬಿಡುವುದುಚಿತವೆ

ಬೇಕಾದ ವರಗಳನು ಲೋಕರಿಗಿತ್ತನ್ನ

ಕಾಕು ಮಾಡುವುದುಚಿತವೆ

ಏಕ ಬುದ್ಧಿಯನಿತ್ತು ಜೋಕೆಮಾಡದೆ ಮನ  
ನೇಕ ಮಾಡುವುದುಚಿತವೆ

ಶ್ರೀಕಾಂತ ವೇಣುಗೋಪಾಲ ವಿಠಲ ನಿನ್ನ  
ವಾಕು ಮನ್ನಿಸೆ ನಾ ಕೆಡುವುದುಚಿತವೆ, ಗುರುವೆ ೩

ಶ್ರೀ ತುಳಸೀ ಮಹಾತ್ಮೆಯು

೭೭ ವಾರ್ಧಕಪಟ್ಟದಿ ಉದಯರಾಗ

ಶ್ರೀತುಳಸಿಯನು ಸೇವಿಸಿ ಪ.

ಶ್ರೀ ತುಳಸಿಯನು ಸತತ ಸೇವಿಸುವ ಸುಜನರಿಗೆ  
ಯಾತನೆಗಳಿಲ್ಲ ಯಮದೂತರಾಭಯವಿಲ್ಲ  
ಛೂತ ಜನುಮಗಳಿಲ್ಲ ವಾತಜನ ಮತಜನರು ಪ್ರೀತಿಯಿಂದಿನಾಲಿಸಿ ೫

ಜಲಜನಾಭನು ದೇವ ದಾನವರ ಸಹಿತದಲಿ  
ಜಲಧಿಯನು ಮಧಿಸುತಿರೆ ಆವ್ಯುತ ಪೂರಿತವಾದ  
ಕಲಶವನು ಕರದಲ್ಲ ಧರಿಸಿ ಬರಲಾಕ್ಷ್ಮಣದಿ ಜಲಸುರಿದವಕ್ಕೆ ಯಲ್ಲಿ  
ಧಳಧಳಿಸುತಿಹ ಬಾಷ್ಪ ಕಲಶಗಲಿ ತಾ ಸೇರಿ  
ನೆಲಕೆ ಬಿಂದುಗಳುದುರಿ ತುಳಸಿರೂಪದಿ ಜನಿಸೆ  
ತಲೆದೂಗಿದರು ಅಮರಗಣವೆಲ್ಲ ಹರಮುಹಿಮೆ ತಿಳಿಯಲೆಣಕವಲ್ಲವೆಂದು ೧

ನದಿಜನಕ ತಾನು ನಾರಿಯು ಮದುವೆಯನುಗೈದು  
ತ್ರಿದಶರಿಂದಲಿ ಸೋತೃ ಕೈಗೊಳುತಲೆಣಪ್ಪುತಿರೆ  
ವಿಧ ಪೇಲಲಳವಿಲ್ಲ ವಿಧ ತಿನಾದಿಗಳಿಂದ ವಿಬುಧ ಮುನಿಗಣಗಳಿಂದ  
ಫದುವನಾಭನೆ ಎನ್ನ ಕರಪಿಡಿದ ತರುವಾಯ  
ಒದಗಲೆನ್ನಯ ಕೀರ್ತಿ ವಿಸ್ತಾರದೊಳಗೆಂದು  
ಚದುರೆ ಬಿನ್ನೈಸಲೆ ೪ ವಚನವನು ಕೇಳಿ ಮುದವಿಂದ ನುಡಿದನಾಗ ೨

ಖಿಯೆ ನೀಕೇಳುವುದು ವರವೀವೆ ನಿನಗೆ ಈ  
 ಕಲ ದೇವತೆಗಳೂ ಸರ್ವ ನದನದಿಗಳೂ  
 ಕಳಂಕ ಮುನಿಗಳೂ ಆ ಮುಕುತ ಜನರಿಂದ ಯುಕುತವಾಗಿದ್ದು ಅಲ್ಲಿ  
 ಕಟದಲಿ ಸೇವೆಯನು ಕೈಕೊಳ್ಳುತ ನಿಂದಿರುವೆ  
 ಕುಟಿಲಾತ್ಮಕರಾಗಿ ನಿನ್ನ ಸೇವಿಪ ನರರ  
 ಖಿಳಾಘ ರಾಸಿಯನು ಕಳೆಯುತವರನು ಎನ್ನಭಕುತರೊಳು ಎಣೆವೆನೆಂದ ೩

ನ್ನ ಪೂಜೆಯನು ಏನೇನು ಬಗೆ ದ,ವ್ಯದಲಿ  
 ನಿನ್ನಿಸುತ ಮಾಡಿದರು ಫಲವೀಯೆನವರಿಗೆ  
 ನ್ನ ಸಹಿತದಿ ಸರ್ವ ಬಗೆಯಲ್ಲಿ ಪೂಜಿಸಲು ಮುನ್ನ ಕೈಕೊಂಬೆ ನಾನು  
 ನ್ನು ಈ ಬಗೆಯಲ್ಲಿ ಇದಕೆ ಸಂಶಯವಿಲ್ಲ  
 ನ್ಯಾಘಾವಾಗಲಿಯುದುವರವು ತತಸಿದ್ಧಿ  
 ನ್ನತಲಿ ತಿಳಿಯುವುದು ಸರ್ವಸಜ್ಜನರೆಂದು ಘನಮಹಿಮನು ನುಡಿದನು ೪

ವ ಮನೆಯಲಿ ನಿನ್ನ ಚಿವ್ವೆ ತಾನಿಲ್ಲದಿರೆ  
 ನ ಜನವಾದರೇ ನಿನ್ನ ಪೂಜಿಸದಲಿರೆ  
 ಎನ್ನೊಂದ, ಕ್ಷಣನಿಲ್ಲಿ ಸವನ ಮನೆತನವಿನೊಳು ನೋವ ಬಡಿಸುವೆ ವಿಶೇಷ  
 ವನೆಯೆ ನಿನ್ನ ಸತ್ತೀರ್ತಿ ಕೊಂಡಾಡಿದವ  
 ನೆ ಕೈವಲ್ಯವನು ಇಹಲೋಕದೊಳಗವನ  
 ವಲಾಧಿಕವಾಗಿ ಕಾಪಾಡುವೆನು ಸಕಲ ದೇವಮುನಿಸಹಿತವೆಂದ ೫

ಂದು ವರವಿತ್ತ ಬಳಿಕಂದಿನಿಂದಲಿ ಸಕಲ  
 ಂದಿರಾಂಗಣದೊಳಗೆ ಹೊಂದಿ ಲೋಕಂಗಳಲಿ  
 ದಂದಿದಿರುತಿಹಳು ಭಿಮಾನಿ ತಾನಾಗಿ ವಂದಿಪರನು ದ್ಧರಿಸುತ  
 ದು ದಳವಾದರೆಯು ಭಕುತಿಯಲಿ ಹರಿಜರಣ  
 ದ್ಯುಗಳಿಗರ್ಪಿಸಿದ ನರಗಣೆಯಿಲ್ಲ ಭವ  
 ಧಲಂಘಿಸಿ ದೇವವೃಂದದೊಳು ಸೇರಿ ಸುಖವೊಂದಿ ನಲಿದಾಡುತಿಹರು ೬

ಧರೆಯೊಳಗೆ ಒಬ್ಬ ಗಂಡಿಕೆಯೆಂಬ ವೇಶ್ಯೆ ತಾ  
 ಪರಿಮಿತವ ವೀರರಲೆ ಚರಿಸುತಿರೆ ಒಂದು ದಿನ  
 ಪುರುಷನೊಬ್ಬರು ಬಾರದಿರಲು ಸಿಂಹರಿ ತಾನು ವರವೃದ್ಧ ರೂಪತಾಳಿ  
 ಧರಧರನೆ ನಡುಗುತ್ತ ನಿಂದಿರಲು ದ್ವಾರದಲಿ  
 ಪರಿಚರ್ಯ ಮಾಡುವರು ಪೆಳೆ ಕರೆಯೆಂದಟ್ಟಿ  
 ಪುರುಷನನು ಕುಲ್ಕೃತಿ ಸುತೋಷ ಮಾಡಿದಳು ಹರಿಮಹಿಮೆಯನು

ಸ್ತೋತ ೭

ಶರಗಿನೊಳಗಿದ್ದ ತತದ್ರವ್ಯವಾಕೆಗೆ ಕೊಟ್ಟು  
 ವರಶಯ್ಯೆಯಲಿ ತಾನು ಪವಳಿಸಿದ ಸುಮ್ಮನೆಯೆ  
 ಜರೆಯ ಚಿವ್ವೆಯಮಾಡಿ ಕಡಿಸಲಾಗ್ಯುಹವನ್ನು ಸ್ವರಿಸಲತಿದೂರವಾಗಿ  
 ಅರಿಯುತಲಿದೆಲ್ಲವನಸಹ್ಯವನು ಪಡದಲೇ  
 ಇರಳು ಈತಗೆ ಎನ್ನ ತನುವೊಪ್ಪಿಸಹನಾಗಿ  
 ಪರಿಯದೆನಗೀಶುಣವು ಎಂದು ನಿಶ್ಚಯಮಾಡಿ ಪರಿಶುದ್ಧಿಯನು ಗೈದಳು ಆ

ಸುದತಿಯಳ ಮನದೃಢವ ನೋಡಬೇಕೆನುತ ಹಂ  
 ಯೊದರಿ ಕೈಕಾಲುಗಳ ಮೃತಿಯೈದ ಪರಿತೋರ  
 ಲದಕೆಂಡು ಆ ನಾರಿ ಯೋಚಿಸುತ ಸಾಗಮದ ವಿಧಮಾಡಿದಳು ಹರುಷದಿ  
 ಮುದದಿಂದ ತನ್ನ ಮನೆಯೊಳಗಿದ್ದ ಬದುಕುಧನ  
 ವೊದಗಿ ವಿಪ್ರಗಿತ್ತು ತ್ರಿದಶ ವೋಹನಕರದಿ  
 ಹುದುಗಿ ನಡೆದಳುಚಿತಿಗೆ ಹೃದಯನಿರ್ಮಲದಿ ಪರಪವಕೆ ಗತಿಯನ್ನು ಸ್ಮರಿಸಿ ೯

ಸಿದ್ಧವಾಗಲಾ ಪತನ ಸಮಯದಲಿ ಸಾಗಮದಿ  
 ವೊಪ್ಪಿ ಜೇಷ್ಟಿಯನು ದೇಹದ ತೋರಿವದನದಲಿ  
 ಗದ್ದದಾ ಮಾತುಗಳ ನುಡಿಯೆ ಸರ್ವರು ಕೇಳಿ ಶುದ್ಧಾತ್ಮಗಳಹುದೆನ್ನುತ  
 ಇದ್ದು ಸಂತೆ ಸಂತ್ರೇನೆ ಬಹಳ ಸಂತೋಷದಲಿ  
 ಹೃದಯವರಳಿ ಕೊಂಡಾಡಿದಳು ಪುರುಷನನ್ನು  
 ಮದ ಸಂಭವಿಸಿತೆದೆನುತಲಾತನ ಸಹಿತ ಸದ್ಮ ಸೇರಿದಳು ಬಂದು ೧೦

ಬಲು ವಿಧದಿ ಪೂಜೆಯನು ಮಾಡುತ್ತಾತಗೆ ತನ್ನ  
 ಸುಲಲಿತಾಂಗವ ಸಮರ್ಪಿಸಿ ತನ್ನ ಕುಲಕೋಟಿ  
 ಗಳ ಸಹಿತವೀಜಗದಿ ಕೀರ್ತಿವಂತಳು ಮತ್ತು ಬಲು ಪುಣ್ಯವಂತಳೆಂದು  
 ಲಲನೆ ಕೈಮುಗಿದು ನಿಂದಿರಲಾಗ ಹರಿತಾನು  
 ಸುಲಭವಿಂದಲಿ ತನ್ನ ನಿಜರೂಪವನು ತೋರಿ  
 ಹಲವು ಬಗೆಯಲಿ ನಿನ್ನ ಭಕ್ತಿಗೆ ತೃಪ್ತನಾಗಿ ಒಲಿದೆ ವರ ಬೇಡೆಂದನು ೧೧

ಧನ್ಯಳಾದೆನು ನಾನು ನಿನ್ನ ಕಾಣುತ್ತ ಮತ್ತೆ  
 ಅನ್ಯವರವೇಕೆನಗೆ ಸಿರಿಯರಸ ಸುಖಪೂರ್ಣ  
 ನಿನ್ನಾಜ್ಞೆ ವಿಾರಲಳವಲ್ಲ ವಳಿತೆಲೆನಿ ದೇವ ಮನ್ನಿಸುವುದೀ ಮಾತನು  
 ವನ್ನಜೋದ್ಭವ ಶಂಭು ನಿನ್ನಿಂದ ಸಹಿತ ಬಂ  
 ದೆನ್ನ ಉದರದಿ ಜನಿಸಬೇಕೆಂದು ಘ್ರಾಧಿಸಲು  
 ಪನ್ನಂಗಶಯನ ಕೇಳುತ್ತಲಾಗಲಾ ವಚನವನ್ನು ಪತಿಕರಿಸಿ ನುಡಿದ ೧೨

ಮುಗುಳು ನಗೆಯಿಂದಲಿ ಮುಂಭಾಗದೊಳಗಿದ್ದ  
 ಸುಗುಣೆಯನು ನೋಡುತ್ತೀಬಗೆಯಲ್ಲಿ ನಿನ್ನಿರಲಾ  
 ನೊಗಯಿಸದು ಆದರಿಂದ ವಿಗಡ ದೊಹವ ಬಿಟ್ಟು ಮಗುಳೆ ನೀನದಿಯಾಗಲು  
 ಗಗನ ಕೇಶನು ಬ್ರಹ್ಮಸಹಿತ ನಿನ್ನದರದಲಿ  
 ಜಗದೊಳಗೆ ಉದಾಭವಿಸಿ ಬಗೆ ಬಗೆಯಲೀ ನಿನ್ನ  
 ವಿಗೆ ಕೀರ್ತಿ ವಿಸ್ತರಿಸಿ ನಗಣಿತಸುಕಾಲದಲಿ ಮೃಗಸೇತ್ರ ಕೇಳೆಂದನು ೧೩

ಪರಮ ನಿರ್ಮಲವಾದ ಗಂಡಕೀ ನಾಮದಲಿ  
 ಸಂಕ್ಷೇಪ್ರೇಷ್ಠ ವೆಂದೆನಿಸಿ ತ್ವರಿತ ತಾನದರೊಳಗೆ  
 ಕರುಣವಿಂದಲಿ ಉಭಯರಿಂದ ಕೂಡಿಯೆ ಹರಿಯು ಕುರುಹು ಮಾಡಿ  
ಟ್ಟುಕೊಂಡ

ಸಿರಿಯ ಸಾಲಿಗ್ರಾಮ ಸ್ಪರ್ಣಗರ್ಭವು ಮತ್ತೆ  
 ಅರಿವುದೈ ತಿವನಾಭಿಯೆನಿಸ ಪೆಸರುಗಳಾಳ್ಳ  
 ಪರಿಯನ್ನು ತಿಳಿದು ಪೂಜೆಯ ಮಾಡುತ್ತಿಹ ನರರ ಸುಖಿಚ್ಛವಾವಳ್ಳಿಯು ೧೪

ದನುಜ ಜಲಧರ ತಾನು ಘನವಾಗಿ ತಪಗೈದು  
 ವನಜ ಪಿಂಥನ ತೃಪ್ತಿಯನು ನಡಿಸಿ ಬಲು ವಿಧವಿ  
 ತನಗೆ ಮಾರಕಕೊಬ್ಬ ರಾಗಧಿರಲೆಂದೆನುತ ಲನುನಯದಿ ಕೇಳಲಾಗಿ  
 ವನಜ ಸಂಭವನೊಲಿದು ವರವಿತ್ತ ನಾಖಳಗೆ  
 ತನುವಿನರ್ಥಳ ದೋಷವಿನಹ ಮತ್ತೊಂದರಿಂ  
 ಜನುಮಕ್ಕೆ ಎಂದೆಂದು ಹಾನಿತಟ್ಟಿದು ವೋಗು ಸನುಮತದಲಿರು

ಎಂದನು ೧೫೧

ವರಪಡೆದು ಆ ಖಳನು ಇರುತ್ತಿದ್ದು ಕ್ರಮದಿಂದ  
 ಸುರಮನುಜ ಮುನಿಗಳಿಗೆ ಪರಮ ಬಾಧೆಗಳ ವಿ  
 ಸ್ತರವಾಗಿ ಕೊಡುತ್ತಿರಲು ಅಮರಗಣವೆಲ್ಲವಾ ಸಂಸಿಜಾಸನಗೊರೆಯಲು  
 ಪರುವರಿಂದಲಿ ಕೂಡಿ ಹರಿಯತಾಣಕೆ ವೋಗಿ  
 ನೊರೆಯಿಡಲು ಕೇಳಿ ಕೇಶವನಿವಗೆ ತಕ್ಕಂಥ  
 ಪರಿಯ ಜಿಂತಿಸಿ ಇಹನು ಕಾಲಬಂದಿದೆ ಈಗ ಹರುಷದಲಿ ವೋಗಿರೆಂದ ೧೫೨

ಇಂದಿರಾರಮಣ ಯದುಬೃಂದದೊಳಗವತರಿಸಿ  
 ಚಂದಚಂದವಿ ಜಗದ ಮಂದಿಯನು ಮೋಹಿಸುತ  
 ಮಂದಹಾಸದ ವದನ ಮನ್ಮಥಜನಕ ತಾ ಬಂದು ದನುಜನ್ನ ಸೆಣಿಸಿ  
 ವೋಂದಿ ಯುದ್ಧವಮಾಡಿ ಸಾಗದಿರಲಾಗವನ  
 ಮಂದಿರಕೆ ತಾವೋಗಿ ಅವನ ರೂಪವ ಧರಿಸಿ  
 ವೃಂದಾವನಿಯ ಕೂಡಿ ವ್ರತಭುಗಮಾಡೆ ಮತ್ತೊಂದು ಪರಿಯಲಿ

ತಿಳಿದಳು ೧೫೩

ಕಪಟ ವೇಷದವ ನೀನಾವನೋ ಪೊಳುವುದು  
 ಗುಪಿತ ರೂಪದಲೆನ್ನ ಕೂಡಿದವನೆಂದಿನಲಿ  
 ಚಪಲತೆಯ ಮಾತುಗಳ ಪೇಳಿ ಆಮೇಲೆ ನಿಜರೂಪವನೆ ಧರಿಸಿ ನಿಂದ  
 ಅಪಹಾಸ್ಯವನು ಮಾಡಿ ಎನ್ನಮತ ಕೆಡಿಸಿದ್ದು  
 ಸುಪತಿಯನು ನೀಗುವೋ ತೆರನ ಮಾಡಿದೆಯಾಗಿ  
 ತಪಿಸುವೆನು ನಾ ನಿನ್ನ ಪಾಪಾಣವಾಗೆಂದು ತಪಥ ಪೂರ್ವಕ ನುಡಿದಳು ೧೫೪

ಸತಿಯು ಈಸರಿ ನುಡಿದು ನತಳಾಗಿ ಹರಿಸಮುಖ  
 ತುತಿಗೈದು ಎನಗೇನು ಗತಿಯೆಂದು ಬಿನ್ನೈಸೆ  
 ರತಿಪತಿಯ ಪಿತನಾಡಿದತೆ ಹರುಷದಿಂದ ಮನ ಬತಿಯು ದೂರಾಗುವಂತೆ  
 ಪತಿವ್ರತೆಯೇ ಕೇಳು ನಿನಗತಿಶಯದ ಪದವೀವೆ  
 ಕ್ಷಿ ತಿಯೊಳಗೆ ನೀನು ಶ್ರೀ ತುಳಸಿ ಪೀಠಳು ಆಗಿ  
 ಮತವಿಹಿತವಾದ ಪೂಜೆಯು ಗೈಸಿಕೊಳ್ಳುತ್ತಲಿ ಆತಿಶಯದಲಿರು ಎಂದನು ೧೯

ಈ ವಿಧದಿ ವರವಿತ್ತು ದೇವ ದೇವೇಶನಿಗೆ  
 ದೇವಿ ಬಹು ಭಕ್ತಿಯಲಿ ಸಾಷ್ಟಾಂಗವೆರಗುತ್ತಲಿ  
 ದೇವ ಪಥವನು ಸೇರಿ ಸರ್ವ ಸ್ಥಳಗಳಲಿ ತಾ ವ್ಯಾಪ್ತಳಾಗಿ ನಿಂದು  
 ಶ್ರೀ ವಲ್ಲಭನ ದಿವ್ಯ ನಾಮವನು ನೆನೆಸೆನೆದು  
 ಪಾವನವ ಮಾಡುವಳು ತುಳಸಿ ಸಹಿತವಿ ಜಗವ  
 ಕೋವಿದರು ಇಂತೆರಡು ಭಾವವನು ತಿಳಿದು ಹರಿ ಸೇವೆಮಾಳ್ಪರೆ  
ಧನ್ಯರು ೨೦

ಇನಿತು ಬಗೆಯಲಿ ಹರಿಯ ಮಹಮಹಿಮೆ ಕೊಂಡಾಡಿ  
 ತನುವುಬ್ಬಿ ತುಳಸಿದಳಗಳ ತಂದು ಅರ್ಚಿಸುವ  
 ಮನುಜರಿಗೆ ಎಣೆಯಿಲ್ಲ ಮಹಿಯೊಳಗೆ ಆವಲ್ಲಿ ಸನುಮತವು ಹರಿಯ ಪುರಕೆ  
 ಅನಿಮಿಷರು ಅನುದಿನವು ಇವರ ಕರವನು ಪಡಿದು  
 ಘನಭವಾಬ್ಧಿಯಲಿಂದ ಕಡೆಗೆ ತೆಗೆವೆವು ಎನುತ  
 ಲೆನಗೆ ತನಗೊಂದು ನಲಿ ನಲಿಯುತಿಷ್ಟೈಸುವರು ತೊಲಗದಲೆ ಕೂಡೆ  
ಇಹರು ೨೧

ತಾಮಸಾಗ್ರಣಿ ಯುಗದಲೀ ಮಹಾಸಂಸಾರ  
 ಧೀಮಂತ ಜನರಿಗೆ ಪ್ರೆಮದಿಂ ಹರಿಯಿತ್ತ  
 ಕಾಮಿಸುವರಿಗೆ ದೇವನೊಮ್ಮೆ ತಲೆದೂಗುತ್ತಲಿ ಭೂಮಿಯಲಿ ಜನನವನ್ನು  
 ನೇಮವಿದು ಇದರೊಳಗೆ ಅಲ್ಪ ಮಾತ್ರದ ಪುಣ್ಯ  
 ನಾ ಮಹಾಫಲವಕ್ಕು ಪಾಪವಲ್ಲಹುದೆಂದು  
 ಸೀಮಾಧಿಪತಿ ಕಲಿಯಬಿಟ್ಟ ಪರಿತಿಳಿದು ಸುಖಧಾಮಹರಿಯನು  
ಭಜಿಸರು ೨೨

ತನುಮನವು ಮನೆಧನವು ಅನವೃಷ್ಟಿ ಅತಿವೃಷ್ಟಿ  
 ಅನಲವಾಯುವು ಮಿಕ್ಕು ದೇನೇನು ಕ್ಲೇಶಗಳು  
 ಎನಿತೆನಿತು ಬಂದರೂ ತಪವೆನುತಲರ್ಪಿಸುತಲನುಸರಿಸಿ ವಿಷಯಗಳನು  
 ದಿನದಿನದಿ ನೆನೆನೆನೆದು ತನ್ನೊಳಗೆ ಇಷ್ಟಂಥ  
 ಅನಿಮಿಷರ ಒಡೆಯನಿಗೇನುತ ಕೊಡುತಾದರದಿ  
 ಕನಸಿನಾ ತೆರನಂತೆ ಸಂಸಾರವೆಂದೆನುತ ಸನುಮತದಿ ಚರಿಸಬೇಕು ೨೩

ಹೀಗೆ ಸುಖದೊಳಗಿದ್ದು ಹೇಗೆಂದು ಒಬ್ಬರಿಗೆ  
 ಬಾಗಿ ಬೇಡದೆ ದುಷ್ಟ ಭೋಗಗಳ ಬಯಸದಲೆ  
 ನಾಗಾರಿವಾಹನನ ಸೇವಾದಲಿ ಪೂಜಿಸುತ ಭಾಗವತ ಜನರೊಳಿದ್ದು  
 ಶ್ರೀ ಗುರುಗಳಲಿ ಸರ್ವ ಪೌರಾಣಗಳ ಕೀಳಿ  
 ಜಾತಗರೂಕತನಾಗಿ ಜಡ ಜೈತನಂಗಳಲಿ  
 ಭಾಗೀರಥೀಪಿತನ ಪಾದಯುಗ್ಮವ ಸ್ಮರಿಸಿ ನೀಗಿ ಗತಿ ಪಡೆಯಬೇಕು ೨೪

ವಾಣಿಯರಸನ ಪಿಡಿದು ಸ್ಥಾಣ್ತಂತ್ರ ಸರ್ವ ಜಗ  
 ಶ್ರೀನಿವಾಸನ ಕ್ರಿಡೆ ಸ್ಥಾನ ಕೇವಲ ಮತ್ತೆ  
 ಆ ನಿರ್ಜರರ ಕೂಡೆ ಆಡುತಹನನುದಿನವು ಮಾನಿನಿಗೆ ಮುದವೀಯುತ  
 ಜ್ಞಾನಿಗಳು ಇದ ತಿಳಿದು ಏನಾದರೂ ಹರಿಯ  
 ಧೀನವೆಂದಿರುತಿಹರು ಸಾನುಕೂಲನು ಸರ್ವ  
 ಜ್ಞಾನಾಂಬುನಿಧಿ ವೇಣುಗೋಪಾಲವಿಠಲನು ತಾನೊಲಿವ ತವಕದಿಂದ ೨೫

## ೭೭ ವೈರಾಗ್ಯ ಸುಳಾದಿ

ಝನತಾಳ

ವೈರಾಗ್ಯ ಮಾರ್ಗಕೇಳು ದಾರಿದ್ರ್ಯ ಮಾರ್ಗಕೇಳು  
 ಶ್ರೀರಮಣನ ಪಾದವಾರಾಧಿಸುವುದಕ್ಕೆ  
 ನಾರಿಯ ಧಾರುಣಿಯ ಧನವ ಬಿಟ್ಟರಾಯಿತೆ  
 ವೈರಾಗ್ಯವಲ್ಲ ಕಂಡ ಧೀರರಿಗೆ :  
 ಶರೀರಕಾಪಾದ ಭಸ್ಮ ಧರಿಸಿಕೊಂಡು  
 ಚೀರವಸ್ತ್ರವನುಟ್ಟು ತಿರುಗಾಡುತ್ತಿರಲಾಗ  
 ಆರಾದರೂ ಅವನ ಅವಧೂತನೆಂತೆಂದು  
 ಸಾರಿಸಾರಿಗೆ ಇನ್ನು ಕರೆವರೈಯ  
 ವೈರಾಗ್ಯವೆಂಬುವಂಥ ವಾರುತೆಯೊಂದಲ್ಲದೆ  
 ನಾರಾಯಣಗೆ ಇದು ಪ್ರಿಯವಲ್ಲ  
 ನಾರಿ ಸುತರುಗಳು ಶರೀರ ಸಂಬಂಧಿ  
 ಗರು ಎಂತೆಂದಿರಬೇಕು  
 ನೀರಿನೊಳಗೆ ಇನ್ನು ಕಮಲವು ಇದ್ದಂತೆ  
 ಕಾರಣವಾಗಿ ಕಾರ್ಯವಿಲ್ಲದಿರಲಿಬೇಕು  
 ಮಾರಜನಕ ನಮ್ಮ ಗೋಪಾಲ್ಲ ವಿಠ್ಠಲನು  
 ತೋರಿಕೊಟ್ಟು ವೈರಾಗ್ಯವನ್ನು ತೋರುವೆನು

ಮಠ್ಯತಾಳ

ಸ್ವಯೋಗ್ಯತೆಯೊಳಗೆ ಆಯತವಾದದ್ದು  
 ನೋಯದೆ ಉಣುವದೆ ನ್ಯಾಯದ ವೈರಾಗ್ಯ  
 ಆಯಾಸ ಪಡದೆ ಪರರ ಶ್ರೇಯಸ್ಸು ನೋಡಿ  
 ಶ್ರೀಯರಸ ನಿತ್ತನೆಂಬುದೆ ವೈರಾಗ್ಯ  
 ನೇಹದಿ ಹರಿಯಿತ್ತ ಕರ್ತೃತ್ವವು ಎನಗೆ

ನೀಯಲ್ಲದೆ ಎನ್ನಿಂದಾಗದೆಂತಿವುದೆ  
 ನ್ಯಾಯದ ವೈರಾಗ್ಯ  
 ಮಾಯಾ ರಹಿತ ದೇವ ಗೋಪಾಲವಿಠಲನು  
 ಪ್ರಿಯದೀನಿಚ್ಚಿ ಅನ್ಯಕರಗದಿವುದೆ ವೈರಾಗ್ಯ

೨

## ಶ್ರೀಪುಟತಾಳ

ಧನ ಪರಿತ್ಯಾಗವನು ಮಾಡಿದಡಾಯಿತು  
 ಘನವಾದ ವೈರಾಗ್ಯವಲ್ಲ ನೋಡಾ  
 ಧನವ ಬಿಟ್ಟಿರವೆ ದನಗಳು ಅನುದಿನ  
 ಘನವೇನೊ ಇವಗೆ ಅವಕ್ಕೆ ನೋಡಾ  
 ಜನಮನೆ ಬಿಟ್ಟೀಕಾಂತದಲಿ ಕೂಡಲಾಯಿತೆ  
 ಜನವ ಮನೆಯ ಬಿಟ್ಟಿರದೆ ಅನುಗಾಲ ಗೂಬೆಯು  
 ಘನವೆಂದು ಕರೆವರೆ ಜ್ಞಾನಿಗಳು  
 ತನುಮನದಭಿಮಾನವನು ಬಿಟ್ಟಡಾಯಿತೆ  
 ಘನವಾದ ವೈರಾಗ್ಯವಲ್ಲ ನೋಡಾ  
 ತನುಮನದಭಿಮಾನವನು ಬಿಟ್ಟು ಕುನ್ನಿತಾ  
 ಮನೆ ಮನೆ ಚರಿಸದೆ ಅನುಗಾಲವು  
 ಘನಮಹಿಮ ಚೆಲ್ವ ಗೋಪಾಲ ವಿಠಲನ  
 \*ನೆನೆದು ಸಕಲ ಸುಖವುಣುವುದೆ ವೈರಾಗ್ಯ

೩

## ಅಟತಾಳ

ಆಗ ಭೋಗಂಗಳು ಆಗದೆ ಇರಲೇಕೆ  
 ಯಾಗಂಗಳನು ಮಾಡಿ ಹರಿಗರ್ಪಿಸಿ ಸಮ  
 ಭಾಗವೆರಡು ಹರಿಯಿಂದಾದುದು ಎಂದು

\*ನೆನೆದು ಏಕಾಂತದಲಿ ನಿರ್ಮಲ ಮನನಾಗೋ (ಪಾಠಾಂತರ)

ಭೋಗಿಸುತ್ತಿಪ್ಪದೆ ವೈರಾಗ್ಯ ವೈರಾಗ್ಯ  
 ಕಾಗೆಯಂತೆ ಮೈಯ ಕರ್ರಗೆ ಮಾಡಿಕೊಂಡು  
 ರೋಗ ಬಂದೆಮ್ಮೆಯಂತೆ ನಾಮ ಬರೆದುಕೊಂಡು  
 ಭೋಗದ ನಸ್ತು ಪರಿತ್ಯಾಗವ ಮಾಡಿನ್ನು  
 ಆಗುವ ಕಾರ್ಯಗಳಾಗುತ್ತಲಿರೆ ಅಂತೆ  
 ಹೇಗೆ ಜನರ ಕಾಂಬ ಹಾಗೇನೆ ಬಾಹಿಶ  
 ವೈರಾಗ್ಯವನ್ನು ಮಾಡೆ ವೈರಾಗ್ಯವಲ್ಲವೋ  
 ನಾಗಶಯನ ನಮ್ಮ ಗೋಪಾಲವಿಠಲ ಸಮ್ಮ  
 ತಾಗಿ ಉಣಿಸಿದ್ದುಂಡು ಇಪ್ಪದೆ ವೈರಾಗ್ಯ

ಆದಿಕಾಳ

ಧನವ ಕಟ್ಟಿದ ಚೀಲ ಧಾನ್ಯ ತುಂಬಿದ ಗೋಣಿ  
 ಪುಣುಗು ಬೆಕ್ಕಿನಂತೆ ಪುಣ್ಯಾತ್ಮರಘದಂತೆ  
 ಒಣಗಿದ ಗೋಡೆಗೆ ಹರಳು ಮಿಟೆದಂತೆ  
 ಉಣುವ ಜಿಹ್ವೆಗೆ ಕೈಯಿ ಅನುಕೂಲವಾದಂತೆ  
 ಮನಸಿಗೆ ಹರುಷವು ಮಾಧವ ಮಾಡಿಸಿದ್ದು  
 ತನುವಿಗೆ ಸುಖವೆಂದು ತಿಳಿದು, ಕೆಡದಲೇವೆ  
 ಗುಣಿಸುತಲ್ಲಲ್ಲಿ ಗುಣಗಳ ತಿಳಿದು ಹರಿಯ  
 ನೆನೆದು ನೆನೆದು ದಿನ ಕಳೆವುದೆ ವೈರಾಗ್ಯ  
 ಮುನಿಸುತ ಸಿರಿಗೋಪಾಲ ವಿಠಲನು •  
 ಇನಿತೀಪರಿಯಿಂದ ಒಳಗಿದ್ದು ಪೊರೆವನು

೫

ಜೊತೆ

ಅರಿಯದ ವೈರಾಗ್ಯಹರಹಿಕೊಂಬುದಕಿಂತ  
 ಅರಿತು ನೊರೆಹೋಗಿರೊ ಗೋಪಾಲವಿಠಲನು

## ೭೮ ಉಗಾಭೋಗ

ಅನ್ಯರಿಂದಲಿ ಸುಖವಾಯಿತೆಂಬುದಕಿಂತ  
 ನಿನ್ನಿಂದಾಯಿತೆಂಬ ಕ್ಲೇಶಮೇಲಯ್ಯ  
 ನಿನ್ನರಿಂದಲಿ ಅನ್ಯರ ಬಲ್ಲೆನೆಂಬುದಕ್ಕಿಂತ  
 ಕಣ್ಣಿಲ್ಲದಿರುವ ಕುರುಡ ಮೇಲಯ್ಯ  
 ಪುಣ್ಯ ಪಾಪವರಿಯದೆ ಬದುಕುವ ಮನು  
 ಜನ್ನಿಗಿಂತ ನಾಯಿಕ್ಕನ್ನಿಲೇಸಯ್ಯ  
 ಕುಲ-ಹೀನನಾದರು ಸುಖ ದಾಖಲೆಗಳು  
 ನಿನ್ನಿಂದಾಯಿತೆಂಬ ಮತಿ ಚೆನ್ನಾಗಿ ತಿಳಿಸಯ್ಯ  
 ಗೋಪಾಲನಿಠಲ

## ೭೯ ಉಗಾಭೋಗ

ಕ್ಷೀರಸಾಗರ ಬಿಟ್ಟು ಲವಣ ಸಾಗರದಲ್ಲಿ  
 ಮನೆಯ ಕಟ್ಟುವರೇನೊ  
 ಉತ್ತಮ ತ್ರಿಧಾಮವ ಬಿಟ್ಟು ಮತ್ಯ ಲೋಕದಲ್ಲಿ  
 ಬಂದು ಪುಟ್ಟವರೇನೊ  
 ನಿತ್ಯ ಸರ್ವಜ್ಞ ಪ್ರಕಾಶ ಮತ್ತೆಯಾದವರ  
 ಕೂಡಿ ಆಡುವುದೇನೊ  
 ನಿತ್ಯ ತೃಪ್ತನು ನೀನು ಮುಕ್ತರೊಡೆಯ ರಂಗ  
 ಮತ್ತೆ ವಿದುರನ ಮನೆಯ ಪಾಲ್ಕುಡಿವರೇನೊ  
 ಸತ್ಯ ಸಂಕಲ್ಪ ಗೋಪಾಲ ನಿಠಲ ನಿನ್ನ  
 ಕೃತ್ಯ ಕೊಂಡನಂತಾನಂತ ನಮೊನಮೋ ಎಂಬೆ

## ೮೦ ಉಗಾಭೋಗ

ನಿನ್ನ ಸ್ಮೃತಿಗೊಡದಲೆ ದೂರ ನೋಡಿದರಿನ್ನು  
 ಮನ್ನಿಸುವರಾರಯ್ಯ ಮಹರಾಯನೆ  
 ನಿನ್ನಂಥಾಪ್ರಭುವನಾಶ್ರಯಿಸಿದ ಬಳಿಕಿನ್ನು

ಇನ್ನೊಬ್ಬ ನರನ ಬೇಡುವುದುಚಿತವೆ  
 ನಿನ್ನ ಮರೆಹೊಕ್ಕು ಬದುಕುವನಲ್ಲವೆ ನಾನು .  
 ಏನ್ನ ಮಾನವು ನಿನ್ನದಲ್ಲವೇನೊ  
 ಘನ್ನ ಕರುಣೆ ವರದ ಗೋಪಾಲವಿಠಲ  
 ನಿನ್ನಲ್ಲಿ ಸಫೆ ಎನಗೆ ನೀರಜಾಕ್ಷ

೮೧ ಹರಿ ಸ್ವತಂತ್ರ ಸುಳಾಡಿ

ಧ್ರುವತಾಳ

ಚಿಂತಿಸದಿರು ಮನವೆ ಚಿತ್ತ ಚಂಚಲನಾಗಿ  
 ಸಂತೋಷವನು ತಾಳು ಸತತ ಬಿಡದೆ ತಿಳಿದು  
 ಅಂತ ಕಾಣದ ಕರ್ಮವತಿಶಯವೆಂದು ನೀ  
 ಭ್ರಾಂತನಾಗಲಿಬೇಡ ಬಲು ಮೋಹದಿ  
 ಸಂತರ ವಚನಕ್ಕೆ ಸಂಶಯ ತಿಳಿಯದೆ ನಿ  
 ತ್ವಿಂತನಾಗುವುದು ನಗುತ ನೀನು  
 ಮುಂತಿನ ಪುಣ್ಯ ನಿನಗೆ ಮುಂಕೊಂಡು ಎದುರಲ್ಲಿ  
 ನಿಂತಿಹುದದರಿಂದ ನಿರುಪಾಧಿಕಾ  
 ಸಂತತ ಗುರುಗಳು ಸವೊಗವಾಗಿ ನಿನಗೆ  
 ಕಂತುಸಿತನ ಮಹಿಮೆ ತಿಳಿಸುವರೊ  
 ಕಿಂತ ಎಳ್ಳನಿತಾದರೂ ಹೃದಯದೊಳೆಡೆ ನಿಜ  
 ಪಂಥಾನುಸಾರಿಯಾಗೋ ಗುರುವಾಕ್ಯದಿ  
 ಜಂತು ಜಡಗಳಲಿ ಶ್ರೀಕಾಂತ ಒಳಹೊರಗಿದ್ದು  
 ತಂತು ನಡೆಸುವ ತನ್ನ ತೋರಗೊಡದೆ  
 ಅಂತರ್ಯಾಮಿಷರ ವಖಿಳ ವ್ಯಾಪಾರಮಾಡೆ  
 ಎಂತು ನಿನಗೆ ಸುಖಯೋಚಿಸಿ-ಕೋ  
 ರಂತಾಗ ಗೊಡದಿರು ರಹಸ್ಯವೆಂದೀಮಾತು  
 ಅಂತಃಕರಣಾನುಭವದಿ ಭಜಿಸು ಹರಿಯ

ದಂತಿವರದ ವೇಣುಗೋಪಾಲ ವಿಠಲ  
ಎಂತಾದಡಾದರೂ ತನ್ನ ಬಳಿಯ ನೀವ

೧

### ಮತ್ಯತಾಳ

ಜ್ಞಾನವಂತನಾಗು ಜ್ಞಾನಿಗಳಿಗೆ ಬಾಗು  
ಜ್ಞಾನ ಬೆಳಕಿನಿಂದ ಜ್ಞಾನತಮವ ನೀಗು  
ಜ್ಞಾನವೆ ಸಕಲ ಸಾಧನಕ್ಕೆ ಪ್ರಧಾನ  
ಜ್ಞಾನವೆ ಮುಖ್ಯ ಮುಕುತಿಗೆ ಸೋಪಾನ  
ಜ್ಞಾನವೆ ಭವಕೆ ಮೋಚನೆ ಮಾಡುವುದು  
ಜ್ಞಾನಕಿಂತಲಿ ಮತ್ತೀನು ಅಧಿಕವಿಲ್ಲ  
ಜ್ಞಾನ ಸುಖಕೆ ಮೇಲೊಂದೆನೂ ತೋರುವುದಿಲ್ಲ  
ಜ್ಞಾನವೆ ಹರಿಮೂರ್ತಿ ಸೂಚನೆ ಮಾಡುವುದು  
ಜ್ಞಾನ ಹೀನರ ಸಂಗ ನೀನು ಮರೆಯೊ ಸು  
ಜ್ಞಾನವಂತರ ಸೇವೆ ನೀನು ಪಡೆಯೊ  
ವೇಣುಗೋಪಾಲ ವಿಠಲ ಸರ್ವಕ್ಕೆ ನೀನೆ  
ನೀನೆ ಎಂದು ನಲಿನಲಿದಾಡೊ

೨

### ತ್ರಿಪುಟತಾಳ

ಹರಿಯಿಚ್ಛೆ ಜಗದೊಳು ಹರಹಿ ಸಕಲಶಾಸ್ತ್ರ  
ನರರಿಗೆ ತಿಳಿಯಗೊಡದಿಪ್ಪುದು  
ಹರಿಭಕ್ತರದರೊಳು ಹರಿಪ್ರೇರಣೆಯಿಂದ  
ಅರಿವರೊ ನರಹರಿಯ ಮಹಿಮೆಯನ್ನು  
ಪರಮ ಕರುಣದಿಂದ ಗುರುಗಳು ನಿನಗೊಂದು  
ಗುರುತಿನ ವಾಕ್ಯವನು ತೋರಿ ಪೇಳಿರಲು  
ಅರಿತುಕೊ ಅದರೊಳು ಸಕಲ ಸಾಧನವುಂಟು  
ಗುರುಗಳು ನುಡಿದ ವಚನ ದೃಢವಾಗಿ  
ಅರೆನುರೆ ಮಾಡದೆ ಅದರ ಭಕ್ತುತಿಲಿ

ಗುರು ಹಿರಿಪುರಿಗೆರಗಿ ಹರಿಲೀಲೆಯ  
 ಗುರುತಿಟ್ಟು ಮನಾದಿ ಸರ್ವೇಂದ್ರಿಯಂಗಳೊಳು  
 ಬೆರೆಸಿದರೆ ಮುಖ್ಯಸಾಧನ ಶಿಖರ ಮು  
 ತ್ತರಿಯಾದಿರು ಇತರ ಸಂಶಯಗಳನೊಂದು  
 ಹರಿಪದದಲಿ ಮನವೆರಕ ಮಾಡೊ  
 ಪರಮಾಣು ಜೀವರೊಳು ಸಿಂದೇವಿ ಸಹಿತಲ  
 ಲ್ಲಿರುತ್ತಿದ್ದು ಹರಿ ಸಕಲ ಕಾರ್ಯಗಳ  
 ಹೊರಗೊಡ್ಡ ರಗಿರುತಿಪ್ಪನಧಿಷ್ಠಾನದಿ ಸಕಲ  
 ಪರಸಿಜ ಭವಾದಿಗಳ ಮನೆಯ ಮಾಡಿ  
 ಹೊರಗೆ ಒಳಗೆ ತಾನೆ ಯಾವತ್ತು ವ್ಯಾಪಿಸಿ  
 ಹರುಷದಿಂದಲಿ ಸತಿಯಳ ಒಡಗೂಡಿ  
 ಸರಿಸಮಾನರು ಒಬ್ಬರಿಲ್ಲದ ದೇವ ತನ್ನ  
 ವರಸಂಕಲ್ಪಾನಾದಿ ಸತ್ಯಮಾಳ್ಳು  
 ನಿರುತ ನೀನು ಕಾಂಬ ಯಾವತ್ತು ಆಕಾರ  
 ಪರಮಾಣ್ಯಾತ್ಮಕ ಕಾರ್ಯ ಕಾರಣವೊ  
 ಅರಿಯೊ ನೀನದರೊಳು ವ್ಯಾಪ್ತರಾಗಿರುವರು  
 ಹರಿ ಸಿರಿ ವಿರಿಂಚಾದಿ ಮುಖ್ಯಕೆಲ್ಲಾ  
 ಪರಮ ಪುರುಷ ಹರಿಯು ಸೇವೆ ಮಾಡುತಲಲ್ಲ  
 ಇರುವರು ತದ್ವರ್ಣ ತದಾಕಾರದಿ  
 ಹರಿಶಬ್ದವಾಚ್ಯನು ಹರಿಶಬ್ದನಿಯಾಮಕ  
 ಹರಿಶಬ್ದ ಮಾಡೆ ಸರ್ವರು ಮಾಳ್ವರು  
 ಹರಿ ಸುಮ್ಮನಿರಲೊಂದು ಆಗದು ನಡೆನುಡಿ  
 ಹರಿಯೆ ಈ ಜಗಕೆ ಕಾರಣ ಮುಖ್ಯದಿ  
 ಸುರರು ಸಾಂಶರು ಹರಿಯು ಅಭಿನ್ನನು  
 ಪೂರ್ಣದ್ರವ್ಯವಂತನೆಲ್ಲಿದ್ದ ರೂ  
 ಧರೆಯೊಳು ವಸ್ತು ಗೃಹದ ಸಮೂಹಗಳೊಳು  
 ಶರಧಿಯುದಕ ವ್ಯಾಪಿಸಿ ಇದ್ದಂತೆ

ಹರಿಯ ವ್ಯಾಪ್ತಿಯು ಪರಮಾದ್ಭುತ ಮಹಿಮೆ  
 ಪರಮೈಶ್ವರ್ಯಭರಿತ ಪರಜೊಮೆ  
 ಪರಮಾತ್ಮನ ರಕ್ಷಣ ಮರೆಯದೆ ಸ್ಮರಿಸುವುದು  
 ಕುರುಹು ಕಾಣುವಿ ಇದರಿಂದ ಬೇಗ  
 ಪರಮ ಮುಖ್ಯ ಜಗಕೆ ವೇಣುಗೋಪಾಲ ವಿಠಲ  
 ಅರಸಿನ ಲೀಲೆಯನರಿತು ಸುಖವುದು.

## ಆಟತಾಳ

ದಾನಧರ್ಮ ಪರೋಪಕಾರ ಯಾಗಾದಿ  
 ಏನೇನು ಕರ್ಮ ಸಫಲವಾಗಲು ಮತ್ತೆ  
 ಜ್ಞಾನಿಗಳ ಕರುಣ ಸಂಧಿಸುವುದಾಮೇಲೆ  
 ಮನದಿ ಶ್ರೀಹರಿಯ ವ್ಯಾಪಾರವು  
 ಕಾಣಿಸಿ ಸುಖಸಿಂಧು ಸೇರುವನು ಸುರ  
 ಶ್ರೇಣಿಯ ಕರುಣಾ ಸಂಪರ್ಕದಿಂದ  
 ನೀನು ಹಲವು ಬಗೆ ಯೋಚಿಸಿ ನಿ  
 ಹೀನನಾಗದಿರು ಹರಿ ಜನಕೆ  
 ದಾನವಾರಿ ವೇಣುಗೋಪಾಲ ವಿಠಲ  
 ತಾನು ಒಲಿದು ನಿನ್ನ ಮಾನಸದಲಿ ಪೊಳೆವ

## ಆದಿತಾಳ

ಹಸಿದವನಿಗೆ ಷಡುರಸದನ್ನ ದೊರೆದಂತೆ  
 ತ್ಯಜೆಪೀಡಿತಗೆ ಪೀಯೂಷ ಮಡುವು ಸಿಕ್ಕಿದಂತೆ  
 ವಸನ ಹೀನಗೆ ವಜ್ರ ಕವಚ ದೊರಕಿದಂತೆ  
 ಬಿಸಿಲಿಂದಾರ್ತನಾದವನ ವಸಂತಕ್ಕೊಯಿದಂತೆ  
 ಪುಸಿಯಲ್ಲ ಕೇಳು ಮನವೆ ಹಸಗೆಟ್ಟು ಪೋಪ ನಿನಗೆ  
 ಬಿಸಜನಾಭನು ಏಕರಸ ಸಿಕ್ಕಿದುದರಿಂದ  
 ನಸುನಗೆನೊಗ ವೇಣುಗೋಪಾಲ ವಿಠಲನ  
 ಕುಶಲಕ್ಕೆ ಮೆಚ್ಚಿಸದ ಬಿಸಜಕ್ಕೆ ಭೃಂಗನಾಗು

ಜೊತೆ

ಅಧೀನ ತಿಳಿವುದಕ್ಕಿಂತ ಅನ್ಯ ಸಾಧನವಿಲ್ಲ  
ಒದಗಿ ಸ್ಮರಿಸೊ ವೇಣುಗೋಪಾಲ ವಿಠಲನ್ನ

೮೧ ರಾಗ ಸುವ್ರಮಟ್ಟು

ಶರಣು ಹರಿಯೆ ಶರಣಗ್ರೀ  
ಸರನೆ ಹನುಮ ಭೀಮ ಮಧ್ವ  
ಗುರುವೆ ನಿಮ್ಮ ಚರಣಕಮಲಕೆರಗಿ ನಮಿಸುವೆ

ಪ.

ಚಿನ್ನ ತಪುತ ಕಾಯನೊಸಲ  
ಲಿನ್ನು ಊರ್ಧ್ವ ಪುಂಡ್ರ ತುಳಸಿ  
ಘನ್ನ ವೈಷ್ಣವನ್ನೆ ಮುದ್ದು ಸನ್ಯಾಸಿಯೇ  
ಚಿನ್ನ ದೊಂಟಿ ಚೌಕಳೇ ಮೋ  
ಹನ್ನ ಸರ ಕಿರೀಟಧಾರಿ  
ಮನ್ನು ಜರ ರೂಪತಾಳ್ಳ ಭೀಮಸೇನನೆ

ಕರ್ಣಕುಂಡಲವು ಕಚ್ಚುಟೆ

ಘನ್ನ ಮೌಂಜಿ ಧರಿಸಿ ಕಪಿ

ನರ್ಣ ರೂಪತಾಳ್ಳ ಹರಿಯ ಭಜಕ ಹನುಮನೆ

ನಿನ್ನ ದ-ರುಶನವು ಎನಗೆ

ಇನ್ನು ಆದುದಕ್ಕೆ ಫಲವು

ಅನ್ಯ ವಿಷಯ ಬಿಡಿಸಿ ಬೇಗ ಹರಿಯ ತೊರಿಸೊ

೧

ಮಧ್ಯಗೇಹನ ತಪವು ಅಭಿ  
ವೃದ್ಧಿಯಾದದ್ದು ಕಂಡು  
ಉದ್ಭವಿಸಿದಾನಂದ ತೀರ್ಥಮುನಿಯೆ  
ಶುದ್ಧಮೂಲ ಕಲಿಯ ಅಂಶ  
ಬದ್ಧದ್ವೇಷಿ ದುರ್ಯೋಧನನ  
ಒದ್ದು ಕಾಯ ಹದ್ದಿನಿಂದ ಮರ್ದಿಸಿದವನೆ

ಸುದ್ದಿ ಗೊಂಡು ಪೋಗಿ ಸೀತೆ  
 ಯಿದ್ದ ಸ್ಥಳವ ನೋಡಿ ಅಸುರ  
 ರೊದ್ದು ರಾಮರಿದ್ದ ಎಡೆಗೆ ಬಂದು ನಿಂತನೆ  
 ಬಿದ್ದೆ ನಿಮ್ಮ ಪಾದಗಳಿಗೆ  
 ತಿದ್ದಿ ಎನ್ನ ಮತಿಯನಾದ್ಯ  
 ವಿದ್ಯೆ ಗಂಟು ಬಿಡಿಸಿ ಎನ್ನ ಉದ್ಧರಿ-ಪುದು

೨

ಮೂರು ಅ-ವತಾರದಲ್ಲಿ  
 ಮೂರು ಮೂರು ಭಕುತಿಯಿಂದ  
 ಮೂರು ಮೂರ್ತಿಗಳನು ಭಜಿಸ ಮೂಲ ಗು-ರುವೆ  
 ಸಾರುತಿಹವು ಶ್ರುತಿಯು ನಿಮ್ಮ  
 ದಾರ ಗುಣಗಳನ್ನು ಬಿಡದೆ  
 ಆರತರನು ಬಿಡದೆ ಪೋರೆವ ಸ-ವಿಾರ ಸದ್ಗುಣ

ಭಾರತೀಶ ಭವವಿನಾಶ  
 ಸಾರ ಹೃದಯ ಸಾಧು ಸಾಧು  
 ಭಾರ ನಿನ್ನದೈಯ ಎನ್ನಾಧಾರ ಪ್ರಾಣನೆ  
 ತೋರುವುದು ನಿಮ್ಮ ಹೃದಯ  
 ದ್ವಾರ ಗೋಪಾಲ ವಿಠಲ  
 ಮೂರುತಿಯನು ಬಿಡದೆ ಎನ್ನ ಮನಕೆ ಒದಗಿಸಿ

೩

೪೨ ರಾಗ ರೇಗುಪ್ಪಿ ಅಟತಾಳ

ಸಾಕು ಸಾಕು ಭವಸಂಗ, ಚಿತ್ತ

ಪ

ವೈಕಲ್ಯ ಕಾರಣವದು ಮಾನಭಂಗ

ಆ.

ಪ್ರಾಕೃತರೊಡನೆ ಸಂಬಂಧ, ಸುವಿ  
 ವೇಕಕ್ಕೆ ಹಾನಿ ತೋರುವ ಪ್ರತಿಬಂಧ  
 ತೋಕ ನೋಹಗಳದರಿಂದ, ಮುಂದೆ  
 ಏಕಾಕಿಯಾಗಿ ಸಂಚರಿಸುವೆ ಚಿಂದ

೧

ಬಿಟ್ಟದ್ದು ಬಯಸೋದು ಸಲ್ಲ, ತಾ  
ಕೊಟ್ಟಾಭಯಕೆ ಕುಂದು ಬರಬಾರದಲ್ಲ  
ಸುಟ್ಟು ಪಾಪಂಗಳನೆಲ್ಲ, ಬಲು  
ಧಿಟ್ಟನಾಗಲಿಬೇಡವೆ ಹೇಸಿದ್ದೆಲ್ಲ

೨

ಕೂರ ಕಾಮನದೊಂದು ಕಾಟ, ಮ  
ತ್ತಾರಯ್ಯ ಇಹಪರಕೆಲ್ಲ ಕವಾಟ  
ಘೋರ ಪಾಪಂಗಳ ಕೂಟ, ಪರ  
ನಾರಿಯರೊಡನಾಟ ನರಕದೊಳಾಟ

೩

ಚಲಿಸದೆ ಧ್ಯಾನವ ಮಾಡೊ, ಮನ  
ವೊಲಿಸದದೇ ಶ್ರವಣ-ವನ್ನೆ ಮಾಡೊ  
ಸುಲಭದ ಜಪದಲೋಲ್ಯಾಡೊ, ಚಿತ್ತ  
ವೊಳಗಾಗದಿರಲು ಕೀರ್ತನೆಗಳ ಮಾಡೊ

೪

ಎಲುವುಜ್ಜು ಮಾಂಸದಪಿಂಡ, ಇದು  
ತಿಳಿದು ನೋಡಿದರಲ್ಲಿ ಹುರುಡಿಲ್ಲ ಕಂಡ್ಯ  
ಮಲವೂತ್ರ ಪೂರಿತ ಭಾಂಡ, ಇದ  
ರೂಳಗಭಿಮಾನವುಳ್ಳಾತನೆ ಭಂಡ

೫

ಭಿನ್ನ ಬುದ್ಧಿಯ ನೆರೆಮಾಣು, ಇನ್ನು  
ನಿನ್ನಂತೆ ಸಕಲ ಭೂತಂಗಳ ಕಾಣು  
ಸನ್ನುತನಾದಡೆ ಜಾಣು, ಇದ  
ಚೆನ್ನಾಗಿ ಕಾಣಲೀಸದು ಕರ್ಮರೇಣು

೬

ಕಪಟ ಕಲ್ಮಷವನೀಡಾಡು, ಬಲು  
ಗುಪಿತದಿ ಹೆರಿ ಭಕುತಿಯ ನೀ ಮಾಡು  
ಚಪಳವತ್ತಿಯೆ ನಗೆಗೇಡು, ಬಲು  
ನಿಪುಣರ ನಡೆವಳಿಯನೆ ನೀನೋಡು

೭

.....

೮

ವ್ಯಾಪಾರಂಗಳ ತ್ಯಜಿಸು, ಬಪ್ಪ  
 ಕೋಪ ತಾಪಂಗಳ ಮಿಗೆ ಕಡೆಗಣಿಸು  
 ಪಾಪ ಕರ್ಮವ ಪರಿಹರಿಸು, ಚಿಲ್ವ  
 ಗೋಪಾಲ ವಿಠಲ ಮೂರ್ತಿಯ ಸಾರಿ ಸುಖಿಸು

೯

### ವಿಷಯಾಸಕ್ತಿ ನಿರಾಕರಣ ಗುಳಾದಿ

ಧ್ರುವತಾಳ

ಏಸೇಸು ಜನುಮಂಗಳು ಎನಗೆ ಬಂದು ಪೋದವು  
 ನಾಶವಾಗಲಿಲ್ಲ ಮನದ ಆಸೆ  
 ಬೇಸರವಾಗಲಿಲ್ಲ ವಿಷಯಂಗಳಲ್ಲಿ ಬುದ್ಧಿ  
 ಸಾಸಿರದೊಳಗೊಂದು ಪಾಲಾದರೂ  
 ನಾಶವೈದಿತು ಹೀಗೆ ನಾನಾ ಹಿಂದಿನ ಜನ್ಮ  
 ಈ ಶರೀರವ ಧರಿಸಿ ಇಲ್ಲಿ ಬಂದೆ  
 ಭೂಸುರ ಜನ್ಮದಲ್ಲಿ ಬಂದೆ ಸುಕೃತ ಬಲು  
 ರಾಶಿಗಳಿಸಿ ಉಂಬುದೆ ಮಹಾಫಲವೋ  
 ದೇಶ ಕಾಲ ನೋಡಲನುಕೂಲವಾಗಿಹುದೊ  
 ವಾಸುದೇವನೆ ನಿನ್ನ ಇಚ್ಛೆಯೊಂದೇ  
 ಏಸುಮಾತುಗಳನ್ನು ಆಡಿಹರೇನು ನಿನ್ನ  
 ದಾಸರ ದಾಸ ನಾನುಂಟಾಗಿತ್ತೆ  
 ಈ ಸಮಯವೆ ನೋಡು ಎನ್ನನುದ್ಧರಿಸಲು  
 ದೋಷರಹಿತ ಜ್ಞಾನಾನಂದ ಪೂರ್ಣ  
 ಲೇಶವಾದರು ನಿನ್ನ ತಿಳಿವ ವಿಷಯದಲ್ಲಿ  
 ನಿಸ್ಸಂಶಯವೆಂಬುದೆ ಸರ್ವೇಶ್ವರ  
 ಸಂಶಯ ಮಿಕ್ಕಜ್ಞಾ ಆನಾಹುದಿಲ್ಲ ವಿ

ಶೇಷವಾಗಿನ್ನು ನೀನು ಅರಿಯದಿದ್ದೆ !  
 ನೀ ಸ್ವತಂತ್ರನು ನಿನಗೆ ಬೇಕು ಬೇಡೆಂಬರಿಲ್ಲ  
 ಈ ಸಫೆ ಮಾತು ನೀನೇ ಕೊಟ್ಟಿದ್ದೆಲ್ಲ  
 ಈವಣತ್ರಯದಲ್ಲಿ ಎಳೆವೆನ್ನ ಮನ ಸ  
 ವೇಶನೆ ನಿನ್ನ ಕಡೆಮಾಡಬಹುದೊ  
 ನಾಶರಹಿತ ಶ್ರೀಶ ಗೋಪಾಲ ನಿರ್ಮಲ  
 ಶಾಶ್ವತವಾಗಿ ವಾಸವಾದ ಮೂರುತಿ

೧

ಮರ್ಮತಾಳ

ಕಾಣೆನೊ ಕಾಣೆನೊ ಕಡೆದಾಟಿಸುವನರ  
 ಜ್ಞಾನಪ್ರೇರಕರ ನಾ ಕಾಣೆ ಕಾಣೆ ಇನ್ನು  
 ಗೇಣು ಮುಂದಕ್ಕೆ ಸಾಗೆ ಮೊಳವು ಹಿಂದಾಗುವುದು  
 ಕಾಣೆ ಮೋದರೆ ಎನ್ನ ಪ್ರಾಣವೊಸ್ಪಿಸುವೆನೊ  
 ಪಾಸಿ ಜಯಾದಿಗಳನೇನು ತಿಳಿಯಲಿಲ್ಲ  
 ಶ್ವಾನ ಬುದ್ಧಿಯವ ನಾನಾ ಕುಯೋಚಿಸುವೆ  
 ಜ್ಞಾನವಂತರ ಸಂಗ ವೇನಂತಾಗುವುದೊ  
 ಗೋಣು ಹಿಸುಗುವರ ಸಂಗವೆನಗೆ ಬಹಳ  
 ಶ್ರೀನಿವಾಸ ಶ್ರೀಶ ಗೋಪಾಲ ನಿರ್ಮಲ  
 ನಾನು ನಿನ್ನವರವನು ಏನು ಮಾಡಿದರು

೨

ರೂಪಕತಾಳ

ಇಂದ್ರಿಯಂಗಳನಿತ್ತೆ ಅದಕೆ ವಿಷಯಂಗಳಿತ್ತೆ  
 ಒಂದರ ಸಾಧನಗಳೊಂದಕ್ಕಾಗಿವೆ ಅಯ್ಯ  
 ಜಿಂದದಿ ನಿನ್ನಯ ಕಥೆಯ ಕೇಳುವ ಕರ್ಣ  
 ಮಂದಿವಾರ್ತೆಯ ಕೇಳಿ ಮರುಳಾದುವೊ  
 ಸುಂದರ ನಿನ್ನ ಮೂರ್ತಿಯನೊಳ್ಳು ಅಕ್ಷಿಗಳು

ಸೌಂದರ್ಯ ಸ್ತ್ರೀಯರ ನೋಡಲೆಳಿಸಿದವಯ್ಯ  
 ಇಂದಿರಪತಿ ನಿನ್ನ ನಿರ್ಮಾಲ್ಯ ತುಳಸಿಯ ಬಿಟ್ಟು  
 ಇಂದುಮುಖಿಯರ ಮೈಯಗಂಧ ಕೆಳಿಸಿತು ಘ್ರಾಣ  
 ಪೊಂದಿ ನಿನ್ನ ವರನಪ್ಪುವ ಸ್ವರುಶೀಂದ್ರಿಯ  
 ಮಂದ ಸ್ತ್ರೀಯರ ಮೈಯಾಲಿಂಗನಕ್ಕೆಳೆವುದು  
 ಅಂದದಿ ಸುಜನರರ್ಪಿಸಿದನ್ನಗಳ ಬಿಟ್ಟು  
 ನಿದ್ರ್ಯರ ಮನೆಯ ಓಗರ ಬಯಸುವುದು ಜಿಹ್ವೆ  
 ಇಂದ್ರಿಯಂಗಳು ಎಲ್ಲ ಈ ಪರಿ ಒಟ್ಟಾಗೆ  
 ಮುಂದಿನ ಗತಿಯೇನೋ ಮುಕುಂದನೆ  
 ಕಂದರ್ಪಜನಕ ಗೋಪಾಲ ವಿಠಲ ಕೃಷ್ಣ  
 ಮುಂದೇನುಗತಿ ಎನಗೆ ಮುಕುಂದನೆ

೩

ಝಂಪಿತಾಳ

ಮದುವೆಯಾಗುವುದಕ್ಕೆ ಮಾಡಿದ ಸಾಧನ  
 ವಧೆಯನಂತರ ಉತ್ತರ ಕ್ರಿಯಕ್ಕಾದಂತೆ  
 ಉದರಕ್ಕೋಸುಗವಾಗಿ ಇಟ್ಟ ಅನ್ನವ ನೊಯ್ದು  
 ಉದರದ ಮೇಲಿಡಲು ಕ್ಷುದ್ರೆ ಪೋಪುದೆ  
 ಬಧಿರನ ಮುಂದೆ ಗಾಯನ ಮಾಡಿದಂತೆ ಆ  
 ದುದು ಎನಗೈಯ ಕೊನೆಗೆ ನೋಡಾ  
 ಒದಗಿ ಬಾಹ ಪೈಣದ ಗತಿ ತಪ್ಪದೊ  
 ಉದಯ ರಾತ್ರಿ ಮಧ್ಯವಾದದ್ದರಿಯೆ  
 ಇದೆ ಸಮಯ ಮಾರಿದರೆ ಮುಂದಾರೊ ನಾನಾರೊ  
 ನದಿಗಳ ತೆರೆಯಂತೆ ಜನನ ಮರಣ  
 ವಿಧಿ ಕಾಲವು ಸುಮ್ಮನೆ ಬಾಹೊದಿಲ್ಲವೊ  
 ವಿಧಿ ಜನಕನೆ ನೀನು ತಿಳಿಯದಿಲ್ಲವೊ  
 ಸುದರುಶನ ಪಾಂಚಜನ್ಯ ಪಾಣಿ ಮಧುಸೂದನ  
 ಕದನ ಕರ್ಕಶಮಲ್ಲರ ಮೈರಿ ಹೃಷೀಕೇಶ

ಅದುಭುತ ಮಹಿಮನೆ ಅಲೌಕಿಕ  
ಬುದ್ಧಜನ ಪ್ರಿಯ ಗೋಪಾಲ ವಿಠಲರೇಯ  
ವಿಧಿ ನಿಷೇಧಕ್ಕೆ ನೀನೆ ನಿಯಾಮಕ

೪

ತ್ರಿಪುಟತಾಳ

ಚಿಂತಾಮಣಿಗಾರು ಬೆಲೆಯ ಕಂಡವರುಂಟು  
ಕಂಠೆಗೆ ಬೆಲೆಯುಂಟು ನಾನಾಞ್ಜಿವ್ಯ  
ಕಂಠೆಯೊಳಗೆ ಮಣಿಯ ಕಟ್ಟಿದ್ದ ಕಾರಣ  
ಸಂತ ಜನರು ಬಂದಿದ ನೋಳ್ವರೊ  
ಕಂಠೆ ಬಿಡಿಸಿ ಮಣಿಯ ಕಡೆಗೆ ಮಾಡಿದರಾಗೆ  
ಚಿಂತಾಮಣಿಯ ಕಂಠೆ ಚಿಂತಿಪುದೆ  
ಸಂತೆಯ ಜನರೆಲ್ಲ ಕಂಠೆಯ ನೋಳ್ವರು  
ಕಂಠೆಯಲಭಿಮಾನ ಮಣಿಗಿದ್ದ ಕಾರಣ  
ಸಂತ ಜನರು ಇದ ಬೆಲೆಗೆ ಬಳಸುವರಯ್ಯ  
ಚಿಂತಾಮಣಿಗೆ ಬೆಲೆ ಕಟ್ಟುವರೆ ?  
ಅಂತರ್ಮುಖರೆ ಇದರ ವಿವರ ಬಲ್ಲರಲ್ಲದೆ  
ಚಿಂತಿತವಾಗುವುದೆ ಸರ್ವರಿಗೆ  
ಶಾಂತನೂರುತಿ ನಮ್ಮ ಗೋಪಾಲ ವಿಠಲನೀ  
ನಿಂತಲ್ಲ ಸಕಲ ನಿದಾನವುಂಟು

೫

ಅಟಿತಾಳ

ಚೇತನನ್ನು ನೀನು ಜಡವ ಮಾಡುವಿ ಅ  
ಚೇತನ ಪಿಡಿದಿನ್ನು ಚೇತನ ಮಾಡುವಿ  
ಪಾತಕ ಪಾವನವೆರಡು ನಿನ್ನಾಧೀನ  
ಏತರವನು ನಾನಲ್ಲ ನಿನ್ನಾಧೀನ  
ಕೋತಿಯಮರಿ ತಾಯ ಕಚ್ಚಿಕೊಂಡೊಯ್ದಂತೆ

ಆತೆರವೈಯ ನಿನ್ನ ಹಿಡಿತ ಬಲು  
 ಪ್ರೀತಿ ಬಡಿಸು ಬಲು ಯಾತನೆ ಬಡಿಸಿನ್ನು  
 ಖ್ಯಾತಿ ಅಖ್ಯಾತಿಯು ನಿನ್ನದೋ ಸರ್ವೇಶ  
 ಸ್ವಾತಿಹನಿಯ ಕಪ್ಪೆಚಿಪ್ಪು ಬಯಸಿದಂತೆ  
 ಆತೆರದಲಿ ನಿನ್ನ ಕರುಣಾರಸ ಬಿಂದು  
 ಏತರಿಂದಾಗಲಿ ಎರೆವುದಿಂದೆನ್ನಲ್ಲಿ  
 ಆತುರನಾಗಿ ಕೈಸೋತು ನಿಲ್ಲಿಸಿ ಇಷ್ಟೆ  
 ಜ್ಯೋತಿರ್ಮಯವೂರ್ತಿ ಗೋಪಾಲನಿತ್ಯಲನೀ  
 ಪ್ರೀತನಾಗುವುದೇತರಿಂದಲಿ ಪೇಳೊ

೬

## ಆದಿತಾಳ

ಮರನಾಗಿ ಮನೆಯಾಗಿ ಕಾಣಲಿಲ್ಲ  
 ತುರುಕರುವು ಆಗಿ ಕಾಣಲಿಲ್ಲ  
 ಕೊರವನಾನಾಗಿನ್ನು ಕಾಣಲಿಲ್ಲ  
 ಎರಳಾಗಿ ಕಪ್ಪೆಯಾಗಿ ಕಾಣಲಿಲ್ಲ  
 ನೊರಜಾಗಿ ನೆಗಳಾಗಿ ಕಾಣಲಿಲ್ಲ  
 ಮರದಿಂದ ಮರಕಡರಿ ಕಾಣಲಿಲ್ಲ  
 ಎರಡು ಪಕ್ಕದಿಹಾರಿ ಕಾಣಲಿಲ್ಲ  
 ಪುರ ನಿರ್ಮಿಸಿ ನಿನ್ನ ಕಾಣಲಿಲ್ಲ  
 ಪರಮಹಂಸನಾಗಿ ಕಾಣಲಿಲ್ಲ  
 ಗಿರಿ ಗುಹೆಗಳ ತುಕ್ಕೆ ಕಾಣಲಿಲ್ಲ  
 ಪರಿಪರಿವ್ರತ ಉಪವಾಸಗಳನೆ ಮಾಡಿ  
 ಬರಿದೆ ದಂಡಿಸಿ ತನುವ ಕಾಣಲಿಲ್ಲ  
 ನೆರೆ ಮರುಳಹಂಕಾರದಿ ಮಾಯಕೆ ಸಿಲುಕಿನ್ನು  
 ಅರಿದವ ನಾನಲ್ಲ ನೀನಿರೆ ನಾನಾದೊ  
 ತರಳನ ಅಪರಾಧ ತಾಳಿದೆ ನಿನಗಿನ್ನು  
 ಸರಿಯುಂಟೆ ಸರಿಯುಂಟೆ ಕರುಣಾನಿಧಿ

ಎರಡು ವಿಂಶತಿ ವತ್ಸರವಾಯಿತು ಈ  
 ಹರಣ ಧರಿಸಿ ಕರುಣಾಕರನೆ ನೀನು  
 ಇರುವ ಬಗೆಯನೆಚ್ಚರಿಸಂದದಕೆ ಎನ್ನ  
 ಬರಿದೆ ವೋಗಗೊಡಲಾಗದೊ  
 ಗುರುದೇವತಾ ಪ್ರೀತಿಯಾಗಿ ಸಕಲ ಕರ್ಮಾ  
 ಚರಣೆಯ ಮಾಡಿಸೊ ಹರೆ ಹರೆ ಹರೆ ಹರೆ  
 ಪರಮ ದಯಾನಿಧಿ ಗೋಪಾಲ ವಿಠಲ  
 ಇರುಳು ಹೆಗಲು ನಿನ್ನ ಸ್ಮರಣೆಯ ನೀಡೊ

೭

ಜೊತೆ

ಸಕಲಕ್ಕು ನಿನ್ನ ಬಿಡುವುದೇನೋ ವಿಷಯದ  
 ಸಕುತಿ ಬಿಡಿಸೊ ಗೋಪಾಲಸಿಠಲರೇಯ

### ೮೪ ಪ್ರಾರ್ಥನಾ ಸುಳಾದಿ

ಧ್ರುವತಾಳ

ಕರೆದ ಮಾತಿಗೆ ನೀನು ಬರುವನಲ್ಲವು ಕಾಣೊ  
 ಅರುಹಾಯಿತೆನ್ನ ಮನಕೆ ಅಪ್ರಮೇಯ  
 ತುರುಸ್ವಭಾವ ನೀನು ತುರಿಸಿದರೇ ಲಭ್ಯ  
 ತುರಿಸುವ ಬಗೆಯ ತಿಳಿಯಬೇಕಾಯಿತು  
 ಪುರುಷ ನಿನಗೆ ಸಮಾಧಿಕರಿದ್ದರಾದಡೆ  
 ವರಸ್ಯಾಡಬಹುದು ನಿನ್ನವರ ಕೂಡೆ  
 ಪರಮ ಅಸ್ವಾತಂತ್ರ ಪರಿಪಾಲಿತ ನಿನ್ನಿಂದ  
 ವರಿಸುವೆ ಎಷ್ಟೆಂದು ವಾರಿಜಾಕ್ಷ  
 ಅರಸು ನೀನೇವೆ ನಿನ್ನ ಸ್ಮರುಶಮಾಡುವುದಕ್ಕೆ  
 ಭರವಸೆ ಕೊಡುವುದೋ ಭಕ್ತ ಪ್ರಿಯ  
 ಮುರುಷನ್ನ ಕೂಡಲಿನ್ನು ಸಲಿಗೆ ಕೊಟ್ಟರೆ ಅರಸಿ

ಸರಸವಾಡುವಳು ತನ್ನ ಸರಿಬಂದಂತೆ  
 ಅರಸರಸರ ಗಂಡ ಗೋಪಾಲವಿಠಲ ಉ  
 ಚ್ಚರಿಸುವೆ ನಿನ್ನ ಗುಣಕರ್ಮಗಳ

೧

ಮಠ್ಯತಾಳ

ಉರಗನಂದದ ಗುಣವುಳ್ಳ ಪುರುಷ ನೀನು  
 ಹರಿಯೆ ಮಾರ್ಜಾಲನಂದದ ಗುಣದವ  
 ಗರುಡನಂಥವ ನೀನು ವರಕಪಿ ಗುಣದವ  
 ಸರಿ ಬಿಡು ಮೂಷಕದ ಗುಣವುಳ್ಳವ ನೀನು  
 ಕರಿಯಂಥವ ನೀನು ಕವೈಯಂಥವ ನೀನು  
 ಪರಿಪೂರ್ಣ ನಿರ್ದೋಷ ಗೋಪಾಲ ನಿತ್ಯಲ  
 ಸರಿಬಂದಂತಾಡುವ ಸಲಿಗೆಯಿಂದಲಿ ನಾನು

೨

ಶ್ರೀಪುಟತಾಳ

ಮಡಿವಾಳನಂಥವ ಮೈಲಿಗೆ ಕಳೆವಲ್ಲಿ  
 ಬಡಗಿಯಂಥವ ದೋಷವ ಕಳೆವಲ್ಲಿ  
 ತಡೆಯದೆ ಕುಲಾಲನಂಥವ ದೇಹವ  
 ಬಿಡಲು ಪುನಹಾ ಕೊಡುವಲ್ಲಿ ಮನೆನಾಡಿ  
 ಪಿಡಿದು ಒಂದಾನಂತ ಮಾಡುವಲ್ಲಗಸಾಲಿ  
 ಪಿಡಿದು ಬಿಡದಿರುವಲ್ಲಿ ಉಷ್ಣನಂಥವ ನೀನು  
 ಬಡವ ಬಲ್ಲಿದನೆನ್ನದೆ ಸರಿವೆರಸಿದ್ದು  
 ತಡೆಯದೆ ಸರ್ವವ್ಯಾಪಾರ ಮಾಡುವ  
 ಕಡು ದಯಾಸಾಗರ ಗೋಪಾಲವಿಠಲ  
 ನುಡಿದೆನೊ ನಾನಿನ್ನಲ್ಲಿದ್ದ ಗುಣಗಳಿಗೆ

೩

ಅಟತಾಳ

ಆಳುಗಳಿಂದೊಂದು ಅಪರಾಧ ಬಂದರು  
 ತಾಳಿಕೊಂಡವ ಸ್ವಾಮಿ ಎನಗೆ ಕಾಣೊ

ಊಳಿಗವನು ಕೊಂಡು ಫಲಕೊಟ್ಟಿರಾಯಿತೆ  
 ಪೇಳಿ ನಿನ್ನ ಸ್ವಾಮಿತ್ವ ಪೂರ್ಣತೆಯನ್ನು  
 ಊಳಿಗವನೆ ಮಾಡಿ ಫಲ ಬೇಡಿಕೊಂಬಂಥ  
 ಆಳು ನಾನಾಹುದಿಲ್ಲ ಯೋಚನೆ ಎತಕೆ  
 ವೇಳೆ ಸಮಯ ನೋಡಿ ಕೇಳಿಲ್ಲದೊಡೆ  
 ವೇಳೆಯಾವುದು ವೇಳೊ ಭಕ್ತ ಬೇಡುವುದಕ್ಕೆ  
 ಕೇಳಿನ್ನ ಸ್ವಭಾವ ನಿನ್ನ ಭಕ್ತರಿಗೊಂದು  
 ಆಲಾಪಬಂದರೆ ಪೇಳಿಕೊಂಬುವುದಂತು  
 ಪಾಲಸಾಗರ ಶಾಯಿ ಗೋಪಾಲ ವಿಠಲ  
 ಪಾಲಿಸಬೇಕೆನ್ನ ಎಷ್ಟರಮಾತಯ್ಯ

೪

ಆದಿತಾಳ

ಎನ್ನದು ಸಾಕಾಗಿ ಇನ್ನೊಂದು ಕೊಡು ಎಂದು  
 ನಿನ್ನ ಬೇಡುವುದಿಲ್ಲ, ಘನ ದಯಾನಿಧಿ  
 ನಿನ್ನ ಭಕ್ತಜನಕಿನ್ನೊಂದು ದುರ್ಘಟೆ  
 ಬನ್ನ ಬಂದರೆ ನಿನ್ನ ಬೇಡುವುದು ಬಿಡೆ  
 ಇನ್ನು ಅಪರಾಧವನ್ನು ಮೊದಲು ಮಾಡಿ  
 ಎನ್ನ ನೀದಣಿಸಿದರಿನ್ನಂಜುವನಲ್ಲ  
 ಸಣ್ಣ ಪರಾಧಕೆ ಕಣ್ಣಿಗೆ ತೋರದೆ  
 ಮುನ್ನಡಗುವುದೆ ಚಿಂತೆಯ ದೇವ  
 ಪನ್ನಗಶಯನ ಗೋಪಾಲ ವಿಠಲ ಕೃಷ್ಣ  
 ನಿನ್ನ ಸರ ದಯವಿಶಿ ಇನ್ನೇನು ಮಾಳ್ಪಿಯೊ

೫

ಜೊತೆ

ಅ: ಧ ಅಪರಾಧ ಅಪರಾಧ ನಮೊ ನಮೊ  
 ಕೃ: ಂಡಿ ಸಲಹೆಯ್ಯ ಗೋಪಾಲ ವಿಠಲ

## ಧ್ರುವತಾಳ

ವ್ಯುತ್ಪುಕಾದಿಹುದಿನ್ನು ವ್ಯರ್ಥವೇತಕೆ ದಣವೆ  
 ಅರ್ತುಕೊ ಇದೇವೇಳೆ ಮರ್ತು ಕೆಡದೆ ಮುಂವೆ  
 ತೀರ್ಥಸಾದನ ಸಾದಕೀರ್ತನೆ ಮಾಡೊ ಮನದಿ  
 ಸ್ಫೂರ್ತಿಯ ಮಾಡುವನು ಸಾರ್ಥಕವಾಗಿ  
 ರಾತ್ರೈಹಗಲು ನಿದ್ರೆ ಮೂರ್ತಿಯ ಮರೆಯದೆ  
 ಗಾತ್ರ ಉಪಯೋಗ ಚಿಂತೆಯ ತೊರೆದು  
 ಅರ್ಥ ನಿನಗೆ ಮುಖ್ಯ ಅರ್ತುಕೊ ಯಾವುದೊಂದು  
 ವಾರ್ತೆಯ ಬಿಡು ಅನ್ಯ ಶ್ರೋತ್ರ ಜಿಹ್ವೆ ನಾಸಿಕ  
 ಮಾತ್ರಾದಿ ವಿಷಯದಲ್ಲಿ ಅರ್ತು ಸಾಧಿಸು ಹರಿಯು  
 ಮರ್ತರೆ ಮರೆವೆ ನೀನರ್ತರೆ ಅರಿವೆನೆಂಬ  
 ಸ್ಫೂರ್ತಿಬರುತ್ತಿರಲಿ ಆರ್ತನಾಗಿ ಶಾಸ್ತ್ರ  
 ಪ್ರತಿಸಾದ್ಯ ಯಾತ್ರೆಯು ಎಲ್ಲಾ  
 ತೀರ್ಥಂಗಳು ಇದವೊಳಗುಂಟು  
 ಮರ್ತು ಬಿಡಬೇಡವೂ ಶ್ರೀಹರಿಯು  
 ಕ್ಷೇತ್ರಜ್ಞನಾಮ ಸಿರಿ ಗೋಪಾಲ ವಿಠಲ  
 ಮೂರ್ತಿಮಂತನಾಗಿ ಇಷ್ಟನೆಲ್ಲಸ್ಥಳದಿ

## ಮತ್ಯತಾಳ

ಧನವೋದನವು ಇನ್ನು ಧನದೊಳಪ್ಪನ್ನೆ  
 ನೆನೆದು ತೆಗೆದುಕೊ ಪೋಧನಮಾಡಿ ನೀನು  
 ತನುವಿಗೆ ಕೆಲವಿತ್ತು ತನು ಬಂಧುಗಳ ನೋಡು  
 ಎಣಿಕೆಗೆ ತಂದು ನಾಲ್ಕು ಭಾಗ ಎಣಿಸುತ್ತಲಲ್ಲ  
 ನೆನೆ ಎಲ್ಲಾ ಸ್ಥಳದಲ್ಲಿ ಗುಣ ಹರಿಯೆಂದೆಂದು  
 ಅಣುಘನ ಪರಿವೂರ್ಣ ಗೋಪಾಲ ವಿಠಲ  
 ಅನಿಮಿತ್ತ ಬಂಧ್ಯೆಂಬ ಗುಣವುಂಟವನಿಗೆ

ರೂಪಕತಾಳ

ಒಂದು ಅರ್ಥವು ನಿನಗೆ ದೊರಕಿದಡಾಯಿತೆ  
 ಚೆಂದವಿ ಚಿಂತಿಸು ಅನಂತ ಪರಿಯಲ್ಲಿ  
 ಒಂದು ಭಾಗ ದೇವಸಮುದಾಯಕೆ ಕೊಡು  
 ಒಂದು ಭಾಗ ಪಿತೃಗಳಿಗೆ ಇನ್ನು ಮಾಡು  
 ಒಂದು ಭಾಗ ಪರಿವಾರ ಬಂಧುಗಳಿಗೆ  
 ಚೆಂದದಿ ಕೊಟ್ಟು ಆನಂದ ಉಣ್ಣು ಕಂಡ್ಯ  
 ನಂದ ಗೋಪನ್ನ ಕಂದ ಗೋಪಾಲನಿತ್ಯಲನ್ನ  
 ಚೆಂದದಿ ನಿನ್ನ ಮನಮಂದಿರದೊಳು ತಿಳಿ

೩

ಝಂಪಿತಾಳ

ಚ್ಚಾನನೆ ಮುಖ್ಯಸಾಧನ ನಿನಗೆ ನೋಡು  
 ಏನು ಧನದಿಂದಾಹ ಕರ್ಮವದರೊಳಗುಂಟು  
 ಪ್ರಾಣಿ ಹಿತಕರ್ಮಮಾಡು ನಿತ್ಯ  
 ತ್ರೀನಿವಾಸನು ಅದಕೆ ಮೆಚ್ಚುವನು  
 ಚ್ಚಾನಮಯ ಕಾಯ ಗೋಪಾಲನಿತ್ಯಲಕೇಯ  
 ಕಾಣಿಸುವ ನಿನಗೆ ಕಾರುಣ್ಯವ ಮಾಡಿ ನಿರುತ

೪

ತ್ರಿಪುಟತಾಳ

ತನುವೆಮಂಟಪ ಮಾಡು ಮನವೆ ಪೀಠವು ಇಡು  
 ನೆನೆದು ಕುಳ್ಳಿರಿಸು ನಿನ್ನ ಒಳಗಿದ್ದ ಮೂರ್ತಿಯು  
 ಘನ ಆಹ್ವಾನಾಸನಾದಿಗಳ ನೆನೆದು ಅಲ್ಲಿಪ್ಪ  
 ಅಣು ಮಹಾಮೂರ್ತಿಗೆ ಅಭಿಷೇಕ ಮಾಡಿಸು  
 ಗುಣ ಮೂರರೊಳಗಿದ್ದ ಹರಿಯ ನೆನೆದು  
 ಜಿನಸು ವಸನಾಭರಣ ಧೂಪದೀಪವ ಮಾಡಿ  
 ನೆನೆ ಸುಗಂಧ ಪುಷ್ಪವನು ಮಿಕ್ಕಾದುದು ಎಲ್ಲ

ಗುಣ ಮೂರುವಿಧದ ಪಧಾರ್ಥಗಳನೆಲ್ಲ  
 ನಿನಗೆ ಒಂದು ಉದಕ ಸಾತ್ರೆ ದೊರಕಿದರೆ  
 ಇನಿತು ಪರಿಯಲ್ಲಿ ಅದರಿಂದ ಚಿಂತಿಸು  
 ಧನದ ಪೂಜೆಗೆ ಅತ್ಯಾಯಾಸ ಪಡಲಿಬೇಡ  
 ಘನದೈವ ನಮ್ಮ ಗೋಪಾಲವಿಠಲರೇಯ  
 ನಿನಗಿಷ್ಟಪರಿಯಲ್ಲಿ ಪೊರೆವನವನ ತಿಳಿ

೫

ಅಟತಾಳ

ಒಳಗೆ ಬಂದರೆ ನಿನ್ನ ಒಳಗೆ ಇರುತಲಿಪ್ಪ  
 ಸುಳಿಯುತಿಪ್ಪ, ನಿನ್ನ ಸುತ್ತು ಬಿಡದೆ ಚೆನ್ನ  
 ಹಲವುಪರಿ ಕರ್ಮ ನಿನಗಾಗಿ ಮಾಡುತ್ತ  
 ಚೆಲುವ ನಿರ್ಲಿಪ್ತನ್ನ ತಿಳಿಯದೆ ಕೆಡುವ್ಯಾಕೊ  
 ಸುಲಭವಾಗಿ ಕರತಳದಲ್ಲಿ ಇದ್ದಂಥ  
 ಫಲವ ನೀ ಕಾಣದೆ ಬಲು ದಣಿವುದೇನೊ  
 ಗೆಳೆಯನಾಗಿ ಪಾರ್ಥಗೊಲಿದ ನಮ್ಮ ಸ್ವಾಮಿ  
 ಚೆಲುವ ಗೋಪಾಲವಿಠಲರೇಯನ ನೀನು  
 ಘಳಿಗೆ ಮರೆಯಬೇಡ ಬಲುಪ್ರಿಯ ಬಲುಪ್ರಿಯ

೬

ಆದಿತಾಳ

ತುವಾಗ ಆನಾಗ ಎಂಬುದು ಬೇಡನೊ  
 ದೇವನ ಸ್ಮರಣೆಯು ಬಾಹುದೆ ಕಾಲವು  
 ಪಾವಕ ಜಲದಲ್ಲಿ ಆ ವಾಯು ನಿಪ್ಪರು  
 ಅವ ಸೂರ್ಯ ಅವ ಅಧಿಷ್ಠಾನದಲ್ಲಿದ್ದು  
 ದೇವನ ಸ್ಮರಣೆಯು ಬರುತಿರಲಿ ಕಂಡ್ಯ  
 ಕಾನದೇವ ಬಿಡ ನಿನ್ನು ಗೋಪಾಲವಿಠಲ

೧

ಚೂತ

ಗೃಹಮೇಧಿ ಮಾಡಿ ನಿನ್ನ ಗೃಹದೊಳಗಿಪ್ಪಂಥ  
 ತ್ರಿಹರಿ ಗೋಪಾಲವಿಠಲನ ನೆನೆಕಂಡ್ಯ

೮೫ ಮಡಿ ಸುಳಾದಿ

ಧ್ರುವತಾಳ

ಮಡಿ ಮಾಡಬೇಕು ಒಳ್ಳೆನಡತೆ ಕಲಿಯ ಬೇಕೆಂ  
 ದೆಡಹಿ ಮುಗ್ಧ ತ ನೀರಮಡುವಿನೊಳಗೆ ಪೋಗಿ  
 ಬುಡುಗುಳಿಯಂತೆ ಮಿಂದು ಗುಡುಗುಡುಗುಟ್ಟುತಲಿ  
 ನಡುವೆ ಮಂತ್ರಗಳು ಕಡುವೆಗ ಪಟ್ಟಿನಾನು  
 ಬಡಿದು ಮುದ್ರೆಯಹಚ್ಚಿ ಬಡದೇಹ ತೊಳೆದು ನೀ  
 ಅಡಿಗಡಿಗೆ ಕಾಮಕ್ರೋಧ ಒಡಲೊಳು ಮಲಮೂತ್ರ  
 ಯುಡಿತ ರಕ್ತಮಾಂಸ ಕಡುಘೋರ ಇಂದ್ರಿಯಗಳು  
 ಕೊಡದೊಳು ಮಧ್ಯತುಂಬಿ ಮುಡಿಗೆ ಪೂನಾಲೆ ಸುತ್ತಿ  
 ಕಡು ಪರಿಮಳದ್ರವ್ಯ ಸುಗಂಧ ಲೇಪಿಸಿ  
 ನಡು ಬೀದಿಯೊಳಗಿಟ್ಟು ಬೆಡಗು ತೋರಿಸಿ ಇನ್ನು  
 ಮಡಿ ಮಾಡಿದರದು ಮಡಿಯಾಗ ಬಲ್ಲದೆ  
 ಕಂಡೆಡೆಯಲ್ಲಿ ವ್ಯಾಪ್ತನಾದ ಗೋಪಾಲವಿಠಲನೆಂದು  
 ವೃಥ ನುಡಿಯನೊಮ್ಮೆ ನುಡಿದು ಮಡಿಮಾಡಿದವ  
 ಮಡಿವಂತ ಮಡಿವಂತ ಮಡಿವಂತನೊ

೧

ಮಠ್ಯತಾಳ

ಮಡುವಿನೊಳಗೆ ಇದ್ದ ಕರಿರಾಜನ ನೋಡು  
 ಕಡುಭಲ ಭಕುತ ಸ್ರಹ್ಲಾದನ ನೋಡು  
 ಅಡವಿಯೊಳ್ಳೆನಿಸಿದ ಧ್ರುವದಾಯನ ನೋಡು  
 ಕಡುಪಾತಕಿಯಾದ ಅಜಾಮಿಳನ ನೋಡು  
 ಎಡೆಯಕೊಂಡೋಡಿದ ಹನುಮಂತನ ನೋಡು  
 ಕಡೆವೊದಲಿಲ್ಲದ ಮುನಿಗಳನೆ ನೋಡು  
 ಕಡಲಶಯನ ಗೋಪಾಲವಿಠಲನ ನಾಮ  
 ನುಡಿದರಲ್ಲದೆ ಮಡಿ ಮಾಡಿದಣೆದರೆ

೨

ತ್ರಿಪುಟತಾಳ

ಗುರುಮುಖ್ಯವಿರಬೇಕು ಹರಿದೈವವೆನ್ನಬೇಕು  
 ಸರಳುಸಕಾರ ಇರಬೇಕು ಪ್ರತಿಕ್ಷಣ  
 ಪರರು ತನ್ನವರು ಸಮರೆಂದು ತಿಳಿಯಬೇಕು  
 ಹಿರಿದು ಹಿಗ್ಗದೆ ತಾನಸ್ವತಂತ್ರನೆನಬೇಕು  
 ಪರಮಾಣು ಸ್ಥಳದಲ್ಲಿ ಹರಿವ್ಯಾಪ್ತನೆನ್ನಬೇಕು  
 ಈ-ಪರಿಯಲ್ಲಿ ತಿಳಿದರೆ ಅವನೆ ಮುಕ್ತಿಯೋಗ್ಯ  
 ಸಿರಿಯರಮಣ ನಮ್ಮ ಗೋಪಾಲವಿಠಲನ್ನ  
 ಕರುಣಕ್ಕೆ ಪಾತ್ರನಾದವನೆ ಇದನರಿವ

೩

ಅಟತಾಳ

ನಿತ್ಯ ಸಂಸಾರಿಗೆ ಅತ್ಯಂತ ದೂರವು  
 ದೈತ್ಯಗಂತು ಸ್ವಪ್ನದಲ್ಲಿ ನಾಸ್ತಿ  
 ಸತ್ಯ ಜೀವರಿಗೆ ಹರಿ ಕರುಣವನ್ನೆ ಮಾಡಿ  
 ತತ್ಪಾಭಿಮಾನಿ ದೇವತೆಗಳಿಗೆ ಪೇಳಿ  
 ಮೊತ್ತ ದೋಷಂಗಳ ಕಲಿಯಾಧೀನಮಾಡಿ  
 ಉತ್ತಮ ಕರ್ಮಂಗಳ ಮಾಡಿಸಿ  
 ಸತ್ಯ ಲೋಕಾಧಿಪನ ಕಲ್ಪಾಂತರದಲ್ಲಿ  
 ಸತ್ಯ ಜೀವಿಗಳು ವಿರಜೇಲಿ ಬ್ರಹ್ಮನ ಸಹ  
 ಮುಕ್ತಿಯೈದುವರು ಶಕ್ತ್ಯನುಸಾರದಿಂದ  
 ಸತ್ಯಸಂಕಲ್ಪ ಗೋಪಾಲ ವಿಠಲನ  
 ಧ್ಯಾಯರೆ ಧನ್ಯರೊ ಉತ್ತಮಮೋತ್ತಮರೊ

೪

ಆದಿತಾಳ

ಎತ್ತ ಪೋದರೇನು ಎತ್ತ ನಿಂತರೇನು  
 ಚಿತ್ತ ಬಂದಂತೆ ಚಿಗಿದಾಡಿ ದರೇನು  
 ಚಿತ್ತದಲ್ಲಿ ಹರಿಯಕಾಂಬುವ ಭಕ್ತರಿಗೆ

ಮತ್ತೆ ಇತರ ಜನರವರಿಗೆ ಸರಿಯೆ  
 ಮತ್ತೆ ವ್ಯಾಘ್ರನ ನೋಡಿ ನರಿ ಸುಟ್ಟುಕೊಂಡಂತೆ  
 ಚಿತ್ತಕ್ಕೆ ಬಂದ ಪರಿ ಪರಿಗಣನೆಯೇನೊ  
 ಉತ್ತಮೋತ್ತಮ ನಮ್ಮ ಗೋಪಾಲ ವಿಠಲನ  
 ಚಿತ್ತಾನುಸಾರ ನಡೆದವರೆ ಧನ್ಯರೊ

೨

ಜೊತ

ಆವಾವ ಕರ್ಮಗಳು ದೇವಗಪಿ=ತವಾಗಿ  
 ಜೀವರೆ ಧನ್ಯರೊ ಗೋಪಾಲವಿಠಲ

೮೫ ಸುಳಾದಿ

ಧ್ರುವತಾಳ

\* ಪ್ರಸ್ತಮಾಡುವಂಥ ಕರ್ತ ನಾನಲ್ಲವಯ್ಯ  
 ವಸ್ತು ಬೇರೆ ಇದ್ದಾನೆ ಒಳಗೊಳಗೆ ನೋಳ್ವುದು  
 ಪುಸ್ತಕವಲ್ಲ ವಿದು ಬಿಚ್ಚಿ ತೋರುವುದಕ್ಕೆ  
 ನಿನ್ನರಿಸಿ ನೋಡಿ ವಿವೇಕರು  
 ಅಸ್ತಮಾನುದಯತನಕ ಅದರಿವೆಯಾಗೊಬ್ಬ ಗೃ  
 ಹಸ್ತ ನಮಗೆಲ್ಲರಿಗೆ ಒಡೆಯ ಕಾಣೋ  
 ಹಸ್ತದಿ ಕನ್ನಡಿ ಪಿಡಿದು ಕರ್ತೃತ್ವ ಎನಗೆಂದರೆ  
 ಹೊಸ್ತು ಹೋದಾವು ನಿಮ್ಮ ವಚನಗಳು  
 ಹೊಸ್ತಿಯ ಮುಂದೆ ನಿಂತು ಗೋವಿಂದ ಎಂದರೆ  
 ವಸ್ತುವೆನಿಸುವುದೆ ದೇವ ನಮಸ್ಕಾರಕ್ಕೆ  
 ಕಸ್ತೂರಿ ಭರಣಿಯೊಳು ಪರಿಮಳಯಚ್ಚಿದ್ವರೆ  
 ವಸ್ತು ಇದೇ ಎಂಬೋರೆ ಭರಣಿಯನ್ನು

\* ಸಮಾರಾಧನೆ

ನುಸ್ತುರ ನಮಗಿದು ಅಸ್ತಿ ಕ ತನದಿ ನೋಡಿ  
 ಸ್ತುಸ್ತು ದಲ್ಲಿ ವೊದ್ದು ಯೋಚಿಸದೆ  
 ವಸ್ತುವಾಹನ್ನ ಗೋಪಾಲ ವಿಠಲನೆ  
 ಪ್ರಸ್ತಮಾಡಿಸುವ ಬಗೆಯ ಕೇಳಿ

೧

ಮಠ್ಯತಾಳ

ಒಂದು ಜೀವನಲ್ಲಿ ಕರ್ತೃವಾಗುವನು  
 ಒಂದು ಜೀವನಲ್ಲಿ ಭೋಕ್ತೃವಾಗುವನು  
 ಒಂದೊಂದು ಸದಾರ್ಥದಲ್ಲಿ ತಾನೆಯಿದ್ದು  
 ಒಂದೊಂದು ರೂಪದಿ ಒಂದೊಂದಾಗಿ ಬಂದು  
 ಒಂದಕ್ಕೊಂದು ಭೋಗ ಒಂದು ವಿಷಯದಲ್ಲಿ  
 ಒಂದೇ ಒಂದಾಗುವನೆಂದರಲ್ಲಿ ನೋಡಾ  
 ಒಂದರ ದ್ವಾರದಿ ಒಂದಕ್ಕೆ ಫಲವೀವ  
 ಒಂದರಲ್ಲುಣಿಸುವ ಒಂದರಲ್ಲಿಪ್ಪ  
 ಒಂದರಲ್ಲಿ ಇಲ್ಲವೆಂಬ ವಚನಸಲ್ಲ  
 ಒಂದೆ ದೈವ ನಮ್ಮ ಗೋಪಾಲ ವಿಠಲ  
 ವಂದಿಸಿ ತಿಳಿದವರಿಗಾನಂದ ಬಡಿಸುವ

೨

ರೂಪಕತಾಳ

‘ತಾ’ಯೆಂದೆನಿಸಿಕೊಂಡು ತಾನೆ ತಾಹವನು  
 ‘ಬಾ’ಯೆಂದೆನಿಸಿಕೊಂಡು ತಾನೆ ಬಾಹವನು  
 ‘ವೋ’ ಎಂದೆನಿಸಿಕೊಂಡು ತಾನೆ ವೋಗುವನು  
 ‘ಕೋ’ ಎಂದೆನಿಸಿಕೊಂಡು ತಾನೆ ಕೊಂಬುವನು  
 ‘ಆ’ಯೆಂದು ‘ಕ್ಷ’ಯೆಂದು ಐವತ್ತೊಂದಕ್ಷರ  
 ಬಾಯಿಂದ ಉಚ್ಚರಿಸಿ ಕಾಯಶುದ್ಧಿಯ ಮಾಡಿ  
 ನಾಯಾ ವೊಂದಿಸದಂತೆ ತತ್ವಗಳೆ ತೋರಿಸಿ  
 ತಾಯಾಸುಕೊಂಬನು ತಡವಿಲ್ಲದೆ ಭಕುತಿ

బాయ బడియ భక్తరింద ఆద కర్మ  
 బాయ బడివ భక్తరల్లదవర నిన్ను  
 నాయకనాగి సర్వరంతరంగది నింతు.  
 నియామకనాగి నిత్య కుణిస్యాడువ  
 మాయారహిత దేవ గోపాల విఠల  
 తాయీ లాలిసిదంతే తన్నవర పూరివ

౨

ఝంసేతాళ

నానే కర్తనీందు నాల్కు దిక్కుగళింద  
 నానా పదార్థగళిను తరిస  
 జ్ఞానవిల్లదే యజ్ఞ స్నానగోదాన ఘో  
 దాన హిరణ్యదాన భూసురరిగుణిసే  
 నానావ్రత జాంద్రాయణాగళిన్ను  
 గానగాయిత్రి జపమంత్రగళు  
 ఏను ఏసేందు కర్మగళ మాడిదరు  
 త్రినివాసను ఇదరిందోలియను  
 కాణదకర్మవనంత మాల్పుదక్కింత  
 జ్ఞాన పూర్వకది గేలువ యోజనే  
 నీను ఎన్న స్వామి నాను నిన్న భృత్యనేందు  
 ద్యేన్యబట్టుదక్కేనేను సమానవుంటి  
 దానవాంతక గోపాల విఠలరీయ  
 నీనే గతియిందవగే నిజవ తిళిసువ

౩

త్రిపుటితాళ

నిత్యదల్లి నిష్కామకర్మగళ నూడే  
 ప్రత్యక్షదల్లి తానింతు ఫలవివ  
 సత్య అదకే ఫలవిత్తరీ తస్మీను

ಭಕ್ತರರಿಚ್ಚೆಗನಾಗಿ ಬಹುಬೇಗ ಒಲವನು  
 ಮತ್ತೊಂದು ಫಲಕ್ಕಾಗಿ ಮತ್ತೊಂದು ಕರ್ಮಮಾಡೆ  
 ದೈತ್ಯರ ದ್ವಾರದಿ ಫಲಗಳನೀವನು  
 ನಿತ್ಯವಲ್ಲವೋ ಅದು ತಾತ್ಕಾಲಿಕ ಸುಖ  
 ಚಿತ್ತಜನ್ಯೆಯನ ಚಿತ್ತಹೀಗೆ  
 ಭಕ್ತರಾದವರಿಂಥ ಕರ್ಮಮಾಡಿದರೆ  
 ಕ್ಲಷ್ಟಿಗೆ ಕಡಮಿಲ್ಲ ಅಧಿಕಾನಂದವು ಪ್ರಾಪ್ತ  
 ಉತ್ತಮ ಅಪರೋಕ್ಷ ಆದಮೇಲಕೆ ಹೀಗೆ  
 ಆಶುಮಾರ್ಥವಾಗಿ ಹಿಂದೆ ಮಾಡಿದ ಕರ್ಮ  
 ಜತ್ನಾಗಿ ಪ್ರಾರಬ್ಧ ಉಣ್ಣಿಸುವುದು ಸಂ  
 ಚಿತ ಆಗಾನಿಯು ನಾಶವಹೆದು ಕ್ಷಣದಿ  
 ಸತ್ಯಸಂಕಲ್ಪ ಗೋಪಾಲ ವಿಠಲನ್ನ  
 ಭಕ್ತರಿಗೆ ಕೇಡಿಲ್ಲ ಭಯವಿಲ್ಲವೋ

೨

ಆಚತಾಳ

ಒಂದು ಫಲವು ಒಬ್ಬನಿಂದಾದರೆ ಇನ್ನು  
 ಎಂದಿಗೂ ಅವನ ಉಪಕಾರ ಮರೆಯದೆ  
 ಬಂಧಕನವಗೆ ಅನಾದಿ ಕಾಲದಿಂದ ತನ್ನ  
 ಚೆಂದುಳ್ಳ ನೋಟದಿ ಆನಂದ ಬಡಿಸುವ  
 ಹಿಂದೆ ಮುಂದೆ ಅನಿಮಿತ್ತ ಬಾಂಧವನಾಗಿ  
 ಇಂದಿರಾಪತಿ ದಯಾಸಿಂಧು ಕರುಣಾಳು  
 ಕಂದರ್ಪ ಜನಕ ಗೋಪಾಲ ವಿಠಲನ್ನನನ  
 ಎಂದಿಗೂ ಮರೆಯದೆ ಮನಮಂದಿರದೊಳಗೆ

ಆದಿತಾಳ

ಮಾಡಿ ಬಲ್ಲಾಳು ಒಂದದರಿಂದಲಿ  
 ನೋಡಿ ಬಲ್ಲಾಳು ಒಂದದರಿಂದಲಿ

ಕೂಡಿ ಬಲ್ಲಾಶ್ರಿ ಒಂದದರಿಂದಲಿ  
 ಬೇಡಿ ಬಲ್ಲಾಶ್ರಿ ಒಂದದರಿಂದಲಿ  
 ಗಾಡಿಕಾರ ಗೋಪಾಲ ವಿಠಲ ನೊ  
 ಕಾಡಿ ಬಲ್ಲಾಶ್ರಿ ಒಂದದರಿಂದಲಿ

೨

ಜೊತ

ಕರ್ತೃ ಎನಿಸುವ ನಮ್ಮ ಕರ್ತೃವೆ ತಾನಾಗಿ  
 ಸೂತ್ರಧಾರ ಗೋಪಾಲ ವಿಠಲ ಕಾಯ್ತೆ

೮೬ ರಾಗ ಕಾಂಚೋದಿ ಝಂಪತಾಳ

ಸಂತೈಸು ತವದಾಸನೆಂತೆನ್ನನು

೪

ಸ್ವಾಂತದಲಿ ನೆಲೆಸಿ ಎಕಾಂತ ಭಕ್ತೋತ್ತಮನೆ

೫

ವಾಗೀಶ ಮುನಿಕರಾಂಬುಜದಿಂದ ಸಂಭವಿಸಿ

ಆಗನೋಕ್ತಾರ್ಥಗಳ ಶಿಷ್ಯರಾದ

ಭಾಗವತ ಜನರಿಗುಲ್ಲಾಸದಲಿ ಬಿಡದೆ ಚಿ

ನ್ನಾಗಿ ವ್ಯಾಖ್ಯಾನವನು ಪೇಳ್ವ ಗುರು ಸುರತರುನೆ

೬

ವೋದ ತೀರ್ಥಾನುಜರ ವಂಶಾಂಬುನಿಧಿ ಚಂದ್ರ

ಬಾಧಿಸುವ ದುಶ್ಯಾಸ್ತ್ರಗಳನೆ ಮುರಿದು

ವಾದದಿಂದಲಿ ಸಕಲ ಮೇದಿನಿಯೊಳಿಷ್ಟ ದು

ರ್ವಾದಿಗಳ ಭಂಗಿಸಿದೆ ಮಾಧವನ ಪ್ರಿಯನೆ

೭

ಕಲಿಕೃತಾಚರಣೆಗಳು ಬಲಿಯೆ ಹರಿಯಾಜ್ಞೆಯಿಂ

ದಿಳಿಯೊಳವತರಿಸಿ ಸಜ್ಜನರಿಗೆಲ್ಲ—

ತಿಳುಹಿ ಪರತತ್ವವನು ಶಾಸ್ತ್ರ ಮುಖದಿಂದ ಯತಿ

ಕುಲತೀಲಕ ನಂಭಿದವರಿಗೆ ನಿತ್ಯ ಸುರಧೇನು

೮

ಪಾದಚಾರಿಗಳಾಗಿ ತೀರ್ಥಯಾತ್ರಿಗಳ ಸ  
 ಮೋದವಲಿ ಚರಿಸುತಲಿ ಚಮತ್ಕೃತಿಯಲಿ  
 ಸಾಧು ಸಮ್ಪತ್ತವಾಡ ತೀರ್ಥ ಪ್ರಬಂಧವನು  
 ಆದರದಿ ರಚಿಸಿದ ಮಹಾ ವಯಾಂಬುಧಿಯೆ

೪

ಕ್ಷೋಭಕಾಲದಲಿ ಸಂಚರಿಸುತ್ತಲಿರಲು ಆ  
 ಯೋಬಲದಿ ನೈವೇದ್ಯ ಕಲಹದಿಂದ  
 ಕ್ಷೇಬಗರ ಮಿಶ್ರಿತಾನ್ನವನುಂಡು ಕರಗಿಸಿದೆ  
 ತ್ರಿಭಾರತೀ ರಮಣನ-ಹರಿಯ ಕರುಣದಲಿ

೫

ಚಂದ್ರಕಾಚಾರ್ಯರಲಿ ಶಿಷ್ಯರೆಂದೆನಿಸಿ ಆ  
 ನಂದದಿಂದಲಿ ವ್ಯಾಸಪ್ರತೀಕವನ್ನು  
 ತಂದು ನಿರ್ಭಯದಿ ಸರ್ವತ್ರದಲಿ ಮೆರೆದೆ ಯೋ  
 ಗೀಂದ್ರದಂಡಕಷಾಯ-ಧರಿಸಿದ ಗುರುವೆ

೬

ಅಂಕದಲ್ಲಿದ್ದ ಬಾಲಕನ ಬರುತಲೆ ಕಂಡು  
 ಶಂಖ ಚಕ್ರಾಂಕಿತನು ಈತನೆಂದು  
 ಶಂಕಿಸದೆ ಎನಗೆ ಪ್ರಾಗ್ಜ್ಞದಲಿ ಪೇಳ್ವಿ ಅಕ  
 ಳಂಕ ಸನ್ಮಹಿಮ ಹಯಮುಖನ ದಾಸಾಗ್ರಣಿಯೆ

೭

ಮಾರಪಿತ ನೀರಜಾಸನ ತೀವ್ರಗಮನ ಪ  
 ದ್ಮಾರಿ ಮೌಳಿಗಳಿಂದ ಸಹಿತರಾಗಿ  
 ಸಾರ ಶ್ವೇತದ್ವೀಪದೊಳಗಿಷ್ಟ ತೆರನಂತೆ  
 ಛೇರವ್ಯಂದಾವನದಿ ತೋರುವೆ ನಿರಂತರವೆ

೮

ಸನ್ಮಹಿಮ ವೇಣುಗೋಪಾಲ ವಿಠಲ ಯದುವ  
 ರೇಣ್ಯನ ಕೃಪಾಪಾತ್ರನೆಂದೆನಿಸುವ  
 ಘನ್ನ ಋಜುಗುಣದೊಳಗೆ ಮಾನ್ಯನಾಗಿಹೆ ಸುಪ್ರ  
 ಸನ್ನ ದ್ವಿಜಕುಲರನ್ನ ನಂಬಿದೆನೊ ನಿನ್ನ

೯

೮೨ ರಾಗ ಆನಂದ ಭೈರವಿ ಅಪತಾಳ

ನಂದಗೋಪನ ಕುಮಾರಿ  
ಇಂದಿರೆ ಆನಂದಕಾರಿ  
ಸುಂದರಾಂಗ ನರಸಿಂಗನ ಪಟ್ಟಿದರಾಣಿ ಪ.

ಕುಂಚಿತ ನೀಲಕುಂತಳೆ  
ಕುಂಕುಮ ಶೋಭಿತಫಾಲೆ  
ಚಂಚಲ ಚಕೋರಾಂಬಕ  
ಚಂಪಕನಾಸಿಕೆ  
ಪಂಚಪಾಂಡವ ಪಾಲಿಕೆ  
ಪಾಹಿರಮಾದೇವಿ ಬಹಿರ  
ಸಿಂಘಲಾಂಘನೆ ದುರ್ಗಿ ಭಕ್ತವಾಂಛಿತದಾಯಿ ೧

ರಕ್ತ ಚಂದನಲಿಪ್ತಾಂಗಿ  
ರಾಜಿತ ಕುಂಡಲ ಕರ್ಣಿ  
ರಕ್ತ ಮಾಲ್ಯಾಂಬರಧರೆ  
ಕೇಯೂರ ಹಾರೆ  
ರಕ್ತ ಪುಲ್ಲಾಂಭೋಜನೇತ್ರೈ  
ರಮಣ ವಕ್ಷಾಂಕ ಕ್ಷೇತ್ರೈ  
ರಕ್ತಾಧರೋಷ್ಯ ಸಾದಪಾಣಿ, ಕಲ್ಯಾಣಿ ೨

ಅಷ್ಟ ಬಾಹು ಬ್ರಹ್ಮಚಾರಿ  
ಅಂಬರ ಭೂಮಿ ನಿಹಾರಿ  
ಅಷ್ಟಾಯುಧ್ವದಿವ್ಯಧಾರಿ  
ಅಸುರಾರಿ ಎನ್ನ  
ಕಷ್ಟ ಬಾಹಿರಂತರ ಶತ್ರು  
ದುಷ್ಟರ ದೂರ ಓಡಿಸಿ  
ಶ್ರೇಷ್ಠ ಸಂಗ ವಿಷ್ಣು ಭಕ್ತಿ ಕೊಟ್ಟು ರಕ್ಷಿಸಿ ೩

ಭರ್ಗ ಬ್ರಹ್ಮಾದ್ಯ ನಿಮಿಷ  
 ವರ್ಗ ಸಂಸೇವಿತೆ ದೇವಿ  
 ಸ್ವರ್ಗಾಪವರ್ಗ ಪ್ರದಾತೇ  
 ಸರ್ವಾಭೀಷ್ಟ ದಾತೇ  
 ದುರ್ಗಮ ಭವಾಬ್ಧಿಯಿಂದ  
 ನಿರ್ಗಮಗೈಸು ನಂಬಿದೆ  
 ಭಾರ್ಗವಿ ಶ್ರೀದುರ್ಗಿ ಜಗತ್ಸರ್ಗಾದಿ ಕರ್ತೃಣಿ ೪

ವಾರಿರೂಪಿ ನಿನ್ನ ಪರಿ  
 ವಾರದ ಭಯವೆಂದೆಂದು  
 ತಾರದಿರೆ ಎನ್ನ ಕುಲಕೆ  
 ತಾಯಿ ನಂಬಿದೆ  
 ಘೋರ ಅನಾದಿ ಅವಿದ್ಯಾ  
 ಹಾರ ಹೊಯ್ದು ಹೃದಯದಿ  
 ತೋರೆ ಶ್ರೀಗುರು ಗೋಪಾಲವಿಠಲ ನಂಘ್ರಿಯ ೫

೫೮ ರಾಗ ಪಂಕಜವರ್ಷಿ ರೂಪಕತಾಳ

ನಾಚಿಕಿಲ್ಲವೋ ಎನಗೆ ನಾಚಿಕಿಲ್ಲವೋ ೫.

ಸೂಚಿಸಿದರೂ ತಿಳಿಯದಲೇ  
 ಯೋಚಿಸುವೆನು ವಿಷಯಗಳನು ೬.

ಮೃತ್ಯುಬಾಯ ಒಳಗಿನಿಂದ  
 ಕಿತ್ತುತಂದ ಕರುಣಿ ಪುರು  
 ಷೋತ್ತಮನ್ನ ನೆನೆಯದೆಲೆ  
 ಹೊತ್ತುಗಳೆದೆ ಹರಟೆಯಿಂದ ೧

ಗೇಣುಹೊಟ್ಟೆಗಾಗಿ ಪೋಗಿ  
 ಣಾಣದೆತ್ತಿನಂತೆ ತಿರುಗಿ  
 ಕೋಣನಂತೆ ತಿಂದು ಬಲಿತು  
 ಧೇನಿಸದಲೆ ನಿನ್ನ ಮರೆತೆ ೨

ಬಂದ ಕಾರ್ಯ ಒಂದು ಇವ  
ನಿಂದ ಆಗಲಿಲ್ಲವೆಂದು  
ಮಂದಹಾಸದಿಂದ ದೇವ  
ವೃಂದ ನೋಡಿ ನಗುತಲಿಹುದು ೨

ಲೋಲತನದ ಕಾಲಕಳೆದೆ  
ಕಾಲಗಂಜದೆ ಕರುಣೆ ನೀ ಕೃ  
ಪಾಳು ಎಂಬೊದಲ್ಲ ದೆನ್ನ  
ಆಳುತನವ ಪೇಳಲೇನು ೪

ಪಿಡಿದನೇಲೆ ಬಿಡುವನಲ್ಲ  
ಬಡವನಲ್ಲ ಬೇಡಿದುದನು  
ಕೊಡುವ ಲಕ್ಷ್ಮಿಯೊಡೆಯ ನೀನು  
ಎಡರ ತೊಡರ ಬಿಡಿಸಿ ಸಲಹೊ ೫

ಹಿಂದೆ ಹೋದ ಜನ್ಮವೇನು  
ಮುಂದೆ ಬಾಹ ಜನ್ಮವೇನು  
ಇಂದುವೋದ ಮುನಿಯಮತವ  
ಪೊಂದಿದುದರ ಚಂದವೇನು ೬

ವರದಗೋಪಾಲ ವಿಠಲ  
ಘೋರೆಯೆ ಎನ್ನ ಅವಗುಣಗಳ  
ಮರೆದು ಕರುಣದಿಂದ ಪೊರೆಯೊ  
ಕರವಮುಗಿವೆ ಶರಣಾಭರಣ ೭

### ಲಲಿತ ಸುಳಾಶಿ

ಧ್ಯಾನತಾಳ

ಅಜಭವಸುರ ಮಕುಟ ಸಂಘಟಿತದ  
ರಜದಿಂದ ನಿರಾಜಿತ ಚರಣ

ನಿಜಸತಿ ಶ್ರೀವನಿತೆ ಕರಾಂಬುಜಗಂಗೊಪ್ಪುವ  
 ಕುಚ- ಕುಂಕುಮಾಂಕಿತಚರಣ  
 ಗಜಮುಖನೈಯನ ಮೌಳಿಯನಾ  
 ಕಜನ ನಿನ್ನು ಗಾಸಡೆದ ಶ್ರೀಚರಣ  
 ದ್ವಿಜಸತಿ ಅಂಜನೇಯರ ಕರಾಂ  
 ಬುಜಗಳಲೊಪ್ಪುವ ಶುಭಚರಣ  
 ಧ್ವಜವಜ್ರಾಂಕುಶ ಹಲಯವ್ಯಾಂ  
 ಬುಜ ರೇಖೆಯಿಂಲಾಂಛಿತ ಚರಣ  
 ಕುಜನ ಕೈರವ ನಿಕರಾಂಬುಜ ಸಖ ಮಾಧ್ಯಂದಿನ ಚರಣ  
 ಭುಜಗಾಚಲ ವಲ್ಲಭ ವೇಂಕಟ  
 ಗುರು ಗೋಪಾಲ ನಿತ್ಯಲ  
 ತ್ರಿಜಗೇಶ್ವರ ಎನ್ನ ಹೃದಯಾಂ  
 ಬುಜದಲ್ಲಿ ನಿಲ್ಲಿಸೊ ನಿನ್ನ ಚರಣ

ಮತ್ಯತಃ

ಪದ ಯೋಗ ತಪಸು ಚ್ಯಾನ ಮಹಾಚ್ಯಾನ  
 ಮೊದಲಾದ ಐವರೊಳೊಂದು ಸಾಧ  
 ನದ ಪಾದಿಯನರಿಯೆ ನಾನು ನಿನ್ನ ಶ್ರೀ  
 ಪದ ಭಜನೆಯ ಬೇಡಿಬಯಸಲು ನಿ  
 ನೋದಮಾಡಿ ನಗರೆ ಸಜ್ಜನರು  
 ಕ್ರೋಧ ಲೋಭ ಶೀಲ ಸತತ ಪರ  
 ರಾಧನ ಲೋಲ ಜಾತನೊ  
 ಖೇದಕ್ಕೆ ನಿದಾನಕರ್ಮವನೆಸಗಿ  
 ಮೋದ ಪರಂಪರೆಯ ಬಯಸುವೆ  
 ಯಾದವ ಕುಲಾಬ್ಧಿ ಚಂದಿರನೆ  
 ಹೇ ದಯಾಬ್ಧಿ ಶ್ರೀನಿವಾಸನೆ  
 ನೀ ದಯದಿಂದೆನ್ನ ಸಲಹಬೇಕು

ಉದರಪಾದ ಶೈಲಸದನ ತ್ರೀಹರೇ  
 ಆದರಿಸರ ನಾ ಕಾಣದೆ ನಿನ್ನ  
 ಪಾದಕಮಲದ ನೆಲೆಸಾರಿದೆ  
 ಮೋದಪೂರ್ಣ ಗುರು ಗೋಪಾಲ ವಿಠಲ

೨

ರೂಪಕತಾಳ

‘ಯವ್ಯವೇಷ ತೃಣುತೇ ತೇನಲಭ್ಯತಃ’ ಎಂಬ ನಿ  
 ಗಮದುಕ್ತಿಯನಿಲ್ಲಿ ಸಫಲಮಾಡಲೊ ಸ್ವಾಮಿ  
 ರಮದಮ ಯಮನಿಯಮಾದಿ ಸಾಧನವೆಲ್ಲಾ  
 ತುಮದಲ್ಲಾ ತುಮನಾಗಿ ನಿಂತು ಮಾಡಿಸ ಮಾಯಾ  
 ರಮಣನೆ ನೀನೊಲಿಯಲು ಸ್ರಾಪ್ತಿಸದೊಂದಿಲ್ಲ  
 ಸುಮಹಿಮ ನಿನ್ನ ಕರುಣವೆ ಮುಖ್ಯವೊ  
 ಮಮಸ್ವಾಮಿ ಹೃಹೃತ್ತಮಸಖ ಪ್ರಿಯಬಂಧು  
 ಪಮಪ್ರಾಣ ಗುರು ನಮೋ ನಮೋಶೇಷ  
 ಕ್ಷಮಾಧರೇಶ ಕಮಲೇಶ ತ್ರೀ  
 ಗುರು ಗೋಪಾಲ ವಿಠಲ ನಿ  
 ಗಮ ವಂದ್ಯ ಒಲಿದೆನ್ನ ಸಲಹೊ ಸ್ವಾಮಿ

೩

ಝಂಪತಾಳ

ನಿನಗೆ ಎದುರಾರೊ ನೀಮಾಡೆ ಮುರಿವನ್ಯಾಶೊ  
 ಅಣೆಮಾಡಿದ್ದು ಕೆಡಿಸೆ ಮತ್ತುಳಿಸುವರಾರೊ  
 ವನಜಜಾಂಡ ಸೃಜಿಸಿ ಪಾಲಿಸಿ ಕೆಡಿಪಧೀರ  
 ತೃಣ ಮೇರುಮಾಳ್ಳೆ, ತೃಣಮಾಳ್ಳೆ ಮೇರುವನ್ನು  
 ವನಜಭವ ಭವಾದಿಗಳೆ ಜನನಾದಿಬಂಧ ಮೋ  
 ಚನಮಾಡಿ ನಿಜಸುಖವನುಭವವೀನೆ  
 ಅನಲನಿಂದುದಕ ಪುಟ್ಟಿಸಿದ ಅಘಟಿತ ಘಟಿತ  
 ಅನಂತೈಶ್ವರ್ಯ ಹರೇ ಅಪ್ರಮೇಯ

ಕ್ಷಣದೊಳಗೆ ಸಿದ್ಧರನುಮಾಳ್ಳೆ ನೀನೊಲಿಯಲು  
 ವನಕೆಬಾರದಿರೆ ಸುಮ್ಮನೆ ನೋಡುವೆ  
 ನಿನಗಲ್ಲದೀಶಕ್ತಿ ಸಲ್ಲದಿನ್ನೊಬ್ಬರಿಗೆ  
 ಮನಕೆ ಅನುಭವ ಸರ್ವಸಜ್ಜನ ಸಮೃತ್ತ  
 ಘಣಿಶೈಲಸದನ ಗುರು ಗೋಪಾಲ ನಿತ್ಯಲ  
 ಮಣಿದು ನಮಿಸುವೆ ಒಲಿದು ಸಲಹೊ ಸ್ವಾಮಿ

೪

ತ್ರಿಪುಟತಾಳ

ಆ ಮಹಾ ಕಾಲ ಕರ್ಮ ನಿದ್ಯಾಚಾಲ  
 ಭೂ ನೊದಲು ಭೂತೈದು ಮರೆಯ  
 ಈ ಮನಸು ದಶಹೃಷೀಕದಧಿಪರು ಕರಣಗಳಲ್ಲ  
 ನೇಮಿಸಿದಂತೆ ಸಾಧನ ಮಾಡಿಪರಲ್ಲದೆ  
 ಭೂಮಿಯೊಳು ಬೇರೆ ಸ್ವಾತಂತ್ರ್ಯವುಂಟೆ  
 ಈ ಮನೋಹರ ನೀನೆ ಬಂಧಕನೋಚಕನು  
 ಈ ಮೂಲವನರಿಯ ! ಸ್ವಭಾವದಲ್ಲಿ  
 ಭ್ರಾಮಕನಾಗಿ ಸಂಚರಿಸುವೆನೆನ್ನನು  
 ಪ್ರೇಮದಿಂದ ಕರಪಿಡಿದು ಸಲಹೊ ಸರ್ವೇಶ  
 ಸ್ವಾಮಿ ಸರೋವರ ತೀರವಾಸ ತ್ರಿ  
 ಧಾಮ ಗುರು ಗೋಪಾಲ ವಿತ್ಯಲ  
 ಕಾಮಿತಪ್ರದ ಕರುಣೆ ನಿನ್ನ ಸುನಾಮವನೆ ನುಡಿಸೊ

೫

ಅಟತಾಳ

ದಕ್ಷಿಣಾಮನೋಹರ ಲಕ್ಷ್ಮಣಾಗ್ರಜ ನನೊ  
 ದಕ್ಷಿಣಾಕ್ಷಿಯಲ್ಲಿಪ್ಪ ಸ್ಥೂಲಭುಕ್ತುವೆ ನನೋ  
 ದಕ್ಷಿಣಿಸಖನೆ ಕಂಠಗತ್ಯೆಜಸ ನನೋ  
 ಲಕ್ಷ್ಮಿವಕ್ಷನೆ ಹೃದಯಸ್ಥಪ್ರಾಜ್ಞನೆ ನನೊ  
 ನೊ ಸ್ವದಾಯಕ ತುರಿಯನೆ ನನೊ

ಸಾಕ್ಷಿಜೀತನ ನಿರವಧಿಕಸುಖನೆ ಸರ್ವಾ  
 ಧ್ಯಕ್ಷನೆ ಎನ್ನ ಬಿನ್ನ ಪನಿದು ಲಾಲಿಸು  
 ಚಕ್ಷುವೆ ಮೊದಲಾದ ಸರ್ವ ಇಂದ್ರಿಯಗಳು  
 ಈಕ್ಷಣ ಶ್ರವಣ ಅದನಾಘ್ರಾಣಾಲಿಂಗನಾದಿ  
 ಮೋಕ್ಷಕ್ಕೆ ಪ್ರತಿಕೂಲವಾದ ದುರ್ವಿಷಯವ  
 ಪೇಕ್ಷಿಸುತ್ತಿದೆ ಸತತ ಶಿಕ್ಷಿಸಿ ಗೆಲಲೆನಗೊಶವಿಲ್ಲ  
 ದಕ್ಷಕ ನಿನಗೆ ಮೊರೆಯನಿಟ್ಟಿ ಕರುಣಾಳೊ  
 ಸಾಕ್ಷಿಮಾತ್ರವು ಇದನೊಪ್ಪದೆ ನಿನ್ನನ  
 ಪೇಕ್ಷಿಸುತ್ತಿದೆ ಹರಿಯೆ  
 ರಕ್ಷಿಸಬೇಕೆನ್ನ ನಾನು ನಿನ್ನ ವರವ  
 ಚಕ್ಷುಶ್ರವಣ ಗಿರೀಶ ಸರ್ವಾಪ  
 ರೋಕ್ಷಿ ಸರ್ವೇಶ ಗುರು ಗೋಪಾಲ ವಿಠಲ  
 ಸೂಕ್ಷ್ಮಭಕ್ತರ ಪಕ್ಷಪಾಲ ಒಲಿದು ಕಾಯೊ

೬

ಆದಿತಾಳ

ತನುನಿನ್ನಯ ಬಂಧುರ ಚರಣತಕ್ಕೈಸಲಿ  
 ಅನುಕಾಲ ಕಿವಿ ನಿನ್ನ ಮಹಿಮೆಯ ಕೇಳಲಿ  
 ಅನಘ ನಿನ್ನ ಕೊಂಡಾಡಲಿ ನಾಲಿಗೆ  
 ಮಣಿದು ನಮಿಸಲಿ ಶಿರ ನಿನ್ನ ಚರಣಕ್ಕೆ  
 ಮನಸು ಸತತ ನಿನ್ನ ಸುಕ್ರಿಯ ರೂಪವ  
 ನೆನೆದು ಸುಖವಗೊಳ್ಳಲಿ ಆವಾಗಲಿ  
 ಇನಿತಲ್ಲದೆ ನಾನಾ ವಿಷಯಗಳನ್ನು  
 ಕನಸಿಲಾದರೂ ನೆನೆಸದ ತೆರನಾಡೈಯ  
 ಎನಗೆ ನಿನ್ನೊಲಿಸಲು ತಿಳಿದು ತಿಳಿಯದು  
 ನಿನಗೆ ನೀ ದಯಮಾಡಲಿ ಬೇಕು  
 ಅನಿಲಾಶನ ಶೈಲಾಧಿಪ ಹರಿ ಮಾ  
 ಮನೋಹಾರಿ ಗುರು ಗೋಪಾಲ ವಿಠಲ ನಿನ್ನ  
 ಮನದಲ್ಲಿದ್ದದ್ದೆ ನೂಡೈಯ ಎನಗದೇ ಸಮೃತ

೭

ಜೊತೆ

ದೋಷಗಳೆನಿಸದೆ ನೀನೊಲಿದು ಪಾಲಿಸೊ  
ಶೇಷಪರ್ವತನಾಥ ಗುರು ಗೋಪಾಲ ನಿಲಲ

೮೯ ರಾಗ ೪ನ್ಯಾಸಿ ಅಟತಾಳ

ಪರಣ ಜನರನ್ನು ವೊರೆವ ಭಾರತಿ ನಿನ್ನ  
ಜರಣಕ್ಕೆರಗುವೆ ಕೈ ಮುಗಿವೆ ಪ.

ಕರೆಕರೆಗೊಳಿಸುವ ಕಠಿಣ ಭವವನೆಲ್ಲ  
ಪರಿಹರ ಮಾಡಬೇಕು-ಪರಾಕು ಅ.

ತುತೆಯನಾಡುವೆ ನಿನ್ನ ಸುತನ ಭಿನ್ನ ಪವನ್ನ  
ಅತಿಶಯದಿ ಕೇಳಬೇಕು,- ಈ ವಾಕು  
ನುತಿಯಂತ ಜನರೆನ್ನ ಮಾನ್ಯ ಗೊಳಿಸುವಂಥ  
ಜಿತವಾದ ಭಾಗ್ಯವೀಯೇ-ನೀಕಾಯೇ ೧

ಕಾಮಾದಿಗಳನೆಲ್ಲ ನೇಮದಿ ಗೆಲುವಂಥ  
ಪ್ರೇಮಕವಚ ತೊಡಿಸೇ, ಉದ್ಧರಿಸೇ  
ಹೇಮಕಾನುನಿ ಭೂಮಿ ಹೇಯವೆಂದೆನ್ನಿಸೆ  
ಸೋಮಶೇಖರನ ಜನನಿ-ಸುಜ್ಞಾನಿ ೨

ನಾತೆ ಎನ್ನದು ಒಂದು ಮಾತು ಲಾಲಿಸುವುದು  
ನಾತನ ನಿಜ ದಯತೆ, ಪ್ರಖ್ಯಾತೆ  
ದಾತ ಶ್ರೀವರದ ಗೋಪಾಲ ನಿಠಲನ್ನ  
ಅತುಮದೊಳು ನಿಲಿಸೆ-ಸುಮನಸೆ ೩

೯೦ ರಾಗ ಕಾಪಿ ಝಂಪಿತಾಳ

ಕರುಣೆ ಕಾಯೊ ರಾಘವೇಂದ್ರ ಗುರುವೆ ಪ.  
ನೆರೆನಂಬಿದವರ ಕಾನಿತ ಕಲ್ಪತರುವೆ ಅ.

ತಿರ್ಥಸಾದನ ವಾದ ಪಂಕಜ ಭೃಂಗ  
 ಧೂರ್ತವಾದಿಗಳಂಧತಿಮಿರ ಪತಂಗ  
 ಕಾರ್ತಸ್ವರಲೋಷ್ಟ ಸಮಚಿತ್ತ ಸಂಗ  
 ಆರ್ತಜನರ ಪಾಲ ಅತಿದಯಾಪಾಂಗ  
 ಸೋತ್ತಮರಾನಿಷ್ಟ ಪುಣ್ಯವೆಂಬೋದು  
 ಧೃತ್ಯರ ಸುಖಕೆ ಕಾರಣವಾಗಿಹುದು  
 ಕ್ಲಷ್ಟವಾಗಿದೆಯೆಂದು ನಂಬಿದೆ ಇಂದು  
 ಇತ್ತು ಪಾಲಿಸಬೇಕು ದೀನಜನರ ಬಂಧು  
 ಮರುವಂತ ಮಧ್ಯಮತಾಬ್ಧಿ ಚಂದಿರನೆ  
 ದುಃಖತ ಜೀನೂತ ಪ್ರಚಂಡ ಮಾರುತನೆ  
 ಪರಮ ಕಲ್ಯಾಣ ಸದ್ಗುಣ ರತ್ನಾಕರನೆ  
 ಗುರು ಗೋಪಾಲ ನಿಠಲನ ಚರಣ ಭಜಕನೆ

೧

೨

೩

### ೯೦ ಉಗಾಭೋಗ

ಎಲ್ಲಿನೋಡಲು ನೀನಿಲ್ಲದ ಸ್ಥಳವಿಲ್ಲ  
 ಎಲ್ಲೆಲ್ಲಿ ನೀನು ಎಲ್ಲ ಪ್ರೇರಕ ನೀನು  
 ಎಲ್ಲಕ್ಕೆ ಭೇದ ಎಲ್ಲ ನಿರ್ಲೇಪ  
 ಚಿಲ್ಲರೆ ದೈವರ ಗಂಡ ಗೋಪಾಲ ವಿಠ್ಠಲ ನಿನ್ನ  
 ಬಲ್ಲವರೆ ಬಲ್ಲರು ಕಾಣೊ ಪೂರ್ಣರೇಯ

### ೯೧ ವಿಶ್ವರೂಪ ಸುಳಾದಿ

ಧ್ರುವತಾಳ

ಒಂದು ರೂಪವನೋಡೆ ಅನಂತ ಪೂರ್ಣ ಇನ್ನು  
 ಒಂದು ಅವಯವವೆ ಪೂರ್ಣವಯ್ಯ  
 ಒಂದು ರೂಪದೊಳಗೆ ಅನಂತ ರೂಪಗಳು  
 ಒಂದು ರೂಪದಿಂದ ಭೇದಾಭೇದನಾಗಿತ್ತು

ಒಂದು ಧನುರ್ಧರ ಒಂದು ಅರಿಶಂಖಧರ  
 ಒಂದು ಚತುರ್ಭುಜ ಒಂದು ದ್ವಿಭುಜರೂಪ  
 ಒಂದು ಚತುರಹಸ್ತ ಒಂದು ದ್ವಿಹಸ್ತ  
 ಒಂದು ಏಕಮುಖ ಒಂದು ಚತುರಮುಖ  
 ಒಂದು ಸಾಸಿರಮುಖ ಒಂದು ಗಜಮುಖ  
 ಒಂದು ಮತ್ಸ್ಯಮುಖ ಒಂದು ಸೂಕರಮುಖ  
 ಒಂದು ಕ್ರೂರಮುಖ ಒಂದು ಶಾಂತಮುಖ  
 ಒಂದು ಶ್ಯಾಮವರ್ಣ ಒಂದು ರಕ್ತವರ್ಣ  
 ಒಂದು ಪೀತವರ್ಣ ಒಂದು ಶುಭ್ರವರ್ಣ  
 ಒಂದು ಜಯಪ್ರದ ಒಂದು ಅಭಯಪ್ರದ  
 ಒಂದು ಅಣುವಾಗಿವ್ವುದು ಒಂದು ಮಹತ್ತಾಗಿವ್ವುದು  
 ಒಂದು ಕುಳಿತವ್ವುದು ಒಂದು ನಿಂತಿವ್ವುದು  
 ಒಂದು ಕೇವಲ ಲಘು ಒಂದು ಮಹಾಗುರು  
 ಒಂದು ಕಡೆ ಓಡ್ಯಾಟ ಒಂದು ಕಡೆ ಸಂಹಾರ  
 ಒಂದು ಕಡೆ ಸೃಷ್ಟಿಯು ಒಂದು ಕಡೆ ಖಾಲನೆ  
 ಒಂದು ರೂಪದಲ್ಲಿನ್ನು ನಿಂದು ನಾನಾ ವೈಚಿತ್ರ್ಯ  
 ನಾಗಿ ತೋರುವ ದೈವ  
 ಸುಂದರ ಮೂರುತಿ ಗೋಪಾಲ ವಿಠಲ  
 ಒಂದೆಂದನಂತರೂಪ ಅನಂತ ಒಂದೆ ರೂಪ

ಮತ್ಸ್ಯತಾಳ

ಒಂದು ರವಿಯ ತೇಜ ಒಂದು ದ್ವಿರವಿ ತೇಜ  
 ಒಂದಕ್ಕೊಂದು ಅಧಿಕ ಹತ್ತರವಿಯ ತೇಜ  
 ಒಂದು ಬಲ ಜ್ಞಾನ ಪೂರ್ಣವಾದ ರೂಪ  
 ನಿಂದಿವೆ ಮಲಗಿವೆ ಮಲಗಿ ತಿರುಗಿವೆ  
 ಮೊಂದಿಕೊಂಡಿಹವೇಕವೆಂದಿಗೂ ಭೇದಗಳಿಲ್ಲ  
 ಮಂದ ಜನರ ಮನಕೆ ಮಹಾಕಳಂಕ

ಗಂಧಾದಿ ಶಬ್ದವೆಲ್ಲ ಸ್ವರೂಪ ಭೂತ  
 ಇಂದ್ರಿಯಗಳೆಲ್ಲ ಒಂದೆಂದು ಪೂರ್ಣವು  
 ಪೊಂದಿಪ್ಪವು ನೋಡಾನಂತ ಬಿಡುಮ್ಯಾಡೆಗಳು  
 ಇಂದಿನ ಅತೀತಾನಾಗತವೆಲ್ಲ  
 ಒಂದೊಂದು ರೂಪದಿ ಪೊಂದಿಕೊಂಡಿಪ್ಪುವು  
 ಒಂದು ಆದರು ಅಂತ ಕಂಡೆನೆಂಬುವನಾರು  
 ನಂದನಂದನ ಕಂದ ಗೋಪಾಲವಿಠಲ  
 ಬಂದುತೋರುವ ತತ್ತದ್ಯೋಗ್ಯತೆಯನುಸಾರ

೨

ರೂಪಕತಾಳ

ಒಂದುಕಡೆಯಲ್ಲಿ ರಾನಣನ ಸಂಹಾರಮಾಡುವ  
 ಒಂದುಕಡೆಯಲ್ಲಿ ತತ್ತ್ವಜ್ಞಾನವ ಜೋಧಿಸುವ  
 ಒಂದುಕಡೆಯಲ್ಲಿ ತುರುಗಳನು ಕಾಯುವ  
 ಒಂದುಕಡೆಯಲ್ಲಿ ಕ್ರೂರಜನರ ಸದೆಬಡಿಯುವ  
 ಒಂದುಕಡೆಯಲ್ಲಿ ಕುರುಪಾಂಡವರ ಕಡಿದಾಡಿಸುವ  
 ಒಂದುಕಡೆಯಲ್ಲಿ ಗೋಪಸ್ತ್ರೀಯರ ಒಡನಾಡುವ  
 ಒಂದುಕಡೆಯಲ್ಲಿ ಗೋವರ್ಧನ ಗಿರಿಯನೆತ್ತುವ  
 ಒಂದುಕಡೆಯಲ್ಲಿ ಬ್ರಹ್ಮಾದ್ಯರಿಂದ ಪೂಜೆಯಗೊಂಬ  
 ಒಂದುಕಡೆಯಲ್ಲಿ ಕಂಸನ್ನ ದಹನಮಾಡುತಿಪ್ಪ  
 ಒಂದುಕಡೆಯಲ್ಲಿ ಯಶೋದೆಯ ಮುಂದಾಡುತಿಪ್ಪ  
 ಒಂದುಕಡೆಯಲ್ಲಿ ಪಾಲುನೊಸರು ಕದ್ದುತಿಂದು  
 ಇಂದುಮುಖಿಯರ ಮುಂದೆ ಇಲ್ಲಿಂದಾಡುತಿಪ್ಪ  
 ಒಂದುಕಡೆಯಲ್ಲಿ ಪರಿಪರಿ ಆಟಗಳ  
 ಚಂದದಿ ತೋರುತಿಪ್ಪ ಒಂದೆರಡನೆಸಲ್ಲ  
 ಕಂದರ್ಪಜನಕ ಗೋಪಾಲ ವಿಠಲ ತನ್ನ  
 ಪೊಂದಿದ್ದವರ ಮನಕೆ ಒಂದನಂತನಾಗಿ ತೋರ್ಪ

೩

## ಝಂಸಿತಾಳ

ಒಂದುಕಡೆಯಲ್ಲಿ ದ್ರೋಣಭೀಷ್ಮಾದಿಗಳನೆಲ್ಲ  
 ಕೊಂದು ಕೊಂದರ್ಜುನನ ಕೊಲ್ಲು ನೀನೆನುತಿರ್ಪ  
 ಒಂದುಕಡೆಯಲ್ಲಿ ಸೈನ್ಯಕ್ಕೆ ಬಲವಾಗಿ  
 ಮುಂದರಿದು ಮತ್ತವಾದ ಮೋಹಗೊಳಿಸುತಿಪ್ಪ  
 ಒಂದುರೂಪದಿ ಪಾರ್ಥಗೆ ತತ್ಪ್ರತಿಳಿಸುತ  
 ಬಂದ ಅರಿಗಳಸ್ತ್ರಗಳ ತಾನೇ ವರೆಸುತಲಿಪ್ಪ  
 ಒಂದುರೂಪದಲ್ಲಿ ಅರ್ಜುನನ ಆಲಂಗಿಸಿ  
 ಬಂದ ಆಯಾಸಗಳ ಬಡಿಸದೆ ನಿಂದಿಪ್ಪ  
 ಒಂದುರೂಪದಿ ದೇವದತ್ತ ಶಂಖನನೂದಿ  
 ತಂದೀವಬಲವ ಪ್ರತಿಕ್ಷಣಕೆ ಪಾರ್ಥನಿಗಿನ್ನು  
 ಮಂದ ಅಸುರರಿಗೆ ಇದೇ ಶಬ್ದದಿಂದಲಿ ಆವರ  
 ಕುಂದುಮಾಡುವ ಬಲವ ಒಂದು ರೂಪದಲಿನ್ನು  
 ಒಂದೊಂದನಂತಾನಂತ ರೂಪನಾಗಿ  
 ಮುಂದರಿದ ಕುರುಸೈನ್ಯವ ಕೊಂದು ಕೊಂದ್ವಾ ಕುತಿಹ  
 ಮಂದಾಕಿನೀಜನಕ ಗೋಪಾಲ ವಿಠಲ ಹೀ  
 ಗೆಂದು ತಿಳಿದ ಬೇವರ್ಗೆ ಬಂಧನವನೆ ಕಳೆವ

೪

## ತ್ರಿಪುಟತಾಳ

ಮತ್ಸ್ಯಾದಿ ಕೇಶವಾದಿ ಅನಿರುದ್ಧಾದಿ ಅಜಾದಿ  
 ನಿಶ್ವಾದಿ ಹಯಾದಿ ಶಿಂಶುಮಾರ ಕಪಿಲ ವ್ಯಾಸ  
 ಸ್ವಚ್ಛವಾದಾನಂತ ರೂಪಗಳೆಲ್ಲವು  
 ನಿಚ್ಚಕೃಷ್ಣನಲ್ಲೆ ನಿತ್ಯವಾಗಿ  
 ಎಚ್ಚತ್ತಿಪ್ಪವು ಕಾಣೊ ಲೇಶ ಸಂಶಯವಿಲ್ಲ  
 ಅಚ್ಚನಿಟ್ಟಂತೆ ಮತ್ತೊಂದೆ ಪಾದದಲ್ಲಿನ್ನು  
 ಅಚ್ಯುತನರೂಪ ಒಂದು ದುರ್ಬಲ ಪ್ರಬಲ ನೀ  
 ಚೋಚ್ಚವಿಲ್ಲವು ನಿತ್ಯವ್ಯಕ್ತ

ಅಚ್ಚುಬೆಲ್ಲವ ಒಂದು ಅವಕಡೆ ತಿಂದರೂ  
ಹುಚ್ಚು! ಒಂದುಕಡೆ ಹುಳ ಸಿಹಿ ಎನಿಪುದೆ?  
ಮಚ್ಚುರ ಜನರಿಗೆ ಮರುಳುಗೊಳಿಸಿ ಹೀಗೆ  
ನಿಚ್ಚುವಾದ ನಿರಯ ವೊಂದಿಸುವ  
ಸ್ವಚ್ಚಮೂರುತಿ ನಮ್ಮ ಗೋಪಾಲ ವಿಠಲ  
ಅಚ್ಚುಕರಣಿ ಕಾಣೋ ಆರ್ತಜನಕೆ ನಿತ್ಯ

೨

ಅಪತಾಳ

ಅಣು ಪರಮಅಣು ಅತ್ಯಣು ಬಲು ಅಣು  
ಘನ ಘನಘನರೂಪ ಘನತರ ಘನತಮ  
ಆಣುರೂಪದ ದ್ರವ್ಯಮನಸಿಗೆ ಒಂದನು  
ಎಣೆಕೆಹಿಡಿಡೆನೆನಲು ಮನಕೆ ನಿಲ್ಲುವುದಿಲ್ಲ  
ಘನರೂಪದ ದ್ರವ್ಯ ಆಕಾರದೊಳಗಿನ್ನು  
ಅಣುವಾಗಿ ತೋರುವುದು ಅವ್ಯಾಕ್ಯತ ದ್ರವ್ಯ  
ಘನವ್ಯಾಪ್ತಿವುಳ್ಳದ್ದಾದರೂ ಸರಿಯೇನೆ  
ಘನಹರಿದ್ರವ್ಯದಲ್ಲಿ ಅಣುವಾಗಿ ತೋರೋದು  
ಚಿನುಮಯ ಹರಿತಾನು ಚಿದ್ರೂಪಕೆ ಬಿಂಬ  
ಎನೆಸಲ್ಲ ಮನುಜ ಘನಸೋಜಿಗವುಂಟು  
ಅನುವಾದ ಪಂಚ ನುಹಾ ಭೂತ ಅವ್ಯಕ್ತಕೆ  
ಮನಸಿಜನಯ್ಯ ತಾ ಬಿಂಬನಾಗಿಪ್ಪನು  
ಎಣಿಸಿ ಎಣಿಸುವರಿಗೆ ಎಲ್ಲಕ್ಕೆ ಹರಿಬಿಂಬ  
ಘನಜನಕೆ ತಾನಯ್ಯ ಗಣನೆಮಾಡನು ಅನ್ಯ  
ಘನಕಾದಿಗಳೊಡೆಯ ಗೋಪಾಲ ವಿಠಲ  
ಅನಿಮಿಷರಿಗೆ ತಿಳಿಯ ಅಗೋಚರನಯ್ಯ

೩

ಅದಿತಾಳ

ಕತುರ ವಿಂಶತಿ ತತ್ವ ಸ್ವರೂಪ ಭೂತವು  
ಕತಿತಪಾವನನಾದ ಹರಿಯಲ್ಲಿ ಇಪ್ಪುದು

ತತು ತತುರೂಘ ತದ್ವರ್ಣ ತದಾಕಾರ  
 ಗತಿಗೆ ನಿಯಾಮಕ ಸತತ ಬಿಂಬನಾಗಿ  
 ಖತಿಗೊಳಗಾಗದೆ ಖಂಡಾಖಂಡನಾಗಿ  
 ಜಿತವಾದ ತನ್ನ ಸ್ವರೂಪದಿಂದಲೇನೆ  
 ತರಾಸೇಕ್ಷೆಯು ಇಲ್ಲ ಇವರಿಂದಲಿ ಬಂದ  
 ಅತಿಶಯಬೇಕಿಲ್ಲ ಆಶ್ರಿತ ಜನಪಾಲ  
 ಜಿತವಾದ ಜಡಕೆ ಬಿಂಬನಾದ ಬಳಿಕೆನ್ನು  
 ತತುವ ಜೀವರಿಗೆ ಬಿಂಬನಾಗಿದಾಶ್ಚರ್ಯವೆ  
 ಇತರ ಜೀವರಿಗೆಲ್ಲ ನಿಶ್ಚಯ ನಿತ್ಯದಿ  
 ಗತಿಬೇಕಾದವನಿಗೆ ಇದೆ ಚಿಂತನೆ ಉಪಾಯ  
 ಇತರ ದೇವರ ಗಂಡ ಗೋಪಾಲ ವಿಠಲ  
 ಚ್ಯುತಿದೂರ ನಿತ್ಯ ಆಶ್ರಿತಜನ ಪಾಲ

೭

ಜೊತ

ವಿಶ್ವರೂಪ ದರುಶನಾಧಿಕಾರಿಗಳರಿದು  
 ವಿಶ್ವನಾಮಕ ಗೋಪಾಲ ವಿಠಲನ ಭಜಿಸಿ

೯೩ ರಾಗ ೧ನಾಸಿ ಅಟತಾಳ

ಗುರುರಾಘನೇಂದ್ರರ ಚರಣಕಮಲನನ್ನು  
 ಸ್ಮರಿಸುವ ಮನುಜರಿಗೆ  
 ಕರೆಕರೆಗೊಳಿಸುವ ಧುರಿತ ದುಷ್ಕೃತನೆಲ್ಲ  
 ಕರಿಯು ಸಿಂಹನ ಕಂಡೆ ತೆರನಾಗುವುದಯ್ಯ  
 ಗುರು ಮಧ್ಯಮತನೆಂಬ ನರಕ್ಷೀರಾಂಬುಧಿಯಲ್ಲ  
 ಹರಧರಿಸಿದ ಶಶಿಯಂತುದಿಸಿ  
 ಪರಮತ ತಿಮಿರಕ್ಕೆ ತರಣಿಕಿರಣವೆನಿಸಿ  
 ಪಿರಿದು ಮೆರೆದ \*ಸೀತಾ ರಾಮಾರ್ಚಕರಾದ

ಪ.

ಅ.

೧

\*ನರಹರಿ ರಾಮಾರ್ಚಕರಾದ ಫಾ.

ಹರಿಯೆ ಸರ್ವೋತ್ತಮ ಸಿರಿಯು ಆತನರಾಣೆ  
ಪರಮೇಷ್ಟಿ ಮರುತರೆ ಗುರುಗಳೆಂದು  
ಗರುಡಶೇಷ ರುದ್ರ ಸಮುದೆಂದು ಸ್ಥಾಪಿಸಿ  
ಸ್ವೀರತರತಮ ಪಂಚಭೇದ ಸತ್ಯವೆಂಬ

೨

ರಾ ಯೆನ್ನೆ ರಾಶಿ ದೋಷಗಳೆಲ್ಲ ದಹಿಸುವ  
ಘ ಯೆನ್ನೆ ಘನ ಜ್ಞಾನ ಭಕ್ತಿಯಿವ  
ವೇಂ ಎನ್ನೆ ವೇಗದಿ ಜನನ ಮರಣ ದೂರ  
ದ್ರ ಯೆನ್ನೆ ದ್ರವಿಣಾರ್ಥ ಶ್ರುತಿಪಾದ್ಯನ ಕಾಂಬ

೩

ಅಂಧಕರಿಗೆ ಚಕ್ಷು ವಂಧ್ಯೆಯರಿಗೆ ಸುತರು  
ಬಂದ ಬಂದವರಿಗಭೀಷ್ಟವ ಕೊಡುತ  
ಒಂದಾರುನೂರು ನತ್ಸಕ ಬೃಂದಾವನದಲ್ಲಿ  
ಚಂದಾಗಿನಿಂದು ಮೆರೆವ ಕೃಪಾಸಿಂಧು

೪

ದೇವಾಂಶರಾಗಿ ತುಂಗಾತೀರದಿ ನಿಂದು  
ನೇವೆ ಭೂಸುರರಿಂದ ಬಹುಕೊಕ್ಕುತ  
ಭಾವಜನಯ್ಯ ಗೋಪಾಲ ನಿರ್ಮಲನ್ನ  
ಸೇವಿಸುತಿಹ ಯತಿಕುಲ ಫಿಖಾಮಣಿಯಾದ

೫

೯೪ ರಾಗ ಪೂರ್ವಿ ಝಂಪಿತಾಳ

ಕಲಿಕಾಲ ಕಾಯೆಲವೊ ಕಮಲನಾಥ

೬

ಕಳವಳಿಸಿದೆನೊ ಬಲು ಕಲುಷ ಸಂಹಾರಿ

೭

ಧರ್ಮವೆಂಬುದು ಬಾಯಬಿಡುತಿಹುದು ನೋಡು

ಅ-ಧರ್ಮವೆಂಬುವುದು ನಲಿದಾಡುತಲಿದೆ

ಪೇರ್ಮೆಯಲಿ ಎನ್ನ ಮನಧಲ್ಲಿ ನೀ ನಿಂತು

ದು-ಷ್ಕರ್ಮ ಮಾರ್ಗಕ್ಕಿನ್ನು ತಪ್ಪಿ ಹೋಗದಂತೆ

೮

ಸಾನಿರಕೆ ಸಜ್ಜನ ಶಿರೋಮುಣಿಗಳಲಿ ನಿಂತು  
 ಸಾನಧಾನದಲಿ ಸಾಧನಮಾಡಿಸೊ  
 ಕೋವಿದರ ಪ್ರಿಯ ಕೋಟಲೆಯೊ ಎನಗಿದು ಜೀಯ  
 ಕಾನ್ವದೆಂತೆಂದು ಕಾಲಿಗೆ ಬಿದ್ದೆನಯ್ಯ

೨

ಬಾಲಿಶನ ಮಾತನ್ನು ಲಾಲಿಸಿ ಈ ಕಲಿ  
 ಕಾಲದಲಿ ನಿನ್ನವರ ಕಡಿ ಹಾಯಿಸಯ್ಯ  
 ಶ್ರೀಲೋಲವರದ ಗೋಪಾಲ ವಿಠಲ ಬಹು  
 ಕಾಲದಿಂದಲಿ ನಿನ್ನ ಆಳುಗಳಿಗಾಳೊ

೩

**೯೫ ಸರ್ವವ್ಯಾಪ್ತಿ ಸುಳಾದಿ**

**ಛಂದಃ**

ಎಲ್ಲ ನೋಡಲು ನೀನು ಇಲ್ಲವ ಸ್ಥಳವಿಲ್ಲ  
 ಎಲ್ಲರಂತರ್ಯಾಮಿ ಎಲ್ಲಿಯೊ ನೀನೆ  
 ಹುಲ್ಲು ಕಾಷ್ಟಜಡ ಚೇತನಗಳಲ್ಲಿ ನೀ  
 ನಿಲ್ಲದಿಲ್ಲವೆಂದು ಎಲ್ಲ ಸ್ತುತಿಸುತಿದೆ  
 ಸಲ್ಲದ ಮನುಜನು ನಿನಗೆ ತನಗೆ ಭೇದ  
 ವಿಲ್ಲವೆಂಬುವನಿಗೆ ಎನೆಂಬೆ ಹರಿಯೇ  
 ಜಲ್ಲಜನೀರೊಳಗಿದ್ದು ಲೇಪವಿಲ್ಲದಂತೆ  
 ಎಲ್ಲ ಪ್ರೇರಕನು ಎಲ್ಲರಲ್ಲಿಯು ನೀನೆ  
 ಚಿಲ್ಲರೆ ದೈವರ ಗಂಡ ಗೋಪಾಲ ವಿಠಲ ನಿನ್ನ  
 ಬಲ್ಲವರೆ ಬಲ್ಲರು ಎಲ್ಲವರರಿಯರು

೧

**ಮಠ್ಯಾಘ**

ವಿಶ್ವತೋಮುಖ ನೀನೆ ವಿಶ್ವತಶ್ಚಕ್ಷುನೀನೆ  
 ವಿಶ್ವತೋ ಬಾಹು ನೀನೆ ವಿಶ್ವತೋ ಹಸ್ತನೀನೆ  
 ವಿಶ್ವತಚ್ಚ್ರವಣ ನೀನೆ ವಿಶ್ವಧಾರಕ ನೀನೆ

ವಿಶ್ವ ವ್ಯಾಪಕ ಸರ್ವ ವಿಶ್ವಮಯನು ನೀನೆ  
 ವಿಶ್ವನಾಮಕ ಹೆರಿ ಗೋಪಾಲ ವಿಠಲ  
 ವಿತ್ವಾಸ ಕೊಡು ನಿನ್ನ ವಿಶ್ವ ಚರಣದಲ್ಲಿ

೨

ತ್ರಿಪುಟತಾಳ

ಅಂಗುಷ್ಟಾಗ್ರ ಮಾತ್ರ ಪರಿಮಾಣು ಮೂರುತಿ ನೀನೆ  
 ರಂಗ ಆತ್ಮ ಅಂತರಾತ್ಮ ಮೂರುತಿ ನೀನೆ  
 ಲಿಂಗದೇಹ ಭಂಗವಾಗುವುದಕೆ ಸಾಧು  
 ಸಂಗದಲ್ಲಿ ಇಡುವ ಉತ್ತಂಗ ಮಹಿಮ ನೀನೆ  
 ಗಂಗಾತೀರ್ಥದಲ್ಲಿದ್ದು ಸುಜನರ ದೋ  
 ಷಗಳ ಕಳೆವುದಕೆ ಮಂಗಳಾತ್ಮಮೂರುತಿ ನೀನೆ  
 ಸ್ವಾಂಗಾಯನಾಮ ನಮ್ಮ ಗೋಪಾಲವಿಠಲ  
 ಸಂಗದಲ್ಲಿರಿಸೋ ನಿನ್ನ ಡಿಂಗರಿಗರೊಡನೆ

೩

ಅಟತಾಳ

ಸಿರಿಯಲ್ಲಿಯು ನೀನೆ ಪರಮೇಷ್ಟಿಯಲ್ಲಿಯು ನೀನೆ  
 ಮರುತವಾಣಿ ಭಾರತಿ ಎಲ್ಲರಲ್ಲಿಯು ನೀನೆ  
 ಉರಗನಲ್ಲಿಯು ನೀನೆ ಗರುಡನಲ್ಲಿಯು ನೀನೆ  
 ಗಿರಿಜಾಪತಿಯಲ್ಲಿಯೂ ಸುರಪತಿಯಲ್ಲಿಯು ನೀನೆ  
 ವರ ಸಿದ್ಧ ಸಾಧ್ಯ ಕಿನ್ನರರಲ್ಲಿಯು ನೀನೆ  
 ಗಿರಿ ಗುಹೆಗಳಲ್ಲಿ ಒಳಗೆ ಹೊರಗೆ ಎಲ್ಲ  
 ಕರೆದರೆ ಓ ಎಂಬ ಪ್ರತಿಶಬ್ದವು ನೀನೆ  
 ಪರಶುರಾಮನಾಗಿ ಪಾವಕನಲಿ ನೀನೆ  
 ಬಹಿರಂತರ್ದಶ ದಿಕ್ಕುಗಳಲಿ ನೀನೆ ನೋಡಲು  
 ಕರಿಸಿಹೈಶಾರ್ದೂಲ ವೊದಲಾದ  
 ಸೆರುವ ಜೀವರಲ್ಲಿ ಪರಿಪೂರ್ಣ ನೀನೆ  
 ಮರಮೃಗ ವೊದಲಾದ ಅಖಿಳರಲ್ಲಿಯು ನೀನೆ  
 ಕರ್ಮಾನುಸಾರವಾದ ದುಷ್ಟರಂತಕ ನೀನೆ

ಧುರವಿಕ್ರಮ ನಮ್ಮ ಗೋಪಾಲವಿಠಲ  
ದೂರದೂರ ಅತಿದೂರ ತರನು ನೀನೆ

ಅಂತಿಕಾಂತಿಕ ನೀನೆ

೪

ಆದಿಪಾಳ

ನಿಗಮವ ತಂದಂಥ ನಗಧರನು ನೀನೆ  
ಜಗವನು ತಂದಂಥ ಅಸುರಾಂತಕ ನೀನೆ  
ಮಿಗೆ ಕಂಭದಿ ಬಂದ ನರಸಿಂಹನು ನೀನೆ  
ಜಗವ ನೋರಡಿಯಾಗಿ ಅಳಿದ ವಾಮನ ನೀನೆ  
ಮಗನಾಗಿ ಮಾತೆಯ ಘಾ-ತಿಸಿದ ಭಾರ್ಗವ ನೀನೆ  
ಜಗವರಿಯೆ ರಾವಣಾಂತಕನು ನೀನೆ  
ನಗುತ ಪೂತನಿಯಿಸುವ ಹೀರಿ ಶಕಟನ ಒದ್ದು  
ಹಗೆ ಕಂಸನ ಕೊಂದ ಶ್ರೀಕೃಷ್ಣನು ನೀನೆ  
ಮೃಗಧರ ಧರಗೊಲಿದು ಬತ್ತಲೆ ನಿಂದು ತ್ರಿಪುರವ  
ಒಗೆದು ಮೆರೆವ ಬೌದ್ಧಾವತಾರನು ನೀನೆ  
ಸೊಗಸಾಗಿ ಹಯವೇರಿ ಕಲ್ಪಿಯು ನೀನಾದೆ  
ಮಿಗೆ ಅನಂತಾವತಾರನು ನೀನಾದೆ  
ಜಗಜ್ಜನ್ಮಾದಿಕಾರಣ ಗೋಪಾಲವಿಠಲ  
ನಿಗಮಗೋಚರ ಅಘಶೂನ್ಯ ಪಾವನನೆ

೫

ಜೊತ

\* .....

\* ದೊರೆಯಲಿಲ್ಲ



# ಶ್ರೀ ಕರ್ಣಾಟಕ ಹರಿದಾಸ ಕೀರ್ತನ ತರಂಗಿಣಿ

ಶ್ರೀ ಪಾಂಡುರಂಗ ವಿಠಲಾಯನಮಃ

ಶ್ರೀ ವೋಹನದಾಸರಾಯರ 'ಕೋಲುಹಾಡು'

ರಾಗ ನಾದನಾಮಕ್ರಿಯ ಆದಿತಾಳ

ಲೀಕಾಶಕಭಮಾನಿ ಶ್ರೀಕಂಠವರಪುತ್ರ  
ಏಕದಂತನೆ ವಿಘ್ನೇಶ ಕೋಲೆ  
ಏಕದಂತನೆ ವಿಘ್ನೇಶ ನಿನ್ನಪದ  
ಏಕಚಿತ್ತದಲಿ ಬಲಗೊಂಬೆ ಕೋಲೆ

೧

ನೆನೆಯಕ್ಕಿ ನೆನೆಗಡಲೆ ಗೊನೆಯ ಬಾಳೆಯಹಣ್ಣು  
ಘನವಾದ ಚಿಗುಳಿ ತಂಬಿಟ್ಟು ಕೋಲೆ  
ಘನವಾದ ಚಿಗುಳಿ ತಂಬಿಟ್ಟು ತಂದೀವೆ  
ಗಣಪತಿ ಮತಿಯ ಕರುಣಿಸು ಕೋಲೆ

೨

ಜಗದುತ್ಪತ್ತಿ ಸ್ಥಿತಿ ಲಯಕೆ ಕಾರಣನಾದ  
ಜಗದೀಶ ಜಾಹ್ನವಿ ಜನಕನೆ ಕೋಲೆ  
ಜಗದೀಶ ಜಾಹ್ನವಿ ಜನಕನಾರಾಯಣ  
ನಗಧರನ ಮುನ್ನ ಬಲಗೊಂಬೆ ಕೋಲೆ

೩

ಮಚ್ಚು ಕೂರುಮ ವರಹ ನರಸಿಂಹ ವಾಮನ  
ಸ್ವಚ್ಚು ಭೃಗುರಾಮ ರಘುರಾಮ ಕೋಲೆ  
ಸ್ವಚ್ಚು ಭೃಗುರಾಮ ರಘುರಾಮ ಕೃಷ್ಣ ಬೌದ್ಧ  
ಅಚ್ಚುಕಲ್ಪಿಯ ಬಲಗೊಂಬೆ ಕೋಲೆ

೪

ಈಶ ಬ್ರಹ್ಮರಿಗೆ ನಿಯಾಮಕನಾಗಿದ್ದ  
ಪೋಷಿಸುತಿಪ್ಪ ಪರಮಾತ್ಮ ಕೋಲೆ  
ಪೋಷಿಸುತಿಪ್ಪ ಪರಮಾತ್ಮನಾದ ಶ್ರೀ  
ಕೇಶವನ ಮೊದಲೆ ಬಲಗೊಂಬೆ ಕೋಲೆ

೨

ನೀರಿಗಾಶ್ರಯನಾಗಿ ನೀರೊಳು ಮಲಗಪ್ಪ  
ನೀರಜನೇತ್ರ ನಿಗಮಾತ್ಮ ಕೋಲೆ  
ನೀರಜನೇತ್ರ ನಿಗಮಾತ್ಮನಾದ ಶ್ರೀ  
ನಾರಾಯಣನು ಬಲಗೊಂಬೆ ಕೋಲೆ

೩

ಯಾದವ ಕುಲಜನೆ ಸಾಧುಗಳರಸನೆ  
ಮಾದೇವಿಗಾಶ್ರಯನಾಗಪ್ಪ ಕೋಲೆ  
ಮಾದೇವಿಗಾಶ್ರಯನಾಗಿ ಪಾಲಿಸುವ  
ಮಾಧವನು ಮೊದಲೆ ಬಲಗೊಂಬೆ ಕೋಲೆ

೪

ಚಂದದಿಂದ ವೇದ ವೃಂದ ಪ್ರತಿಪಾದ್ಯನೆ  
ಇಂದಿರಾದೇವಿ ರಮಣನೆ ಕೋಲೆ  
ಇಂದಿರಾದೇವಿ ರಮಣನಾದ ಗೋ  
ವಿಂದನು ಮೊದಲೆ ಬಲಗೊಂಬೆ ಕೋಲೆ

೫

ಸೃಷ್ಟಿಯೊಳಗೆಲ್ಲ ವ್ಯಾಪ್ತನಾಗಿರುತಿಪ್ಪ  
ವೈಷ್ಣವ ಕುಲಕೆ ತಿಲಕನೆ ಕೋಲೆ  
ವೈಷ್ಣವ ಕುಲಕೆ ತಿಲಕನಾದ ಶ್ರೀ  
ವಿಷ್ಣು ನಿನ ಮೊದಲೆ ಬಲಗೊಂಬೆ ಕೋಲೆ

೬

ಅಧಮನಾಗಿದ್ದಂಥ ಅಸುರನ ಸಂಹರಿಸಿ  
ಮುದವ ಬೀರಿದನೆ ಸುರರಿಗೆ ಕೋಲೆ  
ಮುದವ ಬೀರುತ ಸುರರ ಪಾಲಿಸುವಂಥ  
ಮಧುಸೂದನನು ಬಲಗೊಂಬೆ ಕೋಲೆ

೧೦

ಚಿಕ್ಕ ಬ್ರಾಹ್ಮಣನಾಗಿ ಬಲಿಯದಾನವ ಬೇಡಿ  
ಆಕ್ರಮಿಸಿದನೆ ತ್ರಿಲೋಕವ ಕೋಲೆ  
ಆಕ್ರಮಿಸಿ ತ್ರಿಲೋಕವನಳೆದ ತ್ರಿ  
ವಿಕ್ರಮನ್ನ ಮೊದಲೆ ಬಲಗೊಂಬೆ ಕೋಲೆ

೧೧

ಭೂಮಿಯೊಳಗೆ ಅತಿ ಸಂಭ್ರಮನಾಗಿದ್ದು  
ಕಾಮಿತಾರ್ಥಗಳ ಕರೆವನೆ ಕೋಲೆ  
ಕಾಮಿತಾರ್ಥಗಳ ಕರೆದು ಭಕ್ತರ ಪೊರವ  
ವಾಮನನ್ನ ಮೊದಲೆ ಬಲಗೊಂಬೆ ಕೋಲೆ

೧೨

ವೇದಾಭಿಮಾನಿಗೆ ಸಾದರವಾಗಿಪ್ಪ  
ಬೌದ್ಧ ಮೂರುತಿಯೆ ಭವದೂರ ಕೋಲೆ  
ಬೌದ್ಧ ಮೂರುತಿಯೆ ಭವದೂರನಾದ ಶ್ರೀ  
ಶ್ರೀಧರನ್ನ ಮೊದಲೆ ಬಲಗೊಂಬೆ ಕೋಲೆ

೧೩

ಸಾಕಾರಮೂರುತಿ ಸರ್ವೇಂದ್ರಿಯನಿಯಾಮಕ  
ನಾಕೇಶವಂದ್ಯ ನಳಿನಾಕ್ಷಕೋಲೆ  
ನಾಕೇಶವಂದ್ಯ ನಳಿನಾಕ್ಷನಾದ ಹೈ  
ಷೀಕೇಶ ಹರಿಯ ಬಲಗೊಂಬೆ ಕೋಲೆ

೧೪

ಪದುಮಸಂಭವಪಿತ ಪದುಮಿನಿ ವಲ್ಲಭ  
ಪದುಮ ಪೊಕ್ಕುಳಲಿ ಪಡೆದನೆ ಕೋಲೆ  
ಪದುಮ ಪೊಕ್ಕುಳಲ್ಲಿ ಪಡೆದು ಪಾಲಿಸುವಂಥ  
ಪದುಮನಾಭನ ಮುನ್ನೆ ಬಲಗೊಂಬೆ ಕೋಲೆ

೧೫

ಕಾಮಿನಿ ಯಶೋದೆ ಒರಳಿಗೆ ಕಟ್ಟಲು  
ಶ್ರೀಮನೋಹರ ಶಳೆದೊಯ್ದು ಕೋಲೆ  
ಶ್ರೀಮನೋಹರ ಶಳೆದು ಪಾಪವಕಳೆದ  
ದಾಮೋದರನ್ನ ಬಲಗೊಂಬೆ ಕೋಲೆ

೧೬

ಕಿಂಕರರಚಿತ್ತ ದುರ್ವಿಷಯಕ್ಕೆರಗಲು  
ಪಂಕಜನಾಭ ಶಳಿದನೆ ಕೋಲೆ  
ಪಂಕಜನಾಭ ಶಳಿದು ತನ್ನಲ್ಲಿಡುವ  
ಸಂಕರುಷಣನ್ನ ಬಲಗೊಂಬೆ ಕೋಲೆ ೧೭

ವಿಸುಬ್ರಹ್ಮಾಂಡದೊಳು ವಾಸವಾಗರುತಿಪ್ಪ  
ದಾಸವರ್ಗವನೆ ಪೊರೆವನೆ ಕೋಲೆ  
ದಾಸವರ್ಗವನೆ ಪೊರೆವನೆ ನಮ್ಮ ಶ್ರೀ  
ವಾಸುದೇವನ್ನ ಬಲಗೊಂಬೆ ಕೋಲೆ ೧೮

ಮುದ್ದುಮೊಗದ ದೈವ ಅದ್ವೈತಮಹಿಮನೆ  
ಸದ್ವೈಷ್ಣವರ ಪೊರೆವನೆ ಕೋಲೆ  
ಸದ್ವೈಷ್ಣವರ ಪೊರೆವನೆ ಅಜನಯ್ಯ  
ಪ್ರದ್ಯುಮ್ನ ಹರಿಯ ಬಲಗೊಂಬೆ ಕೋಲೆ ೧೯

ಅನಿಮಿಷ ದೈತ್ಯರ ಮನಕೆ ಸಿಲುಕದಿಪ್ಪ  
ಸನಕಾದಿವಂದ್ಯ ಸಕಲೇಶ ಕೋಲೆ  
ಸನಕಾದಿವಂದ್ಯ ಸಕಲೇಶನಾಗಪ್ಪ  
ಅನಿರುದ್ಧ ಹರಿಯ ಬಲಗೊಂಬೆ ಕೋಲೆ ೨೦

ಕ್ಷರಾಕ್ಷರದೊಳು ಪರಮೋತ್ತಮನಾದ  
ಕರಿರಾಜವರದ ಕವಿಗೇಯ ಕೋಲೆ  
ಕರಿರಾಜವರದ ಕವಿಗೇಯನಾದ ಶ್ರೀ  
ಪುರುಷೋತ್ತಮನ್ನ ಬಲಗೊಂಬೆ ಕೋಲೆ ೨೧

ಅಕ್ಷಯಮೂರುತಿ ನೋಕ್ಷದಾಯಕ ಸ್ವಾಮಿ  
ಕುಕ್ಷಿಯೋಳ್ ಜಗವ ರಕ್ಷಿಪ ಕೋಲೆ  
ಕುಕ್ಷಿಯೋಳ್ ಜಗವ ಪಾಲಿಪ ನಮ್ಮ ಅ  
ಧೋಕ್ಷಜ ಹರಿಯ ಬಲಗೊಂಬೆ ಕೋಲೆ ೨೨

ಕೂರ ಖಳನುದರ ಸೀಳಿ ಪ್ರಹ್ಲಾದನ  
ಕಾರುಣ್ಯದಿಂದ ಕಾಯ್ದನೆ ಕೋಲೆ  
ಕಾರುಣ್ಯದಿಂದ ಕಾಯ್ದನೆ ನಮ್ಮ ಶ್ರೀ  
ನಾರಸಿಂಹನ ಬಲಗೊಂಬೆ ಕೋಲೆ

೨೩

ಸಚ್ಚಿದಾನಂದನೆ ಸಕಲಗುಣ ಪರಿಪೂರ್ಣ  
ಮುಚುಕುಂದ ವರದ ಮುನಿನುತ ಕೋಲೆ  
ಮುಚುಕುಂದ ವರದ ಮುನಿನುತನಾದ ಶ್ರೀ  
ಅಚ್ಯುತನ ಮೊದಲೆ ಬಲಗೊಂಬೆ ಕೋಲೆ

೨೪

ದುರ್ಧರ್ಷರಾಗಿದ್ದ ಖಳರ ಸಮುದಾಯವ  
ಮರ್ದನಮಾಡಿದ ಮಹಮಹಿಮ ಕೋಲೆ  
ಮರ್ದನ ಮಾಡಿದ ಮಹಮಹಿಮನಾದ ಜ  
ನಾರ್ದನನ ಮೊದಲೆ ಬಲಗೊಂಬೆ ಕೋಲೆ

೨೫

ಇಂದ್ರಾನುಜನಾಗಿ ಸ್ವರ್ಗದೊಳಿರುತ್ತಿದ್ದ  
ಸಾಂದ್ರಸುಖವೀನೆ ಸುರರಿಗೆ ಕೋಲೆ  
ಸಾಂದ್ರಸುಖವಿತ್ತು ಸುರರ ಪಾಲಿಸುವ ಉ  
ಪೇಂದ್ರನ ಮೊದಲೆ ಬಲಗೊಂಬೆ ಕೋಲೆ

೨೬

ಪರಮಭಕ್ತರ ಪಾಪ ಪರಿಹಾರವನೆ ಮಾಡಿ  
ಪರಮ ಪದವಿಯ ಪಾಲಿಸ ಕೋಲೆ  
ಪರಮ ಪದವಿಯ ಪಾಲಿಸ ನಮ್ಮ ಶ್ರೀ  
ಹರಿಯಮೊದಲೆ ಬಲಗೊಂಬೆ ಕೋಲೆ

೨೭

ಶಿಷ್ಯಪಾಲಕ ಉತ್ಕೃಷ್ಟ ಜ್ಞಾನಾನಂದ  
ಕೃಷ್ಣೆಯ ಕಷ್ಟಬಿಡಿಸಿದ ಕೋಲೆ  
ಕೃಷ್ಣೆಯ ಕಷ್ಟಬಿಡಿಸಿದ ನಮ್ಮ ಶ್ರೀ  
ಕೃಷ್ಣನ ಮೊದಲೆ ಬಲಗೊಂಬೆ ಕೋಲೆ

೨೮

ಅನಿರುದ್ಧಾದಿರೂಪ ವಿಶ್ವಾದಿ ಅಜಿತಾದಿ  
 ಸನತ್ಕುಮಾರಾದಿ ಅಜಾದಿಕೋಲೆ  
 ಸನತ್ಕುಮಾರಾದಿ ಅಜಾದಿ ರೂಪನಾದ  
 ಘನಮಹಿಮನ್ನ ಬಲಗೊಂಬೆ ಕೋಲೆ

ಹಯಗ್ರೀವದತ್ತ ಋಷಭ ಸಂಕರ್ಷಣ  
 ಭಯರಹಿತ ಬಾದರಾಯಣ ಕೋಲೆ  
 ಭಯರಹಿತ ಬಾದರಾಯಣ ಮಹಿದಾಸ  
 ವೈಕುಂಠಹರಿಯ ಬಲಗೊಂಬೆ ಕೋಲೆ

೩೦

ಆತ್ಮಾದಿ ವಾಸುದೇವಾದಿ ಮೂರುತಿ  
 ಶ್ರೀ ತರುಣೀಶ ವಿಶ್ವೇಶ ಕೋಲೆ  
 ಶ್ರೀ ತರುಣೀಶ ವಿಶ್ವೇಶ ರೂಪನಾದ  
 ಜ್ಯೋತಿರ್ಮಯನ ಬಲಗೊಂಬೆ ಕೋಲೆ

೩೧

ಮುನಿವೇದವ್ಯಾಸ ಸನತ್ಕುಮಾರ ಮೂರ್ತಿ  
 ಮಿನಗುವ ದತ್ತಾತ್ರೇಯನೆ ಕೋಲೆ  
 ಮಿನಗುತ ದತ್ತಾತ್ರೇಯ ಹಯಗ್ರೀವ  
 ದನುಜಾಂತಕನ್ನ ಬಲಗೊಂಬೆ ಕೋಲೆ

೩೨

ಕಂಗಳಾಪಾಂಗದಿಂ ಕಮಲಾಸನಾದಿಗಳ  
 ಸಂಗಾತ ಸೃಷ್ಟಿಪ ಮಹಲಕ್ಷ್ಮಿ ಕೋಲೆ  
 ಸಂಗಾತ ಸೃಷ್ಟಿಪ ಮಹಲಕ್ಷ್ಮಿ ನಿನ್ನಪಾ  
 ದಂಗಳಿಗೆರೆಗಿ ಬಲಗೊಂಬೆ ಕೋಲೆ

೩೩

ಶ್ರೀಮಾಯಾ ಜಯಾಕೃತಿ ಶಾಂತಿ ಇಂದಿರಾದೇವಿ  
 ಕಾಮನ ಜನನಿ ಜಯಂತಿ ಕೋಲೆ  
 ಕಾಮನ ಜನನಿ ಜಯಂತಿ ಜಾನಕಿ ಸತ್ಯ  
 ಭಾಮಾ ರುಗ್ಮಣಿಯ ಬಲಗೊಂಬೆ ಕೋಲೆ

೩೪

ಹದಿನಾಲ್ಕು ಲೋಕವ ಮುದದಿಂದ ಸೃಜಿಸುವ  
ಪದುಮಸಂಭವನೆ ಪರಮೇಷ್ಠಿ ಕೋಲೆ  
ಪದುಮಸಂಭವನೆ ಪರಮೇಷ್ಠಿ ನಿನ್ನ ಪದ  
ಪದುಮವಮುನ್ನ ಬಲಗೊಂಬೆ ಕೋಲೆ

೩೫

ಹನುಮಭೀಮ ಮಧ್ಯಮುನಿರಾಯ ಮಾರುತ  
ದನುಜಾರಿ ಭಕ್ತ ವಿರಕ್ತ ಕೋಲೆ  
ದನುಜಾರಿ ಭಕ್ತ ವಿರಕ್ತ ನಿನ್ನ ಪಾದ  
ವನಜವ ಮುನ್ನ ಬಲಗೊಂಬೆ ಕೋಲೆ

೩೬

ವಾಣಿ ಅಜನ ಮುದ್ದು ರಾಣಿ ಪಲ್ಲವ ಪಾಣಿ  
ಜಾಣಿ ಕೊಡೆಮಗೆ ಮತಿಗಳ ಕೋಲೆ  
ಜಾಣಿ ಕೊಡೆಮಗೆ ಮತಿಗಳ ನಿನ್ನ ಪಾದ  
ರೇಣುವಿನ ಮುನ್ನ ಬಲಗೊಂಬೆ ಕೋಲೆ

೩೭

ಭಾರತಿದೇವಿ ನಿನ್ನ ವಾರಿಜ ಚರಣವ  
ಬಾರಿಬಾರಿಗೆ ಭಜಿಸುವೆ ಕೋಲೆ  
ಬಾರಿಬಾರಿಗೆ ಭಜಿಸುವೆ ಎಮಗೆ ಶ್ರೀ  
ನಾರಾಯಣನಲ್ಲಿ ರತಿಕೊಡು ಕೋಲೆ

೩೮

ಇಂದ್ರನಗೆದ್ದು ಸುಧೆ ತಂದು ಮಾತೆಯ  
ಬಂಧನ ಕಡಿದ ಬಲುಧೀರ ಕೋಲೆ  
ಬಂಧನ ಕಡಿದ ಬಲುಧೀರನಾದ ಖ  
ಗೇಂದ್ರನ್ನ ಮುನ್ನ ಬಲಗೊಂಬೆ ಕೋಲೆ

೩೯

ಸಾಸಿರ ಮುಖದಿಂದ ಶ್ರೀಶನ್ನ ತುತಿಸಿ ಶ್ರೀ  
ವಾಸುದೇವಂಗಿ ಹಾಸಿಕೆ ಕೋಲೆ  
ವಾಸುದೇವಂಗಿ ಹಾಸಿಕೆಯಾದ ಮಹಾ  
ಶೇಷನ್ನ ಮುನ್ನ ಬಲಗೊಂಬೆ ಕೋಲೆ

೪೦

ಅಪರಿಮಿತಕಾರ್ಯ ಶ್ರವಣದಹೆನೆನೆ  
ಚಪಲಮೂರುತಿ ಚಂದ್ರಚೂಡ ಕೋಲೆ  
ಚಪಲಮೂರುತಿ ಚಂದ್ರಚೂಡ ಭಜಕರ  
ಅಪನ್ಯತ್ಯುಹರನ ಬಲಗೊಂಬೆ ಕೋಲೆ

೪೧

ಜಾಂಬವತ್ಯಾದಿ ಶ್ರೀಹರಿಯ ರಾಣಿಯರಿಗೆ  
ಸಂಭ್ರಮದಿಂದ ಶರಣೆಂಬೆ ಕೋಲೆ  
ಸಂಭ್ರಮದಿಂದ ಶರಣೆಂಬೆ ಬಗಶೇಷ  
ಶಂಭು ರಾಣಿಯರ ಬಲಗೊಂಬೆ ಕೋಲೆ

೪೨

ಶಕ್ರ ಕಾಮಾದಿ ದೇವರ್ಕಳ ಚರಣಕ್ಕೆ  
ಅಕ್ಕರದಿಂದ ಅಭಿನನುಪೆ ಕೋಲೆ  
ಅಕ್ಕರದಿಂದ ಅಭಿನನುಸಿ ಪೇಳ್ವೆ ದೇ  
ವಕ್ಕಿನಂದನನ ಚರಿತೆಯ ಕೋಲೆ

೪೩

ಶ್ರೀಮಧ್ವಮುನಿ ಪದ್ಮನಾಭ ನರಹರಿತೀರ್ಥ  
ಶ್ರೀಮಾಧವಾರ್ಯ ಅಕ್ಷೋಭ್ಯ ಕೋಲೆ  
ಶ್ರೀಮಾಧವಾರ್ಯ ಅಕ್ಷೋಭ್ಯ ಜಯತೀರ್ಥ  
ಸ್ವಾಮಿಗಳ ನೊದಲೆ ಬಲಗೊಂಬೆ ಕೋಲೆ

೪೪

ನ್ಯಾಯಾಮೃತ ತರ್ಕತಾಂಡವ ಚಂದ್ರಿಕಾ  
ನ್ಯಾಯಗ್ರಂಥಗಳ ರಚಿಸಿದ ಕೋಲೆ  
ನ್ಯಾಯಗ್ರಂಥಗಳ ರಚಿಸಿದ ನಮ್ಮ ವ್ಯಾಸ  
ರಾಯರ ಮುನ್ನ ಬಲಗೊಂಬೆ ಕೋಲೆ

೪೫

ಜನನಿ ಗರ್ಭದಿಂದವನಿಸ್ಪರ್ಶವಾಗದೆ  
ಜನಿಸಿ ಬ್ರಹ್ಮಣ್ಯ ಮುನಿಗಳ ಕೋಲೆ  
ಜನಿಸಿ ಬ್ರಹ್ಮಣ್ಯ ಮುನಿಗಳ ಮೃದುಹಸ್ತ  
ವನಜಸಂಭವನ ಬಲಗೊಂಬೆ ಕೋಲೆ

೪೬

ಶ್ರೀಪಾದರಾಯರಲಿ ಸಕಲ ಷಡ್ಯವನೋದಿ  
ಶ್ರೀಪತಿ ಪ್ರೀತಿಪಡಿಸಿದ ಕೋಲೆ  
ಶ್ರೀಪತಿ ಪ್ರೀತಿಪಡಿಸಿದ ವ್ಯಾಸಮುನಿ  
ಭೂಪನ ನೊದಲೆ ಬಲಗೊಂಬೆ ಕೋಲೆ

೪೭

ದೇಶಾಧಿಪತಿಗೆಬಂದ ಕುಯೋಗವನೆ ನೂಕಿ  
ತಾ ಸಿಂಹಾಸನವೇರಿ ಮೆರೆದನೆ ಕೋಲೆ  
ತಾ ಸಿಂಹಾಸನವೇರಿ ಮೆರೆದನೆ ವ್ಯಾಸಮು  
ನೀಶನ್ನ ನೊದಲೆ ಬಲಗೊಂಬೆ ಕೋಲೆ

೪೮

ದಂಡ ಕಮಂಡಲುಧರ ಪಂಡಿತರಾಧಾರ  
ಕುಂಡಲಿಶಯನನ ಭಜಕರ ಕೋಲೆ  
ಕುಂಡಲಿಶಯನನ ಭಜಕ ರಾಘವೇಂದ್ರರ  
ಕೊಂಡಾಡಿಪದನ ಗುಣಿಸುವೆ ಕೋಲೆ

೪೯

ತಂತ್ರಸಾರಗಳಿಗೆ ಅರ್ಥವನ್ನು ಸ್ವ  
ತಂತ್ರದಿಂದಲಿ ರಚಿಸಿದ ಕೋಲೆ  
ಸ್ವ-ತಂತ್ರದಿಂದಲಿ ರಚಿಸಿದ ರಾಘವೇಂದ್ರರ  
ಪಂಥವಿದ್ದಲ್ಲಿ ಬಲಗೊಂಬೆ ಕೋಲೆ

೫೦

ವೇದಶಾಸ್ತ್ರಾನ್ಯತ ಸಾರಬಲ್ಲ ರಾಮ  
ವೇದವ್ಯಾಸರ ಭಜಕರ ಕೋಲೆ  
ರಾಮ-ವೇದವ್ಯಾಸ ಭಜಕ ರಾಘವೇಂದ್ರರ  
ಪಾದವಿದ್ದಲ್ಲಿ ಬಲಗೊಂಬೆ ಕೋಲೆ

೫೧

ತುಂಗಭದ್ರಾತೀರ ಮಂತ್ರಾಲಯದಲ್ಲ  
ಮಂಗಳಮಹಿಮರೆನಿಪರೆ ಕೋಲೆ  
ಮಂಗಳಮಹಿಮರೆನಿಪ ರಾಘವೇಂದ್ರ  
ರಂಘ್ರಿಕಮಲವ ಬಲಗೊಂಬೆ ಕೋಲೆ

೫೨

ಗುರು ರಾಘವೇಂದ್ರರ ಚರಣ ಪಂಕಜವನ್ನು  
ಸ್ಥಿರಬುದ್ಧಿಯಿಂದ ಸ್ಮರಿಸುವೆ ಕೋಲೆ  
ಸ್ಥಿರಬುದ್ಧಿಯಿಂದ ಸ್ಮರಿಸಿ ನಾ ಪೇಳ್ವೆನು  
ಸರಸಿಜಾಕ್ಷನ್ನು ಚರಿತೆಯ ಕೋಲೆ

೫೩

ರಾಜರಾಜೇಶ್ವರ ಸತ್ಯಾಭಿನವ ತೀರ್ಥ  
ರಾಜಕರಾಬ್ಜ ಸಂಭೂತ ಕೋಲೆ  
ರಾಜಕರಾಬ್ಜ ಸಂಭೂತ ಸತ್ಯಾಧಿ  
ರಾಜರ ನೊದಲೆ ಬಲಗೊಂಬೆ ಕೋಲೆ

೫೪

ಕ್ಷೀರನದಿಯತೀರ ವೇಲೂರು ಪುರವಾಸ  
ಸಾರಸಜ್ಜನರ ಪೊರೆವನೆ ಕೋಲೆ  
ಸಾರಸಜ್ಜನರ ಪೊರೆವ ಸತ್ಯಾಧಿರಾಜ  
ಧೀರಯತಿಗಳ ಬಲಗೊಂಬೆ ಕೋಲೆ

೫೫

ಸತ್ಯಬೋಧರೇಂಬ ಸದ್ಗುರು ಚರಣವ  
ಚಿತ್ತದೊಳಿಟ್ಟು ಚರಿಸುವೆ ಕೋಲೆ  
ಚಿತ್ತದೊಳಿಟ್ಟು ಸ್ಮರಿಸಿ ನಾ ಪೇಳ್ವೆನು  
ಚಿತ್ತದೊಲ್ಲಭನ ಚರಿತೆಯ ಕೋಲೆ

೫೬

ಪರಮಗುರುಗಳಾದ ಪುರಂದರರಾಯರ  
ಪರಮಕೃಪಾಪಾತ್ರ ವಿಜಯರಾಯ ಕೋಲೆ  
ಪರಮಕೃಪಾಪಾತ್ರ ವಿಜಯರಾಯರ ಪಾದ  
ಪರಮಭಕ್ತಿಯಲಿ ಸ್ಮರಿಸುವೆ ಕೋಲೆ

೫೭

ದೇವನಾರಾಯಣ ಭೂದೇವಿ ನೊರೆಕೇಳಿ  
ದೇವಕಿಯಲ್ಲಿ ಜನಿಸಿದ ಕೋಲೆ  
ದೇವಕಿಯಲ್ಲಿ ಜನಿಸಿ ಧಾರುಣ  
ದೇವಿ ಭಾರವನ್ನೆಲ್ಲನಿಳುಹಿದ ಕೋಲೆ

೫೮

ಶಕಟಪೂತನಿವತ್ಸ ಬಕಧೇನುಕ ಕಂಸ  
ಮುಖಾದ್ಯರನ್ನು ಮಡುಹಿದ ಕೋಲೆ  
ಮುಖಾದ್ಯರನ್ನು ಮಡುಹಿ ವಾಸುದೇವ ದೇ  
ವಕಿಯರ ಬಂಧನ ಬಿಡಿಸಿದ ಕೋಲೆ

೨೯

ಹೆತ್ತತಾಯಿಯ ಮೊಲೆಯುಧಿಲಿ ನಲಿದುಂಟು  
ಮತ್ತೆ ಬಾಲಲೀಲೆ ತೋರಿದ ಕೋಲೆ  
ಮತ್ತೆ ಬಾಲಲೀಲೆ ತೋರಿ ತೋಪವಪಡಿಸಿ  
ಮುತ್ತಾಿಗೆ ಪಟ್ಟವ ಕಟ್ಟಿದ ಕೋಲೆ

೩೦

ಜರೆಯ ಸುತನು ತಾನು ಜಗಳಕ್ಕೆ ಬಹನೆಂದು  
ಕರೆಸಿದ ವಿಶ್ವಕರ್ಮನು ಕೋಲೆ  
ಕರೆಸಿದ ವಿಶ್ವಕರ್ಮನು ದ್ವಾರಕಾ  
ಪುರವ ನಿರ್ಮಿಸೆಂದಾಕ್ಷಣದಲಿ ಕೋಲೆ

೩೧

ದ್ವಾರಕಾಪುರದ ಶೃಂಗಾರ ವರ್ಣಿಸಲು  
ಮೂರುಕಣ್ಣವಗೆ ವಶವಲ್ಲ ಕೋಲೆ  
ಮೂರುಕಣ್ಣವಗೆ ವಶವಲ್ಲ ನಾಲ್ಕಾರು  
ಮೋರೆಯವರಿಗೆ ವಶವಲ್ಲ ಕೋಲೆ

೩೨

ದ್ವಾರದ್ವಾರಗಳಿಗೆ ತಳರುತೋರಣಗಳು  
ಮೇರುವಿಗೆ ಪೊನ್ನ ಕಲಶವು ಕೋಲೆ  
ಮೇರುವಿಗೆ ಕಲಶ ಕನ್ನಡಿ ಮನೋ  
ಹಾರವಾಗಿರುವುದು ಸಟೆಯಲ್ಲ ಕೋಲೆ

೩೩

ಹದಿನಾರುಸಾವಿರ ಚದುರೇರ ಮಂದಿರವು  
ಮದನನಯ್ಯನ ಮನೆ ಮಧ್ಯೆ ಕೋಲೆ  
ಮದನನಯ್ಯನ ಮನೆ ಮಧ್ಯಪ್ರದೇಶ  
ಅದುಭುತವಾಗಿ ಬೆಳಗೋದು ಕೋಲೆ

೩೪

ಒಬ್ಬನೆ ವಿಷ್ಣು ವಿನ್ನೊಬ್ಬದೈವಗಳಿಲ್ಲೆಂ  
 ದಬ್ಬರದಿಂದ ನಾಗಸ್ವರ ಕೋಲೆ  
 ಅಬ್ಬರದಿಂದ ನಾಗಸ್ವರಂಗಳ  
 ಹೆಬ್ಬಾಗಿಲೊಳಗೆ ನುಡಿಸೋರು ಕೋಲೆ

೨೭

ಖಳನ ಬೆನ್ನ ಚರ್ಮ ಸುಲಿದು ಭೇರಿಗೆ ಹಾಕಿ  
 ಅಲವ ಬೋಧರೆ ಜಗದ್ಗುರು ಕೋಲೆ  
 ಅಲವ ಬೋಧರೆ ಜಗದ್ಗುರುಗಳಂತೆಂದು  
 ಛಲದಿಂದ ಭೇರಿಯ ಹೊಡಿಸೋರು ಕೋಲೆ

೨೮

ವಿಷ್ಣು ಸರ್ವೋತ್ತಮ ವಿಷ್ಣು ಪರದೇವತೆ  
 ವಿಷ್ಣು ದಾಸರೆಂಬ ಬಿರುದಿನ ಕೋಲೆ  
 ವಿಷ್ಣು ದಾಸರೆಂಬ ಬಿರುದಿನ ಲೆಕ್ಕೆಯ  
 ಘಟ್ಟಾಗಿ ಎತ್ತಿ ನಿಲಿಸೋರು ಕೋಲೆ

೨೯

ಮತದೊಳು ಮಧ್ವಮತ ವ್ರತದೊಳು ಹರಿದಿನ  
 ಕಥೆಯೊಳು ಭಾಗವತವೆನ್ನಿ ಕೋಲೆ  
 ಕಥೆಯೊಳು ಭಾಗವತವೆನ್ನಿ ಇದರಂತೆ  
 ಪ್ರತಿಮೆಯೊಳು ವಿಷ್ಣು ಪ್ರತಿಮೆನ್ನಿ ಕೋಲೆ

೩೦

\*ಈಚಲ ಬನದೊಳು ಗೋಕ್ಷೀರ ಕುಡಿದಂತೆ  
 ನೀಚರ ಸಂಗ ಸುಜನರು ಕೋಲೆ  
 ನೀಚರ ಸಂಗ ಸುಜನರು ಮಾಡಲು  
 ಈಚೆ ನೋಡುವರಿಗೆ ಅನುಮಾನ ಕೋಲೆ

೩೧

ಸೂರಿ ಜನರ ಸಂಗ ಸುಧೆಯ ಪ್ರಾಶನೆಯಂತೆ  
 ಹೋರಣೆ ಗುಣವುಳ್ಳ ಅಧಮರ ಕೋಲೆ  
 ಹೋರಣೆ ಗುಣವುಳ್ಳ ಅಧಮರ ಸಹವಾಸ  
 ನೀರುಳ್ಳ ತಿಂದ ತೆರನಂತೆ ಕೋಲೆ

೩೨

\*ಇಲ್ಲಿ ೩೧೦೦೦ದಳು ರಶರಗಿಣ ನುಡಿಗಳಿಗೆ ಸಂದರ್ಭತೋರುವುದಿಲ್ಲ. ಇವು ಪ್ರಕೃತಿ ಪ್ರವಿರಭಹುದೆಂದು ಊಹಿಸಬೇಕಾಗುತ್ತದೆ. ಸಂ.

ಒಳ್ಳೆ ಮನುಜರ ಸಂಗ ಮಲ್ಲಿಗೆ ಮುಡಿದಂತೆ  
 ಮುಲ್ಲ ಕುಮತಿಯ ಸಹವಾಸ ಕೋಲೆ  
 ಮುಲ್ಲ ಕುಮತಿಯ ಸಹವಾಸ ಮಾಡಲು  
 ಮುಲ್ಲಂಗಿ ತಿಂದು ತೇಗಿದಂತೆ ಕೋಲೆ

೮೩

ಭಾವಜ್ಞರ ಸಂಗ ಶ್ಯಾವಿಗೆ ಉಂಡಂತೆ  
 ಭಾವನನರಿಯದ ಬಲುಹೀನ ಕೋಲೆ  
 ಭಾವನನರಿಯದ ಬಲುಹೀನರ ಸಂಗ  
 ಬೇವಿನ ಕಾಲ ಕುಡಿದಂತೆ ಕೋಲೆ

೮೪

ಬಾಳುವರ ಸಂಗ ಹಾಲೋಗರುಂಡಂತೆ  
 ಬಾಳುವೆಗೆಟ್ಟ ಅಧಮರ ಕೋಲೆ  
 ಬಾಳುವೆಗೆಟ್ಟ ಅಧಮರ ಸಹವಾಸ  
 ಹೇಳಬಾರದ್ದು ತಿಂದಂತೆ ಕೋಲೆ

೮೫

\* ಹೆರ್ದೋಹಿ ಗುರುದೋಹಿ ಮರಳಿ ಮಾತೃದೋಹಿ  
 ವರವೈಷ್ಣವದೋಹಿ ಪಿತೃದೋಹಿ ಕೋಲೆ  
 ವರವೈಷ್ಣವ ದೋಹಿ ಪಿತೃದೋಹಿ ಸ್ವಾಮಿದೋಹಿ  
 ನೆರಳು ಬಿದ್ದವರ ನೆರೆಹೊಲ್ಲ ಕೋಲೆ

೮೬

ಕತ್ತಿ ಕುದುರೆ ಒಂದೆ ಅತ್ತಿ ಸೊಸೆಯು ಒಂದೆ  
 ಹೆತ್ತಮ್ಮ ಒಂದೆ ಹೆಂಡತಿ ಒಂದೆ ಕೋಲೆ  
 ಹೆತ್ತಮ್ಮ ಒಂದೆ ಹೆಂಡತಿ ಒಂದಾದಮೇಲೆ  
 ವ್ಯರ್ಥವು ಮದುವೆ ನಿನಗ್ಯಾಕೆ ಕೋಲೆ

೮೭

ಅಕ್ಕ ತಂಗಿಯು ಒಂದೆ ಮಕ್ಕಳು ಸೊಸೆ ಒಂದೆ  
 ಚಿಕ್ಕಮ್ಮ ಒಂದೆ ಹೆಂಡತಿ ಒಂದೆ ಕೋಲೆ  
 ಚಿಕ್ಕಮ್ಮ ಒಂದೆ ಹೆಂಡತಿ ಒಂದಾದ ಮೇಲೆ  
 ರೊಕ್ಕ ನೆಚ್ಚುಮಾಡಿ ಮದುವ್ಯಾಕೆ ಕೋಲೆ

೮೮

ನಾರಿ ರುಗ್ಮಿಣಿ ಸತ್ಯಭಾಮಾದೇವಿ ಮತ್ತೆ  
ವಾರಿಜಮುಖಿಯರ್ ನಾಲ್ಕೆರಡು ಕೋಲೆ  
ವಾರಿಜಮುಖಿಯರ್ ನಾಲ್ಕೆರಡು ಸಹಿತಾಗಿ  
ವಾರಿಜನಾಭ ಕುಳಿತಿದ್ದ ಕೋಲೆ

೬೫

ಮಣನಾದ ಶ್ರೀಕೃಷ್ಣನರಮನೆಗೆ  
ಸುಭದ್ರೆ ಮುಯ್ಯಾತರುತಾಳೆ ಕೋಲೆ  
ಸುಭದ್ರೆ ಮುಯ್ಯ ತರುತಾಳೆ ಹಸ್ತಿನಾಪುರ  
ಭೂಭುಜರೆಲ್ಲ ಬರುತಾರೆ ಕೋಲೆ

೬೬

ಧರ್ಮ ಭೀಮಾರ್ಜುನ ನಕುಲ ಸಹದೇವರು  
ಪೇರ್ಮೆಯಿಂದಲಿ ಪೊರವಂಟು ಕೋಲೆ  
ಪೇರ್ಮೆಯಿಂದಲಿ ಪೊರವಂಟು ದಿಕ್ಪಾಲಕರು  
ಕೂರ್ಮೆಯಿಂದಲಿ ಬರುತಾರೆ ಕೋಲೆ

೬೭

ಇದ್ರನು ಕೌಸಲೆ ಜೇಂದ್ರನೇರಿಕೊಂಡು  
ಮಂದಗಮನೆ ಶಚಿ ಸಹಿತಲಿ ಕೋಲೆ  
ಮಂದಗಮನೆ ಶಚಿಸಹಿತ ವಜ್ರವಧರಿಸಿ  
ಉಪೇಂದ್ರನರಮನೆಗೆ ಬರುತಾನೆ ಕೋಲೆ

೬೮

ಹುತಭುಜ ತನ್ನ ಸತಿ ಸ್ವಾಹಾದೇವಿಯ ಕೂಡಿ  
ಅತಿಶಯದಿಂ ಮೇಷವೇರುತ್ತ ಕೋಲೆ  
ಅತಿಶಯದಿಂ ಮೇಷವೇರುತ್ತ ಶಕ್ತಿಯ ಪಿಡಿಸಿ  
ಕೃತುಪತಿ ಮನೆಗೆ ಬರುತಾನೆ ಕೋಲೆ

೬೯

ಯಮನು ಮಹಿಷವೇರುತ್ತ ಗಮಕದಿಂದಲಿ ಸತಿ  
ಶಾಮಲಾದೇವಿ ಸಹಿತಲಿ ಕೋಲೆ  
ಶಾಮಲೆಸಹಿತ ದಂಡಾಯುಧ ಧರಿಸಿ  
ರಾಮನಮನೆಗೆ ಬರುತಾನೆ ಕೋಲೆ

೭೦

ನಿರುರುತಿ ತಾನೊಂದು ನರನ ಪೆಗಲನೇರಿ  
ಪರಮಾಪ್ತ ಸ್ತ್ರೀಯನೊಡಗೂಡಿ ಕೋಲೆ  
ಪರಮಾಪ್ತ ಸ್ತ್ರೀಯನೊಡಗೂಡಿ ಕುಂತ ಧರಿಸಿ  
ಧರಾಧರನ ಮನೆಗೆ ಬರುತಾನೆ ಕೋಲೆ

೨೧

ವರುಣನು ತಾನೊಂದು ಮಕರಿಯನೇರಿಕೊಂಡು  
ಸಿರಿ ಭಾಗೀರಥಿಯನೊಡಗೊಂಡು ಕೋಲೆ  
ಸಿರಿ ಭಾಗೀರಥಿಯನೊಡಗೊಂಡು ಪಾಶಧರಿಸಿ  
ಸಿರಿವತ್ಸನರಮನೆಗೆ ಬರುತಾನೆ ಕೋಲೆ

೨೨

ಮರುತ ದೇವನೊಂದು ಎರಳಿಯ ಮೇಲೇರಿ  
ತರುಣಿ ಪ್ರವಾಹಿಯೊಡಗೂಡಿ ಕೋಲೆ  
ತರುಣಿ ಪ್ರವಾಹಿಯೊಡಗೂಡಿ ಧ್ವಜಧರಿಸಿ  
ಶ್ರೀ-ಧರನ ಮನೆಗೆ ಬರುತಾನೆ ಕೋಲೆ

೨೩

ವಿತ್ತಪತಿಯೊಂದು ಉತ್ತಮ ಹೆಯವೇರಿ  
ಚಿತ್ತದೊಲ್ಲಭೆಯ ಒಡಗೂಡಿ ಕೋಲೆ  
ಚಿತ್ತದೊಲ್ಲಭೆಯ ಒಡಗೂಡಿ ಖಡ್ಗ ಧರಿಸಿ  
ಕರ್ತನ್ನ ಮನೆಗೆ ಬರುತಾನೆ ಕೋಲೆ

೨೪

ಈಶಾನತಾನೊಂದು ವೃಷಭನೇರಿಕೊಂಡು  
ಶ್ರೀಸತಿದೇವಿಯೊಡಗೂಡಿ ಕೋಲೆ  
ಶ್ರೀಸತಿದೇವಿಯೊಡಗೂಡಿ ಶೂಲಧರಿಸಿ  
ನಾ-ರಸಿಂಹನ ಮನೆಗೆ ಬರುತಾನೆ ಕೋಲೆ

೨೫

ಹರಿಯೆ ಸರ್ವೋತ್ತಮ ಹರಿಯೆ ಪರದೇವತೆ  
ಹರಿದಾಸರೆಂಬೋ ಬಿರುದಿನ ಕೋಲೆ  
ಹರಿದಾಸರೆಂಬೋ ಬಿರುದಿನ ಹೆಗ್ಗಾಳಿ  
ಹಿರಿಬಾಗಿಲೊಳು ಹಿಡಿಸಿಹರು ಕೋಲೆ

೨೬

ಒಬ್ಬನೆ ವಿಷ್ಣು ವಿನ್ನೊ ಬೃದ್ಧೈವಗಳಿಲ್ಲೆಂ  
 ದಬ್ಬರದಿಂದ ನಾಗಸ್ವರ ಕೋಲೆ  
 ಅಬ್ಬರದಿಂದ ನಾಗಸ್ವರಂಗಳ  
 ಹೆಬ್ಬಾಗಿಲೊಳಗೆ ನುಡಿಸೋರು ಕೋಲೆ

೭೭

ಖಳನ ಬೆನ್ನ ಚರ್ಮ ಸುಲಿದು ಭೇರಿಗೆ ಹಾಕಿ  
 ಅಲವ ಬೋಧರೆ ಜಗದ್ಗುರು ಕೋಲೆ  
 ಅಲವ ಬೋಧರೆ ಜಗದ್ಗುರುಗಳೆಂತೆಂದು  
 ಛಲದಿಂದ ಭೇರಿಯ ಹೊಡಿಸೋರು ಕೋಲೆ

೭೮

ವಿಷ್ಣು ಸರ್ವೋತ್ತಮ ವಿಷ್ಣು ಪರದೇವತೆ  
 ವಿಷ್ಣು ದಾಸರೆಂಬ ಬಿರುದಿನ ಕೋಲೆ  
 ವಿಷ್ಣು ದಾಸರೆಂಬ ಬಿರುದಿನ ತಿಕ್ಕೆಯ  
 ಘಟ್ಯಾಗಿ ಎತ್ತಿ ನಿಲಿಸೋರು ಕೋಲೆ

೭೯

ಮತದೊಳು ಮಧ್ವಮತ ವ್ರತದೊಳು ಹರಿದಿನ  
 ಕಥೆಯೊಳು ಭಾಗವತವೆನ್ನಿ ಕೋಲೆ  
 ಕಥೆಯೊಳು ಭಾಗವತವೆನ್ನಿ ಇದರಂತೆ  
 ಪ್ರತಿಮೆಯೊಳ್ ವಿಷ್ಣು ಪ್ರತಿಮೆನ್ನಿ ಕೋಲೆ

೮೦

\*ಈಚಲ ಬನದೊಳು ಗೋಕ್ಷೀರ ಕುಡಿದಂತೆ  
 ನೀಚರ ಸಂಗ ಸುಜನರು ಕೋಲೆ  
 ನೀಚರ ಸಂಗ ಸುಜನರು ಮಾಡಲು  
 ಈಚೆ ನೋಡುವರಿಗೆ ಅನುಮಾನ ಕೋಲೆ

೮೧

ಸೂರಿ ಜನರ ಸಂಗ ಸುಧೆಯ ಪ್ರಾಶನೆಯಂತೆ  
 ಹೋರಣೆ ಗುಣವುಳ್ಳ ಅಧಮರ ಕೋಲೆ  
 ಹೋರಣೆ ಗುಣವುಳ್ಳ ಅಧಮರ ಸಹವಾಸ  
 ನೀರುಳ್ಳ ತಿಂದ ತೆರನಂತೆ ಕೋಲೆ

೮೨

\*ಇಲ್ಲಿ ೮೦೦೦೦೪ ರಹರಗಿವ ನುಡಿಗಳಿಗೆ ಸಂದರ್ಭತೋರುವುದಿಲ್ಲ. ಇವು ಪ್ರಕೃ  
 ಪ್ರ ವಿರಭವಾದೆಂದು ಊಹಿಸಬೇಕಾಗುತ್ತದೆ. ಸಂ.

ಒಳ್ಳೆ ಮನುಜರ ಸಂಗ ಮಲ್ಲಿಗೆ ಮುಡಿದಂತೆ  
 ಖುಲ್ಲ ಕುಮತಿಯ ಸಹವಾಸ ಕೋಲೆ  
 ಖುಲ್ಲ ಕುಮತಿಯ ಸಹವಾಸ ಮಾಡಲು  
 ಮುಲ್ಲಂಗಿ ತಿಂದು ತೇಗಿದಂತೆ ಕೋಲೆ

೮೩

ಭಾವಜ್ಞರ ಸಂಗ ಶ್ಯಾವಿಗೆ ಉಂಡಂತೆ  
 ಭಾವವನರಿಯದ ಬಲುಹೀನ ಕೋಲೆ  
 ಭಾವವನರಿಯದ ಬಲುಹೀನರ ಸಂಗ  
 ಬೇವಿನ ಕಾಲ ಕುಡಿದಂತೆ ಕೋಲೆ

೮೪

ಬಾಳುವರ ಸಂಗ ಹಾಲೋಗರುಂಡಂತೆ  
 ಬಾಳುವೆಗೆಟ್ಟ ಅಧಮರ ಕೋಲೆ  
 ಬಾಳುವೆಗೆಟ್ಟ ಅಧಮರ ಸಹವಾಸ  
 ಹೇಳಬಾರದ್ದು ತಿಂದಂತೆ ಕೋಲೆ

೮೫

ಹರಿದ್ರೋಹಿ ಗುರುದ್ರೋಹಿ ಮರಳಿ ಮಾತೃದ್ರೋಹಿ  
 ವರವೈಷ್ಣವದ್ರೋಹಿ ಪಿತೃದ್ರೋಹಿ ಕೋಲೆ  
 ವರವೈಷ್ಣವ ದ್ರೋಹಿ ಪಿತೃದ್ರೋಹಿ ಸ್ವಾಮಿದ್ರೋಹಿ  
 ನೆರಳು ಬಿದ್ದವರ ನೆರೆಹೊಲ್ಲ ಕೋಲೆ

೮೬

ಕತ್ತೆ ಕುದುರೆ ಒಂದೆ ಅತ್ತೆ ಸೊಸೆಯು ಒಂದೆ  
 ಹೆತ್ತಮ್ಮ ಒಂದೆ ಹೆಂಡತಿ ಒಂದೆ ಕೋಲೆ  
 ಹೆತ್ತಮ್ಮ ಒಂದೆ ಹೆಂಡತಿ ಒಂದಾದಮೇಲೆ  
 ವೃಥಾವು ಮದುವೆ ನಿನಗ್ಯಾಕೆ ಕೋಲೆ

೮೭

ಅಕ್ಕ ತಂಗಿಯು ಒಂದೆ ಮಕ್ಕಳು ಸೊಸೆ ಒಂದೆ  
 ಚಿಕ್ಕಮ್ಮ ಒಂದೆ ಹೆಂಡತಿ ಒಂದೆ ಕೋಲೆ  
 ಚಿಕ್ಕಮ್ಮ ಒಂದೆ ಹೆಂಡತಿ ಒಂದಾದ ಮೇಲೆ  
 ರೊಕ್ಕ ನೆಚ್ಚುಮಾಡಿ ಮದುವ್ಯಾಕೆ ಕೋಲೆ

೮೮

ಹಿಟ್ಟು ಒಂದಿರಲೆಂದೆ ಬೊಟ್ಟು ಮುಚ್ಚುಳಲೆಂದೆ  
 ಕಟ್ಟಿಗೆ ಒಂದೆ ಕಟ್ಟೊಂದೆ ಕೋಲೆ  
 ಕಟ್ಟಿಗೆಯೊಂದೆ ಕಟ್ಟೊಂದಾವಮೇಲೆ  
 ಕಟ್ಟಿಗೆ ಯಾಕೆ ಮೆಲುವಲ್ಲೆ ಕೋಲೆ

೮೯

ಹಾಲು ಮಜ್ಜೆಗೆಯೊಂದೆ ಕೋಳಿ ಕೋಗಲೆಯೊಂದೆ  
 ಮಾಳಿಗೆ ಒಂದೆ ಬಯಲೊಂದೆ ಕೋಲೆ  
 ಮಾಳಿಗೆ ಒಂದೆ ಬಯಲೊಂದಾದರೆ  
 ಹೇಳಬಾರದ್ದು ತಿನವಲ್ಲಾ ಕೋಲೆ

೯೦

ಗಂಗೆಯ ತಡಿಯಲ್ಲಿ ಲಿಂಗವನರ್ಚಿಸಿ  
 ಅಂಗಯ್ಯಲಿಟ್ಟು ಪೂಜಿಸುವೆ ಕೋಲೆ  
 ಅಂಗಯ್ಯಲಿಟ್ಟು ಪೂಜಿಸುವೆ ಎಲೆಪಾಪಿ  
 ಲಿಂಗನು ನೀನು ಒಂದ್ಧ್ಯಾಕ್ಕೆ ಕೋಲೆ

೯೧

ಶಿವನು ನೀನಾದರೆ ಶಿವನ ರಾಣಿ ನಿನಗೇನೊ  
 ಅವಿವೇಕಿ ಮನುಷ ಈ ಮಾತು ಕೋಲೆ  
 ಅವಿವೇಕಿ ಮನುಷ ಈ ಮಾತು ಕೇಳಿದರೆ  
 ಕವಿಗಳು ನಗರೆ ಕೈಹೊಯ್ದು ಕೋಲೆ

೯೨

ವೇದಾಪ್ರಾ ಮಾಣ್ಯವೆಂದು ಸುಜನರೆಲ್ಲರ  
 ಬೋಧಿಸುತ್ತಿಪ್ಪ ಬೌದ್ಧನ ಕೋಲೆ  
 ಬೋಧಿಸುತ್ತಿಪ್ಪ ಬೌದ್ಧನ ಎಳೆದೊಯ್ದು  
 ಕಾದೆಣ್ಣೆ ಯೊಳು ಕೆಡಹೋರು ಕೋಲೆ

೯೩

ಇಲ್ಲಿ ನಾತ್ರ ಭೇದ ಅಲ್ಲಿ ಒಂದೇಯೆಂಬ  
 ಪುಲ್ಲಕರ ಹಿಡಿದು ಹಲ್ಮುರಿದು ಕೋಲೆ  
 ಪುಲ್ಲಕರ ಹಿಡಿದು ಹಲ್ಮುರಿದು ಯನುರಾಯ  
 ಕಲ್ಲುಗಾಣಕೆ ಹಾಕಿಸುವ ಕೋಲೆ

೯೪

ಅಪ್ಪ ನಾರಾಯಣ ನಿಪ್ಪಂಥ ಅರಮನೆ  
 ಅಪ್ರಾಕೃತದ ವೈಕುಂಠ ಕೋಲೆ  
 ಅಪ್ರಾಕೃತದ ವೈಕುಂಠವೆಂಬೋದು  
 ಸ್ವಪ್ರಕಾಶದ ಪರಮಾತ್ಮ ಕೋಲೆ

೯೫

ಸುತ್ತ ವಿರಜಾನದಿ ಮತ್ತೆ ಆನಂದವನ  
 ಚಿತ್ತಜನಯ್ಯನರಮನೆಗೆ ಕೋಲೆ  
 ಚಿತ್ತಜನಯ್ಯನರಮನೆಯೆಂಬೋದು  
 ಉತ್ತಮೋತ್ತಮ ವೈಕುಂಠ ಕೋಲೆ

೯೬

ಪಚ್ಚಿ ನೀಲ ವೈಡೂರ್ಯ ನಿಚ್ಚಳ ವಜ್ರ  
 ಅಚ್ಚಮಾಣಿಕದ ಅಳವಟ್ಟು ಕೋಲೆ  
 ಅಚ್ಚಮಾಣಿಕದ ಅಳವಟ್ಟು ಹರಿವುರ  
 ಅಚ್ಯುತನಿಪ್ಪ ಅರಮನೆ ಕೋಲೆ

೯೭

ಸಿರಿದೇವಿ ತಾ ಮುರಹರನ ಪಟ್ಟಣದಲ್ಲಿ  
 ವಿರಜಿಯೆಂತೆಂದು ಕರೆಸೋಳು ಕೋಲೆ  
 ವಿರಜಿಯೆಂತೆಂದ ಕರೆಸಿ ವೈಕುಂಠಕ್ಕೆ  
 ಪರಿಘಾರೂಪದಲಿ ಮೆರೆವಳು ಕೋಲೆ

೯೮

ಉತ್ತರದಿ ನಾಲ್ಕು ತತ್ತ್ವಳಿಸುವ ದ್ವಾರ  
 ಮುತ್ತು ಮಾಣಿಕ್ಯ ನವರತ್ನ ಕೋಲೆ  
 ಮುತ್ತು ಮಾಣಿಕ್ಯ ನವರತ್ನ ಝಲ್ಲಿಯ  
 ಎತ್ತಿ ಮೇಲ್ಕಟ್ಟು ಬಿಗಿದಿವೆ ಕೋಲೆ

೯೯

ಜಯವಿಜಯಾದ್ಯೆಂಟು ದ್ವಾರಪಾಲಕರು  
 ಜಯದೇವಿ ರಮಣನರಮನೆಗೆ ಕೋಲೆ  
 ಜಯದೇವಿ ರಮಣನರಮನೆ ಬಾಗಿಲೊಳು  
 ಜಯ ಜಯವೆನುತ ನಿಂದಾರೆ ಕೋಲೆ

೧೦೦

ಕಸವೆಲ್ಲ ಪರಿಮಳ ಕೆಸರೆಲ್ಲ ಶ್ರೀಗಂಧ  
 ಬಿಸರುಹನೇತ್ರನ ಅರಮನೆ ಕೋಲೆ  
 ಬಿಸರುಹನೇತ್ರನ ಅರಮನೆಯೊಳಗೆಲ್ಲ  
 ಕುಸುಮದ ಮಳೆಯಗರೆವುದು ಕೋಲೆ

೧೦೧

ಕಾಡಿನ ನೆಲೆಗಟ್ಟು ರಾಜ ಮಾಣಿಕ್ಯಗೋಡೆ  
 ಈಜಡ ದ್ರವ್ಯವಲ್ಲಿಲ್ಲ ಕೋಲೆ  
 ಈಜಡ ದ್ರವ್ಯವಲ್ಲಿಲ್ಲ ಪುಸಿಯಲ್ಲ  
 ಶ್ರೀಜನಾರ್ದನನ ಅರಮನೆಯೋಳು ಕೋಲೆ

೧೦೨

ಸೂರ್ಯಚಂದ್ರಮ ಅಗ್ನಿ ಮೊದಲಾಗಿದ್ದವರ  
 ಕಾರ್ಯವೆ ಅಲ್ಲಿ ತಳುವಿಲ್ಲ ಕೋಲೆ  
 ಕಾರ್ಯವೆ ಅಲ್ಲಿ ತಳುವಿಲ್ಲ ನಮ್ಮ ಸುರ  
 ವರ್ಯ ಆಚ್ಯುತನರಮನೆಯೊಳು ಕೋಲೆ

೧೦೩

ಅಲ್ಲಿ ಸರ್ವರು ಸುಖದಲ್ಲಿ ಇಪ್ಪರುನೋಡಿ  
 ಅಲ್ಲಿ ಸರ್ವರು ಯಶಸ್ವಿಗಳು ಕೋಲೆ  
 ಅಲ್ಲಿ ಸರ್ವರು ಯಶಸ್ವಿಗಳು ಸಭೆಯೊಳು  
 ಎಲ್ಲರು ಸಹಾಯ ಪರರೈಯ ಕೋಲೆ

೧೦೪

ಮಂಗಳವಂತರು ಶ್ರೀಮಂತರು ದಾರಿ  
 ದ್ರ್ಯಂಗಳ ಕಳೆದು ನಲಿವರು ಕೋಲೆ  
 ದಾರಿದ್ರ್ಯಂಗಳ ಕಳೆದು ನಲಿವರು ಮುಕ್ತಿ  
 ಯಂಗನೇಕೂಡಿ ಸುಖಿಸುವರು ಕೋಲೆ

೧೦೫

ಕಾಮಕ್ರೋಧ ದರ್ಪವೆಂಬ ಮಾತುಗಳೆಲ್ಲ  
 ಪ್ರೇಮವನ್ನೊನ್ನೆ ಮಿತ್ರತ್ವ ಕೋಲೆ  
 ಪ್ರೇಮವನ್ನೊನ್ನೆ ಮಿತ್ರತ್ವ ಮುಕ್ತರ  
 ಸ್ತೋಮವಿನ್ನೆಂತು ವರ್ಣಿಸೆ ಕೋಲೆ

೧೦೬

ಕಂಟಕವೆಂಬುದು ಕನಕ ಕೇತಕಿಯಲ್ಲಿ  
ಉಂಟು ಸನ್ಯಾಸಿ ಕರದಂಡ ಕೋಲೆ  
ಉಂಟು ಸನ್ಯಾಸಿ ಕರದಂಡ ಬದ್ಧ ವೈ  
ಕುಂಠದೊಳುಳ್ಳವರ ಕರದಲ್ಲಿ ಕೋಲೆ

೧೦೭

ಬಂಜೆಯರಿಲ್ಲ ಪತಿಗಂಜದ ಸತಿಯಿಲ್ಲ  
ಸಂಜೆಯಲಿ ಮಲಗುವವರಿಲ್ಲ ಕೋಲೆ  
ಸಂಜೆಯಲಿ ಮಲಗುವವರಿಲ್ಲ ಅತಿಥಿಗಳು  
ಭುಂಜಿಸಿ ಸುಖಿಸದವರಿಲ್ಲ ಕೋಲೆ

೧೦೮

ವಿಧವೆಯರಿಲ್ಲ ವಿಧುರ ಪುರುಷರಿಲ್ಲ  
ಮದುವೆಯು ಇಲ್ಲದವರಿಲ್ಲ ಕೋಲೆ  
ಮದುವೆಯು ಇಲ್ಲದವರಿಲ್ಲ ನಮ್ಮ ಶ್ರೀ  
ಮಧುಸೂದನನಿಷ್ಟ ಪುರದಲ್ಲಿ ಕೋಲೆ

೧೦೯

ಅಂಧನವುಂಸಕರಿಲ್ಲ ಮಂದಭಾಗ್ಯರು ಇಲ್ಲ  
ನಿಂದನೆಮಾಡುವ ಜನರಿಲ್ಲ ಕೋಲೆ  
ನಿಂದನೆಮಾಡುವ ಜನರಿಲ್ಲ ನಮ್ಮ ಮು  
ಕುಂದನಿರುತಿಪ್ಪ ಪುರದಲ್ಲಿ ಕೋಲೆ

೧೧೦

ರೇತೋತ್ಸರ್ಜನವಿಲ್ಲ ಮೂತ್ರ ಪುರೀಷವಿಲ್ಲ  
ನಾತಪಿತ್ತ ಶ್ಲೇಷ್ಮ ನೊದಲಿಲ್ಲ ಕೋಲೆ  
ನಾತಪಿತ್ತ ಶ್ಲೇಷ್ಮ ನೊದಲಿಲ್ಲ ಹಸಿತ್ಯುಷ  
ಯಾತುರವೆಂಬೊದಲಿಲ್ಲ ಕೋಲೆ

೧೧೧

ಅಲ್ಲಿದ್ದ ತೃಣವೃಕ್ಷ ಅಚ್ಛೇದ್ಯಾಭೇದ್ಯವು  
ಬಲ್ಲಸಜ್ಜನರ ಪುಣ್ಯಫಲ ಕೋಲೆ  
ಬಲ್ಲ ಸಜ್ಜನರ ಪುಣ್ಯಫಲ ಕೋಲೆ  
ಅಲ್ಲಿನಾಶಂಗಳಿಲ್ಲವು ಕೋಲೆ

೧೧೨

ಸಾರೂಪ್ಯ ಸಾಲೋಕ್ಯ ಸಾಮಾಪ್ಯ ಸಾಯುಜ್ಯ  
 ಸಾರಿಷ್ಟಿ ಪಂಚವಿಧ ಮುಕ್ತಿ ಕೋಲೆ  
 ಸಾರಿಷ್ಟಿಯೆಂಬೊಡು ವಿರಿಂಚಿಯೊಬ್ಬಗೆ  
 ಈರೆರೆಡು ಮುಕ್ತಿ ಇತರರಿಗೆ ಕೋಲೆ

೧೧೩

ಅಲ್ಲಿ ಪಂಚವಿಧ ತಾರತಮ್ಯಗಳುಂಟು.  
 ಅಲ್ಲಿ ನೀಜೋಚ್ಚಭಾವವು ಕೋಲೆ  
 ಅಲ್ಲಿ ನೀಜೋಚ್ಚಭಾವವು ಮುಕ್ತರು  
 ಬಲ್ಲ ಹಿರಿಯರ ಭಜಿಸೋರು ಕೋಲೆ

೧೧೪

ಅರಯೆಂದು ಅಣ್ಯಯೆಂದು ಎರಡು ಸುಧಾಂಬುಧಿ  
 ಇರುತಿಪ್ಪವಚ್ಯುತನ ಪುರದಲ್ಲಿ  
 ಇರುತಿಪ್ಪವಚ್ಯುತನ ಪುರದಲ್ಲಿ ಮುಕುತರು  
 ಸರಿ ಬಂದ ತೆರದಿ ಕ್ರೀಡಿಸುವರು ಕೋಲೆ

೧೧೫

ಉತ್ತರಗಡಲೊಳು ಹತ್ತೆಂಟು ಯೋಜನ  
 ಉತ್ತಮೋತ್ತಮ ಶ್ವೇತದ್ವೀಪ ಕೋಲೆ  
 ಉತ್ತಮೋತ್ತಮ ಶ್ವೇತ ದ್ವೀಪದೊಳಗೆಲ್ಲ  
 ಮುತ್ತಿನಂತೊಳಿವ ಮುಕುತರು ಕೋಲೆ

೧೧೬

ಅನ್ನಂತಾಸನವೆಂಬೊಡನೊಂದು ಮನೆ ಹರಿಗೆ  
 ಘನೋದಕದಮೇಲೆ ಮಿಂಚೋದು ಕೋಲೆ  
 ಘನೋದಕದಮೇಲೆ ಮಿಂಚೋದು ಅದರೊಳು  
 ಮನ್ನೆ ಮನ್ನೆಯಲಿ ಮುಕುತರು ಕೋಲೆ

೧೧೭

ಲಕ್ಷ ಯೋಜನದಮೇಲಿಪ್ಪುದನಂತಾಸನ  
 ಲಕ್ಷ್ಮೀಶನಿಹ ಶ್ವೇತದ್ವೀಪ ಕೋಲೆ  
 ಲಕ್ಷ್ಮೀಶನಿಹ ಶ್ವೇತ ದ್ವೀಪದೊಳಗೆ ಸ  
 ಲ್ಲಕ್ಷಣವಾಗಹರ್ ಮುಕುತರು ಕೋಲೆ

೧೧೮

ಸಿರಿ ವೈಕುಂಠದೊಳಗಿರುತ್ತಿಪ್ಪ ಮುಕುತರು  
 ವರ ಚತುರ್ಭುಜ ಪೀತಾಂಬರ ಕೋಲಿ  
 ವರ ಚತುರ್ಭುಜ ಪೀತಾಂಬರಗಳುಟ್ಟು  
 ಹರಿ ಸಾರೂಪ್ಯವ ಧರಿಸೋರು ಕೋಲಿ

೧೧೯

ಒಬ್ಬ ಬ್ರಹ್ಮನು ದೇವತಾರ್ಚನೆ ಮಾಡುವ  
 ಒಬ್ಬ ಬ್ರಹ್ಮನು ಅಗ್ನಿಹೋತ್ರವ ಕೋಲಿ  
 ಒಬ್ಬ ಬ್ರಹ್ಮನು ಅಗ್ನಿಹೋತ್ರ ಮಾಡುತ್ತರೆ  
 ಒಬ್ಬ ಬ್ರಹ್ಮನು ಪೇಳ್ವ ಪುರಾಣ ಕೋಲಿ

೧೨೦

ಕಂಜಾಕ್ಷಿ ರುಗ್ಮಿಣಿ ಕರೆಯೆ ಬರಲಿಲ್ಲ  
 ಸಂಜಿಯಲಿ ನಾನು ಬಂದೆವು ಕೋಲಿ  
 ಸಂಜಿಯಲಿ ನಾನು ಬಂದರೇನಾಯಿತು  
 ಅಂಜಬೇಡಾ ಅಭಯ ಕೊಡುತೇನೆ ಕೋಲಿ

೧೨೧

ಅತ್ತಿಗೆ ಮನೆಗೆ ಬಂದು ಹತ್ತು ಘಳಿಗಾಯಿತು  
 ಎತ್ತ ಓಡಿ ದಳೊ ನಮಗಂಜಿ ಕೋಲಿ  
 ಎತ್ತ ಓಡಿ ದಳೊ ನಮಗಂಜಿ ರುಗ್ಮಿಣಿ  
 ಇತ್ತ ಬಾ ಅಭಯ ಕೊಡುತೇನೆ ಕೋಲಿ

೧೨೨

ಅತ್ತಿಗೆ ನಿನ್ನ ಮೈಗೆ ಹತ್ಯವೆ ರುದ್ರಾಕ್ಷಿ  
 ನೆತ್ತಿಮೇಲೆಲ್ಲ ಜಡೆಗಳು ಕೋಲಿ  
 ನೆತ್ತಿಮೇಲೆಲ್ಲ ಜಡೆಗಳು ನಿನ್ನ ಜನ  
 ಅರ್ಥಲಿ ನೋಡಿ ನಗುತಾರೆ ಕೋಲಿ

೧೨೩

ಅಣ್ಣನ ಮನೆಗೆ ಬಂದು ಸಣ್ಣ ಹೊತ್ತಾಯಿತು  
 ಅಣ್ಣನ ಮಡದಿ ಬರಲಿಲ್ಲ ಕೋಲಿ  
 ಅಣ್ಣನ ಮಡದಿ ಬರಲಿಲ್ಲ ಸತ್ಯಭಾಮೆ  
 ಇನ್ನು ಬಾ ಅಭಯಕೊಡುತೇನೆ ಕೋಲಿ

೧೨೪

ತಾಯಿ ಮನೆಗೆ ಬಂದು ಬಹಳ ಹೊತ್ತಾಯಿತು  
ತಾಯಿ ಸೊಸೇರು ಬರಲಿಲ್ಲ ಕೋಲೆ  
ತಾಯಿ ಸೊಸೇರು ಬರಲಿಲ್ಲ ನಮಗಂಜಿ  
ಬಾಯಿ ಬಿಡುತಾರೆ ಒಳಗೆಲ್ಲ ಕೋಲೆ

೧೨೫

ಬಂದ ಬೀಗತ್ತಿಯ ಚಂದದಿಗೊಂಡು  
ಮಂದಹಾಸದಲಿ ನುಡಿಸ್ಯಾಳೆ ಕೋಲೆ  
ಚಂದದಿಗೊಂಡು ನುಡಿಸ್ಯಾಳೆ ರುಗ್ಮಿಣಿ  
ಬಂದವರು ಯಾರಾ ಮನೆಯವರು ಕೋಲೆ

೧೨೬

ಶುಂಡಾಲ ನಗರದ ಪಾಂಡುಭೂಪರ ಸೊಸೆ  
ಗಂಡುಗಲಿ ಪಾರ್ಥನರ್ಥಾಂಗಿ ಕೋಲೆ  
ಗಂಡುಗಲಿ ಪಾರ್ಥನರ್ಥಾಂಗಿ ಮುಯ್ಯವ  
ಕೊಂಡು ಬಂದಳು ತಿರುಗಿಸು ಕೋಲೆ

೧೨೭

ಜಾರವ್ವ ಸುಭದ್ರಾ, ಏರವ್ವ ಸೋಪಾನ  
ತೋರವ್ವ ನಿನ್ನ ವಚನವ ಕೋಲೆ  
ತೋರವ್ವ ನಿನ್ನ ವಚನವ ನೆನುತಲಿ  
ಡೋರೈದ ಕೈಯಹಿಡಿದಳು ಕೋಲೆ

೧೨೮

ಓಡಿಬಂದವಳು ಒಳಗೆ ಸೇರಿಕೊಂಡು  
ನೋಡುವಳೆ ನಮ್ಮ ನುಡಿಸುವಳೆ ಕೋಲೆ  
ನೋಡುವಳೆ ನಮ್ಮ ನುಡಿಸುವಳೆ ನಮ್ಮಣ್ಣ  
ಮಾಡಿದ ವೋಹ ತಲೆಗೆರಿತು ಕೋಲೆ

೧೨೯

ಆತ್ತಿಯ ಮಗಳೆಂದು ಹತ್ತಿಂಟು ತಾಳದೆ  
ಉತ್ತರ ನಿಮಗೊಂದು ಕೊಡುತೇನೆ ಕೋಲೆ  
ಉತ್ತರ ನಿಮಗೊಂದು ಕೊಡುತ್ತೇನೆ ಸುಭದ್ರೆ  
ಚಿತ್ತಕ್ಕೆ ಹೋಗಿ ನೆಡುವಂತೆ ಕೋಲೆ

೧೩೦

ಓಡಿಬಂದಳೆಂದು ಆಡಿವರೇನು ತಿರು  
ಗಾಡಿದರಷ್ಟು ಹುರುಡಿಲ್ಲ ಕೋಲೆ  
ಆಡಿದರಷ್ಟು ಹುರುಡಿಲ್ಲ ಸು-ಭದ್ರೆ  
ನೋಡಿಕೋ ನಿನ್ನ ಮನದೊಳು ಕೋಲೆ

೧೩೧

ಅಣ್ಣನ ವಂಚಿಸಿ ಓಡಿಬಂದವಳೆನ್ನ  
ಕಣ್ಣಲಿನೋಡಿ ಕರೆಯುವಳೆ ಕೋಲೆ  
ಕಣ್ಣಲಿ ನೋಡಿ ಕರೆಯುವಳು ನಮ್ಮ  
ಅಣ್ಣನ ಬಲವ ಹಿಡಕೊಂಡು ಕೋಲೆ

೧೩೨

ಆಣ್ಣನ ವಂಚಿಸಿ ಓಡಿಬಂದವಳೆಂದು  
ಎನ್ನ ನೀನುಡಿವೆ ಸುಭದ್ರೆ ಕೋಲೆ  
ಎನ್ನ ನೀನುಡಿವೆ ಸುಭದ್ರೆ ಕೇಳುನಾ  
ಸನ್ಯಾಸಿಯೊಡನೆ ಬರಲಿಲ್ಲ ಕೋಲೆ

೧೩೩

ಕೂಲಿಕೊಟ್ಟು ನಿನ್ನ ಕುಲವನ್ನು ದ್ಧರಿಸಿದೆ  
ಏಳಲವಾದೆ ಸಭೆಯೊಳು ಕೋಲೆ  
ಏಳಲವಾದೆ ಸಭೆಯೊಳು ನಮ್ಮಕ್ಕನ  
ಕಾಲಿಗಾದಾರೂ ಹೋಲೀಯ ಕೋಲೆ

೧೩೪

ಒಂದನೆಂದು ಹೆನ್ನೊಂದ ನೆನ್ನಿಸಿಕೊಂಡೆ  
ಕುಂದಿದವಲ್ಲೆ ನಿನ್ನ ಬಣ್ಣ ಕೋಲೆ  
ಕುಂದಿದವಲ್ಲೆ ನಿನ್ನ ಬಣ್ಣ ಸುಭದ್ರೆ  
ಬಂದ್ವಾದಿ ಹಿಡಿದು ಮನೆಗೊಲ್ಲು ಕೋಲೆ

೧೩೫

ಬಾಳೋರಮನೆ ಮುಂದೆ ಎನೊ ಕೂಗ್ಯಾಡಿದಂತೆ  
ವೀಳ್ಯವ ಕೊಟ್ಟು ಏತರಲಿ ಕೋಲೆ  
ವೀಳ್ಯವ ಕೊಟ್ಟು ಏತರಲಿ ಹಾಯಿಸಿಕೊಂಡೆ  
ಹೇಳದೆ ಹೋಗಿ ಮನೆತನಕ ಕೋಲೆ

೧೩೬

ಆನೆಯ ಸಂಗಡ ಆಡು ಹುಲ್ಲುಮೆದ್ದರೆ  
 ಆನೆ ಹಿಂಗಾಲಲ್ಲೊದೆಯದೆ ಕೋಲೆ  
 ಆನೆ ಹಿಂಗಾಲಲ್ಲೊದೆಯದೆ ಸುಭದ್ರೆ  
 ರಾಣಿ ರುಗ್ಮಣಿಗೆ ಸರಿಯೇನೆ ಕೋಲೆ

೧೩೭

ಕುದುರೆಯ ಸಂಗಡ ಕುರಿ ಹುಲ್ಲುಮೆದ್ದರೆ  
 ಕುದುರೆ ಹಿಂಗಾಲಿಂದೊದೆಯದೆ ಕೋಲೆ  
 ಕುದುರೆ ಹಿಂಗಾಲಿಂದೊದೆಯದೆ ಸುಭದ್ರೆ  
 ಸುದತಿ ರುಗ್ಮಣಿಗೆ ಸರಿಯೇನೆ ಕೋಲೆ

೧೩೮

ಬೀಗರಾಡಿದ ಬಲು ಬಿಂಕದ ನುಡಿಕೇಳಿ  
 ಸಾಗರಶಯನ ಮುರಿದೆದ್ದ ಕೋಲೆ  
 ಸಾಗರಶಯನ ಮುರಿದೆದ್ದ ಅರ್ಜುನ  
 ಹೇಗಿದೆ ನಿನ್ನ ಮನದೊಳು ಕೋಲೆ

೧೩೯

ಹುಚ್ಚುಕುಂದಿನ ಮಾತು ಅಡಿದೆ ನೀಕೇಳು  
 ಹುಚ್ಚಾಗಿ ಹೋದಿ ಸಭೆಯೊಳಗೆ ಕೋಲೆ  
 ಹುಚ್ಚಾಗಿ ಹೋದಿ ಸಭೆಯೊಳಗೆನ್ನುತ್ತ  
 ಅಚ್ಚುತಾನಂತನು ನುಡಿ ದನು ಕೋಲೆ

೧೪೦

ಏನೆಲೊ ಅರ್ಜುನ ಈ ನುಡಿ ನಿನಗೇಕೊ  
 ನೀನು ನಮ್ಮವಳು ತಿರುಗಿತಿರುಗಿ ಕೋಲೆ  
 ನೀನು ನಮ್ಮವಳು ತಿರುತಿರುಗಿ ಮಾರಿದರು  
 ಕಾಣೆಯ ಹೊಲವರಿಯಿರಿ ಕೋಲೆ

೧೪೧

ಆವುಕಾವನಿಗೆ ಯಾವಾಗ ಮೂರ್ ದುಡ್ಡು  
 ಭಾವ ನಿನಗೊಮ್ಮೆ ಧೊರೆತನ ಕೋಲೆ  
 ಭಾವ ನಿನಗೊಮ್ಮೆ ಧೊರೆತನ ಉಂಟಯ್ಯ  
 ನಾವೆ ಕೊಟ್ಟೀವು ತಕ್ಕೊಳ್ಳಿ ಕೋಲೆ

೧೪೨

ದನಗಾವಿ ನೀನೆತ್ತ ವನಜ ಕುಸುಮವೆತ್ತ  
 ಕನಕ ಕಬ್ಬಿಣಕೆ ಸರಿಯುಂಟೆ ಕೋಲೆ  
 ಕನಕ ಕಬ್ಬಿಣಕೆ ಸರಿಯುಂಟೆ ಅರ್ಜುನ  
 ನಿನಗೆ ಸುಭದ್ರೆ ಸರಿಯೇನೊ ಕೋಲೆ

೧೪೩

ದನಗಾವಿಯೆಂದರೆ ಎನಗೆ ಹೀನತೆಯಿಲ್ಲ  
 ಜನರೆಲ್ಲ ಬಲ್ಲರು ಈ ಮಾತು ಕೋಲೆ  
 ಜನರೆಲ್ಲ ಬಲ್ಲರು ಈ ಮಾತು ಭಾವಯ್ಯ  
 ನೆನಪು ಕೊಟ್ಟಿಲ್ಲ ಮರೆತಿದ್ದೆ ಕೋಲೆ

೧೪೪

ಗೋಪಾಲ ಶಬ್ದಾರ್ಥ ನೀ ಕೇಳು ಭಾವಯ್ಯ  
 ಕೋಪವಿನ್ಯಾಕೆ ಎನ್ನ ಮೇಲೆ ಕೋಲೆ  
 ಕೋಪವಿನ್ಯಾಕೆ ಎನ್ನ ಮೇಲೆ ನಿನ್ನ ಮಹಿಮೆ  
 ನೀ ಪೇಳಿಕೊಂಡೆ ನಿಷ್ಕಪಟ ಕೋಲೆ

೧೪೫

ಹೆಣ್ಣು ಕೊಟ್ಟನು ನಿನಗೆ ಕಣ್ಣು ಕಾಣದೆ ವನಧಿ  
 ಇನ್ನೆಲ್ಲಿ ವರನು ದೊರೆಯದೆ ಕೋಲೆ  
 ಇನ್ನೆಲ್ಲಿ ವರನು ದೊರೆಯದೆ ಇರಲಿಂಥಾ  
 ವನ್ನಿಗೆ ಕೊಟ್ಟವ ಹೆಡ್ಡನು ಕೋಲೆ

೧೪೬

ಕೊಟ್ಟರೇನಾಯಿತು ಇಟ್ಟಾಣೆ ಇಂಬಿಲ್ಲ  
 ಹುಟ್ಟುಗತಿಯಂತು ಮೊದಲಿಲ್ಲ ಕೋಲೆ  
 ಹುಟ್ಟುಗತಿಯಂತು ಮೊದಲಿಲ್ಲ ದಾನವ  
 ಕೊಟ್ಟ ಬಲೀಂದ್ರನಿದಕೆ ಸಾಕ್ಷಿ ಕೋಲೆ

೧೪೭

ಕುಲವಿಲ್ಲ ಗೋತ್ರವಿಲ್ಲ ನೆಲೆಯಿಲ್ಲ ಚಾರವಿಲ್ಲ  
 ಬುದ್ಧಿತ್ಯರೊಳು ಹಗೆಗಾರ ಕೋಲೆ  
 ಬುದ್ಧಿತ್ಯರೊಳು ಹಗೆಗಾರಿಂಥವನಿಗೆ  
 ಜಲಧೀಶ ಮಗಳ ಕೊಡಬಹುದೆ ಕೋಲೆ

೧೪೮

ಬಲುಮಂದಿ ಸವತೇರು ಮಲನುಕ್ಕಳಿಂಬೋರು  
 ನೆಲೆಯಿಲ್ಲವೀ ಜಗತ್ರಯದೊಳು ಕೋಲೆ  
 ನೆಲೆಯಿಲ್ಲವೀ ಜಗತ್ರಯದೊಳು ನಮ್ಮ ಶ್ರೀ  
 ಲಲನೆಗೆ ತಕ್ಕ ವರನೇನು ಕೋಲೆ

೧೪೯

ಚಿಕ್ಕವನೆಂಬಿನೆ ಲೆಕ್ಕವಿಲ್ಲದ ವೃದ್ಧ  
 ರೊಕ್ಕ ರೂಪಾಯಿಗಳವಗಿಲ್ಲ ಕೋಲೆ  
 ರೊಕ್ಕ ರೂಪಾಯಿಗಳವಗಿಲ್ಲ ಇಂಥವಗೆ  
 ಅಕ್ಕರದಿ ಹೆಣ್ಣು ಕೊಡಬಹುದೆ ಕೋಲೆ

೧೫೦

ಕುದುರೆ ಮೋರೆಯ ಉರಿಗಣ್ಣಿನ ವರನಿಗೆ  
 ಇದಿರು ಹೆಣ್ಣೆ ಗಾಗಿ ಮನಸೋತ ಕೋಲೆ  
 ಇದಿರು ಹೆಣ್ಣೆ ಗಾಗಿ ಮನಸೋತು ಕೊಟ್ಟಮೇಲೆ  
 ಬದಲು ಮಾತಾಡಿ ಫಲವೇನು ಕೋಲೆ

೧೫೧

ಮಗಳ ಕೊಟ್ಟೆನೆಂದು ಮಮಕಾರದಿಂದಲಿ  
 ಸುಗುಣ ಸಮುದ್ರ ಉಳುಹಿದ ಕೋಲೆ  
 ಸುಗುಣ ಸಮುದ್ರ ಉಳುಹಿದ ಅಹಿರೋಷ  
 ಖಗರಾಜನಿಂದ ಕೈಗಾಯ್ದು ಕೋಲೆ

೧೫೨

ಹಾರುವ ಖಗರಾಜ ಹಾರ್ಡಾಕಿ ಮೋಗುವ  
 ಮೂರುತಿ ಕರವ ನೆಗಹಿದ ಕೋಲೆ  
 ಮೂರುತಿ ಕರವ ನೆಗಹಿದ ಕಾರಣ  
 ಹಾರುವ ಗರುಡ ಕೈಗಾಯ್ದು ಕೋಲೆ

೧೫೩

ವಾರಿಧಿಯೊಳು ಮನೆ ಹಾವಿನ ಮೇಲ್ ನಿದ್ರೆ  
 ಹಾರುವ ಹದ್ದಿನ ಏರುವ ಕೋಲೆ  
 ಹಾರುವ ಹದ್ದಿನ ಏರುವೆನೆಂಬಂಥ  
 ತೋರ ಅಹಂಕಾರ ನಿನ್ನಗೇಕೆ ಕೋಲೆ

೧೫೪

ಹಾರುವ ಹದ್ದಿನ ಎರಿ ತಿರುಗಾಡುವಾಗ  
ಜಾರಿಬಿದ್ದರೆ ತೆರನೇನು ಕೋಲೆ  
ಜಾರಿಬಿದ್ದರೆ ತೆರನೇನು ಇವಗೆ ಬುದ್ಧಿ  
ಯಾರು ವೇಳ್ವರು ಜಗದೊಳಗೆ ಕೋಲೆ

೧೫೫

ಭರದಿಂದ ನಿನ್ನೆದೆ ಬಿರಿಯಲೊದ್ದನು ಋಷಿ  
ದುರುಳ ಶಿಶುಪಾಲ ಸಭೆಯೊಳು ಕೋಲೆ  
ದುರುಳ ಶಿಶುಪಾಲ ಸಭೆಯೊಳು ಬೈದದ್ದು  
ಸಿರಿಬಂತು ಎನ್ನ ಮನಸಿಗೆ ಕೋಲೆ

೧೫೬

ದಾನವಾಂತಕನೆಂದು ವೈಗಳೋರು ಜಗದೊಳು  
ಕಾಣದೆ ಕಣ್ಣು ತಿಳಿಯದೆ ಕೋಲೆ  
ಕಾಣದೆ ಕಣ್ಣು ತಿಳಿಯದೆ ಜನಗಳು  
ಮಾನ್ಯ ಗುಣಂಗಳ ನರಿಯದೆ ಕೋಲೆ

೧೫೭

ಕಾಲಯವನನು ಕಲಹ ಕೊಡಲಿ ಬಂದರೆ ಕೃಷ್ಣ  
ಮೂಲೆಯಲಿ ಹೋಗಿ ಅಡಗಿದೆ ಕೋಲೆ  
ಮೂಲೆಯಲಿ ಹೋಗಿ ಅಡಗಿದೆ ಮುಚುಕುಂದ  
ವಾಲಯದಲಿ ನಿನ್ನ ಉಳುಹಿದ ಕೋಲೆ

೧೫೮

ಭೇರಿ ಬಾರಿಸೆ ಬರಲು ಧೀರ ಜರೆಯ ಸುತಗೆ  
ನೋರೆ ತೋರದೆ ಕಳ್ಳವೇಷದಿ ಕೋಲೆ  
ನೋರೆ ತೋರದೆ ಕಳ್ಳವೇಷದಿ ಬಂದಿರೆ ವೀರ  
ಮೂರುತಿ ಜೈಸಿ ಉಳುಹಿದ ಕೋಲೆ

೧೫೯

ನಂದನವನ ಪೊಕ್ಕು ಸುರತರು ತರುವಾಗ  
ಇಂದ್ರನು ಬಂದಿದ್ದ ಜಗಳಕ್ಕೆ ಕೋಲೆ  
ಇಂದ್ರನು ಬಂದಿದ್ದ ಜಗಳಕ್ಕೆ ನಮ್ಮಕ್ಕೆ  
ನಿಂದ ನಿನ್ನ ಭಿಮಾನ ಉಳಿಯಿತು ಕೋಲೆ

೧೬೦

ಅಂದು ದುರ್ಯೋಧನ ಸಭೆಯೊಳು ಕಟ್ಟಲು  
 ಅಂದು ನಮ್ಮಿಂದ ಉಳಿದಲ್ಲೊ ಕೋಲೆ  
 ಅಂದು ನಮ್ಮಿಂದ ಉಳಿದಲ್ಲೊ ಭಾವಯ್ಯ  
 ಅಂದಿನ ಭವಣೆ ಮರೆತೇನೊ ಕೋಲೆ

೧೬೧

ಜರಿಯ ಸುತನಿಗಂಜಿ ಮಧುರೆಯೊಳರದೆ  
 ಹೊರಟೋಡಿದೆ ಗೋಮಂತಕಕೆ ಕೋಲೆ  
 ಹೊರಟೋಡಿದೆ ಗೋಮಂತಕಕೆ ಹಿಂದೆಪಟ್ಟ  
 ಕರೆ ಕರೆಯನೆಲ್ಲ ಮರೆತೆಯ ಕೋಲೆ

೧೬೨

ಇದಿರಾಗಿ ಇದ್ದು ಕಾದಿ ಒಬ್ಬರನಾಗರೂ  
 ಮಧುವೈರಿ ನೀನು ಗೆಲಿಲ್ಲ ಕೋಲೆ  
 ಮಧುವೈರಿ ನೀನು ಗೆಲಿಲ್ಲ ಸರ್ವರ  
 ಸದೆದೆ ಮಾರ್ಮಲಚಿ ವಂಚಿಸಿ ಕೋಲೆ

೧೬೩

ಮೂರು ಗುಣಂಗಳ ಮಾರಿದವನಿವ  
 ಮೂರು ಮನೆ ಚಿಂಚಿಯೆನಿಸುವ ಕೋಲೆ  
 ಮೂರು ಮನೆ ಚಿಂಚಿಯೆನಿಸುವ ನಿವನಮಹಿಮೆ  
 ಯಾರು ಬಲ್ಲರು ಜಗದೊಳು ಕೋಲೆ

೧೬೪

ಕ್ಷೀರಸಾಗರಶಯನಯೆಂದರೆ ಹಿಗ್ಗುವಿ  
 ಯಾರು ಅರಿಯರೆ ನಿನ್ನ ಹುಳುಕನು ಕೋಲೆ  
 ಯಾರು ಅರಿಯರೆ ನಿನ್ನ ಹುಳುಕು ಅತ್ತಿಯ ಮನೆಯು  
 ಸೇರಿ ಇದ್ದು ದನರಿಯರೆ ಕೋಲೆ

೧೬೫

ಪಾಲು ಮೊಸರು ಕದ್ದು ಬಾಲೇರೆಲ್ಲರ ಕಡಿಸಿ  
 ಕಾಲು ಒರಳಿಗೆ ಕಟ್ಟಿಸಿಕೊಂಡೆ ಕೋಲೆ  
 ಕಾಲು ಒರಳಿಗೆ ಕಟ್ಟಿಸಿಕೊಂಡೆದ್ದು  
 ಭೂಲೋಕದಲ್ಲಿ ಮರೆತೇನೆ ಕೋಲೆ

೧೬೬

ಬೆಣ್ಣೆ ವೊಸರು ಕದ್ದು ಕನ್ನೆರೆಲ್ಲರ ಕೆಡಿಸಿ  
ಮುನ್ನೆ ತೊತ್ತಿನ ಮನೆಯಲ್ಲಿ ಕೋಲೆ  
ಮುನ್ನೆ ತೊತ್ತಿನ ಮನೆಯಲ್ಲಿ ಉಂಡು ಹಿಂದೆ  
ಹೆಣ್ಣಾಗಿದ್ದದ್ದು ಮರೆತೇನೆ ಕೋಲೆ

೧೬೭

ಅಪಾರ ನಾರೇರ ಒಗೆತನಕೆ ನೀರಾತಿದ್ದಿ  
ವ್ಯಾಪಾರ ಬಹಳ ನಡೆಸಿದೆ ಕೋಲೆ  
ವ್ಯಾಪಾರ ಬಹಳ ನಡೆಸಿದೆ ತ್ರೀಕೃಷ್ಣ  
ಅಪಾರ ಮಹಿಮೆಗೆ ನಮೊ ಎಂಬೆ ಕೋಲೆ

೧೬೮

ಸ್ವರಮಣನೆಂತೆಂದು ಸುಖಿಸುತ್ತ ಹೆದ್ದೈವ  
ಕರಡಿ ಮಗಳ ತಂದು ಮದುನ್ಯಾದೆ ಕೋಲೆ  
ಕರಡಿ ಮಗಳ ತಂದು ಮದುನ್ಯಾದೆ ಚಂಚುತ್ತಿ  
ಯೊಡಗೂಡಿ ಅವಳ ನೆರೆವರೆ ಕೋಲೆ

೧೬೯

ನಾರುವ ಮೈಯವ ನೀರೊಳಗಡಗಹ  
ನೋರೆ ಹಂದಿಯವ ಬಲು ಕೋಪಿ ಕೋಲೆ  
ನೋರೆ ಹಂದಿಯವ ಬಲುಕೋಪಿ ತಿರತಿಂಬ  
ಹಾರುವನ ಗೊಡವೆ ನಮಗೇಕೆ ಕೋಲೆ

೧೭೦

ಕೊಡಲಿ ಪಿಡಿದು ತನ್ನ ಪಡೆದ ಮಾತೆಯ ಕೊಂದು  
ಕಡಲ ಬಂಧಿಸಿ ಮಡದಿಯ ಕೋಲೆ  
ಕಡಲ ಬಂಧಿಸಿ ಮಡದಿಯ ಕೊಂಡು ಬಂದು  
ಅಡವಿಗಟ್ಟಿದ ಮಹಮಹಿಮ ಕೋಲೆ

೧೭೧

ಜಾರ ಜೋರನೆಂದು ಜಗಡೊಳು ಪೆಸರಾದ  
ಅ-ಪಾರವಾಗಿದ್ದ ವನ್ನಿತೇರ ಕೋಲೆ  
ಅ-ಪಾರವಾಗಿದ್ದ ಗೋಪೇರ ಪಾಲೊಮ್ಮರ  
ಜೋರತನದಲ್ಲಿ ಕೆಡಿಸಿದೆ ಕೋಲೆ

೧೭೨

ಭಂಡನಂದದಲಿ ಚಕ್ಷುಲೆ ತಿರುಗುತ್ತ  
 ಪುಂಡುಗಾರನಂತೆ ಹಯವೇರಿ ಕೋಲೆ  
 ಪುಂಡುಗಾರನಂತೆ ಹಯವೇರಿ ಹೇಷವ  
 ಲಂಡರಗೊಡವೆ ನಮಗೇಕೆ ಕೋಲೆ

೧೭೩

ಶಬರಿಯೆಂಜಲ ತಿಂದೆ ಕುಬುಜಿಯ ಕೂಡಿದೆ  
 ಅಬುಜದಳಾಕ್ಷಾಸ್ವ ಮಹಿಷೇರ ಕೋಲೆ  
 ಅಬುಜದಳಾಕ್ಷಾಸ್ವ ಮಹಿಷೆಯರಿಗೆ  
 ಪ್ರಭುವಾದವಗೆ ಬಹು ನೀತವೆ ಕೋಲೆ

೧೭೪

ಸ್ವಾರಿ ಪೋಗಲು ಬಲುದೂರ ವೈಕುಂಠವು  
 ಯಾರು ಪೋದರು ಹಿಂದಿರುಗರು ಕೋಲೆ  
 ಯಾರು ಪೋದರು ಹಿಂದಿರುಗಿ ಮರಳಿ ಸುದ್ದಿ  
 ಯಾರು ತರರು ಏನಾದರೂ ಕೋಲೆ

೧೭೫

ಹೆತ್ತ ಮಗಳನಿತ್ತ ಅತ್ತಿಯ ಬಿಡದವ  
 ಮತ್ತೆ ಪರಹೆಣ್ಣುಗಳ ಬಿಡುವನೆ ಕೋಲೆ  
 ಮತ್ತೆ ಪರಹೆಣ್ಣುಗಳ ಬಿಡುವನೆ ಇವ ತನ್ನ  
 ಅರ್ಥಿಯ ಮಗಳ ಮದುವ್ಯಾದ ಕೋಲೆ

೧೭೬

ತಲೆಹೊಡಕ ಹಿರೇಮಗ ಕಿರಿಮಗ ಚಂಚಲ  
 ಬಲು ಚಾಡಿಗೇಡಿ ಮೊಮ್ಮಗ ಕೋಲೆ  
 ಬಲು ಚಾಡಿಗೇಡಿ ಮೊಮ್ಮಗನೆಂದು  
 ಫಲುಗುಣ ನಗುತ ನುಡಿವನು ಕೋಲೆ

೧೭೭

ಹೊರಗಿನಿಂದ ಬಂದಳು ತಿರುಗಾಲ ತಿಪ್ಪಿಯು  
 ಹೆರರಿಗುಪಕಾರಿ ಮನೆಮಾರಿ ಕೋಲೆ  
 ಹೆರರಿಗುಪಕಾರಿ ಮನೆಮಾರಿ ಹಡೆದ್ದಡೆದು  
 ತರಳರಣೆಲ್ಲ ಎಸೆದಳು ಕೋಲೆ

೧೭೮

- ಬಲು ಭಾಗ್ಯವೆಂತೆಂದು ಜಗವೆಲ್ಲ ಮೆಚ್ಚಲು  
ತಲೆಯಲ್ಲಿ ಹೊತ್ತ ಮಹದೇವ ಕೋಲೆ  
ತಲೆಯಲ್ಲಿ ಹೊತ್ತ ಮಹದೇವ ಇಂಥವಳ  
ಬಲು ಸಾತಿವ್ರತೃವ ನೋಡಿದ್ಯ ಕೋಲೆ ೧೨೯
- ನಿಲ್ಲು ನಿಲ್ಲೆ ಲೆೊ ನಿನ್ನ ಸೊಸೆಯೆಂಬುವಳು  
ಎಲ್ಲರ ಬಾಯಿಗೆ ಬರುವಳು ಕೋಲೆ  
ಎಲ್ಲರ ಬಾಯಿಗು ಬರುವಳು ಇಷ್ಟಿರಲು  
ಒಳ್ಳೆದೆ ನಿನ್ನಯ ಮನೆತನ ಕೋಲೆ ೧೩೦
- ಮಗನ ಮಗನು ಬಲು ಕೊಂಡೆಗಾರನಾದ  
ಮಗಳ ಮಗನು ನಿನ್ನ ಎದೆಗೆಚ್ಚು ಕೋಲೆ  
ಮಗಳ ಮಗನು ನಿನ್ನ ಎದೆಗೆಚ್ಚಿದ್ದು ಕಂಡು  
ನಗುತಾರೆ ನಿನ್ನ ಸರಿಯವರು ಕೋಲೆ ೧೩೧
- ರುದ್ರ ಬ್ರಹ್ಮತೃಗಾರ ಕ್ಷುದ್ರ ಬಲೀಂದ್ರರು  
ಕದ್ದ ಸುವರ್ಣದ ಮಕುಟವ ಕೋಲೆ  
ಕದ್ದ ಸುವರ್ಣದ ಮಕುಟವ ಬಲರಾಮ  
ಮದ್ಯಸಾಯಿ ಇನ್ನು ನುಡಿಬೇನು ಕೋಲೆ ೧೩೨
- ಚಂದ್ರ ಗುರುತಲ್ಪಗ ಇಂದ್ರ ತತ್ಸರಿಯೋಗ  
ಚಂದುಳ್ಳ ಬಳಗ ನಿನಗಿವರು ಕೋಲೆ  
ಚಂದುಳ್ಳ ಬಳಗ ನಿನಗಿವರು ಎನುತಲಿ  
ಮಂದಹಾಸದಿ ನುಡಿದನು ಕೋಲೆ ೧೩೩
- ಮಾತೃದ್ರೋಹಿ ನಾರದ ಪಿತೃದ್ರೋಹಿ ಪ್ರಹ್ಲಾದ  
ಭ್ರಾತೃದ್ರೋಹಿ ವಿಭೀಷಣನು ಕೋಲೆ  
ಭಾತೃದ್ರೋಹಿ ವಿಭೀಷಣ ಮುಖ್ಯರು ಪ್ರೇಮ  
ಪಾತ್ರರಾದರು ನಿನಗದರಿಂದ ಕೋಲೆ ೧೩೪

ಸ್ವಾಮಿದ್ರೋಹಿ ಅಕ್ಷರ ಗುರುದ್ರೋಹಿ ಧರ್ಮಜ  
 ಬ್ರಹ್ಮದ್ರೋಹಿಗಳು ಯಾದವರು ಕೋಲೆ  
 ಬ್ರಹ್ಮದ್ರೋಹಿಗಳು ಯಾದವರಿಂದವರಿಗೆಲ್ಲ  
 ಸ್ವಾಮಿಯೆಂದು ನೀನೆನಿಸುವಿ ಕೋಲೆ

೧೮೫

ಅತ್ತಿಯಮಗನೆಂದು ಮತ್ತೆ ತಂಗಿಯಕೊಟ್ಟು  
 ಅರ್ಥಲಿ ರಥವನಡೆಸಿದೆ ಕೋಲೆ  
 ಅರ್ಥಲಿ ರಥವ ನಡೆಸಿದುಪಕಾರವ.  
 ಎತ್ತಲು ದಾನವ ತಿರುಹಿದೆ ಕೋಲೆ.

೧೮೬

ಗುಣನಿಧಿ ನಿನ್ನ ದುರ್ಗುಣಿಯೆಂದು ಪೇಳಿದೆ  
 ಎಣಿಸದಿರೆನ್ನ ಅಪರಾಧ ಕೋಲೆ.  
 ಎಣಿಸದಿರೆನ್ನ ಅಪರಾಧವೆನುತಲಿ  
 ಮಣಿದನು ಶ್ರೀಹರಿ ಚರಣಕ್ಕೆ ಕೋಲೆ

೧೮೭

ಸ್ವಾಮಿ ಭೃತ್ಯನ್ಯಾಯವರಿಯದೆ ನಾನಿನ್ನ  
 ಪಾಮರನಂತೆ ನುಡಿದೆನು ಕೋಲೆ  
 ಪಾಮರನಂತೆ ನುಡಿದಪರಾಧವ  
 ಶ್ರೀಮನೋಹರನೆ ಮನ್ನಿಸು ಕೋಲೆ

೧೮೮

ನಿನ್ನ ನಾಮ ಮುದ್ರೆ ಧರಿಸಿದ ದಾಸರು  
 ಉನ್ನಂತ ಪಾಪವ ಮಾಡಲು  
 ಉನ್ನಂತ ಪಾಪವಮಾಡಲು ಪರಿಹರಿಸಿ  
 ಮನ್ನಿಸಿ ಪೊರೆವುದು ನಿನ್ನ ನಾಮ ಕೋಲೆ

೧೮೯

ಬಡನಡುನಡುಗುತ ಕಾಚಿಗಳಲ್ಲಾ ಡಿಸುತ  
 ಮುಡಿದ ಪುಷ್ಪಗಳು ಉಡುರುತ ಕೋಲೆ  
 ಮುಡಿದ ಪುಷ್ಪಗಳು ಉಡುರುತ ಅಣ್ಣನ  
 ಅಡಿಗಳಿಗೆರಗಿದಳು ಸುಭದ್ರೆ ಕೋಲೆ.

೧೯೦

ಹೆಣ್ಣು ಕೊಟ್ಟಮೇಲೆ ಹಿತವೆ ಚಿಂತಿಸಬೇಕು  
ಇನ್ನು ನುಡಿದುದರಿಂದ ಫಲವೇನು ಕೋಲೆ  
ಇನ್ನು ನುಡಿದುದರಿಂದ ಫಲವೇನು ಅಣ್ಣಯ್ಯ  
ಎನ್ನ ಕಡೆ ನೋಡಿ ಮನ್ನಿಸು ಕೋಲೆ

೧೯೧

ಜಾಂಬುನದಾಂಬರ ನಿನಗೆ ತಂದೆನೊ ಸ್ವಾಮಿ  
ಜಾಂಬವತೀಶ ಸ್ವೀಕರಿಸು ಕೋಲೆ  
ಜಾಂಬವತೀಶ ಸ್ವೀಕರಿಸಿ ನಮಗಿನ್ನು  
ಇಂಬು ವೈಕುಂಠದಿ ಕೊಡಬೇಕು ಕೋಲೆ

೧೯೨

ಏನವ್ವ ಸುಭದ್ರೆ ಈ ನುಡಿ ನನಗೇಕೆ  
ನೀನು ನಿನ್ನಿಂದ ನಿಮ್ಮವರು ಕೋಲೆ  
ನೀನು ನಿನ್ನಿಂದ ನಿಮ್ಮವರು ಎನ್ನ  
ಪ್ರಾಣಪದಕವೆನುತಿದೆ ಕೋಲೆ

೧೯೩

ಮೊದಲೆ ಅತ್ತಿಯಮಗ ಅದರಿಂದ ನಿನ್ನ ಕೊಟ್ಟಿ  
ಹೆದರುವರೆ ಅವರು ನಮಗಿನ್ನು ಕೋಲೆ  
ಹೆದರುವರೆ ಅವರು ನಮಗಿನ್ನು ಎನುತಲಿ  
ಮುದದಿಂದ ಕೇಳಿ ನಗುತ್ತಿದ್ದ ಕೋಲೆ

೧೯೪

ಅತ್ತಿಗೆ ನೀ ನಮ್ಮ ಹೆತ್ತತಾಯಿ ಸರಿಯಮ್ಮ  
ಅತ್ಯಂತ ನಾನು ನುಡಿದೆನು ಕೋಲೆ  
ಅತ್ಯಂತ ನಾನು ನುಡಿದಪರಾಧವ  
ಚಿತ್ತದೊಳಡದೆ ಕರುಣಿಸು ಕೋಲೆ

೧೯೫

ದೇವಿರುಕೃಣೆ ನೀ ದೇವಕಿ ಸರಿಯಮ್ಮ  
ನಾ ವಿಗಡ ಬುದ್ಧಿಯಲಿ ನುಡಿದೆನು ಕೋಲೆ  
ನಾ ವಿಗಡ ಬುದ್ಧಿಯಲಿ ನುಡಿದಪರಾಧವ  
ಭಾವದೊಳಡದೆ ಪಾಲಿಸು ಕೋಲೆ

೧೯೬

ಸುಗುಣ ಸಾಕಾರಿಯೆ ನಿಗಮಾಭಿಮಾನಿಯೆ  
ವಿಗಡ ಬುದ್ಧಿಯಲಿ ನುಡಿದೆನು ಕೋಲೆ  
ವಿಗಡ ಬುದ್ಧಿಯಲಿ ನುಡಿದೆನು ನಾ ನಿನ್ನ  
ಮಗಳು ಭಾಗೀರಥಿ ಸರಿಯೆನ್ನು ಕೋಲೆ

೧೯೭

ಸಿಂಧುಜಾತೆ ದೇವಿ ಮಂದರುದ್ಧಾರಿಯೆ  
ಮಂದಮತಿಯಲ್ಲಿ ನುಡಿದೆನು ಕೋಲೆ  
ಮಂದಮತಿಯಲ್ಲಿ ನುಡಿದಪರಾಧಗ  
ಳೊಂದೆಣಿಸದೆ ಕರುಣಿಸು ಕೋಲೆ

೧೯೮

ಸರಿಯಲ್ಲದವಳು ಸರಿಯೆಂದು ನುಡಿದೆನು  
ಹಿರಿಯತ್ತೆ ಮಗಳೆ ನಮಗಿನ್ನು ಕೋಲೆ  
ಹಿರಿಯತ್ತೆ ಮಗಳೆ ನಮ್ಮಿಂದ ತಪ್ಪೆಂದು  
ಚರಣಕ್ಕೈರಗಿದಳು ಸುಭದ್ರೆ ಕೋಲೆ

೧೯೯

ಎರಗಿದ ನಾದಿನಿಯ ಕರಗಳ ಪಿಡಿದೆತ್ತಿ  
ಭರದಿ ತಕ್ಕೈಸಿ ರುಗ್ಮಿಣಿ ಕೋಲೆ  
ಭರದಿ ತಕ್ಕೈಸಿ ರುಗ್ಮಿಣಿ ಸುಭದ್ರೆ!  
ಧೊರೆಮಗಳೆ ನಮಗೆ ಎರಗುವಿಯ ಕೋಲೆ

೨೦೦

ಬ್ರಹ್ಮೇಶ ತಕ್ರವಿ ಧರ್ಮಶಶಾಂಕ ಪೂರ್ವ  
ಸುಮ್ಮನಸ ಸಂತತಿ ಮೊದಲಾಗಿ ಕೋಲೆ  
ಸುಮ್ಮನಸ ಸಂತತಿ ಮೊದಲಾಗಿ ಶ್ರೀದೇವಿ  
ನಿಮ್ಮ ಕಟಾಕ್ಷ ಬಯಸುವರು ಕೋಲೆ

೨೦೧

ಅಂದರೇನಮ್ಮ ನಿನ್ನ ಕುಂದ ಹಿಡಿವರಾರು  
ಮಂದರೋದ್ಧರನ ಕಿರುತಂಗಿ ಕೋಲೆ  
ಮಂಧರೋದ್ಧರನ ಕಿರುತಂಗಿ ಸುಭದ್ರೆ  
ಗಂಧ ಕುಂಕುಮವ ಧರಿಸಮ್ಮ ಕೋಲೆ

೨೦೨

ನುಡಿದರೆಮ್ಮ ತಪ್ಪು ಹಿಡಿದರಾರು ನಿನ್ನ  
ಕಡಲಶಯನನ ಕಿರುತಂಗಿ ಕೋಲೆ  
ಕಡಲಶಯನನ ಕಿರುತಂಗಿ ಸುಭದ್ರೆ  
ಉಡಿಯತುಂಬುವೆನು ಬಾರಮ್ಮ ಕೋಲೆ

೨೦೩

ಚರಣಕ್ಕಂದಿಗೆ ಗೆಜ್ಜೆ ಮಿನಗೋ ಪೀತಾಂಬರ  
ಸಿರಿವತ್ಸಗಂಧ ತುಳಸಿಯ ಕೋಲೆ  
ಸಿರಿವತ್ಸಗಂಧ ತುಳಸಿ ಕೌಸ್ತುಭಹಾರ  
ಸಿರಿದೇವಿರಮಣ ಗುಡುಗರೆ ಕೋಲೆ

೨೦೪

ನೊಸಲೊಳೊಪ್ಪುವ ನಾಮ ಎಸೆವ ಕರ್ಣಕುಂಡಲ  
ಮಿಸುನಿಯಂತೊಪ್ಪುವ ವಸನವು ಕೋಲೆ  
ಮಿಸುನಿಯಂತೊಪ್ಪುವ ಮಕುಟ ಮೌಕ್ತಿ ಕಹಾರ  
ವಸುದೇವ ತನಯಗೆ ಉಡುಗರೆ ಕೋಲೆ

೨೦೫

ಆನರ್ಘ್ಯವಾಗಿಹ ಆನಂತ ವಸ್ತ್ರಾಭರಣ  
ಆನಂತ ಕಾಲಕ್ಕೆ ತಂದೆವು ಕೋಲೆ  
ಆನಂತ ಕಾಲಕ್ಕೆ ತಂದೆವು ಲಕ್ಷ್ಮಿ ನಿಮ್ಮ  
ಆನಂತ ಬಳಗಕ್ಕೆ ಕೊಡು ಬನ್ನಿ ಕೋಲೆ

೨೦೬

ಗಂಧ ಕುಂಕುಮ ಹಚ್ಚಿ ತಂದ ವೀಳ್ಯವ ಕೊಟ್ಟು  
ಮಂದಹಾಸದಲ್ಲಿ ಕಳುಹುತ್ತ ಕೋಲೆ  
ಮಂದಹಾಸದಲ್ಲಿ ಕಳುಹುತ್ತ ರುಗ್ಮಿಣಿ  
ಬಂದಳು ಬಾಗಿಲ ಹೊರಹೊರಟು ಕೋಲೆ

೨೦೭

ಸಾಗರ ತನಯಳೆ ಪೂರ್ಗರ್ಭನ ಮಾತೆ  
ನಾಗಾರಿ ಗಮನನ ಅರ್ಧಾಂಗಿ ಕೋಲೆ  
ನಾಗಾರಿ ಗಮನನ ಅರ್ಧಾಂಗಿ ರುಗ್ಮಿಣಿ  
ಹೋಗಿ ಬರುತ್ತೇನೆ ದಯವಿರಲಿ ಕೋಲೆ

೨೦೮

ಹಾದಿ ಹಾಡೆಲ್ಲಶ್ವಮೇಧಪರ್ವದ ಕಥೆ  
 ಸಾಧು ಸಜ್ಜನರ ಪದಧೂಳಿ ಕೋಲೆ  
 ಸಾಧು ಸಜ್ಜನರ ಪದಧೂಳಿ ಧರಿಸಿ  
 ಮೇದಿನಿಯೋಳದ ರಚಿಸಿದೆ ಕೋಲೆ

೨೦೯

ಜಯಗಳಾಗಲಿ ಅಪಜಯಗಳು ಪೋಗಲಿ  
 ಜಯದೇವಿ ರಮಣ ನೊಲಿಯಲಿ ಕೋಲೆ  
 ಜಯದೇವಿ ರಮಣನೊಲಿಯಲಿ ನಮ್ಮ ವಿ  
 ಜಯ ದಾಸಾರ್ಯರು ಸಲಹಲಿ ಕೋಲೆ

೨೧೦

ಮಂಗಳಾಗಲಿ ಅಮಂಗಳ ಪೋಗಲಿ  
 ರಂಗನ ಒಲುಮೆ ದೊರೆಯಲಿ ಕೋಲೆ  
 ರಂಗನ ಒಲುಮೆ ದೊರೆಯಲಿ ನಮ್ಮ ದುರಿ  
 ತಂಗಳು ನಿಲ್ಲದೆ ಓಡಲಿ ಕೋಲೆ

೨೧೧

ಶುಭಗಳಾಗಲಿ ಅಶುಭಗಳು ಓಡಲಿ  
 ಇಭವರದ ನೊಲುಮೆ ದೊರೆಯಲಿ ಕೋಲೆ  
 ಇಭವರದ ನೊಲುಮೆ ದೊರೆಯಲಿ ನಮ್ಮ ವಿಜಯ  
 ಪ್ರಭುಗಳ ಕೀರ್ತಿ ಮೆವೆಯಲಿ ಕೋಲೆ

೨೧೨

ಶ್ರೀಕೃಷ್ಣ ಅರ್ಜುನ ಸುಭದ್ರೆ ರುಗ್ಮಿಣಿ  
 ಸಾಕಾರವಾಗಿ ಸರಸವ ಕೋಲೆ  
 ಸಾಕಾರವಾಗಿ ಸರಸವಾಡಿದ ಕಥೆ  
 ಸಾಕಲಿ ನಮ್ಮ ಸರ್ವದಾ ಕೋಲೆ

೨೧೩

ಪಾರ್ಥಿವ ವತ್ಸರ ಕಾರ್ತಿಕ ಮಾಸದ  
 ಪಾರ್ಥ ಸಾರಥಿ ಪಕ್ಷ ಹರಿದಿನ ಕೋಲೆ  
 ಪಾರ್ಥ ಸಾರಥಿ ಪಕ್ಷ ಹರಿದಿನ ಗುರುವಾರ  
 ಪೂರ್ತಿಯಾಗಿಹುದು ಈ ಕೃತಿ ಕೋಲೆ

೨೧೪

ಪೂರ್ಣಬೋಧ ಮತಾಬ್ಧಿ ಪೂರ್ಣೇಂದ್ರನಿಷ ಸತ್ಯ  
 ಪೂರ್ಣ ಗುರುಗಳ ನಿಜಶಿಷ್ಯ ಕೋಲೆ  
 ಪೂರ್ಣ ಗುರುಗಳ ನಿಜಶಿಷ್ಯನ ಕವನ  
 ಪೂರ್ಣ ಮಾಡಿಹರು ಗುರುಗಳು ಕೋಲೆ

೨೧೫

ಗುರು ವಿಜಯರಾಯರ ಕರುಣಾ ಕಟಾಕ್ಷದಿ  
 ಪರಮ ವೈಷ್ಣವರ ದಯದಿಂದ ಕೋಲೆ  
 ಪರಮ ವೈಷ್ಣವರ ದಯದಿಂದಲೀ ಕಥೆ  
 ಧರೆಯೊಳಗೆಲ್ಲ ಮೆರೆಯಲಿ ಕೋಲೆ

೨೧೬

ಪನ್ನಂಗಶಯನ ಸುಪರ್ಣಗಿರೀಶ ಸು  
 ಪರ್ಣವಾಹನ್ನ ಸುಖಪೂರ್ಣ ಕೋಲೆ  
 ಸು-ಪರ್ಣವಾಹನ್ನ ಸುಖಪೂರ್ಣನಾದ ಮೋ  
 ಹನ್ನ ವಿಠಲ ಕರುಣಿಸು ಕೋಲೆ

೨೧೭

### ಶ್ರೀ ಲಕ್ಷ್ಮಣದಾಸಕೃತ ಫಲಸ್ತುತಿ

ವಂದಿಸೆ ಪುರಂದರ ನಿಠಲ ದಾಸರ  
 ನಂದನ ವಿಜಯ ದಾಸಾರ್ಯರ ಕೋಲೆ  
 ನಂದನ ವಿಜಯದಾಸಾರ್ಯರ ಪ್ರೇಮಪುತ್ರ  
 ಗೊಂದಿಸೆ ಮೋಹನ್ನ ರಾಯಗೆ ಕೋಲೆ

೧

ಪಾಮರ ಜನರನು ಫಾವನ ಮಾಡಲು  
 ಪ್ರೇಮದೊಳೇಗ್ರಂಥ ರಚಿಸಿಹ ಕೋಲೆ  
 ಪ್ರೇಮದೊಳೇಗ್ರಂಥ ರಚಿಸಿದರರ್ಥವ ತಿಳಿಯೆ  
 ಕಾಮನಯ್ಯನು ತಾನೊಲಿವನು ಕೋಲೆ

೨

ಕೃಷ್ಣ ರುಗ್ಮಿಣಿ ದೇವಿ ಜಿಷ್ಣು ಸುಭದ್ರೆಯು  
 ಇಷ್ಟದಿ ಪ್ರೇಮಕಲಹದಿ ಕೋಲೆ  
 ಇಷ್ಟದಿ ಪ್ರೇಮಕಲಹವಾಡಿದ ಕಥೆ  
 ಇಷ್ಟಾರ್ಥ ಜನರಿಗೆ ಕೊಡುವುದು ಕೋಲೆ

೩

ನೋಹನ್ನ ದಾಸರ ಮಾಂಡವ್ಯರೆಂಬೋರು  
 ಶ್ರೀ ಹನುಮನ್ನ ಒಲುಮೇಲಿ ಕೋಲೆ  
 ಶ್ರೀ ಹನುಮನ್ನ ಒಲುಮೆಯಿಂದೀ ಕೃತಿ  
 ಶ್ರೀಹರಿ ಚರಣಕ್ಕರ್ಪಿಸಿದರು ಕೋಲೆ

೪

ವೃದ್ಧ ಜ್ಞಾನಿಗಳು ತಲೆದೂಗುವವದಿ  
 ದಿಗ್ವೀವರೆಲ್ಲರು ನಲಿವಂತೆ ಕೋಲೆ  
 ದಿಗ್ವೀವರೆಲ್ಲರು ನಲಿವಂತೆ ರಚಿಸಿಹ  
 ಮಧ್ಯವಲ್ಲಭನ ಕಿಂಕರ ಕೋಲೆ

೫

ತಾರತಮ್ಯವು ಮತ್ತೆ ವೈಕುಂಠ ವರ್ಣನೆ  
 ದೂರ ಯೋಚಿಸೆ ತತ್ಪದರ್ಥವು ಕೋಲೆ  
 ದೂರ ಯೋಚಿಸೆ ತತ್ಪದರ್ಥ ಪೇಳಹ ನಮ್ಮ  
 ಫಾರಸಿಹ್ಮನ್ನ ಬಲಗೊಂಡು ಕೋಲೆ

೬

ಒಂಭತ್ತು ರಸದಿಂದ ತುಂಬಿಹುದೀ ಭಾಂಡ  
 ಸಂಭ್ರಮದಿಂದಲಿ ವೈಯುತ್ತ ಕೋಲೆ  
 ಸಂಭ್ರಮದಿಂದಲಿ ವೈಯುತ್ತ ಸವಿಯನ್ನು  
 ಉಂಬೋರಿಗಿಂಬು ವೈಕುಂಠದಿ ಕೋಲೆ

೭

ಕ್ಷೀರ ಕರೆದು ಕಾಸಿ ನವನೀತಗೊಳ್ಳದೆ  
 ನೇರದಿ ಪುಳಿಯ ಹಿಂಡುತ್ತ ಕೋಲೆ  
 ನೇರದಿ ಪುಳಿಹಿಂಡಿ ಕರೆದ ಸುರಭಯನ್ನು  
 ದೂರಿದರಿಂದಲಿ ಕೊರತೇನು ? ಕೋಲೆ

೮

ದುಷ್ಟರು ದೂಷಿಸೆ ನಷ್ಟವೇನದರಿಂದ  
ಸೃಷ್ಟೀಶನೊಪ್ಪಿಕೊಂಡಿರುತಿಹ ಕೋಲೆ  
ಸೃಷ್ಟೀಶನೊಪ್ಪಿಕೊಂಡಿರುತಿಹನಚ್ಯುತ  
ವಿಠಲನೊಲುಮೆ ಇರಲಿಕ್ಕೆ ಕೋಲೆ

೯

ಕೋಲು ಹಾಡು ಸಂಪೂರ್ಣವು

ಶ್ರೀ ಕೃಷ್ಣಾರ್ಪಣಮಸ್ತು



೨ ರಾಗ ಸಾಡನಾಮಕ್ರಿಯ ಅಧಿಕಾಳ

ಗುರುವಿನ ಧರ್ಮ ಕೋರಾಣ್ಯದ ಭಿಕ್ಷ  
ಅರಿತು ನೀಡಲು ವೋಕ್ಷ

ಪ್ಪ

ಮರೆತುಬಿಟ್ಟರೆ ಕಪಾಳವೋಕ್ಷ  
ಯಮನಲ್ಲಾ ಹೋದು ಶಿಕ್ಷ

ಅ.

ಖಂಡುಗ ಬೀವವ ಕೈಲ್ಲಿಡಕೊಂಡು  
ಮಂಡೆಬಾಗಿ ನಿಮ್ಮಗಳದೊಳಗೆ  
ಅಂಡಲೆಯಲು ವೋರೆ ಹಿಂಡಿಕೊಂಡರೆ ಯಮ  
ದಂಡನೆ ತಪ್ಪದೊ

೧

ಜಂಗಮರು ಜಗತ್ಪಾವನರು ಲಿಂಗಾಂಗಿಗಳು  
ನಿಸ್ಸಂಗಿಗಳು  
ಹಿಂಗದೆ ಸೀತಾಂಗನ ಭಕ್ತನ ಪದ  
ಉಂಗುಟದೊಳೆದು ಅಗ್ಗಣೆ ಧರಿಸಿರೊ

೩

ಐವತ್ತಾರು ದೇಶದ ಬಳಿಗೆ ಇಪ್ಪತ್ತೊಂದು  
 ಸಾವಿರದಾನೂರು  
 ಕೈವಲ್ಯ ಸಾಧನ ನಮಗಿರಲು ಭಯ  
 ವೆತ್ತಣದೋ ಮೋಡೆನ್ನ ವಿಶ್ವಲ

೩

೩ ರಾಗ ಕಾಂಬೋಧಿ ಝಂಪತಾಳ

ಭಿಕ್ಷವ್ಯಾತಕೆ ಪಾಲಾಪ್ತ ನಿನಗೆ

ಪ.

ಲಕ್ಷ್ಮಿಮಿ ಪತಿಯೆಂಬ ಸಖಿನಿದ್ದ ಬಳಕ

ಅ.

ರಜತ್ರಾದಿ ಅರಮನೆಯು ಹೇಮಕೂಟವೆ ಧನುವು  
 ಗಜಗಮನ ಸುರನಿಕರ ಪರಿವಾರವು  
 ನಿಜರಾಣಿ ಅನ್ನವೂರ್ಣ ಭುಜಗಪತಿ ಭೂಷಣನು  
 ಗಜಮುಖನೆ ಮೊದಲಾದ ಗಂಡುಮಕ್ಕಳಿರಲು

೧

ಬೇಡುವುನು ಬಿಟ್ಟು ನಿನ್ನೆತ್ತು ಯಮನಿಗೆ ಕೊಟ್ಟು  
 ಮಾಡಬಾರದೆ ಮುಯ್ಯ ಅವನ ಕೋಣ  
 ಬೋಡುಮಾಡಿಕೊಂಡು ಬಾಚಿ ಮೃದ ತ್ರಿಶೂಲ  
 ಬೇಡಿದ್ದು ಆಗದೆ ಬಿರದೆ ಛಾಪತಿಗೊಂಬೆ

೨

ರೊಕ್ಕ ರೂಪಾಯಿಗಳು ಇಲ್ಲವೆಂಬೆಯ ಸಾಲ  
 \*ತಕ್ಕೊಬಾರದೆ ಗೆಳೆಯ ಧನಪನಲ್ಲಿ  
 ಶುಕ್ರ ಒಕ್ಕಣ್ಣಿ ಮೋಹನ ವಿಠಲ ಇಕ್ಕಣ್ಣಿ  
 ಮುಕ್ಕಣ್ಣಿ ನೀನಾಗಿ ಮುಂಜಿವಂತ್ರವು ಬಿಡದೆ

\*ತಕ್ಕೊಬಾರದೆ ಧನಪಗೆಳೆಯನಲ್ಲಿ (ಪಾ).

೪ ರಾಗ ಅರಭಿ ಆದಿತಾಳ

ಏನೋ ಈ ನೇಷ ವೇದವ್ಯಾಸ

ಏನೋ ಈವೇಷ

ಪ.

ಭಾನುಕೋಟಿ ಪ್ರಕಾಶ

ಬದರೀ ನಿವಾಸ

ಅ.

ದ್ರೌಪದಿ ಕರೆಯಲಪಾರ ವಸ್ತ್ರವನಿತ್ತೆ

ಕೌಪೀನ ಧರಿಸಿದ ಕೌತುಕವೇನಯ್ಯ

೧

ಮುತ್ತು ಮಾಣಿಕ್ಯ ನವರತ್ನ ಮಕುಟವಿರೆ

ನೆತ್ತಿಲಿ ಕೆಂಜೆಡಿ ಪೊತ್ತುಕೊಂಡಿಪ್ಪುದು

೨

ವರವೈಕುಂಠನ ಬಿಟ್ಟು ಮೋಹನ್ನ ವಿಠಲ

ಧರೆಯೊಳು ಬೋರೆಯ ಮರದಡಿಲಿರುವುದು

೩

೫ ರಾಗ ಪನ್ನಾಗತೋಡಿ ಆದಿತಾಳ

ತಾರಮ್ರಯ್ಯ-ರಘುಕುಲರಾಮಚಂದಿರನ

ಈರೇಳು ವರುಷವು ಮಿಾರಿ ಪೋಗುತಲಿದೆ

ಪ.

ಸೇರದನ್ನೋದಕ ಮಾರಪಿತನ ಕರೆ

ಅ.

ಪರ್ಣಶಾಲೆಯಂತೆ ಅಲ್ಲಿ ಸು

ವರ್ಣದ ಮೃಗವಂತೆ

ಕನ್ಯೆ ಸೀತಾಂಗನೆ ಬಯಸಿದಳಂತೆ

ಸ್ವರ್ಣಾಂಬರ ಬೆನ್ನಟ್ಟಿ ಪೋದನಂತೆ

೧

ಲಕ್ಷ್ಮಣ ಅಲ್ಲಿಂದ - ಪೋಗಲು

ತತ್ಕ್ಷಣ ಖಳಬಂದ

ಲಕ್ಷ್ಮಿಯಾಕೃತಿಯ ಕೊಂಡುಪೋಗೆ ಕಮ

ಲೇಕ್ಷಣ ಹೊರಟನು ಆಕ್ಷಣವಲ್ಲಿಗೆ

೨

ಅಂಜನಿ ಸುತಬಂದ-ಹರಿಪದ

ಕಂಜಕೆರಗಿನಿಂದ

ಕುಂಜರ ಗಮನೆಯ ಕುರುಹ ಪೇಳೆನುತ, ನಿ  
ರಂಜನ ಮೂರ್ತಿಗೆ ಅಂಜದೆ ಬೆಸೆಸಿದ

೩

ಶರಧಿಯನೆ ಹಾರ-ಉಂಗುರ

ಧರಣಿಸುತೆಗೆ ತೋರಿ

ಸುರವುರ ಗೋಪುರ ಉರುಹಿ ಚೂಡಾಮಣಿ  
ಹರಿಗೆ ಸಮರ್ಪಿಸಿ ಹರುಷದಲಿಹನಂತೆ

೪

ಸೇತುವೆಯನು ಕಟ್ಟಿ-ಖಳಕುಲ

ನಾಥನ ತರಿದೊಟ್ಟಿ

ಸೀತೆ ಸಹಿತ ಮೋಹನ್ನು ವಿಠಲ ಜಗ

ನ್ನಾಥ ಹೊರಟ್ಟನಂತೆ ಕಾಂತೆ

೫

೬ ರಾಗ ರೇಗುಪ್ಪಿ ಝಂಪಿತಾಳ

ಶ್ರೀಮಧ್ವ ಚಿತ್ತಮಂದಿರನೆ ನಿನ್ನಯ ಚರಣ

ತಾಮರಸ ನೆರೆನಂಬಿದೆ

೬

ಕಾಮ ಕ್ರೋಧಗಳನ್ನು ಕಡಿಮೆ ನಿನ್ನಯ ದಿವ್ಯ  
ನಾಮಾಮೃತವನುಣಿಸೋ ಸ್ವಾಮಿ

೭

ಮಾರನ್ನು ಉಪಟಳಕ್ಕಾರದಲೆ ನಾ ಬಲು

ಪೋರಬುದ್ಧಿಯನು ಮಾಡಿ

ಬಾರಿ ಬಾರಿಗೆ ಮನದಿ ಬಯಸಿ ಪರನಾರಿಯರ

ಮೋರೆ ಬಣ್ಣವನೆ ನೋಡಿ

ಆರು ಇಲ್ಲದ ವೇಳೆ ಕಣ್ಣು ಸನ್ನೆಯಲವಳ

ಕೋರಿದ್ದು ಇತ್ತು ಕೂಡಿ

ವಾರಿಜನಾಭ ನಿನ್ನಾರಾಧನೆಯ ಮರೆದು

ಧಾರುಣಿಗೆ ಭಾರವಾಗಿ ಅಶನ ಶತ್ರುವಾದೆ

ಉಪರಾಗ ಮೊದಲಾದ ದಶಮಿ ದ್ವಾದಶಿ ದಿನದಿ  
 ಉಪೇಕ್ಷೆಯನು ಮಾಡಿ ಜರಿದೆ  
 ಉಪಕಾರವೆಂದು ನಿಜವೃತ್ತಿ ಪೇಳಿದರೆನಗೆ  
 ಅಪಕಾರವೆಂದು ತಿಳಿದೆ  
 ನಿಪುಣ ನೆನಿಸುವೆನೆಂದು ಅಜ್ಞಾನಿಗಳ ಮುಂದೆ  
 ತಪವೃದ್ಧರನ್ನು ಜರೆದೆ  
 ಸ್ವಪನದೊಳಗಾದರೂ ವೈರಾಗ್ಯ ಒಯಸದಲೆ  
 ಕಪಟ ಮನುಜರೊಳಾಡಿ ನಿನ್ನ ಮರೆದೆನೊ ಸ್ವಾಮಿ

೨

ಭೂಸುರರು ಚಂಡಾಲ ಜಾತಿಯೆನ್ನದೆ ಬಲು  
 ಹೇಸಿಕಿಲ್ಲದಲೆ ತಿರಿವೆ  
 ಆಶಾಪಾಶಕೆ ಸಿಲುಕಿ ಕಂಡ ಕಂಡಲಿ ತಿಂದು  
 ದೇಷರಾಶಿಯನು ತರುವೆ  
 ಆ ಸತೀಸುತರ ಸಲಹುವೆನೆಂದು ಪರಿಪರಿ  
 ವೇಷವನು ಧರಿಸಿ ಮೆರೆವೆ  
 ವಾಸುಕೀ ಶಯನ ವಸುದೇವ ತನಯನೆ ನಿನ್ನ  
 ದಾಸನೆನಿಸದಲೆ ಅಪಹಾಸ ಮಾನವನಾದೆ

೩

ಹರಿದಾಸರಲ್ಲಿ ಒಂದರಘಳಿಗೆ ಕುಳಿತರೆ  
 ಶಿರವ್ಯಾಧಿಯೆಂದ್ಲೇಳುವೆ  
 ದುರುಳ ದುರ್ವಾರ್ತೆಗಳ ಪೇಳಲು ಹಸಿತ್ಯಷೆಯೆ  
 ಮರೆದು ಆಲಿಸಿ ಕೇಳುವೆ  
 ತರುಣಿ ತರಳರು ಎನ್ನ ಪರಿಪರಿ ಒಪ್ಪಿದರೆ  
 ಪರಮ ಹರುಷವ ತಾಳುವೆ  
 ಗುರುಹಿರಿಯರೊಂದುತ್ತರವನಾಡಲು ಕೇಳಿ  
 ಧರಿಸಲಾರದಲೆ ಮತ್ತರಿಸುವೆನೊ ಅವರೊಳಗೆ

೪

ನಾ ಮಾಡಿದಪರಾಧಗಳನೆಣಿಸಿ ಬರೆವುದಕ್ಕೆ  
 ಭೂಮಂಡಲವೆ ನೆರೆಸಾಲದೊ  
 ಸೀಮೆಯೊಳಗುಳ್ಳ ದುರ್ಮತಿಯೆಲ್ಲ ಕೂಡಲು  
 ಈ ಮತಿಗೆ ಅದು ಪೋಲದೋ  
 ಹೋಮ ಜಪತಪವು ಇನ್ನೆಷ್ಟು ಮಾಡಲು ಪಾಪ  
 ಸ್ತೋಮ ಎಂದಿಗೂ ವಾಲದೊ  
 ಸಾನುಜವರದ ನೋಹನ್ನ ವಿತ್ಥಲ ನಿನ್ನ  
 ನಾನುವೊಂದಲ್ಲದೆ ಪ್ರಾಯಶ್ಚಿತ್ತವ ಕಾಣೆ

೫

೭ ರಾಗ ಕಾಂಚೋಧಿ ಝಂಪತಾಳ

ಡಂಭಕದ ಭಕುತಿಯನು ಬಿಡುಕಂಡ್ಯ ಮನವೆ  
 ಅಂಬುಜಾಕ್ಷನು ಒಲಿಯ ಅನಂತ ಕಾಲಕ್ಕು

ಪ.

ಅ.

ಬಹಿರ ಅಂಗಡಿ ಹೊಡಿ ಜನರ ವಂಚಿಸಿದರೆ  
 ಅಹಿಕ ಫಲವಲ್ಲದೆ ನೋಕ್ಷವುಂಟೆ ?  
 ವಿಹಿತಾವಿಹಿತವ ತಿಳಿದು ಸತ್ಕರ್ಮ ಕಿಂಚಿತು ಮಾಡೆ  
 ದಹಿಸುವುದು ಅಘರಾಶಿ ಅಹಿಶಾಯಿ ಒಲಿವ

೧

ವರವೈಷ್ಣವರು ಬಂದು ನಿಲಲು ವಂದಿಸದಲೆ  
 ಹರಿವೂಜೆ ಮಾಳ್ಪನೆಂದು ಕುಳಿತುಕೊಂಬೆ  
 ಅರಿಯದ ಊರೊಳಗೆ ಅಗಸರ ಮಾಳಯೇ  
 ಹಿರಿಯ ಮುತ್ತೈದೆಯು ಎಂದು ಕರೆಸುವಂತೆ

೨

ಜಪವ ಮಾಡುವೆನೆಂದು ಮುಸುಕನಿಟ್ಟು ಕುಳಿತು  
 ತಪಿಸುವೆ ಒಳಗೆ ನೀ ಧನದಾಸೆಯಿಂದ  
 ಕುಪಿತ ಬುದ್ಧಿಯ ಬಿಟ್ಟು ವೋಹನ್ನ ವಿತ್ಥಲನ  
 ಗುಪಿತ ಮಾರ್ಗದಿ ಭಜಿಸಿ ಸುಪಥವನುಸರಿಸೆ

೩

೮ ರಾಗ ಮೋಹನ ಝಂಪಿತಾಳ.

ನಿನ್ನ ಪಾವನಂಬಿ ಅನ್ಯರಾಕ್ರಯವೇಕೆ  
ಚೆನ್ನ ಗುರು ವಿಜಯತಾಯ

ಪ.

ಇನ್ನೇನು ಇನ್ನೇನು ಎತ್ತು ಕುಲಕೋಟಿ ಪಾ  
ವನ್ನವಾದುದು ನಿಶ್ಚಯ, ಸ್ವಾಮಿ

ಅ.

ಪಂಚ ಮಹಪಾತಕತೊಳಗೆ ಮೂರನೆ ಕಕ್ಷೆ  
ಕಾಂಚಕ ದ್ರೋಹಿ ನಾನು, ಎನ್ನ  
ಮುಂಚೆ ಬಂಧಾಗ ಕೈಪಿಡಿದೆ, ಪ್ರ  
ಪಂಚವ ಬಿಡುಯೆಂದು ನುಡಿದೆ, ಒಲಿದು  
ಸಂಚಿತಾಗಾಮಿಯೆಲ್ಲ ತೊಡದೆ, ಎನ್ನ  
ಕಂಚುಕಟ್ಟಳೆ ಕಲ್ಲೊತ್ತು ಮೇಣ ರುನ್ವಿಗೆ  
ಪಂಚೇರು ಮಾಡಿ ನಡೆಣೆ ಬಿಡದೆ

೧

ವ್ಯಾಸರಾಯರ ಗುಹೆಯೊಳು ಕುಳಿತು ನವಸ  
ನ್ಯಾಸಿಗಳ ಸಮಕ್ಷಮದಲ್ಲಿ, ಎನ್ನ  
ದಾಸನಾಗೆನುತ ನೀ ಪೇಳ್ವೆ, ಒಲಿದು  
ದೋಷಾಂಕುರವನೆಲ್ಲ ಸೀಳ್ವೆ, ಎನ್ನ  
ವಾಸಿಪಂಥವನೆಲ್ಲ ಕಳೆದ ನಮ್ಮ  
ಶ್ರೀಶ ಸರ್ವೋತ್ತಮನಹುದೆಂದು ಒರೆದು ಸಂ  
ತೋಷದಿಂದೆನ್ನ ಪೊರೆದೆ ಸ್ವಾಮಿ

೨

ರಾಜಾಧಿರಾಜರು ಬಂದು ಪ್ರಾರ್ಥನೆ ಗುರು  
ರಾಜ ನೀನವರಲ್ಲಿ ಬರುವೆ, ದಿವ್ಯ  
ಭೋಜನಮಾಡಿ ಫಲಗರೆವೆ, ಇನ್ನು  
ರಾಜಧಾನಿಗೆ ವೋಗಿ ಬರುವೆ, ಉಡು  
ರಾಜನಂದದಿ ನಿತ್ಯನರೆವೆ, ಎನ್ನ  
ಪೂಜಾಫಲವೆಂದು ಆವಾಗ ನಿನ್ನ ಪದ  
ರಾಜೀವ ಧೀನಿಸುತಿಹೆನೆನ್ನ ಸ್ವಾಮಿ

ಪುಸಿಯು ಈ ಜಗವೆಲ್ಲ-ದೈವವು ತಾನೆಂಬ  
 ಅಸಮ ವೇದವವಾರುನೆಂಬ, ಮಾಯಿ  
 ಭಸುಮ ಧಾರಿಯನ್ನು ಕರೆದೆ, ಅವನ  
 ಅಸುರಭಾವವನೆಲ್ಲ ಮುರಿದೆ, ಸಿರಿ  
 ಬಿಸಜಾಕ್ಷ ಪರನೆಂದು ಒರೆದೆ, ಅವಗೆ  
 ಎಸೆವ ಧ್ವಾದಶನಾಮ ಪಂಚ ಮುದ್ರೆಯನಿಡಿಸಿ  
 ನಸುನಗುತಲವನ ವೊಗದೆ ಸ್ವಾಮಿ

೪

ಎನ್ನ ನೊಬ್ಬನ ಪಾಲಿಸಿದ್ದು ಬಲು ಗುರುತಲ್ಲ  
 ಚೆನ್ನಿವರದನ ಸಂತತಿಯೆಲ್ಲ, ಇನ್ನು  
 ನಿನ್ನ ಪಾದಕೆ ಬಿಟ್ಟಿದ್ದಲ್ಲ, ವಾಕು  
 ಅನ್ಯಥಾ ಮಾಳ್ಪುದು ಸಲ್ಲ, ಮೋ  
 ಹನ್ನ ವಿಶ್ವಲ ಇದನು ಬಲ್ಲ, ಅಯ್ಯ  
 ಪನ್ನಂಗಶಯನ ಪ್ರಸನ್ನ ನಾದುದಕಿದು  
 ಎನ್ನ ಮನೋರಥ ಸಿದ್ಧಿಯೆಡಿ ಸ್ವಾಮಿ

೫

೯ ರಾಗ ತೋಡಿ ಝಂಪಿತಾಳ

ವಿನಮಾಡಿದರೇನು ಜ್ಞಾನವಿಲ್ಲದಲೆ  
 ಅನೆಗೆ ಮಜ್ಜನವನು ಮಾಡಿಸಿದ ತೆರಡಿ

ಪ.

ಅ.

ವೇದವೋದಿದರೇನು ಶಾಸ್ತ್ರ ಪಠಿಸಿದರೇನು  
 ವಾದಿಸಿದರೇನು ತರ್ಕವನು ಮಾಡಿ  
 ಪಾದದಿ ಗಂಗೆಯನು ಪಡೆದ ನಾರಾಯಣನೆ  
 ಅದಿಯನ್ನು ತ ಪಂಚ ಭೇದವನು ಅರಿಯದಿರೆ

೧

ಯಾತ್ರೆ ಮಾಡಿದರೇನು ತೀರ್ಥ ಮಿಂದರೇನು  
 ಪಾತ್ರನೆನಿಸಿದರೇನು ಡಂಭದಿಂದ  
 ಗಾತ್ರವ ಬಳಲಿಸಿ ಯಜ್ಞಮಾಡಿ ಅಗ್ನಿ  
 ಹೋತ್ರವಿಟ್ಟರೇನು ಹರಿಮಹಿಮೆ ತಳಿಯದಿರೆ

೨

ಹದ್ದಿನಂದದಿ ಬಹುಕಾಲ ಬಾಳಿದರೇನು  
 ಸದ್ಧರ್ಮ ವೃತ್ತಿಯನು ಜರಿದು ನಿತ್ಯ  
 ಮಧ್ಯ ವಲ್ಲಭ ನಮ್ಮ ಮೋಹನ್ನ ವಿಠಲನ  
 ಪದ್ಮಪಾದವ ನಿತ್ಯವೊಂದಿಕ್ಕೊಂಡಿರದೆ

೩

೧೦ ರಾಣಿ ಪೌರಾಷ್ಟ್ರ ಅಟಕಾಳ

ಶ್ರೀನಾಥನ ನಾಮಾಮೃತ ರುಚಿಯೆಲ್ಲ  
 ಪರಮ ಭಕುತಗಲ್ಲದೆ

ಪ.

ಹೀನ ಮನುಜರು ಕೇಳಿ, ಹಿರ್ರನೆ ಹಿಗ್ಗಿ  
 ಆನಂದ ಪಡಬಲ್ಲನೆ

೪.

ಕ್ಷೀರವಾರಿಯ ಕೂಟ ಮರಾಳ ತಿಳಿವಂತೆ  
 ನೀರು ಕೋಳಿಯು ಬಲ್ಲದೆ

ಪಾರಮೇಯನ ಬಾಲಲಳಿಗೆಯೊಳಿಟ್ಟರೆ  
 ನೇರವಾಗಬಲ್ಲದೆ

ದಾರು ಪ್ರತಿಮೆಗೆ ಸೀರೆಯನುಡಿಸಲು  
 ಸಾರಿಯಾಗಬಲ್ಲದೆ

ಭಾರತಿ ಪತಿಪಾದವರಿಯದ ಮನುಜನು  
 ನಾರಾಯಣನ ಬಲ್ಲನೆ

೧

ಉದರಕ್ಕೆ ಗ್ರಾಸವ ನಡೆಸದ ಮನುಜನು  
 ಮದುವೆ ಮಾಡಲಿ ಬಲ್ಲನೆ

ಸದನಕ್ಕೆ ಬಂದರೆ ಕದನವ ತಿಗಿವವ  
 ಬುಧರು ಎಂಬುದ ಬಲ್ಲನೆ

ವಿಧಿಯಂತೆ ಮಸೆದು ಮತ್ಸರಿಸುವವನು ತಾನು  
 ಹೆದುಳ ಹಾರೈಸುವನೆ

ಮದನೆಗೆ ಳವಾಗಿ ತಿರುಗುವವನು ಹರಿ  
 ಪದಗಳರ್ಚಿಸಬಲ್ಲನೆ

೨

ಕನ್ನಡಿಯೊಳು ರೂಪು ಹೊಳೆದಂತೆ ಹಂಚಿನೊಳ್  
 ಇನ್ನು ಕಾಣಿಸಬಲ್ಲುದೆ  
 ಕಣ್ಣಿಲ್ಲದವನಿಗೆ ಚಿನ್ನವ ತೋರಲು  
 ಬಣ್ಣ ಹೇಳಬಲ್ಲನೆ  
 ಹೆಣ್ಣಿನ ಮೇಲಿನ ವ್ಯಾಪ್ತೋಹೆ ಬಿಡದವ  
 ಸನ್ಯಾಸಿಯಾಗುವನೆ  
 ಅನ್ಯ ದೈವಗಳ ಭವಿಸುವ ನರಗೆ ಮೋ  
 ಹನ್ನ ವಿಠಲ ಒಲವನೆ

೩

೧೧ ರಾಗ ಆರಭಿ ಆದಿಪಾಳ

ಮಾರುತನ್ನ ಜಾಯೆ, ಮರೆಯ ಹೊಕ್ಕೈನು ತಾಯೆ  
 ಮಾರಾಂತಕ ತಂಬರಾರಿ ಬಿದುರಧರ  
 ತಾರೇಶ ರವಿವಿನುತೇ ಅಮ್ಮಯ್ಯ

ಪ

ಭ್ರಮರ ಕುಂತಳೆ ಜಾಣೆ ಅಮರ ವಂದಿತ ಚರಣೆ  
 ಸುಮನಸೇಶನ ಪಾದ ಕಮಲ ಪೂಜೆವುದಕೆ  
 ವಿಮಲ ಮತಿಯ ನೀಯೆ ಅಮ್ಮಯ್ಯ

೧

ಕೃತೀ ದೇವಿಯರಲ್ಲಿ ಸುತೆಯಾಗ ಜನಿಸಿದೆ  
 ಸತತ ಎನ್ನಯ ದುರ್ಮತಿ ಖಂಡಿಸಿ ಸು  
 ಮತಿಯಂತನ ಮಾಡೆ ಅಮ್ಮಯ್ಯ

೨

ಎರಡೇಳು ಭುವನ ಜಠರದೊಳಗಿಂಬಿಟ್ಟು  
 ಪರಿಪೂರ್ಣ ಕಾಮ ಶ್ರೀ ಮೋಹನ್ನ ವಿಠಲನ  
 ಚರಣ ಭಕ್ತಿಯ ನೀಯೆ ಅಮ್ಮಯ್ಯ

೩

೧೨ ರಾಗ ದೇಶಿ ತಾಳ

ಸಂಜೀವನ ಗಿರಿಧರ ಪಾಹಿನಿಮಾಂ	ಪ.
ಚಕ್ರತೀರ್ಥನಿವಾಸ ಶಕ್ರಾದ್ಯಮರಾಧೀಶ ವಕ್ರಾನನಮೂರುತಿ ಪಾಹಿನಿಮಾಂ	೧
ಮಂತ್ರಮೂಲಸ್ಥಿತ ಕಂತುಪಿತನ ದೂತ ಋಂತ್ರೋದ್ಧಾರಕ ಪಾಹಿನಿಮಾಂ	೨
ಮೋಹನ ವಿಠಲದಾಸ ವೋಷಕ ಮಾಯಾ ಮೋಹಕಭಂಜಕ ಪಾಹಿನಿಮಾಂ	೩

೧೩ ರಾಗ ಸುರುಟಿ ಆದಿತಾಳ

ತಂದೆ ವಿಜಯರಾಯ ವೇಳೆಗೆ ಒಂದೆ ವಿಜಯರಾಯ	ಪ.
ಹಿಂದೇಸುಜನ್ಮವೋ ಮುಂದೇಸುಜನ್ಮವೋ ಒಂದು ತಿಳಿಯದು ಎಂದೆಂದಿಗೂ ಎನ್ನ	ಅ.
ಸೂರ್ಯನ ಸುತನಂತೆ ಅಲ್ಲಿ ಮಹಾ ಶೂರ್ಯ ದೂತರಂತೆ ಕಾರ್ಯಕಾರ್ಯವ ತಿಳಿಯದೆ ನಿನ್ನ ಪರಿ ಚಾರ್ಯನೇಯುತಿರೆ ಭಾರ್ಯಳು ಮೊರೆಯಿಡೆ	೧
ಅದೆ ಧೈರ್ಯವೆ ನೋಡಿ, ಸುದತಿ ತನ್ನ ಹೃದಯ ಬದ್ಧಮಾಡಿ ಮಧುಸೂದನನೆ ಮುದತೀರಥರೆ ಒದರಿವಳಿದರಿವಳು ವಿಜಯರಾಯರೆಂದು	೨

ಕರಗಳನೆ ಕಟ್ಟಿ ಎಳೆಯುತ್ತಿರೆ

ಧರೆಗಳನೆ ಮುಟ್ಟಿ

ಸಿರಿವೋಹನ್ನ ವಿಠಲನ ಪದವತೋರಿ

ಧರೆಗೆ ತಂದುಬಿಟ್ಟಿ ಕರುಣಾಳುವೆ ಎನ್ನ

೩

೧೪ ರಾಗ ಅಶಾವರಿ ಅಟತಾಳ

ಬೇಡವೋ ಬ್ರಾಹ್ಮಣದ್ರೋಹ ಬೇಡವೋ

ಪ.

ಮಾಡಬೇಡವೋ ನಿನಗೆ ಕೇಡು ತಪ್ಪದು ಕೊನೆಗೆ

ನಾಡೊಳಗಪಕೀರ್ತಿ ಬೇಡಿಕೊಂಬೆನು ಕೆಡ

ಅ.

ಹೊತ್ತಿದ್ದಿ ಬಹು ಭಾರ ನೀನು, ಅಂಥ

ಅತ್ಯಂತವಲ್ಲವಿದೇನು, ನಿನ್ನ

ಚಿತ್ತ ದೃಢಮಾಡು ಉತ್ತಮ ವಿಪ್ರರ

ವೃತ್ತಿಯಸೆಳೆದು ಉನ್ನತ್ತನಾಗಿ ಕೆಡ

೧

ಸೂಸುವ ನದಿಯೊಳು ಬಿದ್ದು, ಇನ್ನು

ಈಸಲಾರದೆ ಮುಳುಗಿದ್ದು, ಅಂಜಿ

ಈಸುಬುರುಡೆ ಬಿಟ್ಟು ಬೀಸೋ ಕಲ್ಲನು ಕಟ್ಟಿ

ಈಸುವ ತೆರನಂತೆ ಭೂಸುರ ದ್ರವ್ಯವು

೨

ನೃಗರಾಯನೆಂಬ ಭೂಪತಿಯು, ನಿಪ್ಪ

ರಿಗೆ ಗೋದಾನವನಿತ್ತ ಬಗೆಯ ಕೇಳಿ

ಅಗಲಿ ತಮ್ಮೊಳು ತಾವೆ ಜಗಳವುಟ್ಟಿ ಆ ನೃ

ಪಗೆ ತೊಣ್ಣೆಯಾಗೆಂದ್ವ ಗರಣವ ಕೇಳು

೩

ರಾವಣನೆಂಬುವ ದುಷ್ಟ, ಅವ

ದೇವತೆಗಳ ಸೆರೆಯಿಟ್ಟಿ, ಆಗ

ದೇವನರಸಿ ಸೀತಾದೇವಿಯ ನೆಪದಿಂದ

ಜೀವಕ್ಕೆ ಮುನಿದು ದೇವತೆಗಳ ಕಾಯ್ದೆನೊ

೪

ಇನ್ನೆಷ್ಟು ಹೇಳಲೊ ಸಾಕ್ಷಿ, ಬ್ರಾಹ್ಮ  
 ರನ್ನವ ತೆಗೆದರೆ ಶಿಕ್ಷೆ, ಮೋ  
 ಹನ್ನ ವಿಠಲರಾಯ ತನ್ನಯ ಭಜಕರ  
 ಬೆನ್ನ ಬಿಡದಲೆ ಕಾಯ್ವ ಇನ್ನಾದರು ಕೆಡ

೪

### ೧೫ ಸುಳಾದಿ

ದ್ರವತಾಳ

ಹರಿಯೆ ಸರ್ವೋತ್ತಮ ಸಿರಿಯು ಆತನ ರಾಣಿ  
 ಸರಸಿಜೋದ್ಭವ ಮಾರುತ ಪುತ್ರರಯ್ಯ  
 ಸರಸ್ವತಿ ಭಾರತಿ ಗರುಡ ಶೀಷ ರುದ್ರ  
 ಹರಿಯ ರಾಣಿಯರು ನಾಲ್ಕೆರಡುಮಂದಿ ಸೌ  
 ಪರಣಿ ವಾರುಣಿ ಗಿರಿಜಾ ಸುರಪತಿ ಕಾಮಾದ್ಯರ  
 ತಾರತಮ್ಯ ಜ್ಞಾನದಿಂದ ತಿಳಿಯಬೇಕು  
 ಸುರನದಿ ಪಿತ ನಮ್ಮ ಮೋಹನ್ನ ವಿಠಲ  
 ಶರಣನೆನಿಸಿದವಗೆ ಇನ್ನು ಸರಿಯು ಕಾಣೆ

೧

ಮತ್ಯತಾಳ

ಜೀವ ಜೀವಕೆ ಭೇದ ಜಡಕೆ ಜಡಕೆ ಭೇದ  
 ಜೀವ ಜಡಕೆ ಭೇದ ಹರಿಗೆ ಜಡಕೆ ಭೇದ  
 ಜೀವ ಈಶಗೆ ಭೇದ ದೇವ ನಾರಾಯಣನ  
 ಭಾವ ಕ್ರಿಯೆಗಳಿಗೆ ಅಭೇದವನ್ನು ತಿಳಿದು  
 ಶ್ರೀ ವಲ್ಲಭ ನಮ್ಮ ಮೋಹನ್ನ ವಿಠಲನ  
 ಪಾವನ್ನ ಚರಣ ನಾನುತೀವ್ರದಲಿ ಭಜಿಸು

೨

## ಶ್ರೀ ಪುಟತಾಳ

ಹರಿಯು ತನಗೆ ಬೇಕಾದವನ ಮನಸು  
 ಎರಗಲೀಸನು ಅನ್ಯ ಸತಿಯರಲ್ಲಿ  
 ಎರಗಿಸಿದರೆ ಬೇಗ ತಿರುಗಿಸುವನಯ್ಯ  
 ತಿರುಗಿಸದಿದ್ದರೆ ಬೆರೆಯಲೀಸ  
 ಬೆರೆದರೆ ಬೆರೆಯಲಿ ರತಿಯು ಪುಟ್ಟಲೀಸ  
 ರತಿಪುಟ್ಟಿದರೆ ಏನು ಕಾಕು ಮಾಡಲೀಸನಯ್ಯ  
 ಕರುಣಾಸಾಗರ ನಮ್ಮ ಮೋಹನ್ನ ವಿಠಲಗಿನ್ನು  
 ಸರಿಗಾಣೆ ರಕ್ಷಿಸುವ

೩

## ಅಟತಾಳ

ಮಾರುತ ಮತವೊಂದಿ ಹರಿಗೆ ಪರನೆಂದು  
 ಗುರುಹಿರಿಯರ ಚರಣಕ್ಕೆರಗು ಅವಾಗಲು  
 ಹರಿಕಥಾಮೃತವ ಕರ್ನದಿಂದಲಿ ಕೇಳು  
 ಹರಿ ನಿರ್ಮಾಲ್ಯವ ಶಿರದಲ್ಲಿ ಧರಿಸುತಿರು  
 ಹರಿನೈವೇದ್ಯವ ಹರುಷದಿ ಭುಂಜಿಸು  
 ಹರದಾಸರ ಕೂಡೆ ತಿರುಗು ಊಳಿಗನಂತೆ  
 ಹರಿಯವತಾರ ಸಿರಿ ಮೋಹನ್ನ ವಿಠಲ  
 ಹರಿಯೇ ಶ್ರೀಭುವನ ಧೊರೆಯೆಂದು ತಿಳಿಯೊ

೪

## ಆದಿತಾಳ

ತನಗೆ ಬೇಕಾದವನು ಉನ್ನತ ಪಾಪವ ಮಾಡೆ  
 ದಾನವರಿಗೆ ಕೊಡಿಸಿ ಪುಣ್ಯ ಭಕ್ತರಿಗೀವ  
 ಘನ್ನ ಮಹಿಮೆ ಲಕುಮಿಯನ್ನು ಬಿಟ್ಟರೆನು  
 ಪ್ರ-ಪನ್ನರ ಬಿಡನೆಂಬ ಚಿನ್ಮಯ ಮೂರುತಿ  
 ಪನ್ನ ಗಾದ್ರಿನಿಲಯ, ಮೋಹನ್ನ ವಿಠಲನ್ನ  
 ಸನ್ನತಿಸುವನಿಗೆ ಇನ್ನು ಸರಿಯು ಕಾಣೆ

\*ಜೊತೆ

\*ಸದ್ಯಃ ದೊರೆತಿಲ್ಲ.

೧೬ ಸುಳಾದಿ

ಧ್ರುವತಾಳ

ಹರಿದಾಸನು ನಾನಲ್ಲ ಹರಿಭಕುತಿ ಎನಗಿಲ್ಲ  
 ಧರೆಯೊಳು ಒಂದು ವೇಷವ ಧರಿಸಿ ತಿರುಗುವೆನು ನಾನು  
 ತರುಣಿ ಮಕ್ಕಳು ಸಹೋದರ ಮೊದಲಾದವರ  
 ಪೊರೆವೆನೆನುತ ಡಂಭ ವಿರಚಿಸಿ ಶರಣನೆಂತೆಂದು  
 ಕರಿಸಿಕೊಂಬೆನೊ ಬಹಿರದಲ್ಲಿ ಅನ್ಯರಿಂದಲಿ  
 ಸಿರಿಪತಿ ನಿನ್ನ ಪಾದ ಸ್ಮರಿಸದಲೆ  
 ಪರಮ ದಯಾಳು ಮೋಹನ್ನ ವಿಠಲರೇಯ  
 ಕರಣ ಶುದ್ಧನಾಗದೆ ತಿರುಗಿದೆ ಪೊಟ್ಟಿಗಾಗಿ

೧

ಮುಕ್ತೇಶತಾಳ

ದೇಶದೇಶಕೆ ಧನದ ಆಸೆಗಾಗಿ ವೋಗಿ  
 ಕಾಶಿಗೊಡ್ಡೋಗುವೆನೆಂದು ಕಾಸು ಹಣವ ತಂದು  
 ಈ ಸಂಸಾರಕ್ಕೆ ನಾ ಸಮರ್ಪಿಸಿ  
 ತೋಷಪಡುವೆ ದುರಿತವಾತಿಯೆಂದರಿಯದಲೆ  
 ಭೂಸುರರು ಎನ್ನಾ ವಾಸದಲ್ಲಿಗೆ ಬರಲು  
 ಗ್ರಾಸವೀಯದೆ ಅಪಹಾಸಮಾಡುವೆ ನಾನು  
 ದೋಷವರ್ಜಿತ ನಮ್ಮ ಮೋಹನ್ನ ವಿಠಲ  
 ಘಾಸಿಯಾದೆನೊ ಯಮನಪಾಶಕ್ಕೆ ಗುರಿಯಾಗಿ

೨

ತ್ರಿಪುಟತಾಳ

ವಿತ್ತವಿದ್ದವನ ಮನೆಯಲ್ಲಿ ವೋಗಿ ಕುಳಿತು ಬಲು  
 ಉತ್ತಮನೊಂದವನ ಸ್ತೋತ್ರವಮಾಡಿ  
 ಹತ್ತೆಂಟು ವ್ರತವಾರ್ತೆ ಪೇಳಿ ಅವನು ಈ  
 ಹೊತ್ತು ಬನ್ನಿರಿಯೆನ್ನೆ ಹರುಷದಿಂದ

ಹತ್ತೈದು ದೇವತಾರ್ಚನೆಯ ಸಾಮಗ್ರಿಯ  
 ತತ್ಫಲಸುವಂತೆ ವಿರಚಿಸುವೆ  
 ಸುತ್ತ ಧೂಪದೀಪವೆತ್ತಿ ನೈವೇದ್ಯವ  
 ಹತ್ತಿಲಿರಿಸಿಕೊಂಡು ಮುಸುಕಿಟ್ಟು  
 ಚಿತ್ತ ಶುದ್ಧವಿಲ್ಲದಲೆ ಬಹಿರದಲ್ಲಿ ಕರ  
 ವೆತ್ತಿ ಪಿಟಿಪಿಟಿಯೆಂದು ತುತ್ತಿಸುವೆನೊ  
 ಮತ್ತೇನು ಮಂತ್ರ ತಂತ್ರ ಬಾರದೆನ್ನೆ  
 ಹತ್ತಿಲಿ ಸೇವಲೀಸೆನೊ ಸ್ವೋತ್ತಮರ  
 ಎತ್ತನೋಡಲು ಎನ್ನ ಹತ್ತಿಲಿ ಹೊದ್ದಿದವರು  
 ಮುತ್ತಿ ಕೊಂಡು ಕಾಗೆ ಬಳಗದಂತೆ  
 ಚಿತ್ತಜನಯ್ಯ ಮೋಹನ್ನ ವಿಠಲ ನಿನ್ನ  
 ಭೃತ್ಯನೆನಿಸಿ ಸ್ವಸ್ಥ ಚಿತ್ತದಿಂದಿರದ್ದೋದೆ

೨

ಆಟಿತಾಳ

ಕಾಸು ಕ್ರೋಧ ಲೋಭ ಮದ ಮತ್ಸರಂಗಳು  
 ರೋಮ ರೋಮ ಕೂಪದೊಳು ತುಂಬಿಕೊಂಡು  
 ಭೂಮಿಸುರ ದೇಹ ಬಂದಿಹದೆಂತೆಂಬ  
 ಈ ಮಹಾಗರ್ವದಿಂದಾಡುವೆ ಸುಜನರ  
 ಶ್ರೀ ಮನೋಹರ ನಿನ್ನ ತಾಮರಸಾಂಘ್ರಿನಿ  
 ಷ್ಯಾಮದಿಂದಲಿ ಭಜಿಸಿ ಮರೆವೋಗಲಿಲ್ಲ  
 ಭೂಮಿ ಭಾರಕನಾಗಿ ತನುವೆ ಮೊರೆದೆನ್ನೆಯ  
 ನಾಮಾವೃತವನ್ನು ಪ್ರೇಮದಿ ಸವಿಯದೆ  
 ಸಾಮಜವರದ ಮೋಹನ್ನ ವಿಠಲ ಅ  
 ನಾಮಧೇಯನಾದೆ ಪಾಮರರೊಡಗೂಡಿ

೪

ಆದಿತಾಳ

ಅನ್ಯರ ಪವಾರ್ಥ ತಂದು ನಿನ್ನ ಮುಂದೆ ರಚಿಸಿದರೆ  
 ಎನ್ನಗೇನು ಬರುವುದೊ ಬಲು ಪುಣ್ಯವೇನೊ ಅದರಿಂದ

ತನ್ನ ಕರದಿಂದಲಿ ಉದಕವನ್ನು ತಂದು ತುಲಸಿಯಿಂದ  
 ನಿನ್ನ ಪೂಜೆ ಮಾಡಲು ಪ್ರಸನ್ನನಾಗಿ ಪಾಲಿಸುವಿ  
 ಮುನ್ನೆ ಒಬ್ಬ ಕುಚೇಲಂಗೆ ಮನ್ನಿಸಿ ಪದವಿಯನಿತ್ತೆ  
 ನಿನ್ನ ಮಹಿಮೆ ಎಣಿಸರಾರೋ ಘನ್ನಮಹಿಮೆ ಮೋ  
 ಹನ್ನ ವಿಠಲರೇಯ ಅನ್ಯರಲ್ಲಿ ಮೋಗಿ, ಪಾಪಕೊಂಡು  
 ಬರುವೆನೊ

೫

\*ಜೊತೆ

೧೭ ರಾಗ ಭೈರವಿ ಅಟಕಾಳ

ಜಯಮಂಗಳಂ ನಿತ್ಯ ಶುಭಮಂಗಳಂ

೫.

ಹಾರುವಗೆ ಮರದ ಮೇಲೇರುವಗೆ ಮುದ್ರಿಕೆಯ  
 ತೋರುವಗೆ ವನಕಿತ್ತು ತೂರುವಗೆ  
 ಸಾರುವಗೆ ಅರ್ಭಟಿಸಿ ಚೀರುವಗೆ ರಕ್ತಸರ  
 ಹೀರುವಗೆ ರಾವಣನ ಮಿರುವಗೆ

೧

ಭೀಮನಿಗೆ ರಿಪುಕುಲ ವಿ-ರಾಮನಿಗೆ ಸುಜನಾಬ್ಧಿ  
 ಸೋಮನಿಗೆ ಭಕ್ತಜನ ಪ್ರೇಮನಿಗೆ  
 ಕಾಮನಯ್ಯನ ಪಾವ ತಾಮರಸವನ್ನು ನಿ  
 ಷ್ಯಾಮದಲಿ ಭಜಿಸ ನಿನ್ನೀಮನಿಗೆ

೨

ಯತಿಯಾಗಿ ಬಂದವಗೆ ಕ್ಷಿತಿಯೊಳಗೆ ನಿಂದವಗೆ  
 ಪತಿತರನು ಉದ್ಧರಿಸ ಮತಿವಂತಗೆ  
 ರತಿಪತಿ ಪಿತ ನಮ್ಮ ಮೋಹನ್ನ ವಿಠ್ಠಲನ  
 ಸತತ ಸೇವಿಸುವ ಅಪ್ರತಿಮಹಿಮಗೆ

೩

\*ಸದ್ಯಃ ದೊರೆಯಲಿಲ್ಲ

೨೪ ರಾಗ ಸೌರಾಷ್ಟ್ರ ಛಾಂದಸುಳ

ಜಯಮಂಗಳಂ ನಿತ್ಯ ಶುಭಮಂಗಳಂ ಪ

ಮಂಗಳಂ ಗಂಗೆಯುಂಗುಷ್ಟದಲಿ ಪಡೆದವಗೆ  
 ಮಂಗಳಂ ಮಹಾಭಯನಿವಾರಣನಿಗೆ  
 ಮಂಗಳಂ ಸಕಲ ಸುಜನೋದಧಿ ತಿಂಗಳಿಗೆ  
 ಮಂಗಳಂ ಮಹಲಕ್ಷ್ಮಿ ನರಸಿಂಹಗೆ ಅ.

ನೇದ ತಂದಿತ್ತವಗೆ ಭೂಧರನ ಪೊತ್ತವಗೆ  
 ಮೇದಿನಿಯ ವೇಶಕೇಳಿ ಕಾಯ್ದವನಿಗೆ  
 ಆದರದಿ ಪ್ರಹ್ಲಾದಗೊಲಿಮ ಕಂಭದಿ ಬಂದ  
 ಮೋದದಾಯಕ ಲಕ್ಷ್ಮಿ ನರಸಿಂಹಗೆ ೧

ನೆಲವನು ಅಳಿದವಗೆ ಬಲಿಯನು ತುಳಿದವಗೆ  
 ಛಲದಿಂದ ಕ್ಷತ್ರಿಯರನಳಿದವನಿಗೆ  
 ಜಲನಿಧಿಯ ಬಂಧಿಸಿ ಜಾನಕಿಯ ತಂದವಗೆ  
 ಹಲಧರಾನನುಜ ಗೋವಳರಾಯಗೆ ೨

ಉತ್ತಮ ಸತಿಯರ ಸತ್ಯ ಕೆಡಿಸಿದವಗೆ  
 ಮಾತ್ತನಾದ ಕಲಿಯ ಕತ್ತರಿಸಿದವಗೆ  
 ಚಿತ್ತಜ ಪಿತ ನಮ್ಮ ಮೋಹನ್ನ ನಿತ್ಯಲ  
 ಭಕ್ತರಿಷ್ಟವ ಕೊಡುವ ಭಾಗ್ಯನಿಧಿಗೆ ೩

ಶ್ರೀಕೃಷ್ಣಾರ್ಪಣಮಸ್ತು

---





